
ಸೋಮವಾರ, ಜನವರಿ 22, 2024 | ಬೆಂಗಳೂರು | ₹ 7.00 | ಸಂಪುಟ 77 | ಸಂಚಿಕೆ 22 | ಪುಟ 22
● www.prajavani.net
prajavani.net prajavani prajavani prajavani

ಪ್ರಜಾವಾಣಿ

ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನಪತ್ರಿಕೆ



ಅಯೋಧ್ಯೆ ರಾಮ ಮಂದಿರ: ಮುಖ್ಯ ಯಜಮಾನ ಆಗಿ ಪಾಲ್ಗೊಳ್ಳಲಿರುವ ಪ್ರಧಾನಿ ಮೋದಿ

ಪ್ರಾಣ ಪ್ರತಿಷ್ಠಾಪನೆ ಇಂದು

● ಸಂಜಯ್ ಪಾಂಡೆ

ಅಯೋಧ್ಯೆ: ರಾಮನ ಊರಿನ ಎಲ್ಲ ಬೀದಿಗಳು, ಗಲ್ಲಿಗಳು ಹೂವುಗಳಿಂದ ಅಲಂಕೃತಗೊಂಡಿವೆ. ಬಿಲ್ಲು–ಬಾಣ ಹಿಡಿದಿರುವ ರಾಮನ ಚಿತ್ರವನ್ನು, ರಾಮಚರಿತ ಮಾನಸದ ಸಾಲುಗಳನ್ನು ನಗರದ ಗೋಡೆಗಳ ಮೇಲೆ ಬರೆಯಲಾಗಿದೆ. ರಾಮಚರಿತಮಾನಸದ ಸಾಲುಗಳ ಪಠಣವು ಇಲ್ಲಿನ ಅಂಗಡಿಗಳು, ದೇವಸ್ಥಾನಗಳು ಹಾಗೂ ಮನೆಗಳಿಗೆ ಅಳವಡಿಸಲಾಗಿರುವ ಧ್ವನಿವರ್ಧಕಗಳಿಂದ ಕೇಳಿಸುತ್ತಿದೆ. ಸೋಮವಾರ ನಡೆಯಲಿರುವ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಅಯೋಧ್ಯೆಯು ಸಡಗರದಿಂದ ಸಜ್ಜಾಗಿದೆ. ಸಂಭ್ರಮ ಮನೆ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ, ಸಾಧುಸಂತರು, ಪ್ರಮುಖ ಕೈಗಾರಿಕೋದ್ಯಮಿಗಳು, ಬಾಲಿವುಡ್ ತಾರೆಯರು ಸೇರಿದಂತೆ ಸರಿ ಸುಮಾರು ಎಂಟು ಸಾವಿರ ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಇಡೀ ಅಯೋಧ್ಯೆಯು ರಾಮ ಭಕ್ತಿಯಲ್ಲಿ ಮುಳುಗಿರುವಂತೆ ಕಾಣುತ್ತಿದೆ. ದೇಶದ ವಿವಿಧೆಡೆಗಳಿಂದ ಬಂದಿರುವ ಸಾಧುಗಳು ಹಾಗೂ ಭಕ್ತರು ಭಜನೆ ಹಾಡುತ್ತ, ತುಳಸೀದಾಸರು ಬರೆದ ರಾಮಚರಿತಮಾನಸದ ಸಾಲುಗಳನ್ನು ಹೇಳುತ್ತ ನರ್ತಿಸುತ್ತಿರುವ ದೃಶ್ಯ ಇಲ್ಲಿನ ಬೀದಿಗಳಲ್ಲಿ ಕಾಣಿಸುತ್ತಿದೆ.

11ನೇ ಪುಟ ನೋಡಿ
ವಿಶೇಷ ಪುಟ 11



ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಸಜ್ಜುಗೊಂಡಿರುವ ಅಯೋಧ್ಯೆಯ ರಾಮ ಮಂದಿರ –ಪಿಟಿಐ ಚಿತ್ರ

ಇಂದಿನ ಕಾರ್ಯಕ್ರಮಗಳು

- ಪ್ರಾಣ ಪ್ರತಿಷ್ಠಾಪನೆಯ ಶುಭ ಮುಹೂರ್ತ ಇರುವುದು 84 ಸೆಕೆಂಡುಗಳಷ್ಟು ಮಾತ್ರ. ಅದು 12 ಗಂಟೆ 29 ನಿಮಿಷ 8 ಸೆಕೆಂಡುಗಳಿಂದ 12 ಗಂಟೆ 30 ನಿಮಿಷ 32 ಸೆಕೆಂಡುಗಳವರೆಗೆ ಇರಲಿದೆ
- ಪ್ರಾಣ ಪ್ರತಿಷ್ಠಾಪನೆಗೆ ಸಂಬಂಧಿಸಿದ ಕಾರ್ಯಕ್ರಮವು 12.20ರಿಂದ 12.45ರವರೆಗೆ ನಡೆಯಲಿದೆ
- ಮಹಾವಿಷ್ಣುವಿನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಶುರುವಾಗಲಿದೆ
- ಪುರೋಹಿತರು ಮಂತ್ರಗಳ ಮೂಲಕ ಶ್ರೀರಾಮನನ್ನು ಆವಾಹನೆ ಮಾಡುತ್ತಾರೆ
- ಗರ್ಭಗೃಹದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಸಂಬಂಧಿಸಿದ ವಿಧಿವಿಧಾನಗಳು ನಡೆಯುತ್ತವೆ
- ಧಾರ್ಮಿಕ ವಿಧಿವಿಧಾನಗಳನ್ನು 121 ಮಂದಿ ವೈದಿಕ ವಿದ್ವಾಂಸರು, ಆಚಾರ್ಯ ಗಣೇಶ್ವರ ದ್ರಾವಿಡ್ ಮತ್ತು ಆಚಾರ್ಯ ಲಕ್ಷ್ಮೀಕಾಂತ ದ್ವಿವೇದಿ ಮಾರ್ಗದರ್ಶನದಲ್ಲಿ ನಡೆಸಲಿದ್ದಾರೆ
- ಪ್ರಾಣ ಪ್ರತಿಷ್ಠಾಪನೆಯ ನಂತರದಲ್ಲಿ, ಅಯೋಧ್ಯೆಯಲ್ಲಿ ಸೋಮವಾರ ಸಂಜೆ ದೀಪೋತ್ಸವ ನಡೆಯಲಿದೆ. ಒಟ್ಟು ಹತ್ತು ಲಕ್ಷ ಹಣತೆಗಳನ್ನು ಬೆಳಗಿಸಲಾಗುತ್ತದೆ

ಹತ್ತು ಬಗೆಯ ದಾನ

ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ 'ಮುಖ್ಯ ಯಜಮಾನ' (ಪುರೋಹಿತರು ಇವರ ಪರವಾಗಿ ವಿಧಿ ವಿಧಾನಗಳನ್ನು ನಡೆಸುತ್ತಾರೆ) ಆಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇವಸ್ಥಾನ ಸಂಕೀರ್ಣವನ್ನು ಪೂರ್ವ ದಿಕ್ಕಿನ ಬಾಗಿಲಿನಿಂದ ಪ್ರವೇಶಿಸಲಿದ್ದಾರೆ ಎಂದು ಸಮಾರಂಭದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿರುವ ಸ್ವಾಮೀಜಿಯೊಬ್ಬರು ತಿಳಿಸಿದರು.

ಮಂದಿರ ನಿರ್ಮಾಣದ ಉಸ್ತುವಾರಿ ಹೊತ್ತಿರುವ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರನ್ನು ಮೋದಿ ಅವರು ಭೇಟಿ ಮಾಡಲಿದ್ದಾರೆ.

ಪ್ರಧಾನಿಯವರು ಹತ್ತು ಬಗೆಯ ದಾನ ಕಾರ್ಯ ನಡೆಸಲಿದ್ದಾರೆ. ಅದಾದ ಬಳಿಕ ಅವರು ಗರ್ಭ ಗೃಹ ಪ್ರವೇಶಿಸಲಿದ್ದಾರೆ ಎಂದು ಸ್ವಾಮೀಜಿ ತಿಳಿಸಿದರು.

ಇಂದು ರಜೆ ಇಲ್ಲ: ಸಿದ್ದರಾಮಯ್ಯ

ತುಮಕೂರು: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ದಿನ (ಸೋಮವಾರ) ರಾಜ್ಯದಲ್ಲಿ ರಜೆ ಘೋಷಣೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮ ಮಂದಿರ ಉದ್ಘಾಟನೆ ದಿನ ಮುಜರಾಯಿ ದೇವಸ್ಥಾನಗಳಲ್ಲಿ ಪೂಜೆ ನಡೆಯಲಿದೆ ಎಂದು ತಿಳಿಸಿದರು.

'ಬೆಂಗಳೂರಿನ ಮಹದೇವಪುರದಲ್ಲಿ ನಿರ್ಮಿಸಿರುವ ರಾಮ ಮಂದಿರ ಉದ್ಘಾಟನೆಗೆ ಆಹ್ವಾನಿಸಿದ್ದಾರೆ. ಅಲ್ಲಿಗೆ ಹೋಗುತ್ತೇನೆ' ಎಂದು ಮುಖ್ಯಮಂತ್ರಿ ಹೇಳಿದರು.

14 ಯಜಮಾನರು

ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ 14 ದಂಪತಿ 'ಯಜಮಾನ'ರಾಗಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕದ ಲಿಂಗರಾಜ ಬಸವರಾಜ ಅವರು ಯಜಮಾನರಾಗಿ ಪತ್ನಿಯೊಂದಿಗೆ ಭಾಗಿಯಾಗಲಿದ್ದಾರೆ.

ಬಿಜೆಪಿ – ಜೆಡಿಎಸ್ ನಾಯಕರ ಮೊದಲ ಸಭೆ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಎನ್‌ಡಿಎ ಒಕ್ಕೂಟಕ್ಕೆ ಜೆಡಿಎಸ್ ಸೇರಿದ ಬಳಿಕ ಇದೇ ಮೊದಲ ಬಾರಿಗೆ ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ಅಧಿಕೃತ ಸಭೆಯು ಬಿ.ಎಸ್. ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಭಾನುವಾರ ನಡೆಯಿತು.

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಮತ್ತು ವಿಧಾನ ಪರಿಷತ್ತಿನ ಉಳಿದ ಆರು ಸ್ಥಾನಗಳ ಚುನಾವಣೆಯ ಸೀಟು ಹಂಚಿಕೆ ಕುರಿತು ಮುಕ್ತ ಮತ್ತು ಸೌಹಾರ್ದವಾಗಿ ಮಾತುಕತೆ ನಡೆಯಿತು. ಲೋಕಸಭೆ ಚುನಾವಣೆ ಸೀಟು ಹಂಚಿಕೆ ಬಗ್ಗೆ ರಾಮ ಮಂದಿರ ಉದ್ಘಾಟನೆಯ ಬಳಿಕ ಸಭೆ ನಡೆಸಲು ತೀರ್ಮಾನಿಸಲಾಯಿತು.

8ನೇ ಪುಟ ನೋಡಿ

ರಂಗನಾಥ್ ಮೈತ್ರಿ ಅಭ್ಯರ್ಥಿ

ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಜೆಡಿಎಸ್‌ನ ಎ.ಪಿ.ರಂಗನಾಥ್ ಅವರನ್ನೇ ಮೈತ್ರಿಕೂಟದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಭಾನುವಾರದ ಸಭೆಯಲ್ಲಿ ನಿರ್ಧಾರಕ್ಕೆ ಬರಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಪ್ರಕಟಣೆ ಹೊರಬೀಳಲಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ಜೆಡಿಎಸ್‌ಗೆ ಗೆಲ್ಲುವ ಅವಕಾಶ ಹೆಚ್ಚಾಗಿರುವುದರಿಂದ ಈ ಕ್ಷೇತ್ರ ಬಿಟ್ಟುಕೊಡಲು ಬಿಜೆಪಿ ತೀರ್ಮಾನಿಸಿದೆ. ವಿಧಾನ ಪರಿಷತ್‌ನ ಇತರ ಆರು ಕ್ಷೇತ್ರಗಳ ಚುನಾವಣೆ ಸಂದರ್ಭ ಬಿಜೆಪಿ ಹೆಚ್ಚಿನ ಸಂಖ್ಯೆಯ ಸೀಟುಗಳನ್ನು ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಅನ್ಯ ಕಾರ್ಯಗಳಿಗೆ ಪೌರ ಕಾರ್ಮಿಕರ ಬಳಕೆಗೆ ಅಂಕುಶ

● ಓದೇಶ ಸಕಲೇಶಪುರ

ರಾಮನಗರ: ಪೌರ ಕಾರ್ಮಿಕರನ್ನು ಇನ್ನು ಮುಂದೆ ಅವರಿಗೆ ನಿಗದಿಪಡಿಸಿದ ಕೆಲಸ ಬಿಟ್ಟು 'ಅನ್ಯ ಕಾರ್ಯ'ಗಳಿಗೆ ನಿಯೋಜಿಸುವಂತಿಲ್ಲ. ಒಂದು ವೇಳೆ ನಿಯೋಜಿಸಿದರೆ ಅಂತಹ ಅಧಿಕಾರಿಗಳು ಕಠಿಣ ಕ್ರಮಕ್ಕೆ ಸಿಲುಕಲಿದ್ದಾರೆ ಎಂಬ ಸುತ್ತೋಲೆಯನ್ನು ಪೌರಾಡಳಿತ ನಿರ್ದೇಶನಾಲಯವು ಹೊರಡಿಸಿದೆ.

ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ಈ ಸುತ್ತೋಲೆ ಅನ್ವಯವಾಗಲಿದೆ. ಪೌರ ಕಾರ್ಮಿಕರನ್ನು ಬೇರೆ ಕೆಲಸಗಳಿಗೆ ಬಳಸಿಕೊಂಡು ಶೋಷಿಸಲಾಗುತ್ತಿದೆ ಎಂಬ ದೂರು ವ್ಯಾಪಕವಾಗಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೌರಾಡಳಿತ ನಿರ್ದೇಶನಾಲಯವು ಈ ಕ್ರಮ ತೆಗೆದುಕೊಂಡಿದೆ. ಆದೇಶ ಮೀರಿದರೆ ನಿರ್ದಾಕ್ಷಿಣ್ಯ ಕ್ರಮದ ಎಚ್ಚರಿಕೆ ನೀಡಿದೆ.

> ಪೌರ ಕಾರ್ಮಿಕರನ್ನು ಬೇರೆ ಕೆಲಸಕ್ಕೆ ನಿಯೋಜಿಸುತ್ತಿರುವ ಬಗ್ಗೆ ಸಂಘ– ಸಂಘಟನೆಗಳು ದೂರುತ್ತಲೇ ಇದ್ದವು. ಹಾಗಾಗಿ, ಸುತ್ತೋಲೆ ಹೊರಡಿಸಲಾಗಿದೆ
>
> **ಪ್ರಭುಲಿಂಗ ಕವಳಿಕಟ್ಟಿ**
> ನಿರ್ದೇಶಕ, ಪೌರಾಡಳಿತ ನಿರ್ದೇಶನಾಲಯ

8ನೇ ಪುಟ ನೋಡಿ



ಟಿಕೆಟ್‌ಗಾಗಿ ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ

ಬೆಂಗಳೂರು: ಅಸ್ತಿತ್ವಕ್ಕೆ ಬಂದ ದಿನದಿಂದಲೂ ಬಿಜೆಪಿ ವಶದಲ್ಲಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಟಿಕೆಟ್‌ಗೆ ಕಾಂಗ್ರೆಸ್ ಪಕ್ಷದಲ್ಲಿ ಈ ಬಾರಿ ತೀವ್ರ ಪೈಪೋಟಿ ನಡೆಯುತ್ತಿದೆ. 8

ವಾಟ್ಸ್‌ಆ್ಯಪ್‌ನಲ್ಲಿ ವಂಚನೆ ಗ್ರಾಹಕರಿಗೆ ಎಚ್ಚರಿಕೆ

ನವದೆಹಲಿ (ಪಿಟಿಐ): ವಾಟ್ಸ್‌ಆ್ಯಪ್ ಬಳಸಿಕೊಂಡು ನಡೆಯುವ ವಿವಿಧ ರೀತಿಯ ವಂಚನೆಗಳ ಬಗ್ಗೆ ಬಳಕೆದಾರರು ಜಾಗರೂಕರಾಗಿರುವಂತೆ ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಪೊಲೀಸ್ ಚಿಂತಕರ ಚಾವಡಿ ಎಚ್ಚರಿಕೆ ನೀಡಿದೆ.

ಹೂಡಿಕೆ ಯೋಜನೆಗಳ ಹೆಸರಿನಲ್ಲಿ, ಉದ್ಯೋಗ ನೀಡುವ ಆಮಿಷವೊಡ್ಡಿ ಜನರಿಗೆ ಮೋಸ ಮಾಡಲಾಗುತ್ತಿದೆ. ಮಿಸ್ಡ್ ಕಾಲ್, ವಿಡಿಯೊ ಕಾಲ್, ಹೈಜಾಕಿಂಗ್, ಸ್ಕ್ರೀನ್ ಶೇರ್ ಸೇರಿದಂತೆ ಏಳು ವಿಧಗಳಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ವಂಚಿಸುವ ಸಾಧ್ಯತೆಗಳನ್ನು ಬ್ಯೂರೊ ಆಫ್ ಪೊಲೀಸ್ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ (ಬಿಪಿಆರ್‌ಡಿ) ಗುರುತಿಸಿದೆ.

ವಂಚಕರು ಜನರ ವಾಟ್ಸ್‌ಆ್ಯಪ್ ಖಾತೆಗಳಿಗೆ ಅನಧಿಕೃತವಾಗಿ ಪ್ರವೇಶ ಪಡೆದು (ಹೈಜಾಕ್ ಮಾಡಿ) ಅವರ 'ಕಾಂಟ್ಯಾಕ್ಟ್'ನಲ್ಲಿರುವ ವ್ಯಕ್ತಿಗಳನ್ನು ಸಂಪರ್ಕಿಸಿ ಹಣ ನೀಡುವಂತೆ ಮನವಿ ಮಾಡುತ್ತಾರೆ. ವಾಟ್ಸ್‌ಆ್ಯಪ್‌ಗೆ ಮಾಡಿದ ಬೆತ್ತಲೆ ವಿಡಿಯೊ ಕಾಲ್ ಅನ್ನು ಬಹಿರಂಗಗೊಳಿಸುವ ಬೆದರಿಕೆಯೊಡ್ಡಿಯೂ ಹಣಕ್ಕೆ ಬೇಡಿಕೆ ಇಡುತ್ತಾರೆ ಎಂದು ಹೇಳಿದೆ.

ವಿಯೆಟ್ನಾಂ, ಕೆನ್ಯಾ, ಇಥಿಯೋಪಿಯಾ ಮತ್ತು ಮಲೇಷ್ಯಾ ದೇಶಗಳ ಕೋಡ್‌ಗಳನ್ನು ಬಳಸಿ ಹ್ಯಾಕರ್‌ಗಳು ಮಿಸ್ಡ್ ಕಾಲ್ ಮಾಡುತ್ತಾರೆ. ಹಾಗಾಗಿ ಈ ದೇಶಗಳ ಕೋಡ್ ಹೊಂದಿರುವ ಸಂಖ್ಯೆಯ ದೂರವಾಣಿ ಕರೆಗಳನ್ನು ಸ್ವೀಕರಿಸಬಾರದು. ಸಕ್ರಿಯ ಬಳಕೆದಾರರನ್ನು ಗುರುತಿಸಲು ಹ್ಯಾಕರ್‌ಗಳು 'ಕೋಡ್ ಸ್ಕ್ರಿಪ್ಟೆಡ್ ಬಾಟ್'ಗಳನ್ನು ಬಳಸುತ್ತಾರೆ ಎಂದೂ ವಿವರಿಸಿದೆ. ಕಂಪನಿಗಳ ಸಿಇಒ, ಮುಖ್ಯ ಹಣಕಾಸು ಅಧಿಕಾರಿ, ಬ್ಯಾಂಕ್ ಅಧಿಕಾರಿ, ಪೊಲೀಸ್ ಅಥವಾ ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ವಂಚಕರು ಬಳಕೆದಾರರಿಗೆ ಕರೆ ಮಾಡುತ್ತಾರೆ ಎಂದಿದೆ.

ಗ್ರಾಹಕರ ಖಾಸಗಿ ಮಾಹಿತಿಗಳನ್ನು ಪಡೆದು ಅವರ ಸಾಮಾಜಿಕ ಜಾಲತಾಣಗಳಲ್ಲಿರುವ ಖಾತೆಯನ್ನು ಹೋಲುವ ಬೇರೆ ಖಾತೆಗಳನ್ನು ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಡುತ್ತಾರೆ ಎಂದಿರುವ ಬಿಪಿಆರ್‌ಡಿ, ವಾಟ್ಸ್‌ಆ್ಯಪ್ ಈಚೆಗೆ ಪರಿಚಯಿಸಿರುವ ಸ್ಕ್ರೀನ್ ಶೇರಿಂಗ್ ಫೀಚರ್ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಚಿನಕುರಳಿ

ಪ್ರಕಾಶ್ ಶೆಟ್ಟಿ



ಒಳ ಪುಟಗಳು





ಶ್ರೀರಾಮೋತ್ಸವ

"ರಾಮ ಮಂದಿರ ನಿರ್ಮಾಣ ಕಾರ್ಯ, ದೇಶವನ್ನು ಒಗ್ಗೂಡಿಸುವ ಕಾರ್ಯ"

- ನರೇಂದ್ರ ಮೋದಿ, ಪ್ರಧಾನಮಂತ್ರಿ



Pran Pratishtha

(ಪವಿತ್ರ ಸಂಭ್ರಮ)

ಸಪ್ತಪುರಿಗಳಲ್ಲೇಮೊದಲ ಬಾರಿಗೆ

ಶ್ರೀ ಅಯೋಧ್ಯಾ ಧಾಮದಲ್ಲಿ

ಪ್ರಭು ಶ್ರೀ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ



ಇವರ ಘನ್ಯ ಉಪಸ್ಥಿತಿಯಲ್ಲಿ

ನರೇಂದ್ರ ಮೋದಿ

ಪ್ರಧಾನಮಂತ್ರಿ

ಆನಂದಿಬೆನ್ ಪಟೇಲ್ ರಾಜ್ಯಪಾಲೆ ಉತ್ತರ ಪ್ರದೇಶ	**ಡಾ. ಮೋಹನರಾವ್ ಭಾಗವತ್** ಸರಸಂಘಚಾಲಕರು, ರಾಷ್ಟ್ರೀಯ ಸ್ವಯಂಸೇವಕ ಸಂಘ	**ಯೋಗಿ ಆದಿತ್ಯನಾಥ್** ಮುಖ್ಯಮಂತ್ರಿ ಉತ್ತರಪ್ರದೇಶ	**ಮಹಂತ ನೃತ್ಯಗೋಪಾಲ ದಾಸ್** ಅಧ್ಯಕ್ಷರು, ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ

ಮತ್ತು ಇನ್ನಿತರ ಮಹನೀಯರು

ದಿನಾಂಕ: 22 ಜನವರಿ, 2024 । ಸಮಯ: ಮಧ್ಯಾಹ್ನ 12:20 ಗಂಟೆ । ಸ್ಥಳ: ಶ್ರೀರಾಮ ಜನ್ಮಭೂಮಿ ಮಂದಿರ, ಶ್ರೀ ಅಯೋಧ್ಯಾಧಾಮ

ನೇರಪ್ರಸಾರ DD NEWS Youtube.com/DDNEWS Youtube.com/dduttarpradesh UPGovtOfficial CMOUttarpradesh CMOfficeUP

ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಉತ್ತರ ಪ್ರದೇಶ

‘ಸಂಶೋಧನೆಗೆ ಪ್ರತ್ಯೇಕ ಸಂಸ್ಥೆ ಅಗತ್ಯ’

‘ಶ್ರೀ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಮತ

ಪ್ರಜಾವಾಣಿ ವಾರ್ತೆ

ಬೆಂಗಳೂರು: ‘ಇಲ್ಲಿನ ಸಾಹಿತ್ಯ ಹಾಗೂ ಸಂಸ್ಕೃತಿಗಳ ಬಗ್ಗೆ ಅಷ್ಟಾಗಿ ಸಂಶೋಧನೆಗಳು ನಡೆದಿಲ್ಲ. ಆದ್ದರಿಂದ ರಾಜ್ಯ ಸರ್ಕಾರವು ಸಂಶೋಧನೆಗಾಗಿಯೇ ಪ್ರತ್ಯೇಕ ಸ್ವಾಯತ್ತ ಸಂಸ್ಥೆಯೊಂದನ್ನು ಸ್ಥಾಪಿಸಬೇಕು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಆಗ್ರಹಿಸಿದರು.

ಬಿ.ಎಂ.ಶ್ರೀ. ಪ್ರತಿಷ್ಠಾನ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ರಾಮೇಗೌಡ (ರಾಗೌ) ಅವರಿಗೆ ‘ಶ್ರೀ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮಾಡಿ, ಮಾತನಾಡಿದರು. ಈ ದತ್ತಿ ಪ್ರಶಸ್ತಿಯನ್ನು ಪ್ರತಿಷ್ಠಾನದಲ್ಲಿ ಕಮಲಿನಿ ಶಾ. ಬಾಲುರಾವ್ ಸ್ಥಾಪಿಸಿದ್ದು, ₹ 1 ಲಕ್ಷ ನಗದು ಒಳಗೊಂಡಿದೆ.

‘ತಮಿಳು ಭಾಷೆ 2004ರಲ್ಲಿ ಶಾಸ್ತ್ರೀಯ ಭಾಷೆ ಸ್ಥಾನ ಪಡೆದುಕೊಂಡಿತು. ಕನ್ನಡ ಭಾಷೆಗೆ 2008ರಲ್ಲಿ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಕ್ಕಿತು. ಆದರೆ, ಈ ಭಾಷೆಗೆ ಸಂಬಂಧಿಸಿದಂತೆ ನಂತರದ ಬೆಳವಣಿಗೆಗಳು ನಿರಾಶಾದಾಯಕ. ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕ ಬಳಿಕ ಸ್ವಾಯತ್ತ ಸಂಸ್ಥೆ ಸ್ಥಾಪಿಸಿ, ಯೋಜನೆಗಳನ್ನು ರೂಪಿಸಿದರೆ ಮಾತ್ರ ಕೇಂದ್ರ ಸರ್ಕಾರದಿಂದ ಅನುದಾನ ಸಿಗಲಿದೆ. ಕನ್ನಡಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಸ್ವಾಯತ್ತ ಸಂಸ್ಥೆ ಸ್ಥಾಪಿಸುವ ಬದಲು, ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್) ಅಡಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ತರಲಾಗಿದೆ. ತಮಿಳುನಾಡಿನಲ್ಲಿ ಈ ಕೇಂದ್ರ ಸ್ವಾಯತ್ತ ಸಂಸ್ಥೆಯಾಗಿ ರೂಪುಗೊಂಡಿದೆ. ಆದರೆ, ನಮ್ಮ ರಾಜ್ಯ ಸರ್ಕಾರಕ್ಕೆ ಇದು ಸಾಧ್ಯವಾಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಮುಖ್ಯಾಂಶಗಳು

- ಕಮಲಿನಿ ಶಾ.ಬಾಲುರಾವ್ ಸ್ಥಾಪಿಸಿರುವ ಪ್ರಶಸ್ತಿ
- ಪ್ರಶಸ್ತಿ ಮೊತ್ತ ₹ 1 ಲಕ್ಷ

‘ಕರ್ನಾಟಕದಲ್ಲಿ ಸಂಶೋಧನೆಗೆ ಶಕ್ತಿ ನೀಡಲು ಶಾಸ್ತ್ರೀಯ ಭಾಷಾ ಸ್ವಾಯತ್ತ ಕೇಂದ್ರವನ್ನು ಸ್ಥಾಪಿಸಬೇಕು. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಎಲ್ಲ ಶಾಸ್ತ್ರೀಯ ಭಾಷಾ ಸಂಸ್ಥೆಗಳೂ ವಿಶ್ವವಿದ್ಯಾಲಯದ ಭಾಗವಾಗಬೇಕು ಎನ್ನಲಾಗಿದೆ. ಅದು ಜಾರಿಗೊಂಡಲ್ಲಿ ಭಾಷಾ ಸಂಸ್ಥೆಗಳೂ ಕನ್ನಡ ವಿಭಾಗವಾಗಿ ಮಾರ್ಪಡಲಿವೆ. ಆದ್ದರಿಂದ ರಾಜ್ಯ ಸರ್ಕಾರವು ಈ ಬಗ್ಗೆ ಕೇಂದ್ರ ಸರ್ಕಾರದ ಜತೆಗೆ ಪತ್ರ ವ್ಯವಹಾರ ನಡೆಸಿ, ಭಾರತೀಯ ಭಾಷಾ ಸಂಸ್ಥಾನದ ಭಾಗವಾಗಿರುವ ಕನ್ನಡ ಕೇಂದ್ರವನ್ನು ಬಿಡುಗಡೆಗೊಳಿಸಬೇಕು. ಸ್ವತಂತ್ರ ಸ್ವಾಯತ್ತ ಸಂಶೋಧನಾ ಸಂಸ್ಥೆಯನ್ನಾಗಿ ನಡೆಸುವ ಕೆಲಸವಾಗಬೇಕು’ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಮೇಗೌಡ, ‘ನಾವು ಮಾಡಿದ ಒಳ್ಳೆಯ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ. ಗಾಂಧೀಜಿ ಸೇರಿ ಎಷ್ಟೋ ಮಂದಿ ಸಾಧಕರಿಗೆ ಪ್ರತಿಷ್ಠಿತ ಪ್ರಶಸ್ತಿಗಳು ಸಿಗದಿದ್ದರೂ ಅವರು ತಮ್ಮ ಕೆಲಸಗಳಿಂದ ಚಿರಸ್ಥಾಯಿಯಾಗಿದ್ದಾರೆ. ಬಿ.ಎಂ. ಶ್ರೀಕಂಠಯ್ಯ (ಬಿ.ಎಂ.ಶ್ರೀ) ಅವರು ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಪೋಷಿಸಿದರು. ಅವರು ಎಲ್ಲ ಕಾಲಕ್ಕೂ ಪ್ರಸ್ತುತ ಆಗುತ್ತಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.



ಕಾರ್ಯಕ್ರಮದಲ್ಲಿ ರಾಮೇಗೌಡ ಅವರಿಗೆ ಬರಗೂರು ರಾಮಚಂದ್ರಪ್ಪ ಅವರು ‘ಶ್ರೀ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮಾಡಿದರು. ಬಿ.ಎಂ.ಶ್ರೀ. ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಶಾಂತರಾಜು, ಅಧ್ಯಕ್ಷ ಬೈರಮಂಗಲ ರಾಮೇಗೌಡ, ವಿಮರ್ಶಕ ಪಿ.ವಿ. ನಾರಾಯಣ ಉಪಸ್ಥಿತರಿದ್ದರು —ಪ್ರಜಾವಾಣಿ ಚಿತ್ರ

ಸೋಂಪುರ: ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ದಾಬಸ್ ಪೇಟೆ: ಸೋಂಪುರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಸೋಂಪುರದ ಜಿ.ಅಶೋಕ, ಉಪಾಧ್ಯಕ್ಷರಾಗಿ ನಿಜಗಲ್ ಕೆಂಪೋಹಳ್ಳಿಯ ಗಂಗರಾಜು ಆಯ್ಕೆಯಾಗಿದ್ದಾರೆ.

ನಿರ್ದೇಶಕರಾದ ವಿ. ಉದಯ ಕುಮಾರ್, ಸಿ. ನಾರಾಯಣ ಸ್ವಾಮಿ, ಟಿ. ರಂಗಸ್ವಾಮಯ್ಯ, ಎಸ್.ಶ್ರೀನಿವಾಸಯ್ಯ, ಸಿ.ಪದ್ಮಾವತಿ, ಶಾಂತಮ್ಮ, ಬಸವರಾಜು, ಚಿಕ್ಕಣ್ಣ, ನಾಗರಾಜು ಇದ್ದರು.



ಅಯೋಧ್ಯೆ ರಾಮಮಂದಿರದ ಉದ್ಘಾಟನೆ...



ನಗರದ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ನವೀಕೃತ ಶೋರೂಂ ಅನ್ನು ಬಯೋಅಗ್ರೈಲ್ ಥೆರಪ್ಯೂಟಿಕ್ಸ್‌ನ ಸಿಇಒ ದಿವ್ಯಾ ಚಂದ್ರಧರ ಉದ್ಘಾಟಿಸಿದರು. ನಿಶಾ ಗ್ರೂಪ್ ಆಫ್ ಕಂಪನಿಗಳ ಸಿಇಒ ನಿಶಾ ರೈ, ವಕೀಲರಾದ ಚಿತ್ರಾ ವಿಜಯ್ ಎಂ.ಡಿ., ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಕರ್ನಾಟಕ ವಲಯದ ಮುಖ್ಯಸ್ಥ ಫಿಲ್ಸರ್ ಬಾಬು, ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು

ನಕಲಿ ವೀಸಾ ವ್ಯಕ್ತಿ ವಶಕ್ಕೆ

ದೇವನಹಳ್ಳಿ: ದುಬೈನಿಂದ ಗುರುವಾರ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಕಲಿ ಪಾಸ್‌ಪೋರ್ಟ್– ವೀಸಾ ಜಾಲದ ಸದಸ್ಯನನ್ನು ವಿಮಾನ ನಿಲ್ದಾಣ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಆರೋಪಿ ಸಾದಿಕುಲ್ಲಾ ಬೇಗ್‌ನನ್ನು ವಶಕ್ಕೆ ಪಡೆದ ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ಆತನನ್ನು ದೆಹಲಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಪಂಜಾಬ್‌ನ ಲೂಧಿಯಾನದಲ್ಲಿ ನಡೆದ ಕೆನಡಾದ ನಕಲಿ ವೀಸಾ ಪ್ರಕರಣದಲ್ಲಿ ಆರೋಪಿ ಹೆಸರು ಕೇಳಿ ಬಂದಿತ್ತು. ಆತನ ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸಲಾಗಿತ್ತು.

‘ಹಬ್ಬಗಳಿಂದ ಸಂಸ್ಕೃತಿ ಪಸರಿಸಲಿ’

ಪ್ರಜಾವಾಣಿ ವಾರ್ತೆ

ಪೀಣ್ಯ ದಾಸರಹಳ್ಳಿ: ‘ಹಬ್ಬಗಳ ಮೂಲಕ ಸಂಸ್ಕೃತಿ, ಸಂಪ್ರದಾಯ, ಕಲೆ ಮತ್ತು ನಾಡಿನ ಭಾಷೆ ಎಲ್ಲೆಡೆ ಪಸರಿಸಬೇಕು’ ಎಂದು ಕಲಾವಿದ ಬಿ.ಆರ್. ಶ್ರೀನಿವಾಸ್ ತಿಳಿಸಿದರು.

ಬಾಗಲಗುಂಟೆಯ ಬಯಲು ರಂಗಮಂದಿರದಲ್ಲಿ ಸ್ನೇಹಜೀವಿ ಗೆಳೆಯರ ಬಳಗ ಸಾಹಿತ್ಯಿಕ ಘಟಕ ವತಿಯಿಂದ ಆಯೋಜಿಸಲಾದ ಸಂಕ್ರಾಂತಿ ಸಂಭ್ರಮದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ವ್ಯವಹಾರಕ್ಕಾಗಿ ಬೇರೆ ಭಾಷೆಗಳನ್ನೂ ಕಲಿಯಬೇಕು. ನಮ್ಮ ತಾಯಿ ಭಾಷೆ ಕನ್ನಡವನ್ನು ಯಾವತ್ತೂ ಮರೆಯಬಾರದು’ ಎಂದು ಅಭಿಪ್ರಾಯಪಟ್ಟರು. ಶಾಸಕ ಎಸ್. ಮುನಿರಾಜು ಮಾತನಾಡಿ‘, ‘ನಮ್ಮ ಕ್ಷೇತ್ರದಲ್ಲಿ ನಿರಂತರವಾಗಿ ಕನ್ನಡದ ಕಾರ್ಯಕ್ರಮಗಳು ನಡೆಯಬೇಕು. ಈ ಹಿಂದೆ ಮೂರು ಸಾಹಿತ್ಯ ಸಮ್ಮೇಳನಗಳು ಇಲ್ಲಿ ಜರುಗಿದ್ದವು’ ಎಂದು ನೆನಪು ಮಾಡಿಕೊಂಡರು.

ಬಾಗಲಗುಂಟೆ ಬಸ್ ನಿಲ್ದಾಣದಿಂದ ಭುವನೇಶ್ವರಿ ಭಾವಚಿತ್ರವನ್ನು ಕಲಾತಂಡಗಳೊಂದಿಗೆ ಎತ್ತಿನಗಾಡಿಯಲ್ಲಿ ಕರೆ ತರಲಾಯಿತು.

ಶಶಿಕಾಂತ ರಾವ್ ಸಂಪಾದಿತ ಕೃತಿ ಸ್ನೇಹಜೀವಿ ಸಂಕ್ರಾಂತಿ-2 ಬಿಡುಗಡೆ ಮಾಡಲಾಯಿತು. ಬಳಗದ ಅಧ್ಯಕ್ಷ ಪ್ರಕಾಶ್ ಎನ್. ಜಿಂಗಾಡೆ, ಸಾಹಿತಿ ದ್ವಾರನಕುಂಟೆ ಪಾತಣ್ಣ, ನಗರ ಜಿಲ್ಲಾ ಕಸಾಪ ಅಧ್ಯಕ್ಷ ಎಂ. ಪ್ರಕಾಶಮೂರ್ತಿ, ಸಮಾಜ ಸೇವಕ ಲಕ್ಷ್ಮಣಗೌಡ, ಜಯ ಕರ್ನಾಟಕ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಬಿ.ಎನ್. ಜಗದೀಶ್ ಭಾಗವಹಿಸಿದ್ದರು.



ಬಾಗಲಗುಂಟೆಯ ಬಯಲು ರಂಗಮಂದಿರದಲ್ಲಿ ನಡೆದ ಸಂಕ್ರಾಂತಿ ಸಂಭ್ರಮದಲ್ಲಿ ಭರತನಾಟ್ಯ ಕಲಾವಿದೆ ಪಿ. ಚಂದನ ಅವರನ್ನು ಅಭಿನಂದಿಸಲಾಯಿತು.

ಕುಣಿಗಲ್‌ಗೆ ರೇಸ್ ಕೋರ್ಸ್ ಸ್ಥಳಾಂತರಕ್ಕೆ ಸಲಹೆ

ತುಮಕೂರು: ದೇಶದ ಪ್ರತಿಷ್ಠಿತ ಕುಣಿಗಲ್ ಕುದುರೆ ಸಂತಾನೋತ್ಪತ್ತಿ ಕೇಂದ್ರವನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೆಂಗಳೂರಿನ ಹೃದಯ ಭಾಗದಲ್ಲಿ ಇರುವ ರೇಸ್ ಕೋರ್ಸ್ ಅನ್ನು ಕುಣಿಗಲ್‌ಗೆ ಸ್ಥಳಾಂತರಿಸುವಂತೆ ಸಲಹೆ ಮಾಡಿದ್ದೇನೆ’ ಎಂದರು.

‘ರೈತರಿಗೆ ನೆರವಾದ ಶೂನ್ಯ ಬಡ್ಡಿದರದ ಸಾಲ’

ಪ್ರಜಾವಾಣಿ ವಾರ್ತೆ

ಬೆಂಗಳೂರು: ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ನಾಡಿನ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಒಟ್ಟು ₹15,481 ಕೋಟಿ ಸಾಲ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ಅನ್ನದಾತರ ನೆರವಿಗೆ ಧಾವಿಸಿದೆ ಎಂದು ಶಾಸಕ ಹಾಗೂ ಕೆಪಿಸಿಸಿ ಮಾಧ್ಯಮ ಘಟಕದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.

ಈ ಹಂಗಾಮಿನಲ್ಲಿ ₹24,600 ಕೋಟಿ ಸಾಲ ನೀಡುವ ಗುರಿ ಹಾಕಿಕೊಳ್ಳಲಾಗಿತ್ತು. ಈವರೆಗೆ 19,97,607 ರೈತರಿಗೆ ಬೃಹತ್ ಮೊತ್ತದ ಸಾಲವನ್ನು ರೈತರಿಗೆ ವಿತರಿಸಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ₹ 775.49 ಕೋಟಿಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಅಗತ್ಯ ಸಂದರ್ಭದಲ್ಲಿ ರೈತರ ಆಸರೆಗೆ ಸರ್ಕಾರ ನಿಂತಿದೆ ಎಂದಿದ್ದಾರೆ.

ಅಲ್ಪಾವಧಿ ಕೃಷಿ ಸಾಲದಡಿ 19,63,962 ರೈತರಿಗೆ ₹15,031.72 ಕೋಟಿ, ಮಧ್ಯಮಾವಧಿ ಕೃಷಿ ಸಾಲದಡಿ 15,771 ರೈತರಿಗೆ ₹536.35 ಕೋಟಿ ಸಾಲ ವಿತರಿಸಲಾಗಿದೆ. ದೀರ್ಘಾವಧಿ ಕೃಷಿ ಸಾಲದಡಿ 17,873 ರೈತರಿಗೆ ₹273.41 ಕೋಟಿ ಸಾಲ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಅಪಘಾತ ವೃದ್ಧ ಸಾವು

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಪಾಳ್ಯ ರಸ್ತೆಯಲ್ಲಿ ಕಸ ತುಂಬಿದ್ದ ಲಾರಿ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಚಲಾಯಿಸುತ್ತಿದ್ದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ.

ಈಜಿಪುರದ ನಿವಾಸಿ ಜಾರ್ಜ್ (63) ಮೃತಪಟ್ಟವರು.

ಹೊಸಪಾಳ್ಯ ರಸ್ತೆಯ ಉಜಾಲ ಕಾರ್ಖಾನೆ ಬಳಿ ಅಪಘಾತ ಸಂಭವಿಸಿದೆ. ಜಾರ್ಜ್ ಅವರ ತಲೆಗೆ ಬಲ ವಾದ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಮೃತಪಟ್ಟರು ಎಂದು ಪೊಲೀಸರು ಹೇಳಿದರು.

'ಚಾಲಕ ಲಾರಿಯನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ಅಪಘಾತ ಮಾಡಿದ್ದಾರೆ ಎಂದು ಮೃತರ ಸಂಬಂಧಿಕರು ದೂರು ನೀಡಿದ್ದಾರೆ. ತನಿಖೆ ಮುಂದುವರಿದಿದೆ' ಎಂದು ಸಂಚಾರ ಪೊಲೀಸರು ಹೇಳಿದರು.


'ದೇಶವು ಪರಿಸರ ವಿಪತ್ತಿನ ಸನಿಹದಲ್ಲಿದೆ'

ಪ್ರಜಾವಾಣಿ ವಾರ್ತೆ

ಬೆಂಗಳೂರು: ಕೈಗಾರೀಕರಣದ ದುಷ್ಪರಿಣಾಮಗಳಿಂದಾಗಿ ದೇಶವು ಪರಿಸರ ವಿಪತ್ತಿನ ಸನಿಹದಲ್ಲಿದೆ. ಪರಿಸರಕ್ಕೆ ಸಂಬಂಧಿಸಿದ ಬಹು ಆಯಾಮದ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಹೇಳಿದರು.

ಹವಾಮಾನ ಬದಲಾವಣೆ ವಿರುದ್ಧ ಕೆಲಸ ಮಾಡುತ್ತಿರುವ 'ಬಾಪು ಕೆ ಲೋಗ್' ಸಂಘಟನೆಯು ನಗರದ ಗಾಂಧಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ನಮ್ಮ ಆರ್ಥಿಕ ಬೆಳವಣಿಗೆಯ ಹಾದಿಯ ಕುರಿತು ಮರುಚಿಂತನೆ ಮಾಡದಿದ್ದರೆ ಅಪಾಯವಿದೆ' ಎಂದರು.

'ಜಗತ್ತಿನ ಅತಿಹೆಚ್ಚು ವಾಯುಮಾಲಿನ್ಯ ಹೊಂದಿರುವ 20 ನಗರಗಳು ಭಾರತದಲ್ಲಿವೆ. ವಾಯು ಮಾಲಿನ್ಯದಲ್ಲಿ ಭಾರತವು ವಿಶ್ವಗುರು ಆಗುವ ಹಂತ ತಲುಪಿದೆ. ನಮ್ಮ ನದಿಗಳು ಜೈವಿಕವಾಗಿ ಸತ್ತು ಹೋಗಿವೆ. ಜೈವಿಕ ವೈವಿಧ್ಯವೂ ಅಪಾಯಕ್ಕೆ ಸಿಲುಕಿದೆ' ಎಂದು ಹೇಳಿದರು.



ನಗರದ ಗಾಂಧಿ ಭವನದಲ್ಲಿ ಬಾಪು ಕೆ ಲೋಗ್ ಸಂಸ್ಥೆಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಿಂತಕ ರಾಮಚಂದ್ರ ಗುಹಾ ರವರು 'ಬಾಪು ಕೆ ಲೋಗ್'ಪ್ರಣಾಳಿಕೆ ಬಿಡುಗಡೆ ಮಾಡಿದರು. ರಂಗಕರ್ಮಿ ಪ್ರಸನ್ನ, ಚಿಂತಕ ವಿನೋದ್ ವ್ಯಾಸುಲು ಮತ್ತು ಸಂಸದ ಅನಿಲ್ ಹೆಗ್ಡೆ ಪಾಲ್ಗೊಂಡಿದ್ದರು —ಪ್ರಜಾವಾಣಿ ಚಿತ್ರ

ದೇಶವು ಈಗ ಶುದ್ಧ ಗಾಳಿ, ಶುದ್ಧ ನೀರು, ಉತ್ತಮ ಶಿಕ್ಷಣ, ಆರೋಗ್ಯ ಸೇರಿದಂತೆ ಜೀವನಮಟ್ಟ ಸುಧಾರಣೆಗೆ ಪೂರಕವಾದ ವಿಷಯಗಳ ಕುರಿತು ಯೋಚಿಸಬೇಕು. ಅದಕ್ಕಾಗಿ ಮಹಾತ್ಮ ಗಾಂಧಿ ಪ್ರಣೀತ ಸಿದ್ಧಾಂತಗಳನ್ನು ಅನುಷ್ಠಾನಕ್ಕೆ ತರುವುದಕ್ಕೆ ಒತ್ತು ನೀಡಬೇಕು ಎಂದರು.

ಪ್ರಣಾಳಿಕೆಯಲ್ಲಿ ಏನಿದೆ?

ಸರಕು ಮತ್ತು ಸೇವಾ ಕ್ಷೇತ್ರಗಳಲ್ಲಿ ಶೇಕಡ 70ರಷ್ಟು ಕೆಲಸಗಳಿಗೆ ಕಾರ್ಮಿಕರ ಬಳಕೆ, ಹವಾಮಾನ ಬದಲಾವಣೆ ವಿರುದ್ಧ ಸಂಘಟಿತ ಪ್ರಯತ್ನ, ಧರ್ಮ ಕೇಂದ್ರಿತ ರಾಜಕಾರಣವನ್ನು ತಿರಸ್ಕರಿಸುವುದು ಸೇರಿದಂತೆ ಹಲವು ಅಂಶಗಳು 'ಬಾಪು ಕೆ ಲೋಗ್' ಪ್ರಣಾಳಿಕೆಯಲ್ಲಿವೆ.

ಸತ್ಯ ಒಪ್ಪಲು ಸಿದ್ಧರಿಸಿಲ್ಲ: ರಂಗಕರ್ಮಿ, ಬಾಪು ಕೆ ಲೋಗ್ ಪ್ರಣಾಳಿಕೆಯ ಲೇಖಕ ಪ್ರಸನ್ನ ಮಾತನಾಡಿ, 'ದೇಶವು ದುರಿತ ಕಾಲದಲ್ಲಿದೆ. ಈಗ ಎಲ್ಲರ ಕೊರಳಿನಲ್ಲೂ ಸಿಂಥೆಟಿಕ್ ಕೇಸರಿ ವಸ್ತ್ರ ಕಾಣಿಸುತ್ತಿದೆ. ಆದರೆ, ಕೈಮಗ್ಗದಲ್ಲಿ ನೇಯ್ದು, ಮಣ್ಣಿನಲ್ಲಿ ಅದ್ದಿದ ಪವಿತ್ರ ವಸ್ತ್ರವನ್ನು ಗುರುತಿಸಿ, ಗೌರವಿಸುವ ಸ್ಥಿತಿಯಲ್ಲಿ ಭಕ್ತರು ಉಳಿದಿಲ್ಲ' ಎಂದು ಹೇಳಿದರು.

ಕೈಮಗ್ಗ ಉದ್ಯಮದ ರಕ್ಷಣೆಯಿಂದಲೇ ಸುಸ್ಥಿರ ಸಮಾಜದ ನಿರ್ಮಾಣ ಆರಂಭವಾಗಬೇಕು. ಸಿಂಥೆಟಿಕ್ ವಸ್ತ್ರ ಉತ್ಪಾದನೆಗೆ ಕಾನೂನಿನಲ್ಲಿ ಅವಕಾಶವೇ ಇಲ್ಲ. ಆದರೆ, ಕಾನೂನು ಮತ್ತು ಸಂವಿಧಾನವನ್ನು ಗಾಳಿಗೆ ತೂರಿ ಪವಿತ್ರ ವಸ್ತ್ರಕ್ಕೆ ಮಾನ್ಯತೆ ನಿರಾಕರಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆರ್ಥಿಕ ತಜ್ಞ ವಿನೋದ್ ವ್ಯಾಸುಲು ಅಧ್ಯಕ್ಷತೆ ವಹಿಸಿದ್ದರು. ರಾಜ್ಯಸಭಾ ಸದಸ್ಯ ಅನಿಲ್ ಹೆಗ್ಡೆ ಅವರು ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದರು.

ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ ಅವಘಡ: ಅಪಾರ ಹಾನಿ

ಪ್ರಜಾವಾಣಿ ವಾರ್ತೆ

ಯಲಹಂಕ: ಕೋಗಿಲು ಬಡಾವಣೆಯ ಬಂಡೆ ರಸ್ತೆಯ ಅಂಬೇಡ್ಕರ್ ಕಾಲೊನಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸೋರಿಕೆಯಿಂದ ಸಂಭವಿಸಿದ ಬೆಂಕಿ ಅವಘಡದಲ್ಲಿ ಗೃಹೋಪಯೋಗಿ ವಸ್ತುಗಳು ಭಸ್ಮವಾಗಿವೆ.

ಬಿಬಿಎಂಪಿ ಪೌರ ಕಾರ್ಮಿಕ ಸೀನಪ್ಪ ಅವರ ಮನೆಯಲ್ಲಿ ಘಟನೆ ನಡೆದಿದೆ.

'ಮನೆಯ ಗೋಡೆ ಮತ್ತು ಮೇಲಿನ ಶೀಟ್ ಬಿರುಕು ಬಿಟ್ಟಿದೆ. ಮಧ್ಯಾಹ್ನ ಅಡುಗೆ ಸಿದ್ಧಪಡಿಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಸಿಲಿಂಡರ್‌ಗೆ ಬೆಂಕಿ ಹೊತ್ತಿಕೊಂಡಿತು. ಆರಂಭದಲ್ಲಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದೆವು. ಆದರೆ, ಬೆಂಕಿಯ ಜ್ವಾಲೆ ಹೆಚ್ಚಾಗುತ್ತಿದ್ದಂತೆ ಪತ್ನಿ, ಅತ್ತೆ ಹಾಗೂ ಮೂವರು ಮಕ್ಕಳು ಮನೆಯಿಂದ ಹೊರಬಂದು ಪಾರಾದರು. ಅಕ್ಕಪಕ್ಕದ ಮನೆಯವರು ನೀರು ಮತ್ತು ಗೋಣಿಚೀಲ ಬಳಸಿ ಬೆಂಕಿ ನಂದಿಸಿದರು' ಎಂದು ಸೀನಪ್ಪ ತಿಳಿಸಿದರು.

ಘಟನೆಯಿಂದ ಮನೆಯಲ್ಲಿದ್ದ ಫ್ರಿಡ್ಜ್, ಟಿ.ವಿ ಮತ್ತು ಅಡುಗೆ ಪಾತ್ರೆಗಳು ಸುಟ್ಟು ಕರಕಲಾಗಿವೆ. ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.



ಪೂಜಾ ಗಾಂಧಿ, ಶ್ರೀನಿವಾಸನ್ ಅವರು ಅಮೃತ ಹಸ್ತ ತಂಡಕ್ಕೆ 'ಶಿಕ್ಷಣ ಅವಾರ್ಡ್ಸ್' ಅನ್ನು ಶನಿವಾರ ಪ್ರದಾನ ಮಾಡಿದರು

'ಗುಣಮಟ್ಟದ ಶಿಕ್ಷಣ ನೀಡಿ'

ಪ್ರಜಾವಾಣಿ ವಾರ್ತೆ

ಬೆಂಗಳೂರು: 'ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಿ, ಅಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು' ಎಂದು ನಟಿ ಪೂಜಾ ಗಾಂಧಿ ಹೇಳಿದರು.

'ಶಿಕ್ಷಣ ತಂಡ' ಶನಿವಾರ ಆಯೋಜಿಸಿದ್ದ 'ಶಿಕ್ಷಣ ಅವಾರ್ಡ್ಸ್' ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'ಸರ್ಕಾರಿ ಶಾಲೆಗಳ ಉನ್ನತೀಕರಣವಾದರೆ ಮಾತ್ರ ಅಲ್ಲಿ ಕಲಿಯುವ ಮಕ್ಕಳ ಜೀವನದಲ್ಲಿ ಬೆಳಕು ಮೂಡಲು ಸಾಧ್ಯ. ನಾನು 'ಶಿಕ್ಷಣ ತಂಡ'ದೊಂದಿಗೆ ಕೈಜೋಡಿಸಿ ಶಾಲೆಗಳ ಅಭಿವೃದ್ಧಿಗೆ ಕೆಲಸ ಮಾಡುವೆ' ಎಂದು ತಿಳಿಸಿದರು.

ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ 'ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳು ಚಲ ಬಿಡದೆ ಓದಿ ಉನ್ನತ ವ್ಯಾಸಂಗ ಮಾಡಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ಜೀವನದಲ್ಲಿ ಯಶಸ್ವಿಯಾಗಬೇಕು' ಎಂದು ಕರೆ ನೀಡಿದರು.

ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವ ಭರವಸೆ ತಂಡ, ಕನ್ನಡ ಮನಸುಗಳು ತಂಡ, ಗಂಧದ ಗುಡಿ ಬಳಗ, ಅಮೃತ ಹಸ್ತ ತಂಡ ಮತ್ತು ಡಿಸ್ಕಷನ್ ಕ್ಲಾಸ್ ಅಸೋಸಿಯೇಷನ್ ತಂಡಗಳಿಗೆ 'ಶಿಕ್ಷಣ ಅವಾರ್ಡ್ಸ್' ಪ್ರದಾನ ಮಾಡಲಾಯಿತು.

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ಶಿಕ್ಷಣ ತಂಡದ ಸದಸ್ಯ ವಿನೋದ್ ಕರ್ತವ್ಯ, ಶಂಕರ, ಅಂತೋನಿ, ಗಜೇಂದ್ರ, ಕುಸುಮ ಕುಮಾರ್, ಡಿಆರ್‌ಡಿಒ ವಿಜ್ಞಾನಿ ಶ್ರೀನಿವಾಸನ್ ಭಾಗವಹಿಸಿದ್ದರು.



ಶಿವದಾಸ್ ಘೋಷ್ ಅವರ ನಾಲ್ಕು ಕನ್ನಡ ಅನುವಾದಿತ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ನಾಯಕರಾದ ಡಾ.ಟಿ.ಎಸ್. ಸುನೀತ್ ಕುಮಾರ್, ಎಂ.ಎನ್. ಶ್ರೀರಾಂ, ಕೆ. ರಾಧಾಕೃಷ್ಣ, ಕೆ. ಉಮಾ, ಜ್ಞಾನಮೂರ್ತಿ, ಬಿ. ರವಿ ಭಾಗವಹಿಸಿದ್ದರು

'ಮಾರ್ಕ್ಸ್‌ವಾದ ಆಚರಣೆಗೆ ತನ್ನಿ'

ಪ್ರಜಾವಾಣಿ ವಾರ್ತೆ

ಬೆಂಗಳೂರು: 'ಮಾರ್ಕ್ಸ್‌ವಾದವನ್ನು ತಿಳಿದರೆ ಸಾಲದು. ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಚರಣೆಗೆ ತರಬೇಕು' ಎಂದು ಎಸ್‌ಯುಸಿಐ (ಕಮ್ಯುನಿಸ್ಟ್) ಪಾಲಿಟ್ ಬ್ಯೂರೊ ಸದಸ್ಯ ಕೆ. ರಾಧಾಕೃಷ್ಣ ತಿಳಿಸಿದರು.

ಪ್ರಥಮ ಸಮಾಜವಾದಿ ಕ್ರಾಂತಿಯ ರೂವಾರಿ ಲೆನಿನ್ ಅವರ ಮರಣ ಶತಮಾನೋತ್ಸವದ ಅಂಗವಾಗಿ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಹಮ್ಮಿಕೊಂಡಿದ್ದ ನಾಲ್ಕು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'ನಾವು ತತ್ವಗಳಿಗೆ ಬದ್ಧರಾಗಿ ನಡೆದುಕೊಳ್ಳಬೇಕು. ಇಲ್ಲದೇ ಇದ್ದರೆ ಪರಿಷ್ಕರಣಾವಾದಕ್ಕೆ ಒಳಗಾಗುತ್ತೇವೆ. ಲೆನಿನ್ ಅವರು ಮಾರ್ಕ್ಸ್‌ವಾದವನ್ನು ಗ್ರಹಿಸಿದ್ದಲ್ಲದೇ, ಅದನ್ನು ಕಾರ್ಯರೂಪಕ್ಕೆ ತಂದಿದ್ದೇ ರಷ್ಯನ್ ಮಹಾಕ್ರಾಂತಿ' ಎಂದು ನೆನಪಿಸಿದರು.

ಶಿವದಾಸ್ ಘೋಷ್ ಅವರ ಕೃತಿಗಳ ಕನ್ನಡ ಅನುವಾದಿತ ನಾಲ್ಕು ಪುಸ್ತಕಗಳಾದ 'ನವೆಂಬರ್ ಮಹಾಕ್ರಾಂತಿಯ ಪತಾಕೆ ಎತ್ತಿ ಹಿಡಿಯಿರಿ', 'ವೈಜ್ಞಾನಿಕ ದ್ವಂದ್ವಾತ್ಮಕ ವಿಧಾನ ಕ್ರಮವೇ ಮಾರ್ಕ್ಸ್‌ವಾದಿ ವಿಜ್ಞಾನ', 'ಚೆಕೊಸ್ಲೋವಾಕಿಯಾದಲ್ಲಿ ಸೋವಿಯತ್ ಮಿಲಿಟರಿ ಹಸ್ತಕ್ಷೇಪ ಮತ್ತು ಪರಿಷ್ಕರಣವಾದ', 'ಭಾರತದಲ್ಲಿ ಜನ ಹೋರಾಟಗಳ ಸಮಸ್ಯೆಗಳು' ಬಿಡುಗಡೆಗೊಂಡವು.

ಎಸ್‌ಯುಸಿಐ ರಾಜ್ಯ ಕಾರ್ಯದರ್ಶಿ ಕೆ. ಉಮಾ ಅಧ್ಯಕ್ಷತೆ ವಹಿಸಿದ್ದರು.

ಟೆಕಿ ಅನುಮಾನಾಸ್ಪದ ಸಾವು

ಆನೇಕಲ್: ಪಟ್ಟಣದ ಥಳೀ ರಸ್ತೆಯಲ್ಲಿ ಭಾನುವಾರ ಸಾಫ್ಟ್‌ವೇರ್ ಕಂಪನಿ ಉದ್ಯೋಗಿಯೊಬ್ಬರ ಶವ ಅನುಮಾನಾಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಸರ್ಜಾಪುರ ಸಮೀಪದ ಖಾಸಗಿ ಕಂಪನಿಯೊಂದರ ಉದ್ಯೋಗಿ ವಿನಯ್‌ಕುಮಾರ್(24) ಮೃತರು.

ವಿನಯ್‌ಕುಮಾರ್ ತಮ್ಮ ತಾಯಿಯೊಂದಿಗೆ ಪಟ್ಟಣದಲ್ಲಿ ವಾಸವಾಗಿದ್ದರು. ಭಾನುವಾರ ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೂ ಮುನ್ನ ವಿನಯ್ ತಮ್ಮ ಮೊಬೈಲ್ ಸಿಮ್ ತೆಗದು ಬಿಸಾಕಿದ್ದಾರೆ.

ಕತ್ತು ಮತ್ತು ಕೈ ಭಾಗವನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.



'ಡಾ. ಶ್ರೀ ಶಿವಕುಮಾರ ಸ್ವಾಮಿ ಚಾರಿಟಬಲ್ ಟ್ರಸ್ಟ್' ವತಿಯಿಂದ ರಾಜಾಜಿನಗರದ ಪ್ರವೇಶದ್ವಾರದಲ್ಲಿ ಶಿವಕುಮಾರ ಸ್ವಾಮೀಜಿ ಅವರ 5ನೇ ಪುಣ್ಯಸ್ಮರಣೆ ಆಯೋಜಿಸಲಾಗಿತ್ತು. ಟ್ರಸ್ಟ್ ಅಧ್ಯಕ್ಷ ಟಿ. ವೆಂಕಟೇಶ್, ಕನ್ನಡ ಚಳವಳಿ ಮುಖಂಡ ಪಾಲನೇತ್ರ, ಅಂಬೇಡ್ಕರ್ ಕ್ರಾಂತಿಸೇನೆ ಅಧ್ಯಕ್ಷ ಕ್ರಾಂತಿರಾಜು, ಕನ್ನಡಪರ ಹೋರಾಟಗಾರ ಕೆ.ಸಿ. ಮೂರ್ತಿ, ರವಿ ಶೆಟ್ಟಿ, ನಟರಾಜ ಬೊಮ್ಮಸಂದ್ರ, ಮಹೇಶ್, ದೇವರಾಜ್, ಮೋಹನ್ ರೆಡ್ಡಿ, ಶ್ರೀನಿವಾಸ್ ಗಿರೀಶ್ ಪಾಲ್ಗೊಂಡಿದ್ದರು



॥ ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರನಾಮ ತತ್ ತುಲ್ಯಂ ರಾಮನಾಮ ವರಾನನೇ॥
ಶ್ರೀರಾಮರಾಜ್ಯ ಪ್ರತಿಷ್ಠಾಪನೆ
ಗೊಟ್ಟಿಗೆರೆ ಮಂಜಣ್ಣ
ಪ್ರಧಾನ ಕಾರ್ಯದರ್ಶಿ,
ರಾಜ್ಯ ಯುವ ಜನತಾದಳ, ಜೆ.ಡಿ.ಎಸ್.
ಶ್ರೀ ಜಿ.ಆರ್. ಸುನಿಲ್ ಕುಮಾರ್
ಬಿ.ಬಿ.ಎಂ.ಪಿ, ಮಾಜಿ ಗ್ರಾ. ಪಂ. ಮತ್ತು
ತಾ॥ ಪಂ. ಸದಸ್ಯರು ಉತ್ತರಹಳ್ಳಿ
ವಿಧಾನ ಸಭಾ ಕ್ಷೇತ್ರ
ಜಾತ್ಯಾತೀತ ಯುವ ಜನತಾದಳದ ಯುವ ನಾಯಕರಾದ
ಸನ್ಮಾನ್ಯ ಶ್ರೀ ನಿಖಿಲ್ ಕುಮಾರಸ್ವಾಮಿ ರವರಿಗೆ
ಜನ್ಮದಿನದ
ಶುಭಾಷಯಗಳು
ದಿನಾಂಕ :
22-01-2024
ಸೋಮವಾರ
ಶ್ರೀ ಬಿ. ಎನ್. ಕುಮಾರ್
ಬಸವನಪುರ
ಶ್ರೀ ಜಿ. ವೈ. ಅಶೋಕ್ ಕುಮಾರ್
ಶುಭಕೋರುವವರು :
ಗೊಟ್ಟಿಗೆರೆ ಮಂಜಣ್ಣ ಅಭಿಮಾನಿಗಳ ಬಳಗ





ನಗರದ ಕಬ್ಬನ್‌ಪೇಟೆಯ ಮುಖ್ಯ ರಸ್ತೆಯಲ್ಲಿ ಗಾಣಿಗರಪೇಟೆಯ ರಾಮ ಭಕ್ತ ಮಂಡಳಿಯು ಆಯೋಜಿಸಿದ್ದ ರಾಮನ ವಿಗ್ರಹದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ರಾಮ, ಲಕ್ಷ್ಮಣ, ಸೀತೆ ಮತ್ತು ಆಂಜನೇಯ ವೇಷಧಾರಿಗಳು (ಎಡ ಚಿತ್ರ). ಮೆರವಣಿಗೆಯಲ್ಲಿ ಸಂಘದ ಸದಸ್ಯರು ಮತ್ತು ಭಕ್ತರು ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ/ ಎಂ.ಎಸ್‌ಮಂಜುನಾಥ್



ಹನುಮಂತ ನಗರದಲ್ಲಿರುವ ಶ್ರೀರಾಮಾಂಜನೇಯ ಗುಡ್ಡದ ದೇವಸ್ಥಾನದಲ್ಲಿ ರಾಮ, ಸೀತೆ, ಲಕ್ಷ್ಮಣ, ಆಂಜನೇಯರ ವಿಗ್ರಹಗಳಿಗೆ ಅರ್ಚಕರು ಭಾನುವಾರ ಅಲಂಕಾರ ಮಾಡಿದರು –ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್‌ಜಿ.

ಗಿರಿನಗರದಲ್ಲಿ ಅಯೋಧ್ಯೆಯ ರಾಮ ಮಂದಿರದ ಕಲಾಕೃತಿ • ಶ್ರೀರಾಮನ ಸುಂದರಕಾಂಡ ಪ್ರವಚನ • ವಿವಿಧ ದೇಗುಲಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ

ನಗರದೆಲ್ಲೆಡೆ ರಾಮಜಪ: ವಿಶೇಷ ಪೂಜೆ, ಭಜನೆ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಅಯೋಧ್ಯೆಯಲ್ಲಿ ಬಾಲ ರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಿಲ್ಲದವರಿಗೆ ನಗರದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಗಿರಿನಗರದ ವಾಸವಿ ದೇವಸ್ಥಾನದಲ್ಲಿ ಅಯೋಧ್ಯೆಯ ರಾಮ ಮಂದಿರದ ಪ್ರತಿಕೃತಿ ತಯಾರಾಗಿದೆ.

ಅಯೋಧ್ಯೆ ರಾಮಮಂದಿರದ ಪ್ರತಿಕೃತಿಯನ್ನು ವಾಸವಿ ದೇಗುಲದ ಅಳತೆಗೆ ತಕ್ಕಂತೆ ರೂಪಿಸಲಾಗಿದೆ. 24 ಅಡಿ ಉದ್ದ, 18 ಅಡಿ ಅಗಲದ ರಾಮಮಂದಿರದ ಗೋಪುರ 16 ಅಡಿಯಿದೆ.

ಬಸವನಗುಡಿಯ ಶಾಸಕ ರವಿ ಸುಬ್ರಹ್ಮಣ್ಯ ಅವರು ಈ ಪ್ರತಿಕೃತಿಯನ್ನು ಜ.22ರಂದು ಉದ್ಘಾಟಿಸಲಿದ್ದಾರೆ. ರಾಮನಿಗೆ ಅಭಿಷೇಕ, ಪೂಜೆ, ಭಜನೆಗಳು ನಡೆಯಲಿವೆ. ಜ.30ರವರೆಗೆ ಬೆಳಗ್ಗಿನಿಂದ ರಾತ್ರಿವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಸುಂದರಕಾಂಡ ಪ್ರವಚನ: ನಗರದ ಜಯನಗರದ ಅಶೋಕ ಪಿಲ್ಲರ್ ಬಳಿ ಅಗ್ರಸೇನ ಭವನದಲ್ಲಿ ಭಾನುವಾರ ಮಾರವಾಡಿ ಯುವಕ ಮಂಚ್ ವತಿಯಿಂದ ಶ್ರೀರಾಮನ ಸುಂದರಕಾಂಡ ಪ್ರವಚನವನ್ನು ಭಾನುವಾರ ಹಮ್ಮಿಕೊಳ್ಳಲಾಯಿತು. ಶ್ರೀರಾಮ, ಹನುಮ ಸಹಿತ ವಿವಿಧ ವೇಷ ಧರಿಸಿದ ಮಕ್ಕಳು ಗಮನ ಸೆಳೆದರು. ನೂರಾರು ಜನರು ಪಾಲ್ಗೊಂಡಿದ್ದರು.

ಹನುಮಂತನಗರದಲ್ಲಿರುವ ಶ್ರೀರಾಮಾಂಜನೇಯ ಗುಡ್ಡದ ದೇವಸ್ಥಾನದಲ್ಲಿ ರಾಮ, ಸೀತೆ, ಲಕ್ಷ್ಮಣ, ಆಂಜನೇಯರ ವಿಗ್ರಹಗಳನ್ನು ಭಾನುವಾರ ಅರ್ಚಕರು ಅಲಂಕಾರ ಮಾಡಿದರು. ಸೋಮವಾರ ಅಯೋಧ್ಯೆಯಲ್ಲಿ ಬಾಲ ರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಆಗುವ ಸಮಯದಲ್ಲಿ ಇಲ್ಲಿ ವಿಶೇಷ ಪೂಜೆಗಳು ನೆರವೇರಲಿವೆ.

ಬೆಂಗಳೂರು ಎಸ್‌ಬಿಎಂ ಸರ್ಕಲ್‌ನಲ್ಲಿ ಪ್ರತಿಷ್ಠಾಪಿಸಿರುವ ರಾಮನ ಪ್ರತಿಮೆಯೊಂದಿಗೆ ಹಲವರು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಫೋಟೊ ತೆಗೆದು ಸಂಭ್ರಮಿಸಿದರು.

ಸ್ವಚ್ಛತಾ ಕಾರ್ಯಕ್ರಮ: ಮಾಜಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ಗೋವಿಂದರಾಜನಗರದ ಪಟ್ಟಾಲಮ್ಮ ದೇವಸ್ಥಾನ ಮತ್ತು ನಾಗರಕಲ್ಲು ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ಯುವ ನಾಯಕ ಅರುಣ್ ಸೋಮಣ್ಣ, ಕೇಂದ್ರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಪ್ತಗಿರಿ ಗೌಡ, ಮಂಡಲ ಬಿಜೆಪಿ ಅಧ್ಯಕ್ಷ ವಿಶ್ವನಾಥಗೌಡ, ಪಾಲಿಕೆ ಮಾಜಿ ಸದಸ್ಯರಾದ ಮೋಹನ್ ಕುಮಾರ್, ದಾಸೇಗೌಡ, ಮಹಿಳಾ ಮೋರ್ಚಾ ಅಧ್ಯಕ್ಷೆ ರತ್ನಮ್ಮ, ಮುಖಂಡರಾದ ಸಿದ್ದಾರ್ಥ, ಶ್ರೀಧರ್, ಸಿ.ಎಂ. ರಾಜಪ್ಪ, ಸ್ಥಳೀಯ ಕಾರ್ಯಕರ್ತರು ಭಾಗವಹಿಸಿದ್ದರು.



ಬೆಂಗಳೂರು ಗಿರಿನಗರದ ವಾಸವಿ ದೇವಸ್ಥಾನದಲ್ಲಿ ತಯಾರಾಗಿರುವ ಅಯೋಧ್ಯೆಯ ರಾಮಮಂದಿರದ ಪ್ರತಿಕೃತಿ



ಜಯನಗರದ ಅಶೋಕ ಪಿಲ್ಲರ್ ಬಳಿ ಅಗ್ರಸೇನ ಭವನದಲ್ಲಿ ಭಾನುವಾರ ಮಾರವಾಡಿ ಯುವಕ ಮಂಚ್ ಆಯೋಜಿಸಿದ್ದ ಶ್ರೀರಾಮನ ಸುಂದರಕಾಂಡ ಪ್ರವಚನದಲ್ಲಿ ಶ್ರೀರಾಮ ಹಾಗೂ ಹನುಮನ ವೇಷ ಧರಿಸಿದ ಬಾಲಕರು ಗಮನಸೆಳೆದರು

ಮನೆ, ದೇವಸ್ಥಾನಗಳಲ್ಲಿ ದೀಪೋತ್ಸವ ಆಚರಿಸಿ: ವಿಶ್ವ ಹಿಂದೂ ಪರಿಷತ್

ಬೆಂಗಳೂರು: ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಸೋಮವಾರ ನಡೆಯುವುದರಿಂದ ಸಂಜೆ ಸೂರ್ಯಾಸ್ತದ ಬಳಿಕ ಮನೆಗಳ ಮುಂದೆ ಮತ್ತು ದೇವಸ್ಥಾನಗಳಲ್ಲಿ ದೀಪೋತ್ಸವವನ್ನು ಆಚರಿಸುವಂತೆ ವಿಶ್ವ ಹಿಂದೂ ಪರಿಷತ್ ಮನವಿ ಮಾಡಿಕೊಂಡಿದೆ.

‘ಸುಮಾರು 500 ವರ್ಷಗಳ ಸಂಘರ್ಷದ ನಂತರ ಭಾರತದ ಪುಣ್ಯಭೂಮಿ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗಿದೆ. ರಾಮನ ಜನ್ಮ ಸ್ಥಳದಲ್ಲಿಯೇ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಈ ದಿನವನ್ನು ಒಂದು ರಾಷ್ಟ್ರೀಯ ಉತ್ಸವವನ್ನಾಗಿ ಆಚರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವಿವಿಧ ದೇವಸ್ಥಾನಗಳಲ್ಲಿ ಹೋಮ, ಯಜ್ಞ, ಪೂಜೆ, ಜಪ, ಭಜನೆ ಸೇರಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ಅಯೋಧ್ಯೆಯಲ್ಲಿ ನಡೆಯುವ ಪ್ರಾಣ ಪ್ರತಿಷ್ಠಾಪನೆಯ ನೇರ ಪ್ರಸಾರ ವೀಕ್ಷಣೆಗೆ ನಗರದ ಹಲವು ದೇವಸ್ಥಾನಗಳಲ್ಲಿ ಎಲ್‌ಇಡಿ ಪರದೆಗಳನ್ನು ಸಿದ್ಧಪಡಿಸಲಾಗಿದೆ’ ಎಂದು ಪರಿಷತ್ತಿನ ಪ್ರಾಂತ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ ತಿಳಿಸಿದ್ದಾರೆ.

‘ರಾಜ್ಯದಲ್ಲಿ ಮುಜರಾಯಿ ಇಲಾಖೆಯ ಅಧೀನದಲ್ಲಿ ಬರುವ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ಏರ್ಪಡಿಸುವಂತೆ ರಾಜ್ಯ ಸರ್ಕಾರವೇ ಸೂಚಿಸಿದೆ. ಪ್ರಾಣ ಪ್ರತಿಷ್ಠಾಪನೆಯನ್ನು ದೇವಸ್ಥಾನಗಳಿಗೆ ತೆರಳಿ, ವೀಕ್ಷಿಸಲು ಸಾಧ್ಯವಾಗದ ಉದ್ಯೋಗಸ್ಥರು, ವಿದ್ಯಾರ್ಥಿಗಳು ಸೇರಿ ವಿವಿಧ ವರ್ಗದವರಿಗೆ ಸಂಘ–ಸಂಸ್ಥೆಗಳು, ಶಾಲಾ–ಕಾಲೇಜುಗಳ ಆಡಳಿತ ಮಂಡಳಿ, ಸರ್ಕಾರಿ ಕಚೇರಿಗಳು, ಕಂಪನಿಗಳು ವ್ಯವಸ್ಥೆ ಮಾಡಿಕೊಡಬೇಕು’ ಎಂದು ಮನವಿ ಮಾಡಿಕೊಂಡಿದ್ದಾರೆ.

ಶೋಭಾಯಾತ್ರೆ ರದ್ದು ಕಲ್ಯಾಣೋತ್ಸವಕ್ಕಿಲ್ಲ ಅನುಮತಿ

ಪ್ರಜಾವಾಣಿ ವಾರ್ತೆ

ಮುಳಬಾಗಿಲು: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಪ್ರಯುಕ್ತ ಮುಳಬಾಗಿಲಿನಲ್ಲಿ ಜ.21 ಮತ್ತು 22ರಂದು ಆಯೋಜಿಸಿದ್ದ ಶೋಭಾಯಾತ್ರೆ, ಸೀತಾರಾಮ ಕಲ್ಯಾಣೋತ್ಸವ ಹಾಗೂ ಇನ್ನಿತರ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ರದ್ದಾಗಿವೆ.

ನಗರದಲ್ಲಿ ಎರಡು ದಿನ ನಡೆಯಬೇಕಾಗಿದ್ದ ಕಾರ್ಯಕ್ರಮಗಳಿಗೆ ತಹಶೀಲ್ದಾರ್ ಮತ್ತು ಪೊಲೀಸರು ಅನುಮತಿ ನೀಡಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ.

ಇನ್ನೂ ಒಂದು ವರ್ಷ ಈ ರೀತಿಯ ಯಾವುದೇ ಕಾರ್ಯಕ್ರಮ ನಡೆಸದಂತೆ ಆಯೋಜಕರಿಗೆ ಸೂಚನೆ ನೀಡಿರುವ ತಹಶೀಲ್ದಾರ್, ಅವರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.

ಕಾರ್ಯಕ್ರಮವನ್ನು ನೆರೆಯ ಆಂಧ್ರಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಪಲಮನೇರು ಪಟ್ಟಣದ ಮದನಪಲ್ಲಿ ರಸ್ತೆಯ ಮಧು ಕಾಲೇಜು ಆವರಣದಲ್ಲಿ ಜ.22ರಿಂದ 24ರವರೆಗೆ ಕಾರ್ಯಕ್ರಮ ನಡೆಯಲಿವೆ ಎಂದು ಕಾರ್ಯಕ್ರಮ ಆಯೋಜಕ, ಧ್ರುವ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿ. ನಾಗರಾಜ್ ತಿಳಿಸಿದ್ದಾರೆ.

ಲವಕುಶ ಸೇವಾ ಟ್ರಸ್ಟ್ ಅಧ್ಯಕ್ಷ ಸಿ. ಚಂದ್ರಶೇಖರ್ ಹಾಗೂ ಧ್ರುವ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿ. ನಾಗರಾಜ್ ನೇತೃತ್ವದಲ್ಲಿ ಜ. 21 ಮತ್ತು 22ರಂದು ರಾಮ ಪಟ್ಟಾಭಿಷೇಕ, ಶೋಭಾಯಾತ್ರೆ ಹಾಗೂ ಕಲ್ಯಾಣೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕರಪತ್ರ ಹಂಚಿ ಪ್ರಚಾರ ಮಾಡಲಾಗಿತ್ತು.

ಪಟ್ಟಣದ ವಿವಿಧೆಡೆ ಅಳವಡಿಸಲಾಗಿದ್ದ ರಾಮನ ಫ್ಲೆಕ್ಸ್ ಹಾಗೂ ಕಟೌಟ್‌ಗಳನ್ನು ಈಚೆಗೆ ವ್ಯಕ್ತಿಯೊಬ್ಬ ಬ್ಲೇಡ್‌ನಿಂದ ಹರಿದು ಹಾಕಿದ ಕಾರಣ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಮೂರು ವರ್ಷದ ಹಿಂದೆ ನಗರದಲ್ಲಿ ಶೋಭಾಯಾತ್ರೆ ನಡೆದ ವೇಳೆ ಕಲ್ಲು ತೂರಾಟದಿಂದಾಗಿ ಗಲಭೆ ನಡೆದಿತ್ತು.

ಅನುಮತಿ ಇಲ್ಲ: ಇತ್ತೀಚೆಗೆ ನಗರದಲ್ಲಿ ಶ್ರೀರಾಮನ ಫ್ಲೆಕ್ಸ್‌ಗಳನ್ನು ಕೆಲವು ಕಡೆ ಕಿಡಿಗೇಡಿಗಳು ಹರಿದು ಹಾಕಿದ್ದರಿಂದ ಕೆಲವು ದಿನ ನಗರದಲ್ಲಿ ಶೋಭಯಾತ್ರೆ ಅಥವಾ ಇನ್ನಿತರೆ ಯಾವುದೇ ಕಾರ್ಯಕ್ರಮಗಳಿಗೆ ಅನುಮತಿ ಇಲ್ಲ. ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಹಾಗೂ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಲು ಎಲ್ಲಾ ಆಚರಣೆಗಳಿಗೆ ಕೆಲವು ದಿನಗಳ ಕಾಲ ಅನುಮತಿ ನೀಡುವುದನ್ನು ನಿಷೇಧಿಸಲಾಗಿದೆ ಎಂದು ಗ್ರೇಡ್-2 ತಹಶೀಲ್ದಾರ್ ಬಿಬಿ.ಆರ್. ಮುನಿವೆಂಕಟಪ್ಪ ತಿಳಿಸಿದ್ದಾರೆ.

ರಾಮಮಂದಿರಕ್ಕೆ ಕಾಂಗ್ರೆಸ್‌ನ ವಿರೋಧವಿಲ್ಲ: ಬಿಕೆಸಿ

ಪ್ರಜಾವಾಣಿ ವಾರ್ತೆ

ಬೆಂಗಳೂರು: ‘ರಾಮಮಂದಿರ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು ಭಾಗವಹಿಸದಿರುವುದು ಹಿಂದೂ ಧರ್ಮದ ವಿರುದ್ಧದ ನಿಲುವು ಎಂದು ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಟೀಕಿಸಿದ್ದಾರೆ. ಆದರೆ, ರಾಮಮಂದಿರಕ್ಕೆ ಕಿಂಚಿತ್ತೂ ನಮ್ಮ ವಿರೋಧ ಇಲ್ಲ’ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಚಂದ್ರಶೇಖರ್ ಹೇಳಿದ್ದಾರೆ.

‘ಮಂದಿರದ ಕಟ್ಟಡ ಪೂರ್ಣಗೊಳ್ಳಲು 10-12 ತಿಂಗಳು ಮೊದಲೇ ರಾಮನ ಮೂರ್ತಿ ಪ್ರತಿಷ್ಠಾಪನೆ ಮತ್ತು ತರಾತುರಿಯಲ್ಲಿ ಮಂದಿರದ ಉದ್ಘಾಟನೆ ಮಾಡುವ ಕಲ್ಪನೆಯ ಹಿಂದೆ ರಾಜಕೀಯ ಲೆಕ್ಕಾಚಾರ ಇರುವುದು ಸ್ಪಷ್ಟ. ಆದ್ದರಿಂದ, ಕಾರ್ಯಕ್ರಮಕ್ಕೆ ಬಂದಿರುವ ಆಹ್ವಾನವನ್ನು ಗೌರವಯುತವಾಗಿ ತಿರಸ್ಕರಿಸುತ್ತೇವೆಂದು ಕಾಂಗ್ರೆಸ್ ನಾಯಕರು ಪ್ರಕಟಿಸಿದ್ದಾರೆ. ಆದರೆ, ಈ ಹೇಳಿಕೆಯನ್ನು ತಿರುಚಲಾಗಿದೆ’ ಎಂದಿದ್ದಾರೆ.



ಬಿ.ಕೆ. ಚಂದ್ರಶೇಖರ್

‘ಹಿಂದೂ ಧರ್ಮದ ಆಚಾರ್ಯರು, ಗುರುಗಳು ಅನುಸರಿಸುತ್ತಿರುವ ಸಂಪ್ರದಾಯವನ್ನು ರಾಮನ ಪ್ರತಿಷ್ಠಾಪನೆಯ ಪವಿತ್ರ ಕಾರ್ಯದಲ್ಲಿ ಉಲ್ಲಂಘಿಸಲಾಗಿದೆ. ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡುವ ಪ್ರಧಾನಿಯ ಇಚ್ಛೆಯ ಹಿಂದಿನ ಪ್ರಚಾರದ ಉದ್ದೇಶವನ್ನು ನಾಲ್ಕು ಶಂಕರಾಚಾರ್ಯರು ಈಗಾಗಲೇ ಬಹಿರಂಗಪಡಿಸಿದ್ದಾರೆ. ಅಲ್ಲದೆ, ಒಡಿಶಾದ ಗೋವರ್ಧನ ಪೀಠದ ನಿಶ್ಚಲಾನಂದ ಸರಸ್ವತಿ ಮತ್ತು ಉತ್ತರಾಖಂಡದ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು, ಮೋದಿಯವರು ಪ್ರತಿಷ್ಠಾಪನೆ ಮುಂದಾದರೆ, ಅಯೋಧ್ಯೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಘೋಷಿಸಿದ್ದಾರೆ’ ಎಂದಿದ್ದಾರೆ.

‘ಧರ್ಮ– ರಾಜಕೀಯ ಮಿಶ್ರಣದ ಔಚಿತ್ಯ ಮತ್ತು ಅಪಾಯಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕಾದ ಕಾಲವಿದು. ಇಂಥ ಪೂರ್ವಯೋಜಿತ, ಜನಸಾಮಾನ್ಯರ ಮನಸ್ಸು ಮತ್ತು ಹೃದಯದೊಳಗೆ ಧರ್ಮದ ಸೋಗಿನಲ್ಲಿ ತೀವ್ರಗತಿಯ ರಾಜಕೀಯ ಉದ್ರೇಕವನ್ನು ಕೆರಳಿಸುವುದಲ್ಲದೆ ಮತ್ತೇನು? ಧಾರ್ಮಿಕ ಭಾವನೆಗಳು– ವಿಷಮಾವಸ್ಥೆ ತೀಕ್ಷ್ಣವಾಗಿ ಜನರ ಆಂತರ್ಯದಲ್ಲಿದ್ದು, ಅದನ್ನು ತೆಗೆಯುವುದು ಸುಲಭ ಸಾಧ್ಯವಲ್ಲ ’ ಎಂದು ಅವರು ಟೀಕಿಸಿದ್ದಾರೆ.

‘ಭೂತ, ದೆವ್ವಗಳನ್ನೇ ಪೂಜಿಸುತ್ತೇವೆ’

ಚಿಕ್ಕಮಗಳೂರು: ‘ಅಯೋಧ್ಯೆಯಲ್ಲಿ ನಡೆಯುತ್ತಿರುವುದು ಬಿಜೆಪಿಯ ವಿಶ್ವಗುರು ರಾಜಕೀಯ ಕಾರ್ಯಕ್ರಮ. ನಾವು ಭೂತ, ದೆವ್ವಗಳನ್ನು ಪೂಜೆ ಮಾಡುವವರು. ಭೂತದ ಬಳಿಯೇ ಹೋಗುತ್ತೇವೆ’ ಎಂದು ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇವರ ಕಾರ್ಯಕ್ರಮಕ್ಕೆ ಆಮಂತ್ರಣ ಬೇಕಿಲ್ಲ. ಶಂಕರರು ಪ್ರಾಣ ಪ್ರತಿಷ್ಠಾಪನೆ ಮಾಡಿದ್ದರೆ ಅದು ಧಾರ್ಮಿಕ ಕಾರ್ಯಕ್ರಮ. ಶಂಕರ ಪರಂಪರೆಯವರು ಯಾರೂ ಹೋಗುತ್ತಿಲ್ಲ. ವಿಶ್ವಗುರು ಏನೆಂಬುದು ದೇಶಕ್ಕೆ ಗೊತ್ತಿದೆ’ ಎಂದರು.

ಬೆದರಿಕೆ: ಬಂಧನ

ಅರರಿಯಾ (ಪಿಟಿಐ): ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮ ಮಂದಿರವನ್ನು ಜ.22ರಂದು ಸ್ಫೋಟಿಸುವುದಾಗಿ ಪೊಲೀಸರಿಗೆ ಕರೆ ಮಾಡಿ ಬೆದರಿಸಿದ್ದ ವ್ಯಕ್ತಿಯನ್ನು ಬಿಹಾರದ ಅರರಿಯಾದಲ್ಲಿ ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದರು.

ಇಂತೆಖಾಬ್ ಆಲಂ (21) ಬಂಧಿತ ವ್ಯಕ್ತಿ. ಈತ ಜನವರಿ 19ರಂದು 112 ತುರ್ತು ಸಹಾಯ ಸಂಖ್ಯೆಗೆ ಕರೆ ಮಾಡಿ, ‘ನನ್ನ ಹೆಸರು ಛೋಟಾ ಶಕೀಲ್. ನಾನು ದಾವೂದ್ ಇಬ್ರಾಹಿಂ ಸಹಚರ. ಜ.22ರಂದು ರಾಮಮಂದಿರವನ್ನು ಸ್ಫೋಟಿಸುತ್ತೇನೆ’ ಎಂದು ಹೇಳಿದ್ದ ಎಂದು ಎಸ್‌ಪಿ ತಿಳಿಸಿದ್ದಾರೆ.

ಕೋದಂಡರಾಮಸ್ವಾಮಿ ದೇಗುಲಕ್ಕೆ ಪ್ರಧಾನಿ ಭೇಟಿ



ಪ್ರಧಾನಿ ನರೇಂದ್ರ ಮೋದಿ ಅವರು ಧನುಷ್ಕೋಡಿಯ ಅರಿಚಲ್ ಮುನೈ ಪಾಯಿಂಟ್‌ಗೆ ಭಾನುವಾರ ಭೇಟಿ ನೀಡಿ ಸಮುದ್ರ ತೀರದಲ್ಲಿ ಪೂಜೆ ಸಲ್ಲಿಸಿದರು –ಪಿಟಿಐ ಚಿತ್ರ

ರಾಮೇಶ್ವರ (ತಮಿಳುನಾಡು) (ಪಿಟಿಐ): ರಾಮಾಯಣದ ನಂಟಿರುವ ದಕ್ಷಿಣ ಭಾರತದ ದೇವಾಲಯಗಳಿಗೆ ಭೇಟಿ ನೀಡುವ ಆಧ್ಯಾತ್ಮಿಕ ಪ್ರಯಾಣದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಇಲ್ಲಿನ ಧನುಷ್ಕೋಡಿಯ ಅರಿಚಲ್ ಮುನೈ ಪಾಯಿಂಟ್ ಬಳಿಯ ಕೋದಂಡರಾಮಸ್ವಾಮಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಈ ಮೂಲಕ ಅವರು ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ನಡೆಸಿದ ದೇಗುಲ ಭೇಟಿಯನ್ನು ಪೂರ್ಣಗೊಳಿಸಿದರು.

ಅರಿಚಲ್ ಮುನೈ ಪಾಯಿಂಟ್ ಬಳಿಯ ರಾಷ್ಟ್ರ ಲಾಂಛನವಿರುವ ಸ್ತಂಭಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಮೋದಿ ಅವರು ಸಮುದ್ರ ತೀರದಲ್ಲಿ ಪ್ರಾಣಾಯಾಮ ಮಾಡಿದರು.

ರಾಮಸೇತು ನಿರ್ಮಿಸಿದ್ದ ಸ್ಥಳ ಎಂದು ಹೇಳಲಾಗುವ ರಾಮೇಶ್ವರದ ಅರಿಚಲ್ ಮುನೈಯಲ್ಲಿರುವ ಸ್ಥಳಕ್ಕೂ ಪ್ರಧಾನಿ ಅವರು ಭೇಟಿ ನೀಡಿದ್ದಾರೆ.

ಈ ವಾರದ ಆರಂಭದಲ್ಲಿ ಮೋದಿ ಅವರು ಆಂಧ್ರಪ್ರದೇಶ ಮತ್ತು ಕೇರಳದ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.

ಧರ್ಮ, ಭಕ್ತಿ ಬೇರೆಯವರಿಂದ ಕಲಿಯುವ ಅಗತ್ಯ ನಮಗಿಲ್ಲ: ಡಿ.ಕೆ.ಶಿವಕುಮಾರ್

ಪ್ರಜಾವಾಣಿ ವಾರ್ತೆ

ಬೆಂಗಳೂರು: ‘ನಾವು ಪೂಜೆ, ಪುನಸ್ಕಾರ ಮಾಡಿಕೊಂಡು ನಮ್ಮ ಸಂಸ್ಕೃತಿ ಪಾಲಿಸಿಕೊಂಡು ಬಂದಿದ್ದೇವೆ. ಧರ್ಮ, ಭಕ್ತಿ ಬಗ್ಗೆ ಬೇರೆಯವರಿಂದ ಕಲಿಯುವ ಅಗತ್ಯ ನಮಗಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಸೋಮವಾರ (ಜ 22) ಸರ್ಕಾರಿ ರಜೆ ಘೋಷಣೆ ಮಾಡಬೇಕೆಂಬ ಬಿಜೆಪಿ ನಾಯಕರ ಒತ್ತಾಯದ ಬಗ್ಗೆ ಸುದ್ದಿಗಾರರು ಕೇಳಿದಾಗ ಪ್ರತಿಕ್ರಿಯಿಸಿದ ಅವರು, ‘ಭಕ್ತಿ, ಧರ್ಮ, ಗೌರವವನ್ನು ನಾವು ಪ್ರಚಾರಕ್ಕೆ ಬಳಸುವುದಿಲ್ಲ’ ಎಂದರು.

‘ಪ್ರಾರ್ಥನೆಗಳಿಂದ ಫಲ ಸಿಗುತ್ತದೆ ಎಂಬುದು ನಮ್ಮ ನಂಬಿಕೆ. ಹೀಗಾಗಿ, ಪ್ರಾರ್ಥನೆ ಮಾಡಿಕೊಳ್ಳಲು ಹೇಳಿದ್ದೇವೆ. ಬೇರೆಯವರು ಹೇಳುವ ಮುನ್ನವೇ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ವಿಶೇಷ ಪೂಜೆಗೆ ನಮ್ಮ ಸರ್ಕಾರ ಸೂಚನೆ ನೀಡಿದೆ. ದೇವಾಲಯಗಳಲ್ಲಿ ಯಾವ ಪೂಜೆ, ಪುನಸ್ಕಾರ ಮಾಡಬೇಕೋ ಅದನ್ನು ಮಾಡಲಾಗುವುದು. ಬೇರೆಯವರಿಂದ ನಾವು ಹೇಳಿಸಿಕೊಳ್ಳುವ ಪ್ರಮೇಯವೇ ಇಲ್ಲ’ ಎಂದರು.

‘ಸಿದ್ದರಾಮಯ್ಯ ಅವರ ಹೆಸರಲ್ಲಿ ರಾಮ ಇದ್ದಾನೆ. ನನ್ನ ಹೆಸರಿನಲ್ಲಿ ಶಿವ ಇದ್ದಾನೆ. ಧರ್ಮ, ಸಂಸ್ಕೃತಿ ಪಾಲನೆ ವಿಚಾರವಾಗಿ ನಮಗೆ ಯಾರೂ ಹೇಳಿಕೊಡುವುದೂ ಬೇಡ, ಒತ್ತಡ ಹಾಕುವುದೂ ಬೇಡ. ನಮ್ಮ ಕರ್ತವ್ಯ ನಾವು ಮಾಡುತ್ತೇವೆ’ ಎಂದರು.

ದ್ವಂದ್ವದಲ್ಲಿ ಕಾಂಗ್ರೆಸ್: ಟೀಕೆ

ಪ್ರಜಾವಾಣಿ ವಾರ್ತೆ

ಧಾರವಾಡ: ‘ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯ ಅವರಿಗೆ ಯಾವಾ ಗಲೂ ದ್ವಂದ್ವವೇ. ರಾಮ ಜನ್ಮಭೂಮಿ ಹೋರಾಟ ಪ್ರಾರಂಭವಾದಾಗಿನಿಂದಲೂ ಕಾಂಗ್ರೆಸ್ ಪಕ್ಷ ಗೊಂದಲದಲ್ಲಿದೆ, ಅವರಿಗೆ ಸ್ಪಷ್ಟತೆ ಇಲ್ಲ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.

ಅಯೋಧ್ಯೆಯಲ್ಲಿ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆ ನಿಮಿತ್ತ ಶಾಲೆಗಳಿಗೆ ರಜೆ ಘೋಷಣೆ ಮಾಡುವಲ್ಲಿ ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳದ ಕುರಿತು ಭಾನುವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್‌ನವರು ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಾರೆ. ಅಲ್ಲಿ ಹೋದರೆ ಹಂಗಾಗುತ್ತೆ, ಇಲ್ಲಿ ಹೋದರೆ ಹಿಂಗಾಗುತ್ತೆ ಎಂದು ವಿಚಾರ ಮಾಡುತ್ತಾರೆ. ಅದು ಕನ್ಫ್ಯೂಸ್ಡ್ ಪಾರ್ಟಿ ವಿತ್ ಕನ್ಫ್ಯೂಸ್ಡ್ ಲೀಡರ್ (ಗೊಂದಲದ ನಾಯಕನಿರುವ ಗೊಂದಲದ ಪಕ್ಷ)’ ಎಂದು ಲೇವಡಿ ಮಾಡಿದರು.

‘ದೇಶದಲ್ಲಿ ಮೂರು ಕಡೆ ಈಗ ಕಾಂಗ್ರೆಸ್ ಸರ್ಕಾರ ಇದೆ. ಮುಂಬರುವ ದಿನಗಳಲ್ಲಿ ಆ ಮೂರು ಕಡೆಯೂ ಇರಲ್ಲ, ರಾಮನ ಶಾಪ ಅವರಿಗೆ ತಟ್ಟುತ್ತದೆ’ ಎಂದು ಕುಟುಕಿದರು.

ನಗರದಲ್ಲಿ ಇಂದು

ಸೀತಾ–ರಾಮ, ಲಕ್ಷ್ಮಣ ಹಾಗೂ 33 ಅಡಿ ಎತ್ತರ ಏಕಶಿಲಾ ಆಂಜನೇಯಸ್ವಾಮಿ ನೂತನ ಶಿಲಾ ಪ್ರತಿಷ್ಠಾಪನಾ ಮಹಾಕುಂಭಾಭಿಷೇಕ ಮಹೋತ್ಸವಕ್ಕೆ ಚಾಲನೆ: ಸಿದ್ದರಾಮಯ್ಯ, ಆಯೋಜನೆ ಮತ್ತು ಸ್ಥಳ: ರಾಮ ಟೆಂಪಲ್ ಟ್ರಸ್ಟ್ ಹಿರಂಡಹಳ್ಳಿ, ಬೀದರಳ್ಳಿ, ಮಧ್ಯಾಹ್ನ 12ರಿಂದ

ಹೆಜ್ಜೆ–ಗೆಜ್ಜೆ ನಾದ ಮಧುರ ನೃತ್ಯೋತ್ಸವ ಸಂಭ್ರಮ–2024: ಉದ್ಘಾಟನೆ: ಮಂಜುನಾಥ ಆರಾಧ್ಯ, ಸರಸ್ವತಿ ರಜತೇಶ್, ಇರ್ಷಾದ್ ಅಹಮದ್ ಶೇಕ್, ವರ್ಧಮಾನ್ ಕಳಸೂರ್, ಎಲ್. ಸೇತುರಾಮ್, ‘ದೈವಿಕ (ಡಿವೈನ್) ಪ್ರಶಸ್ತಿ’ ಪುರಸ್ಕೃತರು: ಲಕ್ಷ್ಮಣ್ ಸಿ., ಲಿಂಗದೇವರು, ಬಿ.ಕೆ. ಪ್ರಕಾಶ್ ಭಾರಧ್ವಾಜ್, ಕೆ.ವಿ. ನಾಗರಾಜಮೂರ್ತಿ, ಭಾವನಾ ವೆಂಕಟೇಶ್ವರ, ಕಾವ್ಯ ದಿಲೀಪ್, ಪ್ರಣಿಕಾ ರಜನಿ, ನಿಧಿಶ್ರೀ ಡಿ., ತೇಜಸ್ ರೆಡ್ಡಿ, ಆಯೋಜನೆ: ನಾಟ್ಯ ಕುಸುಮಾಂಜಲಿ ಸಾಂಸ್ಕೃತಿಕ ವೇದಿಕೆ, ಡಿವೈನ್ ಟೆಂಪಲ್ಸ್ ಫೌಂಡೇಶನ್, ನವ್ಯ ನಾಟ್ಯ ಸಂಗಮ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಮಧ್ಯಾಹ್ನ 3

ಫ್ಯೂಷನ್ ಸಂಗೀತ ಮತ್ತು ನೃತ್ಯೋತ್ಸವ: ‘ಮರಳಿನ ಮಾಧುರ್ಯ’: ರಾಘವೇಂದ್ರ ಹೆಗಡೆ, ಗಾಯನ: ಮೌನಾ ರಾಮಚಂದ್ರ, ‘ನವರಾತ್ರಿ’: ಸಂಧ್ಯಾ ಉಡುಪ ಮತ್ತು ತಂಡ, ಸೌದಾಮಿನಿ ರಾವ್, ಸೋಹಿನಿ ಕಾರಂತ್, ಅನುಶ್ರೀ ಪದ್ಮನಾಭ, ಸುರಂಜನ ಎಂಡೌ, ಮಧುಶ್ರೀ, ಸನ್ಮತಿ, ಅಭಿಗ್ನ, ಶಿಲ್ಪಾ, ಲಯ ರಾಜ್ ನವೀನ್, ಸೋನಮ್ ಎಸ್. ಕುಲಕರ್ಣಿ, ಸಮುದ್ಯತಾ ಭಟ್, ಸಹನಾ ವೆಂಕಟ್ ಸಾಯಿ, ಉಷಾ ರಾಣಿ, ಅತಿಥಿಗಳು: ಎಚ್.ಆರ್. ಅನಂತ್, ಎಸ್. ಬಾಗೇಶ್ರೀ, ಕೆ.ಎನ್. ಚನ್ನೇಗೌಡ, ಆಯೋಜನೆ: ಇನ್ಫೊಸಿಸ್ ಪ್ರತಿಷ್ಠಾನ, ಭಾರತೀಯ ವಿದ್ಯಾಭವನ, ಸ್ಥಳ: ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್ ರಸ್ತೆ, ಸಂಜೆ 6ರಿಂದ

ಎಂ.ಸಿ. ಪ್ರಕಾಶ್ ಅವರು ಕನ್ನಡಕ್ಕೆ ಅನುವಾದಿಸಿದ ‘ಸುಂದರಕಾಂಡ ಸುಂದರ’ ಪುಸ್ತಕ ಬಿಡುಗಡೆ: ಟಿ.ಎಸ್. ಸತ್ಯವತಿ, ಉಪಸ್ಥಿತಿ: ಕೆ.ಜಿ. ರಾಘವನ್, ಎಂ.ಸಿ. ಪ್ರಕಾಶ್, ಆಯೋಜನೆ: ಭಾರತೀಯ ವಿದ್ಯಾಭವನ, ಸ್ಥಳ: ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್ ರಸ್ತೆ, ಸಂಜೆ 5

ಅವಧೂತ ಗೀತೆ ಪ್ರವಚನ: ಚಂದ್ರಶೇಖರ ಆಚಾರ್ಯ, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಪ್ರಕಾಶನಗರ, ಸಂಜೆ 7

ಬಾಲರಾಮನ ಪ್ರಾಣ ಪ್ರತಿಷ್ಠಾಪನೆ: ವಿಶೇಷ ಕಾರ್ಯಕ್ರಮ: ರಾಮತಾರಕ ಮಹಾಯಾಗ, ಕಲಶಾಭಿಷೇಕ ಬೆಳಿಗ್ಗೆ 7.30ಕ್ಕೆ, ಪೂರ್ಣಾಹುತಿ 10.30ಕ್ಕೆ, ಪ್ರಾಣ ಪ್ರತಿಷ್ಠಾಪನೆಯ ನೇರ ಪ್ರಸಾರ 11ಕ್ಕೆ, ಕಲಶಾಭಿಷೇಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಆಯೋಜನೆ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಸ್ಥಳ: ರಾಣಿ ಅಬ್ಬಕ್ಕ ಆಟದ ಮೈದಾನ, ಪ್ರಸನ್ನ ವೀರಾಂಜನೇಯಸ್ವಾಮಿ ದೇವಸ್ಥಾನ ಹತ್ತಿರ, ಮಹಾಲಕ್ಷ್ಮಿ ಬಡಾವಣೆ

ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ನೇರಪ್ರಸಾರ, ವಿಶೇಷ ಪೂಜೆ: ಶ್ರೀರಾಮ ಭಜನೆ, ಪ್ರಸಾದ ವಿನಿಯೋಗ, ದೀಪಾಲಂಕಾರ, ಆಯೋಜನೆ ಮತ್ತು ಸ್ಥಳ: ಮಾರುತಿ ಮಂದಿರ, ಗೋವಿಂದರಾಜನಗರ, ಬೆಳಿಗ್ಗೆ 9ರಿಂದ

ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದ ನೇರ ಪ್ರಸಾರ: ಆಯೋಜನೆ ಮತ್ತು ಸ್ಥಳ: ಓರಾಯನ್ ಮಾಲ್, ಬ್ರಿಗೇಡ್ ಗೇಟ್‌ವೇ, ರಾಜಾಜಿನಗರ, ಮಧ್ಯಾಹ್ನ 12.20

‘ರಾಮಾಯಣ’ ನೃತ್ಯನಾಟಕ ಪ್ರದರ್ಶನ: ನಿರ್ದೇಶನ: ಎ.ವಿ. ಸತ್ಯನಾರಾಯಣ, ಸ್ಥಳ: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಚಾಮರಾಜಪೇಟೆ, ಮಧ್ಯಾಹ್ನ 3

ಶ್ರೀರಾಮ ಉತ್ಸವ, ಲಕ್ಷ ದೀಪೋತ್ಸವ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು: ಗಾಯನ: ವಿಜಯ್ ಪ್ರಕಾಶ್, ಅರುಣ್ ಡಿ. ರಾವ್, ಸ್ಥಳ: ಕಾರ್ಮೆಲ್ ಸ್ಕೂಲ್ ಮೈದಾನ, ಪದ್ಮನಾಭನಗರ, ಸಂಜೆ 5ರಿಂದ

‘ಶ್ರೀರಾಮ ದರ್ಶನ’ ಯಕ್ಷಗಾನ ಪ್ರದರ್ಶನ: ಆಯೋಜನೆ: ಸಿರಿಕಲಾಮೇಳ, ಸ್ಥಳ: ಜಯಮಾರುತಿ ದೇವಸ್ಥಾನ, ಕಮಲಾನಗರ ಮುಖ್ಯರಸ್ತೆ, ಸಂಜೆ 6

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ nagaradalli_indu@prajavani.co.in

'ಸರಿದ ಕಾಲ, ನಡೆದ ದೂರ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನರಿಮನ್ ಅಭಿಮತ

'ಪಾಟೀಲ ಮಾದರಿ ನ್ಯಾಯಮೂರ್ತಿ'

ಪ್ರಜಾವಾಣಿ ವಾರ್ತೆ

ಬೆಂಗಳೂರು: 'ಸಂವಿಧಾನದ ಮೂಲ ಸಂರಚನೆಗೆ ಹೆಚ್ಚು ಒತ್ತು ನೀಡುವ ಮೂಲಕ ಮಾದರಿ ನ್ಯಾಯಮೂರ್ತಿ ಆಗಿದ್ದ ಶಿವರಾಜ ವಿ. ಪಾಟೀಲ ಅವರು ತಮ್ಮ ತೀರ್ಪುಗಳಲ್ಲಿ ಸ್ಪಷ್ಟತೆ ಯನ್ನು ಹೊಂದಿದ್ದರು' ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್.ಎಫ್. ನರಿಮನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಅವರ ಕನ್ನಡ ಆತ್ಮಕಥೆ 'ಸರಿದ ಕಾಲ, ನಡೆದ ದೂರ' ಇಂಗ್ಲಿಷ್ ಅನುವಾದ 'ಟೈಮ್ಸ್ ಸ್ಪೆಂಟ್, ಡಿಸ್ಟೆನ್ಸ್ ಟ್ರಾವೆಲ್ಡ್' ಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

'ಶಿವರಾಜ ಪಾಟೀಲ ಅವರು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದರು. ಕೋರ್ಟ್‌ನಲ್ಲಿ ನಡೆಯುವ ವಾದ ಪ್ರತಿವಾದಗಳನ್ನು ಆಸಕ್ತಿಯಿಂದ ಆಲಿಸಿ ವಿಷಯ ಗ್ರಹಿಸಿ ತ್ವರಿತ ನ್ಯಾಯದಾನ ಮಾಡುತ್ತಿದ್ದರು. ವಕೀಲರನ್ನು ಸಂಯಮದಿಂದ ನಡೆಸಿಕೊಳ್ಳುವ ರೀತಿಯಿಂದ ಅಪಾರ ಗೌರವಕ್ಕೆ ಪಾತ್ರರಾಗಿದ್ದಾರೆ. ನಾನು ವಕೀಲನಾಗಿ ಕಂಡ ಅತ್ಯುತ್ತಮ ನ್ಯಾಯಪೀಠಗಳಲ್ಲಿ ಶಿವರಾಜ ಪಾಟೀಲ ಅವರನ್ನು ಒಳಗೊಂಡಿದ್ದ ನ್ಯಾಯಪೀಠವು ಒಂದು' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.



ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ್ ಅವರ ಕನ್ನಡ ಆತ್ಮಕಥೆ 'ಸರಿದ ಕಾಲ, ನಡೆದ ದೂರ' ಇಂಗ್ಲಿಷ್ ಅನುವಾದ 'ಟೈಮ್ಸ್ ಸ್ಪೆಂಟ್, ಡಿಸ್ಟೆನ್ಸ್ ಟ್ರಾವೆಲ್ಡ್' ಪುಸ್ತಕಗಳನ್ನು ಭಾನುವಾರ ಬಿಡುಗಡೆಗೊಳಿಸಲಾಯಿತು. (ಎಡದಿಂದ) ಶಿವರಾಜ ವಿ. ಪಾಟೀಲ, ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಆರ್.ಎಫ್. ನರಿಮನ್ ಪಾಲ್ಗೊಂಡಿದ್ದರು. –ಪ್ರಜಾವಾಣಿ ಚಿತ್ರ

ಸಿರಿಗೆರೆಯ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, 'ಚರಿತ್ರೆ, ಜೀವನಗಾಥೆಗಳಲ್ಲಿ ವೈಭವೀಕರಣ ಇರಬಹುದು. ಆದರೆ, ಆತ್ಮಕಥನಗಳು ನೈಜ ಮತ್ತು ವಾಸ್ತವದಿಂದ ಕೂಡಿರುತ್ತವೆ. ಶಿವರಾಜ ಪಾಟೀಲ ಅವರು ತಮ್ಮ ಆತ್ಮಕಥನ ಬರೆಯುವ ಮೂಲಕ ಯುವ ಸಮುದಾಯಕ್ಕೆ ತಮ್ಮ ಚಿಂತನೆ, ಅನುಭವ ತಲುಪಿಸುವ ಪ್ರಯತ್ನ ಮಾಡಿದ್ದಾರೆ' ಎಂದು ಹೇಳಿದರು.

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಮಾತನಾಡಿ, 'ಹೈದರಾಬಾದ್ ಕರ್ನಾಟಕದ ರಾಯಚೂರು ಜಿಲ್ಲೆಯ ಕುಗ್ರಾಮದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ನಾನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಆಗುವರೆಗಿನ ನನ್ನ ಪ್ರಯಾಣ ರೋಚಕವಾಗಿದೆ. ಗೆದ್ದಾಗ ಮತ್ತು ಸೋತಾಗ ನನ್ನ ಜೊತೆಗಿದ್ದು ಧೈರ್ಯ ತುಂಬಿದ ಎಲ್ಲರಿಗೂ ನಾನು ಅಭಾರಿಯಾಗಿದ್ದೇನೆ' ಎಂದು ತಿಳಿಸಿದರು.

ಸಚಿವ ಡಾ. ಶರಣ ಪ್ರಕಾಶ ಪಾಟೀಲ, ಶಾಸಕರಾದ ಬಸವರಾಜ ಬೊಮ್ಮಾಯಿ, ಆರ್.ವಿ. ದೇಶಪಾಂಡೆ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ, ನ್ಯಾಯಮೂರ್ತಿ ದಿನೇಶ್ ಕುಮಾರ್, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ, ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಭಾಗವಹಿಸಿದ್ದರು.

ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಬಾರದಿತ್ತು: ನರಿಮನ್

'ಶಿವರಾಜ ವಿ. ಪಾಟೀಲ ಅವರ ಮೇಲೆ ಆರೋಪ ಕೇಳಿ ಬಂದಾಗ ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಬಾರದಿತ್ತು. ಲೋಕಾಯುಕ್ತರಾಗಿ ಸಂತೋಷ್ ಹೆಗ್ಡೆ ಅವರು ಸಲ್ಲಿಸಿದ ಸೇವೆಯಂತೆ ಶಿವರಾಜ ಪಾಟೀಲ ಅವರು ಲೋಕಾಯುಕ್ತರಾಗಿ ಉತ್ತಮ ಕೆಲಸಗಳನ್ನು ಮಾಡುವ ಅವಕಾಶವಿತ್ತು' ಎಂದು ಆರ್.ಎಫ್. ನರಿಮನ್ ಹೇಳಿದರು.

ಪುಸ್ತಕ ಪರಿಚಯ

ಪುಸ್ತಕಗಳು: ಸರಿದ ಕಾಲ, ನಡೆದ ದೂರ (ಕನ್ನಡ), ಟೈಮ್ಸ್ ಸ್ಪೆಂಟ್, ಡಿಸ್ಟೆನ್ಸ್ ಟ್ರಾವೆಲ್ಡ್ (ಇಂಗ್ಲಿಷ್)
ಲೇಖಕ: ಶಿವರಾಜ ವಿ. ಪಾಟೀಲ
ಕನ್ನಡ ಪುಸ್ತಕದ ಪುಟಗಳು: 586
ಇಂಗ್ಲಿಷ್ ಪುಸ್ತಕ ಪುಟಗಳು: 498
ಪುಸ್ತಕಗಳ ಬೆಲೆ: ₹800
ಪ್ರಕಾಶನ: ಸ್ಪರ್ಶ ಫೌಂಡೇಶನ್



ಭಾರತದ ಐತಿಹಾಸಿಕ ವಾಹನಗಳ ಒಕ್ಕೂಟ (ಎಫ್‌ಎಚ್‌ವಿಐ) ಹಾಗೂ ಬೆಂಗಳೂರಿನ ಐಟಿಸಿ ಐಷಾರಾಮಿ ಹೋಟೆಲ್ಸ್ ಸಹಯೋಗದಲ್ಲಿ ಭಾನುವಾರ 'ವೀಲ್ಸ್ ಟು ವಿಶನ್' ಎಂಬ ಘೋಷವಾಕ್ಯದೊಂದಿಗೆ ಬೆಂಗಳೂರಿನಲ್ಲಿ ನಡೆದ ಹಳೇ ವಾಹನಗಳ 'ಹಿಸ್ಟೋರಿಕ್ ವೆಹಿಕಲ್ಸ್ ಡ್ರೈವ್' ಆಕರ್ಷಣೆಗೆ ಒಳಗಾಯಿತು.
ಪ್ರಜಾವಾಣಿ ಚಿತ್ರ/ ಎಸ್.ಕೆ. ದಿನೇಶ್

171 ಗ್ರಾಮಗಳಿಗೆ ನೀರು: ₹ 392 ಕೋಟಿ

ಬೆಂಗಳೂರು: 'ರಾಜ್ಯದ 171 ಹಳ್ಳಿಗಳಿಗೆ ಆರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಲು ₹ 392 ಕೋಟಿಗೂ ಹೆಚ್ಚು ಹಣ ಮಂಜೂರು ಮಾಡಲಾಗಿದೆ' ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮತ್ತು ಉಳ್ಳಾಲದ 26 ಗ್ರಾಮಗಳ 1.60 ಲಕ್ಷ ಜನರಿಗೆ ನೀರಿನ ಸಂಪರ್ಕ. ಇದಕ್ಕೆ ಒಟ್ಟು ಅನುದಾನ ₹ 245 ಕೋಟಿ, ಮೈಸೂರು ಎಚ್.ಡಿ. ಕೋಟೆ ತಾಲ್ಲೂಕಿನ ಅಂತರಸಂತೆಯ 64 ಗ್ರಾಮಗಳ 67,527 ಜನರಿಗೆ ನೀರಿನ ಸಂಪರ್ಕ. ಇದಕ್ಕೆ ಅನುದಾನ ₹ 101.73 ಕೋಟಿ, ಮೈಸೂರು ದೊಡ್ಡೇಬಾಗಿಲು, ಟಿ. ನರ ಸೀಪುರ ತಾಲ್ಲೂಕಿನ 25 ಗ್ರಾಮಗಳ 27,691 ಜನರಿಗೆ ನೀರಿನ ಸಂಪರ್ಕ. ಒಟ್ಟು ಅನುದಾನ ₹ 34 ಕೋಟಿ, ಹಾವೇರಿ ಜಿಲ್ಲೆಯ ನೆಗಳೂರಿನ ನಾಲ್ಕು ಗ್ರಾಮಗಳ 14,676 ಜನರಿಗೆ ಕುಡಿಯುವ ನೀರಿನ ಸಂಪರ್ಕ. ಒಟ್ಟು ಅನುದಾನ ₹ 18 ಕೋಟಿ, ಮೈಸೂರು ಎಚ್.ಡಿ. ಕೋಟೆ ತಾಲ್ಲೂಕಿನ ಹಂಪಾಪುರದ 36 ಗ್ರಾಮಗಳ 41,561 ಜನರಿಗೆ ನೀರಿನ ಸಂಪರ್ಕ. ಒಟ್ಟು ಅನುದಾನ ₹ 65.07 ಲಕ್ಷ, ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂ ಕಿನ ಕುಡ್ಲದ ಆರು ಗ್ರಾಮಗಳ 14,917 ಜನರಿಗೆ ನೀರಿನ ಸಂಪರ್ಕ. ಒಟ್ಟು ಅನುದಾನ ₹ 26 ಲಕ್ಷ ಮಂಜೂರಾಗಿದೆ.



ಫಲಪುಷ್ಪ ಪ್ರದರ್ಶನ

ತೋಟಗಾರಿಕೆ ಇಲಾಖೆ ಆಯೋಜಿಸಿರುವ 'ವಿಶ್ವಗುರು' ಬಸವಣ್ಣ ಹಾಗೂ ವಚನ ಸಾಹಿತ್ಯ ಆಧಾರಿತ ಫಲಪುಷ್ಪ ಪ್ರದರ್ಶನವನ್ನು ಭಾನುವಾರ 34,200 ಜನ ವೀಕ್ಷಿಸಿದರು. ₹29.5 ಲಕ್ಷ ಪ್ರವೇಶ ಶುಲ್ಕ ಸಂಗ್ರಹವಾಗಿದೆ. –ಪ್ರಜಾವಾಣಿ ಚಿತ್ರ/ ಕಿಶೋರ್ ಕುಮಾರ್ ಬೋಳಾರ್

'ಬಂಡಾಯ ಗೀತೆಗಳಿಂದ ಪರಿಚಿತನಾದೆ'

'ಮನೆಯಂಗಳದಲ್ಲಿ ಮಾತುಕತೆ' ಕಾರ್ಯಕ್ರಮದಲ್ಲಿ ಪಿಚ್ಚಳ್ಳಿ ಶ್ರೀನಿವಾಸ್

ಪ್ರಜಾವಾಣಿ ವಾರ್ತೆ

ಬೆಂಗಳೂರು: 'ನನ್ನನ್ನು ಜನಪದ ಗಾಯಕನನ್ನಾಗಿ ರೂಪಿಸಿದ್ದೇ ಹೋರಾಟಗಳು. ದಲಿತ, ಬಂಡಾಯ ಪರ ಹಾಡುಗಳ ಮೂಲಕ ಇಡೀ ನಾಡಿನ ಮನೆಮಾತಾದೆ...'

ಇವು ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಅವರ ಮನದಾಳದ ಮಾತುಗಳು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದಲ್ಲಿ ಶನಿವಾರ ಹಮ್ಮಿಕೊಂಡ 228ನೇ 'ಮನೆಯಂಗಳದಲ್ಲಿ ಮಾತುಕತೆ' ಕಾರ್ಯಕ್ರಮದಲ್ಲಿ ಅಥಿಯಾಗಿ ಭಾಗವಹಿಸಿ, ತಮ್ಮ ಜೀವನದ ವಿವಿಧ ಘಟನೆಗಳನ್ನು ಹಂಚಿಕೊಂಡರು.

'ಕೆಜಿಎಫ್ ತಾಲ್ಲೂಕಿನ ಪಿಚ್ಚಳ್ಳಿ ನನ್ನೂರಾಗಿದ್ದು, ರಾಮ ಭಜನೆಗಳು ನಡೆಯುತ್ತಿದ್ದ ಅವಧಿಯಲ್ಲಿ ಪ್ರತಿ ದಿನ ತಂದೆ ನನ್ನನ್ನು ರಾಮ ಗುಡಿಗೆ ಕರೆದುಕೊಂಡು ಹೋಗುತ್ತಿದ್ದರು. ಆ ಭಜನೆಗಳೇ ನನ್ನನ್ನು ಹಾಡುಗಾರನನ್ನಾಗಿ ರೂಪಿಸಿದವು. ಶನಿವಾರ ಮತ್ತು ಭಾನುವಾರ ಹಸು ಕಾಯಲು ಹೋಗುತ್ತಿದ್ದೆ. ಆಗ ಘಂಟಸಾಲ ಮತ್ತು ರಾಜ್‌ಕುಮಾರ್ ಅವರ ಹಾಡುಗಳನ್ನು ಹಾಡುತ್ತಿದ್ದೆ. ಬಳಿಕ ಕೋಟಿಗಾನಹಳ್ಳಿ ರಾಮಯ್ಯ ಅವರ ಪರಿಚಯವಾಯಿತು. ತದನಂತರ ದಲಿತ ಸಂಘಟನೆಗಳ ಹೋರಾಟದಲ್ಲಿ ಕಾಯಂ ಹಾಡುಗಾರನಾದೆ. ಕವಿ ಸಿದ್ದಲಿಂಗಯ್ಯ ಅವರ 'ಸಾವಿರಾರು ನದಿಗಳು' ಸಂಕಲನದ ಕವಿತೆಗಳಿಗೆ ಧ್ವನಿಯಾದೆ. ದಲಿತ, ಬಂಡಾಯ ಹಾಡುಗಳ ಮೂಲಕ ಇಡೀ ನಾಡಿನ ಮನೆಮಾತಾದೆ' ಎಂದು ಸ್ಮರಿಸಿಕೊಂಡರು.

'ಗದ್ದರ್ ಅವರ ತೆಲುಗಿನ ಕ್ರಾಂತಿಕಾರಿ ಗೀತೆಗಳನ್ನು ಕೋಟಿಗಾನಹಳ್ಳಿ ರಾಮಯ್ಯ ಅವರು ಕನ್ನಡಕ್ಕೆ ಭಾಷಾಂತರ ಮಾಡುತ್ತಿದ್ದರು. ನಾನು ಅವುಗಳನ್ನು ಹಾಡುತ್ತಿದ್ದೆ. ಗದ್ದರ್ ಅವರ ಕ್ರಾಂತಿ ಗೀತೆಗಳು ನನ್ನನ್ನು ಪ್ರಭಾವಿಸಿದವು.



ಕಾರ್ಯಕ್ರಮದಲ್ಲಿ ಪಿಚ್ಚಳ್ಳಿ ಶ್ರೀನಿವಾಸ್ ಮಾತನಾಡಿದರು

ಬಿ.ವಿ.ಕಾರಂತ ಅವರು ನಾಟಕದ ಗೀಳನ್ನು ಹಿಡಿಸಿದರು. ಅವರಿಂದಾಗಿ ಮೈಸೂರು ರಂಗಾಯಣ ತಂಡ ಸೇರಿದೆ. ಬೀದಿ ನಾಟಕಗಳ ಮೂಲಕ ಜನರನ್ನು ಎಚ್ಚರಿಸುವ ಕೆಲಸ ಮಾಡಿದೆ' ಎಂದು ಹೇಳಿದರು.

ಅಧಿಕಾರಿಗೆ ನೋಟಿಸ್: 'ಹಿಂದಿನ ಬಿಜೆಪಿ ಸರ್ಕಾರವು ನನಗೆ ಸಂಗೀತ ಕಾರ್ಯಕ್ರಮ ನೀಡಿದ್ದ ಅಧಿಕಾರಿಯೊಬ್ಬರಿಗೆ ನೋಟಿಸ್ ನೀಡಿತು. ಇದು ನನಗೆ ಬಹಳ ಬೇಸರವನ್ನು ಉಂಟುಮಾಡಿತು. ಹೀಗಾಗಿ, ಮೂರು ವರ್ಷಗಳಿಂದ ಕನ್ನಡ ಭವನದ ಮೆಟ್ಟಿಲುಗಳನ್ನು ಹತ್ತಿರಲಿಲ್ಲ. ಕಲೆಯ ವಿಚಾರದಲ್ಲಿ ಯಾವುತ್ತೂ ಕೇಸರೀಕರಣ ಸುಳಿಯಬಾರದು' ಎಂದು ಪಿಚ್ಚಳ್ಳಿ ಶ್ರೀನಿವಾಸ್ ಹೇಳಿದರು.

'ಹಿಂದೆ ನಾನು ಜಾನಪದ ಅಕಾಡೆಮಿ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಮಹಿಳಾ ಕಲಾವಿದರಿಗೂ ವೀರಗಾಸೆ ಮತ್ತು ಡೊಳ್ಳು ಕುಣಿತದ ತರಬೇತಿ ನೀಡಿದೆ. ಆ ವೇಳೆ ಇದಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಆಗ ನಾನು ತರಬೇತಿ ಕೊಡಿಸಿದ ಮಹಿಳಾ ಕಲಾವಿದೆಯರೇ ಈಗ ದಿನಕ್ಕೆ ಮೂರು ಪಾಳಿಯಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ. ಆರ್ಥಿಕವಾಗಿ ಸದೃಢಗೊಂಡು ಬದುಕು ಕಟ್ಟಿಕೊಂಡಿರುವುದು ಖುಷಿಕೊಟ್ಟಿದೆ' ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣೀದೇವಿ ಮಾಲಗತ್ತಿ ಪಾಲ್ಗೊಂಡಿದ್ದರು.

ಬೋಕೀಪುರ: 23 ಕುರಿ, ಮೇಕೆ ಕಳವು

ದೊಡ್ಡಬಳ್ಳಾಪುರ: ತಾಲ್ಲೂಕಿನ ಕುಂಟನಹಳ್ಳಿ, ಬೋಕೀಪುರದಲ್ಲಿ ಭಾನುವಾರ ಬೆಳಗಿನ ಜಾವ 3 ಗಂಟೆ ಸುಮಾರಿನಲ್ಲಿ 23 ಕುರಿ, ಮೇಕೆ ಕಳ್ಳತನ ಮಾಡಲಾಗಿದೆ.

ಸರಕು ಸಾಗಾಣಿಕೆ ವಾಹನದಲ್ಲಿ ಬಂದಿರುವ ಕಳ್ಳರು ಕುಂಟನಹಳ್ಳಿಯ ಮಧ್ಯಭಾಗದಲ್ಲಿರುವ ಆನಂದಮ್ಮ ಚನ್ನಕೇಶವ ಅವರ ಕೊಟ್ಟಿಗೆಯಲ್ಲಿ ಕೂಡಿದ್ದ 15 ಕುರಿಗಳನ್ನು ವಾಹನದಲ್ಲಿ ತುಂಬಿಕೊಂಡು ಹೋಗುತ್ತಿರುವ ದೃಶ್ಯ ಸಿ.ಸಿ. ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಾಹನದ ನಂಬರ್ ಪ್ಲೇಟ್ ಕಾಣದಂತೆ ಕಳ್ಳರು ಬಟ್ಟೆ ಸುತ್ತಿದ್ದಾರೆ. ಬೋಕಿಪುರದಲ್ಲಿ ನಾಗರಾಜ್, ಭರತ್ ಅವರು ಸಾಕಿದ್ದ ಕುರಿ, ಮೇಕೆಯನ್ನೂ ಕಳವು ಮಾಡಲಾಗಿದೆ.

ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದರು. ಈ ಹಿಂದೆ ಕುರಿ, ಮೇಕೆ, ದನಗಳ ಕಳವು ಮಿತಿ ಮೀರಿತ್ತು. ಕಳ್ಳರ ಹಾವಳಿಗೆ ಬೇಸತ್ತ ರೈತರು ಕುರಿ, ಮೇಕೆಗಳೊಂದಿಗೆ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಆದರೂ ಕಳ್ಳರು ಮಾತ್ರ ಪತ್ತೆಯಾಗಿರಲಿಲ್ಲ.

ನಿಜಗುಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ

‘ಅಂಬಿಗ ನಾ ನಿನ್ನ ನಂಬಿದೆ ಕೃತಿಚೌರ್ಯವಾಗಿದೆ’

ಪ್ರಜಾವಾಣಿ ವಾರ್ತೆ

ಮುಖ್ಯಾಂಶಗಳು

- ವಿಧಾನಸೌಧದ ಆವರಣದಲ್ಲಿ ಅಂಬಿಗರ ಚೌಡಯ್ಯ ಪುತ್ಥಳಿ ಸ್ಥಾಪಿಸಲು ಒತ್ತಾಯ
- ಅಂಬಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಸ್ತಾವವನ್ನು ಮತ್ತೆ ಕೇಂದ್ರಕ್ಕೆ ಕಳಿಸಲಾಗುತ್ತಿದೆ

ಬೆಂಗಳೂರು: ‘ಅಂಬಿಗ ನಾ ನಿನ್ನ ನಂಬಿದೆ’ ವಚನಕ್ಕೆ ಪುರಂದರ ವಿಠ್ಠಲ ಎಂಬುದನ್ನು ಸೇರಿಸಿ ಕೃತಿಚೌರ್ಯ ಮಾಡಲಾಗಿದೆ. ಅದು ಪುರಂದರದಾಸರ ಕೀರ್ತನೆಯಲ್ಲ ಎಂದು ನಿಜಶರಣ ಅಂಬಿಗರ ಚೌಡಯ್ಯ ಪೀಠದ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ ಪ್ರತಿಪಾದಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಸವ ಕಲ್ಯಾಣದಲ್ಲಿ ತ್ರಿಪುರಾಂತಕ ಕೆರೆಯನ್ನು ದಾಟಿ ಶರಣರು ಅನುಭವ ಮಂಟಪಕ್ಕೆ ಬರಬೇಕಿತ್ತು. ಅಂಬಿಗರ ಚೌಡಯ್ಯ ಎಲ್ಲರನ್ನೂ ದೋಣಿಯಲ್ಲಿ ದಾಟಿಸುತ್ತಿದ್ದರು. ಅವರ ದೋಣಿಯಲ್ಲಿ ಶರಣೆ ಅಕ್ಕಮಹಾದೇವಿ ದಾಟುತ್ತಿರುವಾಗ ರಚಿಸಿದ ವಚನ ಅದು ಎಂದು ಹೇಳಿದರು.

‘ಹಲವು ವಚನಗಳನ್ನು ಬದಲಾಯಿಸಲಾಗಿದೆ. ಕೃತಿ ಚೌರ್ಯ ಮಾಡಲಾಗಿದೆ’ ಎಂದು ತಿಳಿಸಿದರು.

ವಾಲ್ಮೀಕಿ, ಬಸವಣ್ಣ, ಕನಕದಾಸ ಮುಂತಾದ ಮಹನೀಯರ ಪುತ್ಥಳಿಗಳು ವಿಧಾನಸೌಧದ ಆವರಣದಲ್ಲಿದೆ. ಅಂಬಿಗರ ಚೌಡಯ್ಯ ಪುತ್ಥಳಿ ಕೂಡ ಅಲ್ಲೇ ಮಾಡಬೇಕು. ಅಂಬಿಗರ ಎಲ್ಲ ಪಂಗಡಗಳನ್ನು ಎಸ್‌ಟಿಗೆ ಸೇರಿಸಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಮಾತನಾಡಿ, ‘ವಿಧಾನಸೌಧದ ಆವರಣದಲ್ಲಿ ಕಷ್ಟವಾದರೂ ನಗರದ ಎಲ್ಲಾದರೂ ಒಂದು ಕಡೆ ಅಂಬಿಗರ ಚೌಡಯ್ಯ ಅವರ ಪ್ರತಿಮೆಯನ್ನು ಸ್ಥಾಪಿಸಲಾಗುವುದು’ ಎಂದು ತಿಳಿಸಿದರು.

ಗಂಗಾಮತಸ್ಥ ಸಮಾಜಕ್ಕೆ ಒಂದು ಎಕರೆ ಜಮೀನು ನೀಡಲಾಗಿದೆ. ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಜಮೀನು ಹಸ್ತಾಂತರ ತಡವಾಗಿದೆ.



ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭಾನುವಾರ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಸಚಿವ ಶಿವರಾಜ ತಂಗಡಗಿ ಪುಷ್ಪಾರ್ಚನೆ ಮಾಡಿದರು. ಅಂಬಿಗರ ಚೌಡಯ್ಯ ಪೀಠದ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ, ರಾಜ್ಯ ಗಂಗಾಮತಸ್ಥರ ಸಂಘ ಅಧ್ಯಕ್ಷ ಬಿ. ಮೌಲಾಲಿ, ಇಲಾಖೆಯ ಕಾರ್ಯದರ್ಶಿ ಎನ್. ಮಂಜುಳಾ ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ

ವಿವಾದ ಬಗೆಹರಿದರೆ ಇಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣ ಮಾಡಲು ₹ 5 ಕೋಟಿ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಅಂಬಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕಡತ ಕೇಂದ್ರ ಸರ್ಕಾರದಿಂದ ವಾಪಸ್ಸಾಗಿದೆ. ಅದರಲ್ಲಿ ಇರುವ ನ್ಯೂನತೆ ಸರಿಪಡಿಸಿ ಮತ್ತೆ ಕಳುಹಿಸಲಾಗುವುದು ಎಂದು ತಿಳಿಸಿದರು.

ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಕೆಯಾಗಲಿ ಎಂದು ನಗರದಲ್ಲಿ ವಿದ್ಯಾರ್ಥಿನಿಲಯ ನಿರ್ಮಿಸಲಾಗಿದೆ. 120 ವಿದ್ಯಾರ್ಥಿಗಳಿಗೆ ಇರಲು ಅವಕಾಶ ಇದೆ. ಸಮುದಾಯದವರು ಇದನ್ನು ಉಪಯೋಗಿಸಿಕೊಳ್ಳಬೇಕು ಎಂದು ರಾಜ್ಯ ಗಂಗಾಮತಸ್ಥರ ಸಂಘದ ಅಧ್ಯಕ್ಷ ಬಿ. ಮೌಲಾಲಿ ಮನವಿ ಮಾಡಿದರು.

ಕೆರೆಗಳಲ್ಲಿ ಮೀನು ಹಿಡಿಯುವ ಗುತ್ತಿಗೆಯನ್ನು ಬೇರೆ ಸಮುದಾಯಗಳಿಗೆ ನೀಡಲಾಗುತ್ತಿದೆ. ಮೀನುಗಾರಿಕೆಯೇ ಕಸುಬಾಗಿಸಿಕೊಂಡ ಸಮುದಾಯಗಳಿಗೆ ನೀಡಬೇಕು ಎಂದು ರಾಜ್ಯ ಗಂಗಾಮತಸ್ಥರ ನೌಕರರ ಸಂಘದ ಅಧ್ಯಕ್ಷ ಎಂ. ಶ್ರೀನಿವಾಸ ಒತ್ತಾಯಿಸಿದರು.

ಶಾಸನ ಸಂಶೋಧಕ ಎಂ.ಎಸ್. ಶಿರವಾಳ ಅವರು ಅಂಬಿಗರ ಚೌಡಯ್ಯರ ಬಗ್ಗೆ ಉಪನ್ಯಾಸ ನೀಡಿದರು.

ರಾಜ್ಯ ಗಂಗಾಮತಸ್ಥರ ಸಂಘದ ಉಪಾಧ್ಯಕ್ಷ ಮಣ್ಣೂರು ನಾಗರಾಜ, ಕೆಪಿಸಿಸಿ ಹಿಂದುಳಿದ ವರ್ಗಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪಿ.ಬಿ. ಸೀತಾರಾಂ, ರಾಜ್ಯ ಮೀನುಗಾರರ ನಿಗಮದ ಅಧ್ಯಕ್ಷ ಮಂಜುನಾಥ್ ಸುಣಗಾರ, ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಜಯರಾಮ್, ಬೆಂಗಳೂರು ನಗರ ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷ ಜೆ.ಟಿ. ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಎನ್. ಮಂಜುಳಾ, ನಿರ್ದೇಶಕಿ ಧರಣಿ ದೇವಿ ಮಾಲಗತ್ತಿ ಭಾಗವಹಿಸಿದ್ದರು.

ಸುದ್ದಿ 2 ನಿಮಿಷ

ಮಹಿಳಾ ಟೆಕಿಗೆ ರ‍್ಯಾಪಿಡೊ ಚಾಲಕನಿಂದ ಹಲ್ಲೆ

ಬೆಂಗಳೂರು: ಬುಕ್ಕಿಂಗ್ ರದ್ದು ಮಾಡಿದಕ್ಕೆ ಕೋಪಗೊಂಡು ಮಹಿಳಾ ಟೆಕಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದ ರ‍್ಯಾಪಿಡೊ ಆಟೊ ಚಾಲಕನನ್ನು ಬೆಳ್ಳಂದೂರು ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಬೆಳ್ಳಂದೂರಿನ ಗಂಗಾವರ ಪ್ರಸಾದ್(30) ಬಂಧಿತ. ಶನಿವಾರ ಬೆಳಿಗ್ಗೆ 8.30ರ ಸುಮಾರಿಗೆ ಬೆಳ್ಳಂದೂರಿನ ಗ್ರೀನ್‌ಲೇನ್ ಲೇಔಟ್‌ನಲ್ಲಿ ಘಟನೆ ನಡೆದಿತ್ತು.

ಹಲ್ಲೆಗೆ ಒಳಗಾದ ಮಹಿಳಾ ಟೆಕಿಯ ಸ್ನೇಹಿತರೊಬ್ಬರು ‘ಎಕ್ಸ್’ ಖಾತೆಯಲ್ಲಿ ಘಟನೆ ವಿವರಿಸಿ ಪೊಲೀಸರಿಗೆ ಟ್ಯಾಗ್ ಮಾಡಿದ್ದರು. ತಕ್ಷಣವೇ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಬಂಧಿಸಿದ್ದಾರೆ.

ಒಡಿಶಾ ಮಹಿಳೆ ನಗರದ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಳ್ಳಂದೂರಿನ ಗ್ರೀನ್‌ಲೇನ್ ಲೇಔಟ್‌ನಲ್ಲಿರುವ ಪಿ.ಜಿಯಲ್ಲಿ ವಾಸವಾಗಿದ್ದಾರೆ. ಪಿಜಿಯಿಂದ ವೈಟ್‌ಫೀಲ್ಡ್‌ನ ತುರುಬನಹಳ್ಳಿಗೆ ತೆರಳಲು ಆಟೊ ಬುಕ್ ಮಾಡಿದ್ದರು. ಬುಕಿಂಗ್ ಸ್ವೀಕರಿಸಿದ ಆಟೊ ಸ್ಥಳಕ್ಕೆ ಬಂದಿತ್ತು. ಆಗ ತಡವಾಗಿ ಆಟೊ ಬಂದಿದೆ ಎಂದು ಆರೋಪಿಸಿ, ಬುಕ್ಕಿಂಗ್ ರದ್ದು ಪಡಿಸಿದ್ದರು. ಇದರಿಂದ ಸಿಟ್ಟಾದ ಚಾಲಕ ನಿಂದಿಸಿ, ಹಲ್ಲೆ ನಡೆಸಿದ್ದ ಎಂದು ಪೊಲೀಸರು ಹೇಳಿದರು.

‘ಮಹಿಳೆ ತುರ್ತಾಗಿ ತೆರಳ ಬೇಕಿದ್ದ ಕಾರಣಕ್ಕೆ ದೂರು ನೀಡಿಲ್ಲ. ಅವರ ಪರವಾಗಿ ನಾನೇ ದೂರು ನೀಡುತ್ತಿದ್ದೇನೆ’ ಎಂದು ಹೇಳಿ, ಘಟನೆ ವಿಡಿಯೊವನ್ನು ಪೋಸ್ಟ್ ಮಾಡಿದ್ದರು.

‘ಸ್ಥಳಕ್ಕೆ ತೆರಳಿದಾಗ ಬ್ಯಾಗ್‌ಗಳನ್ನು ಆಟೊದ ಒಳಕ್ಕೆ ಇಡುವಂತೆ ಮಹಿಳೆ ಹೇಳಿದರು. ನನಗೆ ಆರೋಗ್ಯ ಸರಿಯಿಲ್ಲ, ಬ್ಯಾಗ್ ಎತ್ತಿ ಇಡಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿಸಿದೆ. ಅಷ್ಟಕ್ಕೆ ಅವರು ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ನನ್ನ ಶರ್ಟ್ ಹಿಡಿದು ಎಳೆದಾಡಿದರು. ಆಗ ಅವರನ್ನು ತಳ್ಳಿದೆ’ ಎಂದು ಚಾಲಕ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.



ಲಾಭದ ಆಮಿಷ: ವಂಚನೆ

ಚಿಂತಾಮಣಿ: ಸೈಬರ್ ವಂಚಕರು ಅಧಿಕ ಲಾಭದ ನೆಪದಲ್ಲಿ ವಂಚಿಸಿ ₹1.85 ಲಕ್ಷ ಲಪಟಾಯಿಸಿದ್ದಾರೆ ಎಂದು ಸಿಇಎನ್ ಪೊಲೀಸ್ ಠಾಣೆಗೆ ಶನಿವಾರ ದೂರು ನೀಡಲಾಗಿದೆ.

ಅಬ್ಬುಗುಂಡು ಹಿಂಭಾಗ ರಸ್ತೆಯ ನಿವಾಸಿ ಸಿವಿಲ್ ಎಂಜಿನಿಯರ್ ಕೆ.ಎನ್. ಐಶ್ವರ್ಯ ಹಣ ಕಳೆದುಕೊಂಡವರು.

ಬೆಂಗಳೂರಿನ ಮಾರುತಹಳ್ಳಿಯ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದಾರೆ. ಫೋನ್ ಪೇ, ಗೂಗಲ್ ಪೇ ವ್ಯಾಲೆಟ್ ಬಳಸಿಕೊಂಡು ದೈನಂದಿನ ಹಣಕಾಸು ವ್ಯವಹಾರ ನಡೆಸುತ್ತಿದ್ದರು. ಜ.17ರಂದು ಅವರಿಗೆ ಮೇಘಾ ಎಂಬುವವರಿಂದ ಮೆಸೇಜ್ ಬಂದಿದೆ. ಮೊದಲಿಗೆ ₹5 ಸಾವಿರ ಅವರ ಖಾತೆಗೆ ವರ್ಗಾವಣೆ ಮಾಡುವ ಮೂಲಕ ಹೂಡಿಕೆ ಮಾಡಿದ್ದಾರೆ. ಲಾಭವಾಗಿ ಅವರ ಖಾತೆಗೆ ₹6 ಸಾವಿರ ಜಮಾ ಆಗಿದೆ. ಹೆಚ್ಚು ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ನಂಬಿಸಿದ್ದಾರೆ. ಹೀಗೆ ಒಟ್ಟು ₹1,85,800 ಹೂಡಿಕೆ ಮಾಡಿಸಿಕೊಂಡಿದ್ದಾರೆ. ಆದರೆ ಹಣ ವಾಪಸ್ ನೀಡದೆ ಇನ್ನೂ ಹೆಚ್ಚಿನ ಮೊತ್ತವನ್ನು ಹೂಡಿದರೆ ಒಂದೇ ಬಾರಿ ಹಣ ದೊರೆಯುತ್ತದೆ ಎಂದು ಹೇಳಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.


ಚಿತ್ರಾವಳಿ



ಸಪ್ನ ಬುಕ್ ಹೌಸ್ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿ. ಚಂದ್ರಪ್ಪ ಅವರ (ಎಡದಿಂದ ಮೊದಲಿಗರು) ‘ಅಶೋಕ’ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಬಹುಭಾಷಾ ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ್, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ವಿಜಯ್ ಪೂಣಚ್ಚ ತಂಬಂಡ ಹಾಗೂ ಪ್ರಾಧ್ಯಾಪಕ ಎಂ. ಕೊಟ್ರೇಶ್ ಪಾಲ್ಗೊಂಡಿದ್ದರು



ಯಶವಂತಪುರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಭಾವಚಿತ್ರ ಮತ್ತು ಪಾದುಕೆಗಳಿಗೆ ಯಶವಂತಪುರ ವೀರಶೈವ ವೇದಿಕೆ ಅಧ್ಯಕ್ಷ ಮಂಜುನಾಥ್, ಪಾಲಿಕೆ ಮಾಜಿ ಸದಸ್ಯ ಜಿ.ಕೆ. ವೆಂಕಟೇಶ್, ಮುಖಂಡರಾದ ಸುರೇಶ್, ಅರುಣ್‌ಕುಮಾರ್, ಸಿದ್ದಲಿಂಗಣ್ಣ, ಭಾಸ್ಕರ್, ಅನಸೂಯ ಮಂಜುನಾಥ್, ನಳಿನಾ, ಪ್ರಮೀಳಾ, ಸುನಂದಾ, ರೂಪಾ, ಲತಾ, ಪ್ರಿಯಾಂಕಾ ಪೂಜೆ ಸಲ್ಲಿಸಿದರು.



ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ನೆಲಮಂಗಲದಲ್ಲಿ ಹಮ್ಮಿಕೊಂಡಿದ್ದ ಶಿವಕುಮಾರ ಸ್ವಾಮೀಜಿ ಸಂಸ್ಮರಣ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಸಹಿತ ಪ್ರತಿಭಾ ಪುರಸ್ಕಾರ ನೀಡಲಾಯಿತು. ರುದ್ರೇಶ್ವರ ಸೊಸೈಟಿ ಅಧ್ಯಕ್ಷ ಎನ್.ಬಿ. ದಯಾಶಂಕರ್, ಮಹಾಸಭಾದ ಪುಷ್ಪವತಿ, ಎನ್.ಆರ್. ಜಗದೀಶ್, ಜಿಲ್ಲಾ ಅಧ್ಯಕ್ಷೆ ರಾಜಮ್ಮ ಕೇಂದ್ರ ಘಟಕ ನಿರ್ದೇಶಕರಾದ ಬಿ.ಎಸ್. ಸಚ್ಚಿದಾನಂದಮೂರ್ತಿ, ಎನ್.ಎಸ್. ನಟರಾಜು, ರಾಜ್ಯ ಘಟಕದ ನಿರ್ದೇಶಕ ಎಂ.ಬಿ. ಮಂಜುನಾಥ್, ರೇಣುಕಾಸ್ವಾಮಿ ಭಾಗವಹಿಸಿದ್ದರು



ನಗರದ ಎಂ.ಎಸ್. ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯದ ವತಿಯಿಂದ ಶನಿವಾರ ನಡೆದ ‘ಆರ್ಥಿಕ ಸಂಯುಕ್ತ ತತ್ವ: 16ನೇ ಹಣಕಾಸು ಆಯೋಗದ ಮುಂದಿರುವ ಸವಾಲುಗಳು’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಎಂ.ಎಸ್. ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕುಲದೀಪ್ ಕುಮಾರ್ ರೈನಾ, ಜೆಇಎಫ್ ಸಿಇ ಎಂ.ಆರ್. ಶ್ರೀನಿವಾಸ ಮೂರ್ತಿ, ಮುಖ್ಯಮಂತ್ರಿ ಸಿದ್ದರಾಮಯ್ಯ, 13ನೇ ಹಣಕಾಸು ಆಯೋಗದ ಅಧ್ಯಕ್ಷ ವಿಜಯ್ ಕೇಳ್ಕರ್, 14ನೇ ಹಣಕಾಸು ಆಯೋಗದ ಸದಸ್ಯ ಎಂ.ಗೋವಿಂದ್ ರಾವ್, ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಭಾಗವಹಿಸಿದ್ದರು



ಇನ್ಫೊಸಿಸ್ ಪ್ರತಿಷ್ಠಾನ ಹಾಗೂ ಭಾರತೀಯ ವಿದ್ಯಾಭವನ ಆಯೋಜಿಸಿರುವ ‘ಫ್ಯೂಷನ್ ಸಂಗೀತ ಮತ್ತು ನೃತ್ಯೋತ್ಸವ’ ಕಾರ್ಯಕ್ರಮದಲ್ಲಿ ಭಾನುವಾರ ನಾಟ್ಯ ಸ್ಟೆಮ್ ಡಾನ್ಸ್ ಕಂಪನಿಯ ತಂಡದ ಸದಸ್ಯರು ನೃತ್ಯ ಪ್ರದರ್ಶನ ನೀಡಿದರು

ಕಾರ್ಯಾಚರಣೆ ವೇಳೆ ಪೊಲೀಸರ ಕೊಲೆಗೆ ಯತ್ನಿಸಿದ್ದ ಆರೋಪಿ

ಮಾರಕಾಸ್ತ್ರ ಹಿಡಿದು ‘ರೀಲ್ಸ್’: ಹಂತಕನ ಸೆರೆ

ಅಪರಾಧ ಸುದ್ದಿ

ಪ್ರಜಾವಾಣಿ ವಾರ್ತೆ

ಬೆಂಗಳೂರು: ನಗರದ ಪ್ರಮುಖ ಜಂಕ್ಷನ್ ಹಾಗೂ ರಸ್ತೆಗಳಲ್ಲಿ ಮಾರಕಾಸ್ತ್ರ ಹಿಡಿದು ‘ರೀಲ್ಸ್’ ಮಾಡಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದ ‘ಸುಪಾರಿ ಕಿಲ್ಲರ್’ನನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಸಂಘಟಿತ ಅಪರಾಧ ದಳ(ಪಶ್ಚಿಮ) ಪೊಲೀಸರು ಬಂಧಿಸಿದ್ದಾರೆ.

‘ಶಶಾಂಕ್ (28)ಬಂಧಿತ ಆರೋಪಿ. ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪುಟ್ಟೇನಹಳ್ಳಿ ಕೆರೆಯ ಬಳಿ ಮಾರಕಾಸ್ತ್ರ ಹಿಡಿದುಕೊಂಡು, ಅನುಮಾನಾಸ್ಪದವಾಗಿ ಓಡಾಟ ನಡೆಸುತ್ತಿದ್ದ. ಆಗ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಲಾಯಿತು. ಆರೋಪಿ ಬಳಿಯಿದ್ದ ಡ್ಯಾಗರ್ ಅನ್ನು ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.



ಶಶಾಂಕ್

ಈ ಸಂಬಂಧ ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ವಿರುದ್ಧ ಈ ಹಿಂದೆಯೂ ಹುಳಿಮಾವು ಮತ್ತು ಬನ್ನೇರುಘಟ್ಟ ಠಾಣೆಯಲ್ಲಿ ಕೊಲೆ ಪ್ರಕರಣ, ಅತ್ತಿಬೆಲೆ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ಹೇಳಿದರು.

ಪೊಲೀಸರ ಕೊಲೆಗೆ ಯತ್ನ: ಅತ್ತಿಬೆಲೆ ಠಾಣೆ ವ್ಯಾಪ್ತಿಯಲ್ಲಿ ಟೆಕಿ ಒಬ್ಬರನ್ನು ಅಪಹರಣ ಮಾಡಿದ್ದ ಪ್ರಕರಣದಲ್ಲಿ ಶಶಾಂಕ್‌ನನ್ನು ಪೊಲೀಸರು ಬಂಧಿಸಲು ತೆರಳಿದ್ದರು. ಆಗ ಪೊಲೀಸರ ಮೇಲೆಯೇ ಆರೋಪಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ್ದ. ಬಳಿಕ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿತ್ತು.

‘ಶಶಾಂಕ್ ಬಾಲಕನಾಗಿದ್ದ ಅವಧಿಯಲ್ಲೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದ. ಯುವಕನ ಕೊಲೆ ಪ್ರಕರಣದಲ್ಲಿ ಬಾಲ ನ್ಯಾಯ ಮಂಡಳಿ ಸೇರಿದ್ದ.’

ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿ 16 ವರ್ಷದ ಹಿಂದೆ ಕ್ರಿಕೆಟ್ ಆಟವಾಡುತ್ತಿದ್ದ ವೇಳೆ ನಡೆದ ಗಲಾಟೆಯಲ್ಲಿ ಎದುರಾಳಿ ತಂಡದ ಆಟಗಾರನಿಗೆ ಬ್ಯಾಟ್ ಹಾಗೂ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದ. ಈ ಘಟನೆಯಲ್ಲಿ ಬೇಬಿ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದ.

ರಿಯಲ್ ಎಸ್ಟೇಟ್ ಉದ್ಯಮಿ ಕೊಲೆಗೆ ಸುಪಾರಿ: 2019ರಲ್ಲಿ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಸತೀಶ್ ರೆಡ್ಡಿ ಅವರನ್ನು ಸುಪಾರಿ ಪಡೆದು ಕೊಲೆ ಮಾಡಿ ಪರಾರಿಯಾಗಿದ್ದ.

‘ಸತೀಶ್ ರೆಡ್ಡಿ ಹಾಗೂ ಇತರರ ನಡುವೆ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿತ್ತು. ಆಗ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಶಶಾಂಕ್, ಜೈಲಿನಲ್ಲೇ ಸತೀಶ್ ರೆಡ್ಡಿ ಕೊಲೆಗೆ ಸುಪಾರಿ ಪಡೆದುಕೊಂಡಿದ್ದ. ಜೈಲಿನಿಂದ ಬಿಡುಗಡೆಯಾದ ಮೇಲೆ ಸತೀಶ್ ಅವರನ್ನು ಕೊಲೆ ಮಾಡಿದ್ದ’ ಎಂದು ಮೂಲಗಳು ಹೇಳಿವೆ.

ತಲೆಮರೆಸಿಕೊಂಡಿದ್ದ ರೌಡಿಶೀಟರ್ ಸೆರೆ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾಗಿ, ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ರೌಡಿಶೀಟರ್‌ಗಳನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಸಂಘಟಿತ ಅಪರಾಧ ದಳದ(ಪಶ್ಚಿಮ) ಪೊಲೀಸರು ಶನಿವಾರ ಬಂಧಿಸಲು ಯಶಸ್ವಿಯಾಗಿದ್ದಾರೆ.

ಪುಟ್ಟೇನಹಳ್ಳಿ ಠಾಣೆ ರೌಡಿಶೀಟರ್‌ಗಳಾದ ಪವನ್(23) ಹಾಗೂ ಮನೋಜ್ ಅಲಿಯಾಸ್ ಸಿ.ಜೆ.(23) ಬಂಧಿತರು.

ಎರಡು ವರ್ಷಗಳ ಹಿಂದೆ ತಿಲಕನಗರದಲ್ಲಿ ನಡೆದಿದ್ದ ಘಟನೆಯಲ್ಲಿ ರೌಡಿಶೀಟರ್‌ಗಳಿಬ್ಬರು ಹಳೆ ದ್ವೇಷದಿಂದ ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಿದ್ದರು.

ಈ ಸಂಬಂಧ ತಿಲಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸಿದ್ದರೂ ಆರೋಪಿಗಳು ಪೊಲೀಸರಿಗೆ ಸಿಕ್ಕಿರಲಿಲ್ಲ. ತಿಲಕನಗರ ಠಾಣೆ ಪೊಲೀಸರು ಆರೋಪಿಗಳು ತಲೆಮರೆಸಿಕೊಂಡಿರುವ ಬಗ್ಗೆ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಇದೀಗ ಇಬ್ಬರನ್ನೂ ಬಂಧಿಸಿರುವ ಸಿಸಿಬಿ ಪೊಲೀಸರು, ತಿಲಕನಗರ ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.



ಪವನ್



ಮನೋಜ್

ಆರೋಪಿ ಪವನ್ ವಿರುದ್ಧ ಈ ಹಿಂದೆ ಪುಟ್ಟೇನಹಳ್ಳಿ ಠಾಣೆಯಲ್ಲಿ ಹಲ್ಲೆ ಹಾಗೂ ಡಕಾಯಿತಿ, ಕೋಣನಕುಂಟೆ ಠಾಣೆಯಲ್ಲಿ ಕೊಲೆ ಪ್ರಕರಣ, ತಿಲಕನಗರ ಠಾಣೆಯಲ್ಲಿ ಕೊಲೆಗೆ ಯತ್ನ ಪ್ರಕರಣಗಳು ದಾಖಲಾಗಿದ್ದವು.

ಮನೋಜ್ ವಿರುದ್ಧ ಈ ಹಿಂದೆ ಪುಟ್ಟೇನಹಳ್ಳಿ ಠಾಣೆಯಲ್ಲಿ ಕೊಲೆಗೆ ಯತ್ನ, ಮೂರು ಹಲ್ಲೆ ಪ್ರಕರಣಗಳು, ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಅಪಹರಣ ಪ್ರಕರಣ, ತಿಲಕನಗರ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣಗಳು ಸೇರಿದಂತೆ ಏಳು ಪ್ರಕರಣಗಳು ದಾಖಲಾಗಿದ್ದವು ಎಂದು ಮೂಲಗಳು ತಿಳಿಸಿವೆ.

ಬಂಧಿತ ಆರೋಪಿಗಳ ಸಂಖ್ಯೆ 14ಕ್ಕೆ ಏರಿಕೆ

ಅತ್ಯಾಚಾರ ಪ್ರಕರಣ: ಮತ್ತೆ ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ

ಹಾವೇರಿ: ಹಾನಗಲ್ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈವರೆಗೆ ಒಟ್ಟು 14 ಆರೋಪಿಗಳನ್ನು ಬಂಧಿಸಿದಂತಾಗಿದೆ.

ಅಕ್ಕಿಆಲೂರಿನ ರಿಯಾಜ್ ಸಾವಿಕೇರಿ (27) ಮತ್ತು ನಿಯಾಜ್ ದರ್ಗಾ (24) ಬಂಧಿತ ಆರೋಪಿಗಳು.

‘ಅತ್ಯಾಚಾರದಲ್ಲಿ ಭಾಗಿಯಾದ 7 ಜನ ಆರೋಪಿಗಳು ಹಾಗೂ ಹಲ್ಲೆ ಇತರ ಅಪರಾಧಗಳಲ್ಲಿ ಭಾಗಿಯಾದ 7 ಆರೋಪಿಗಳು ಸೇರಿದಂತೆ ಇದುವರೆಗೆ 14 ಆರೋಪಿಗಳನ್ನು ಬಂಧಿಸಿದ್ದೇವೆ’ ಎಂದು ಹೆಚ್ಚುವರಿ ಎಸ್‌ಪಿ ಗೋಪಾಲ್ ಸಿ. ತಿಳಿಸಿದ್ದಾರೆ.

ಬಂಧಿತ ಇತರ ಆರೋಪಿಗಳು: ಅಕ್ಕಿಆಲೂರಿನ ಗ್ಯಾರೇಜ್ ಕಾರ್ಮಿಕ ಅಫ್ತಾಬ್ ಚಂದನಕಟ್ಟಿ (24), ವ್ಯಾಪಾರಿ ಮಾದರಸಾಬ್ ಮಂಡಕ್ಕಿ (23), ಆಟೊ ಚಾಲಕ ಅಬ್ದುಲ್ ಖಾದರ್ ಜಾಫರಸಾಬ್ ಹಂಚಿನಮನಿ (28), ಹಾಲಿನ ವ್ಯಾಪಾರಿ ಇಮ್ರಾನ್ ಬಶೀರ್ ಅಹಮದ್ ಜೇಕಿನಕಟ್ಟಿ (23), ಗ್ಯಾರೇಜ್ ಕಾರ್ಮಿಕ ರೇಹಾನ್ ಮಹಮ್ಮದ್ ಹುಸೇನ್ ವಾಲೀಕಾರ (19), ಸಂತೆ ವ್ಯಾಪಾರಿ ಸಾದಿಕ್ ಬಾಬುಸಾಬ್ ಅಗಸಿಮನಿ (29), ಹೋಟೆಲ್ ಕಾರ್ಮಿಕ ಶೋಯೆಬ್ ನಿಯಾಜ್ ಅಹ್ಮದ್ ಮುಲ್ಲಾ (19), ಮಫೀದ್ ಓಣಿಕೇರಿ (23). ಅಕ್ಕಿಆಲೂರಿನ ಮೀನು ವ್ಯಾಪಾರಿ ಇಬ್ರಾಹಿಂ ಖಾದರ್ ಗೌಸ್ (27), ಕಾರು ಚಾಲಕ ತೌಸಿಫ್ ಅಹಮದ್ ಚೌಟಿ ಅಲಿಯಾಸ್ ಕಾಟ್ಲ (25), ಟೆಂಪೊ ಚಾಲಕ ಸಮಿವುಲ್ಲಾ ಲಾಲನವರ (24) ಮತ್ತು ತರಕಾರಿ ವ್ಯಾಪಾರಿ ಇಸ್ಮಾಯಿಲ್ ಹುಬ್ಬಳ್ಳಿ (27) ಬಂಧಿತರು.

ಕಿಮ್ಸ್‌ನಲ್ಲಿ ಚಿಕಿತ್ಸೆ: ಆರೋಪಿ ಮಹಮ್ಮದ್ ಸೈಫ್ ಸಾವಿಕೇರಿ ಎಂಬಾತ ಅಪಘಾತದಲ್ಲಿ ಕಾಲಿನ ಮೂಳೆ ಮುರಿದುಕೊಂಡು, ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ. ಚಿಕಿತ್ಸೆ ಪೂರ್ಣಗೊಂಡ ಬಳಿಕ ಬಂಧಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ತಿಳಿಸಿದ್ದಾರೆ.

ಶಾಲೆ ಬಳಿ ಅತಿವೇಗದ ಚಾಲನೆ: 510 ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ

ಬೆಂಗಳೂರು: ಶಾಲಾ-ಕಾಲೇಜು ಬಳಿ ಕಾರ್ಯಾಚರಣೆ ನಡೆಸಿದ ಸಂಚಾರ ವಿಭಾಗದ(ಪೂರ್ವ) ಪೊಲೀಸರು, ಅತಿವೇಗ ಹಾಗೂ ನಿಯಮ ಉಲ್ಲಂಘಿಸಿ ವಾಹನ ಚಾಲನೆ ಮಾಡುತ್ತಿದ್ದವರ ವಿರುದ್ಧ 510ಕ್ಕಿಂತಲೂ ಹೆಚ್ಚಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರ್ಯಾಚರಣೆಯ ವೇಳೆ ಶಿಕ್ಷಣ ಸಂಸ್ಥೆಗಳ ಬಳಿ ವಿದ್ಯಾರ್ಥಿಗಳ ಪೋಷಕರು ಅತಿವೇಗ ಹಾಗೂ ನಿಯಮ ಉಲ್ಲಂಘಿಸಿ ವಾಹನ ಚಾಲನೆ ಮಾಡುತ್ತಿರುವುದು ಕಂಡುಬಂದಿದೆ.

ನಿಯಮ ಉಲ್ಲಂಘಿಸುತ್ತಿದ್ದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ದೂರು ನೀಡಿದ್ದರು. ದೂರು ಆಧರಿಸಿ ಶಾಲಾ- ಕಾಲೇಜು ಬಳಿ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಸಂಚಾರ ವಿಭಾಗದ (ಪೂರ್ವ) ಡಿಸಿಪಿ ಕುಲದೀಪ್ ಕುಮಾರ್ ಆರ್. ಜೈನ್ ಅವರು ತಿಳಿಸಿದ್ದಾರೆ.

ಏಕಮುಖ ಸಂಚಾರ ರಸ್ತೆಗಳಲ್ಲಿ ವಿರುದ್ಧ ದಿಕ್ಕಿನಿಂದ ವಾಹನ ಚಾಲನೆ ಮಾಡುತ್ತಿದ್ದ ಚಾಲಕರ ವಿರುದ್ಧ 154 ಪ್ರಕರಣ, ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡುತ್ತಿದ್ದವರ ವಿರುದ್ಧ 328, ಬೈಕ್‌ನಲ್ಲಿ ಮೂವರು ಕುಳಿತು ಚಾಲನೆ ಮಾಡುತ್ತಿದ್ದವರ ವಿರುದ್ಧ 17, ಪಾದಚಾರಿ ಮಾರ್ಗದಲ್ಲಿ ಬೈಕ್ ಚಾಲನೆ ಮಾಡುತ್ತಿದ್ದವರ ವಿರುದ್ಧ 11 ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

510 ಪ್ರಕರಣಗಳಲ್ಲಿ 10 ಮಂದಿ ಬಾಲಕರಾಗಿದ್ದು, ಅವರಿಗೆ ವಾಹನ ನೀಡಿದ್ದ ಪೋಷಕರ ವಿರುದ್ಧ ಭಾರತೀಯ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ಪೋಷಕರಿಗೂ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಕುಂದು ಕೊರತೆ ಜನದನಿ



ನಗರದ ಮೂಲಸೌಕರ್ಯ ಸಮಸ್ಯೆಗಳ ಕುರಿತ ನಿಮ್ಮ ಕುಂದು ಕೊರತೆಗಳಿಗೆ ಪ್ರಜಾವಾಣಿ ಧ್ವನಿಯಾಗಲಿದೆ. ಕುಂದು ಕೊರತೆಗಳನ್ನು 150 ಪದಗಳ ಮಿತಿಯಲ್ಲಿ ಬರೆದು ಕಳುಹಿಸಿ. ಸಮಸ್ಯೆಯ ಗಂಭೀರತೆಯನ್ನು ಬಿಂಬಿಸುವ ಚಿತ್ರವೂ ಇರಲಿ. ನಿಮ್ಮ ಕುಂದುಕೊರತೆಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತದೆ.

ನಿಮ್ಮ ಅಹವಾಲುಗಳನ್ನು ಮೇಲ್ ಮಾಡಿ: peoplesproblem@prajavani.co.in
ಸಮಸ್ಯೆಗಳ ಕುರಿತ ಬರಹಗಳನ್ನು ವಾಟ್ಸ್ ಆ್ಯಪ್ (9606038256) ಸಹ ಮಾಡಬಹುದು.



ಕುಮಾರಸ್ವಾಮಿ ದೇವಸ್ಥಾನದ ಆವರಣದ ಉದ್ಯಾನದಲ್ಲಿರುವ ಮಕ್ಕಳ ಆಟಿಕೆಗಳು ತುಕ್ಕು ಹಿಡಿದಿರುವುದು.

‘ಮುರಿದ ಆಟಿಕೆಗಳಿಗೆ ಮುಕ್ತಿ ನೀಡಿ’

ಬಸವನಗುಡಿ ವಿಧಾನಸಭೆ ಕ್ಷೇತ್ರದ ಹನುಮಂತನಗರ ವಾರ್ಡ್‌ನ ಕುಮಾರಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ಉದ್ಯಾನದಲ್ಲಿ ಮಕ್ಕಳಿಗಾಗಿ ಅಳವಡಿಸಿರುವ ಆಟಿಕೆಗಳು ತುಕ್ಕು ಹಿಡಿದಿವೆ. ಈ ಉದ್ಯಾನದಲ್ಲಿ ಹಲವಾರು ವರ್ಷಗಳಿಂದ ಪರಿಸ್ಥಿತಿ ಇದೇ ರೀತಿಯಾಗಿದೆ. ಆದ್ದರಿಂದ ಬಿಬಿಎಂಪಿ ಇಲ್ಲಿರುವ ಆಟಿಕೆಗಳನ್ನು ಬದಲಿಸಬೇಕು. ಉದ್ಯಾನದ ಅಕ್ಕಪಕ್ಕದಲ್ಲಿ ಕಸ ಹಾಕಲಾಗುತ್ತಿದೆ. ಇದರಿಂದ, ದೇವಸ್ಥಾನಕ್ಕೆ ಹಾಗೂ ಉದ್ಯಾನಕ್ಕೆ ಬರುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಪರಿಸ್ಥಿತಿ ಇದೆ. ಕೂಡಲೇ ಇದನ್ನು ಸ್ವಚ್ಛಗೊಳಿಸಬೇಕು.

ಕೆ.ಎಸ್. ನಾಗರಾಜ್, ಹನುಮಂತನಗರ

ವರದಿ ಪರಿಣಾಮ

ವರದಿ ಫಲಶ್ರುತಿ

ರಾಜಾಜಿನಗರದಲ್ಲಿರುವ ಕೆ.ಎಲ್.ಇ ಸಂಸ್ಥೆಯ ಔಷಧ ವಿಜ್ಞಾನ ಮಹಾವಿದ್ಯಾಲಯಕ್ಕೆ ಹೊಂದಿಕೊಂಡಿರುವ ಪಾದಚಾರಿ ಮಾರ್ಗದಲ್ಲಿದ್ದ ಕಸ ಸ್ವಚ್ಛಗೊಳಿಸಲಾಗಿದೆ. ಪ್ರಜಾವಾಣಿ ‘ಕುಂದು ಕೊರತೆ’ ವಿಭಾಗದಲ್ಲಿ ಜನವರಿ 14ರಂದು ‘ಪಾದಚಾರಿ ಮಾರ್ಗ ಸ್ವಚ್ಛಗೊಳಿಸಿ’ ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಇದರಿಂದ, ಎಚ್ಚೆತ್ತ ಬಿಬಿಎಂಪಿ ಸಿಬ್ಬಂದಿ ಪಾದಚಾರಿ ಮಾರ್ಗದಲ್ಲಿದ್ದ ಕಸ ಸ್ವಚ್ಛಗೊಳಿಸಿದ್ದಾರೆ.

‘ರಸ್ತೆ ಗುಂಡಿ ಮುಚ್ಚಿ’

ನಾಗರಬಾವಿ ವೃತ್ತದ ಹತ್ತಿರದ ಅಂಡರ್ ಪಾಸ್ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಈ ರಸ್ತೆಯ ಉದ್ದಕ್ಕೂ ಗುಂಡಿಗಳು ಬಿದ್ದಿದ್ದು, ರಸ್ತೆ ತುಂಬೆಲ್ಲ ಜಲ್ಲಿಕಲ್ಲು ಬಿದ್ದಿವೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇಂತಹ ರಸ್ತೆಯಲ್ಲಿ ಹಲವಾರು ಬಾರಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬಿಬಿಎಂಪಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ರಸ್ತೆ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು.



ನಾಗರಬಾವಿ ಅಂಡರ್ ಪಾಸ್ ರಸ್ತೆಯಲ್ಲಿ ಗುಂಡಿ ಬಿದ್ದಿರುವುದು.

ಎಸ್. ಶಿವಪ್ರಸಾದ್, ನಾಗರಬಾವಿ

‘ಬಾಗಿದ ಮರ ತೆರವುಗೊಳಿಸಿ’

ರಾಜಾಜಿನಗರದ ನವರಂಗ್ ಚಿತ್ರಮಂದಿರದ ಕಾಂಪೌಂಡ್‌ಗೆ ಹೊಂದಿಕೊಂಡಿರುವ ಕಟ್ಟಡದ ಮೇಲೆ ಗುಲ್‌ಮೊಹರ್ ಮರವೊಂದು ಬಾಗಿದೆ. ಮರದ ಭಾರಕ್ಕೆ ಕಟ್ಟಡ ಬಿರುಕು ಬಿಟ್ಟಿದ್ದು, ಅದರ ಬುಡವು ಟೊಳ್ಳಾಗಿದೆ. ಅಪಾಯಕಾರಿ ಸ್ಥಿತಿಯಲ್ಲಿರುವ ಈ ಮರ ಯಾವಾಗಬೇಕಾದರೂ ನೆಲಕ್ಕುರಳಿ ಅನಾಹುತವಾಗುವ ಮುನ್ನ ಇದನ್ನು ತೆರವುಗೊಳಿಸಬೇಕು. ನಗರದಲ್ಲಿರುವ ಇಂತಹ ಮರಗಳನ್ನು ಪರಿಶೀಲಿಸಿ ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು.


ಕೆ.ಎಂ. ನಾಗರಾಜು, ರಾಜಾಜಿನಗರ



ರಾಜಾಜಿನಗರದ ನವರಂಗ್ ಚಿತ್ರಮಂದಿರದ ಬಳಿ ಮರ ಬಾಗಿರುವುದು.

‘ಅಗೆದ ರಸ್ತೆ ಮುಚ್ಚಲು ಆಗ್ರಹ’

ಕಬ್ಬನ್ ಪೇಟೆಯ 15ನೇ ಅಡ್ಡರಸ್ತೆಗೆ ವೈಟ್ ಟ್ಯಾಪಿಂಗ್ ಮಾಡಲು ಅಗೆಯಲಾಗಿದೆ. ಇದರಿಂದ, ವಾಹನ ಸವಾರರು ಸೇರಿದಂತೆ ಪಾದಚಾರಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಯಲ್ಲಿ ಡಾಂಬರ್ ಹಾಗೂ ಕಾಂಕ್ರೀಟ್ ಸುಸಜ್ಜಿತವಾಗಿತ್ತು. ಈಗ ಅದನ್ನು ಕಿತ್ತು ವಿಲೇವಾರಿ ಮಾಡದ ಪರಿಣಾಮ ಮಕ್ಕಳು, ಮಹಿಳೆಯರು ವೃದ್ಧರು ಓಡಾಡುವುದೇ ಕಷ್ಟವಾಗಿದೆ. ಬಿಬಿಎಂಪಿ ಕೂಡಲೇ ಅದನ್ನು ವಿಲೇವಾರಿ ಮಾಡಿ ರಸ್ತೆ ದುರಸ್ತಿ ಕೆಲಸ ಪ್ರಾರಂಭಿಸಬೇಕು.



ವೈಟ್ ಟ್ಯಾಪಿಂಗ್ ಮಾಡಲು ಕಬ್ಬನ್ ಪೇಟೆಯ 15ನೇ ಅಡ್ಡರಸ್ತೆ ಅಗೆದಿರುವುದು.

ಸೂರಜ್, ಕಬ್ಬನ್ ಪೇಟೆ

ಶಿಕ್ಷಣ

ಸಂವಿಧಾನದ ಆಶಯ ಬೆಳೆಸುತ್ತ...



ಭಾರತಿ ಕೊಪ್ಪ

ಭಾರತದಲ್ಲಿ ಸಂವಿಧಾನವೇ ಸರ್ವೋಚ್ಚವಾದುದು. ನಮ್ಮ ಸಂವಿಧಾನದ ಮೂಲ ತತ್ವಗಳು, ಆಶಯಗಳು ಮತ್ತು ಸಿದ್ಧಾಂತಗಳನ್ನು ಸಾರಾಂಶ ರೂಪದಲ್ಲಿ ತಿಳಿಸುವ ಸಂವಿಧಾನದ ಪ್ರಸ್ತಾವನೆಯನ್ನು ಪ್ರತಿ ಭಾರತೀಯರೂ ಅರ್ಥೈಸಿಕೊಳ್ಳಬೇಕು.

ಎಳೆಯ ಮಕ್ಕಳಲ್ಲಿ ಸಂವಿಧಾನದ ಬಗ್ಗೆ ಗೌರವ ಬೆಳೆಸಬೇಕು. ಸಂವಿಧಾನದಲ್ಲಿ ತಿಳಿಸಿರುವ ಹಲವು ಅಂಶಗಳನ್ನು ಶಾಲಾ ಶಿಕ್ಷಣದಲ್ಲಿ ಪಠ್ಯೇತರ ಚಟುವಟಿಕೆಗಳಾಗಿ ಅಳವಡಿಸುವುದರಿಂದ, ಮಕ್ಕಳಲ್ಲಿ ಹಕ್ಕು ಮತ್ತು ಕರ್ತವ್ಯದ ಪ್ರಜ್ಞೆಯನ್ನು ಬಾಲ್ಯದಲ್ಲಿಯೇ ಮೈಗೂಡಿಸಿಕೊಳ್ಳಲು ಸಹಕಾರಿಯಾಗುತ್ತದೆ.

ಲಿಂಗ ಸಮಾನತೆ: ಶಾಲಾ ಶಿಕ್ಷಣದ ಪ್ರತಿ ಹಂತದಲ್ಲೂ ಲಿಂಗ ಸಮಾನತೆಯ ಅಂಶಗಳನ್ನು ಕಾಪಾಡುವುದು ಅಗತ್ಯ. ಶಾಲೆಯ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳು, ದೈನಂದಿನ ಕೆಲಸ ಕಾರ್ಯಗಳ ಹಂಚಿಕೆ ಮಾಡುವಾಗ ಹೆಣ್ಣು -ಗಂಡು ತಾರತಮ್ಯವಿಲ್ಲದೆ ಹಂಚಿಕೆ ಮಾಡುವುದು ಬಹಳ ಮುಖ್ಯ. ಶಾಲಾ ಸ್ವಚ್ಛತಾ ಕೆಲಸಗಳಾದ ಕಸ ಗುಡಿಸುವುದು, ಆವರಣದ ಸ್ವಚ್ಛತೆ, ಗಿಡಗಳಿಗೆ ನೀರು ಹಾಕುವುದು, ಸಭಾ ಕಾರ್ಯಕ್ರಮಗಳನ್ನು ನಡೆಸುವಾಗ ವೇದಿಕೆಯ ಅಲಂಕಾರ ಇತ್ಯಾದಿ ಕೆಲಸಗಳನ್ನು ಗಂಡು-ಹೆಣ್ಣು ಇಬ್ಬರಿಗೂ ಸಮಾನವಾಗಿ ಹಂಚಿಕೆ ಮಾಡಿದಾಗ ಮಕ್ಕಳಲ್ಲಿ ಹೆಣ್ಣೆಂಬ ಕೀಳರಿಮೆಯಾಗಲಿ, ಬೇಧ ಭಾವವಾಗಲಿ ಮೂಡುವುದಿಲ್ಲ.

ದೈಹಿಕ ಸಾಮರ್ಥ್ಯವನ್ನು ಒರೆಹಚ್ಚುವ ಕ್ರೀಡೆಗಳಾದ ಕಬಡ್ಡಿ, ಖೋಖೋ, ಕ್ರಿಕೆಟ್, ವಾಲಿಬಾಲ್‌ಗಳನ್ನು ಆಡಿಸುವಾಗ ಸಮಾನ ಆದ್ಯತೆ ನೀಡಬೇಕು. ಆಗ ಲಿಂಗ ಸಮಾನತೆಯ ಪರಿಕಲ್ಪನೆ ಎಳೆವೆಯಲ್ಲೇ ಮೂಡಲು ಸಹಕಾರಿಯಾಗುತ್ತದೆ.

ಮತದಾನದ ಪರಿಕಲ್ಪನೆ: ಪ್ರಜಾಪ್ರಭುತ್ವದಲ್ಲಿ 18 ವರ್ಷ ತುಂಬಿದ ಭಾರತೀಯರು ಮತದಾನದ ಮೂಲಕ ಸರ್ಕಾರವನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿದ್ದಾರೆ. ಈ ಪ್ರಕ್ರಿಯೆ ಬಗ್ಗೆ ಮಕ್ಕಳಲ್ಲಿ ಕುತೂಹಲ ಇರುತ್ತದೆ. ಮತದಾನ ಮತ್ತು ಚುನಾವಣೆ ಬಗ್ಗೆ ಓದಿ ತಿಳಿಯುವುದರೊಂದಿಗೆ, ತಾವೇ ಮಾಡಿ ಅನುಭವಾತ್ಮಕ ಕಲಿಕೆ ಪರಿಣಾಮಕಾರಿಯಾಗಿರುತ್ತದೆ. ಶಾಲಾ ಮಂತ್ರಿಮಂಡಲ ರಚನೆ, ಮತದಾನದ ಪ್ರಕ್ರಿಯೆ ತಿಳಿಸುವ, ಸರ್ಕಾರದ ಆಡಳಿತದ ಕಲ್ಪನೆ ಮೂಡಿಸುವ ಪ್ರಮುಖ ವೇದಿಕೆಯಾಗಬೇಕು. ದೇಶದ ಸಾರ್ವತ್ರಿಕ ಚುನಾವಣಾ ಪ್ರಕ್ರಿಯೆಯ ಮಾದರಿಯಲ್ಲಿಯೇ ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂಪಡೆಯುವುದು, ಮತಯಾಚನೆ, ಗುಪ್ತ ಮತದಾನ, ಮತ ಎಣಿಕೆ, ಫಲಿತಾಂಶ ಘೋಷಣೆ ಈ ಎಲ್ಲಾ ಹಂತಗಳನ್ನು ಶಾಲಾ ಮಂತ್ರಿಮಂಡಲದ ರಚನೆಯಲ್ಲಿ ಅನುಸರಿಸುವುದರಿಂದ ಮಕ್ಕಳಲ್ಲಿ ಮತದಾನ ಮತ್ತು ಚುನಾವಣೆಯ ಪರಿಕಲ್ಪನೆ ಮೂಡುತ್ತದೆ.

ಅಣಕು ಸಂಸತ್: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ತು ಹೃದಯ ಇದ್ದಂತೆ. ದೇಶದ ಸಮಗ್ರ ಚಟುವಟಿಕೆಗಳ ಯೋಜನೆ, ಚರ್ಚೆ ಸಂಸತ್ತಿನ ಅಧಿವೇಶನದಲ್ಲಿ ನಡೆಯುತ್ತವೆ. ಶಾಲಾ ಹಂತದಲ್ಲಿ ಅಣಕು ಸಂಸತ್ ಅಧಿವೇಶನಗಳನ್ನು ನಡೆಸಿ, ಮಕ್ಕಳಿಗೆ ಸಂಸತ್ತಿನ ಕಲಾಪಗಳ ಅರಿವು ಮೂಡಿಸಬಹುದಾಗಿದೆ. ಸಭಾಧ್ಯಕ್ಷರ ಕಾರ್ಯ ವೈಖರಿ, ಆಡಳಿತ ಪಕ್ಷ, ವಿರೋಧ ಪಕ್ಷ, ಸಚಿವರ ಪ್ರಶ್ನೋತ್ತರ, ಚರ್ಚೆ ಇವು ಮಕ್ಕಳಿಗೆ ಸಂಸತ್ ಕಲ್ಪನೆ ನೀಡುತ್ತವೆ.

ಮಕ್ಕಳ ಹಕ್ಕುಗಳ ಸಂಘ

ಮೂಲಭೂತ ಹಕ್ಕುಗಳ ಅರಿವನ್ನು ಮಕ್ಕಳಲ್ಲಿ ಬೆಳೆಸಬೇಕು. ಸಂವಿಧಾನವು ನೀಡಿರುವ ಮೂಲಹಕ್ಕುಗಳಲ್ಲೊಂದಾದ ಶೋಷಣೆಯ ವಿರುದ್ಧದ ಹಕ್ಕಿನ ಪ್ರಜ್ಞೆ ಬೆಳೆಸುವಲ್ಲಿ ಮಕ್ಕಳ ಹಕ್ಕುಗಳ ಸಂಘ ಪ್ರಮುಖ ಪಾತ್ರ ವಹಿಸುತ್ತದೆ. ಸರ್ಕಾರದ ನಿರ್ದೇಶನದನ್ವಯ ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಸಂಘ ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ. ನಾಲ್ಕನೇ ತರಗತಿಯಿಂದ ಪ್ರಾರಂಭಿಸಿ, ಪ್ರತಿ ತರಗತಿಯಿಂದ ಇಬ್ಬರು ಪ್ರತಿನಿಧಿಗಳನ್ನು (ಗಂಡು ಹೆಣ್ಣು ಸಮಾನ ಆದ್ಯತೆ) ಆಯ್ಕೆ ಮಾಡಲಾಗುತ್ತದೆ. ಇದರ ಸಂಚಾಲಕರಾಗಿ ಕ್ರಿಯಾಶೀಲ ಶಿಕ್ಷಕರೊಬ್ಬರಿರುತ್ತಾರೆ.

ಮಕ್ಕಳಿಗೆ ಶಾಲೆಯಲ್ಲಿ ಮತ್ತು ಹೊರಗೆ ತಮ್ಮ ಮೇಲಾಗುವ ಅನ್ಯಾಯ, ದೌರ್ಜನ್ಯ, ಹಿಂಸೆ, ಶೋಷಣೆ, ಮೋಸ, ಒಟ್ಟಿನಲ್ಲಿ ತಮ್ಮ ಹಕ್ಕುಗಳ ಉಲ್ಲಂಘನೆಯಾದಲ್ಲಿ ಅದನ್ನು ಗುರುತಿಸಲು, ಸೂಕ್ತ ವಿಧಾನದಲ್ಲಿ ಪ್ರತಿಭಟಿಸಲು, ದೂರು ದಾಖಲು ಮಾಡಲು ಈ ಸಂಘದ ಕಾರ್ಯ ಚಟುವಟಿಕೆಗಳು ಸಹಾಯಕವಾಗುತ್ತವೆ. ಶಾಲೆಗಳಲ್ಲಿ ದೂರು ಪೆಟ್ಟಿಗೆ, ಪ್ರಶ್ನೆ ಪೆಟ್ಟಿಗೆಗಳನ್ನು ಇಟ್ಟು ಅವುಗಳ ಸಮರ್ಪಕ ನಿರ್ವಹಣೆ ಮಾಡಿ ಮಕ್ಕಳ ಹಕ್ಕುಗಳಿಗೆ ಗೌರವ ನೀಡಬಹುದಾಗಿದೆ.

ಕರ್ತವ್ಯಗಳ ಅರಿವು

ಶಾಲೆಗಳಲ್ಲಿ ರಾಷ್ಟ್ರೀಯ ಹಬ್ಬಗಳು ಮತ್ತು ಪ್ರಮುಖ ದಿನಾಚರಣೆಗನ್ನು ಆಚರಿಸುವಾಗ ಮಕ್ಕಳ ಸಕ್ರಿಯ ಭಾಗವಹಿಸುವಿಕೆಗೆ ಅವಕಾಶ ಮಾಡಿಕೊಡಬೇಕು. ರಾಷ್ಟ್ರಧ್ವಜ, ರಾಷ್ಟ್ರಗೀತೆ ಹಾಗೂ ಸಂವಿಧಾನದ ಆದರ್ಶಗಳನ್ನು ಗೌರವಿಸುವುದರ ಜೊತೆಗೆ, ರಾಷ್ಟ್ರೀಯ ಹಬ್ಬಗಳಂದು ಬಹುತ್ವದ ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗಿದೆ.

ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವ ಜವಾಬ್ದಾರಿಯ ಗುಣಗಳನ್ನು ಬೆಳೆಸಬೇಕು. ಶಾಲಾ ಪೀಠೋಪಕರಣಗಳು, ಕೈತೋಟ, ಆಟದ ಮೈದಾನ, ನೀರಿನ ಸಮರ್ಪಕ ಬಳಕೆ ಇತ್ಯಾದಿಗಳ ನಿರ್ವಹಣೆಯ ಜವಾಬ್ದಾರಿಯನ್ನು ಮಕ್ಕಳಿಗೆ ನೀಡುವುದರಿಂದ 'ನಮ್ಮ ಶಾಲೆ ' ,'ನಮ್ಮ ದೇಶ' ಎಂಬ ಭಾವ ಬೆಳೆಯುತ್ತದೆ.

ಉದಾತ್ತ ಆದರ್ಶಗಳನ್ನು ಗೌರವಿಸುವುದು

ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ಫೂರ್ತಿದಾಯಕವಾಗಿದ್ದ ಉದಾತ್ತ ಆದರ್ಶಗಳನ್ನು ಅನುಸರಿಸುವುದು ಹಾಗೂ ಗೌರವಿಸುವುದು ಸಂವಿಧಾನಾತ್ಮಕ ಕರ್ತವ್ಯಗಳಲ್ಲಿ ಒಂದು. ಸ್ವಾತಂತ್ರ್ಯ ಹೋರಾಟಗಾರರ,ಮಹಾನ್ ನಾಯಕರ,ಆದರ್ಶ ಪುರುಷರ ಜನ್ಮ ದಿನಗಳನ್ನು ಆಚರಿಸುವುದು,ಅವರ ಕಥೆಗಳನ್ನು ಹೇಳುವುದು,ಭಾಷಣ-ಪ್ರಬಂಧದಂತಹ ಸ್ಪರ್ಧೆಗಳನ್ನು ಏರ್ಪಡಿಸುವುದು, ಘೋಷವಾಕ್ಯಗಳನ್ನು ಹೇಳಿಸುವುದು,ಪಾತ್ರಾಭಿನಯ ಮಾಡಿಸುವುದು ಇತ್ಯಾದಿಗಳು ಶಾಲಾ ಶಿಕ್ಷಣದ ಅವಿಭಾಜ್ಯ ಅಂಗವಾಗಬೇಕು. ದೇಶ ರಕ್ಷಣೆಯ ಕಾಯಕವನ್ನು ಹಗಲಿರುಳು ನಡೆಸುತ್ತಿರುವ ಯೋಧರೊಂದಿಗೆ ಸಂವಾದ,ಸಂದರ್ಶನಗಳಂತಹ ಕಾರ್ಯಕ್ರಮಗಳನ್ನು ನಡೆಸುವುದರಿಂದ ದೇಶ ರಕ್ಷಣೆ, ದೇಶ ಪ್ರೇಮದ ಭಾವವು ಮಕ್ಕಳಲ್ಲಿ ಬಲಗೊಳ್ಳಲು ಸಹಕಾರಿಯಾಗುತ್ತದೆ.

ಭಾರತದ ಸಂವಿಧಾನವು ನೀಡಿರುವ 'ಶಿಕ್ಷಣದ ಹಕ್ಕು ' ಫಲಪ್ರದವಾಗಬೇಕು. ಪರಿಣಾಮಕಾರಿ ಶಿಕ್ಷಣ, ವಿಜ್ಞಾನ ಪ್ರಸರಣ, ಸುಸಂಸ್ಕೃತೀಕರಣ ಈ ಅಂಶಗಳನ್ನು ಶಾಲಾ ಶಿಕ್ಷಣದಲ್ಲಿ ರೂಢಿಸಬೇಕಿದೆ. ಕೇವಲ ವಿಷಯ ಮಾಹಿತಿಗಳನ್ನು ಯಾಂತ್ರಿಕವಾಗಿ ಕಂಠಪಾಠ ಮಾಡುವುದನ್ನೂ ಮೀರಿ ಶಿಕ್ಷಣ ಮುನ್ನಡೆಯಬೇಕು. ವಿದ್ಯಾರ್ಥಿಗಳಿಗೆ ಸಂವಿಧಾನದ ಆಶಯಗಳನ್ನು ರೂಢಿಸಿಕೊಳ್ಳುವ ಶೈಕ್ಷಣಿಕ ವಾತಾವರಣದ ನಿರ್ಮಾಣದತ್ತ ಚಿತ್ತ ಬೆಳೆಸಬೇಕಿದೆ.

ಎಸ್ಸೆಸ್ಸೆಲ್ಸಿ- ಪಿಯುಸಿ ಪರೀಕ್ಷೆ ದಿಕ್ಸೂಚಿ

ಸಮಾಜ ವಿಜ್ಞಾನ

ಪುನರಾವರ್ತನೆ ಮತ್ತು ಮಾದರಿ ಪ್ರಶ್ನೆಗಳು

40) ಪಂಚವಾರ್ಷಿಕ ಯೋಜನೆಯ ಸಾಧನೆಗಳೇನು?

ಉತ್ತರ:– ಯೋಜನೆಯ ಪ್ರಾರಂಭದ 20 ವರ್ಷಗಳ ಅವಧಿಯಲ್ಲಿ ನಮ್ಮ ರಾಷ್ಟ್ರೀಯ ಆದಾಯವು ಸರಾಸರಿ ವಾರ್ಷಿಕ ಶೇ. 3.5ರ ದರದಲ್ಲಿ ಹೆಚ್ಚಳವಾದರೆ, ನಂತರದ 20 ವರ್ಷಗಳ ಅವಧಿಯಲ್ಲಿ ಅದು ಶೇ. 5ರ ದರದಲ್ಲಿ ಹೆಚ್ಚಳವಾಗಿದೆ. 1991–2000ರ ಅವಧಿಯಲ್ಲಿ ಸರಾಸರಿ ವಾರ್ಷಿಕ ಶೇ 5.6ರ ದರದಲ್ಲಿ ಹೆಚ್ಚಿದರೆ, 2001–2010ರ ಅವಧಿಯಲ್ಲಿ ಶೇ. 7.3ರ ದರದಲ್ಲಿ ಹೆಚ್ಚಳವಾಗಿದೆ. ಅಂದರೆ ವರ್ಷಗಳು ಕಳೆದಂತೆ ರಾಷ್ಟ್ರೀಯ ಆದಾಯದ ಬೆಳವಣಿಗೆಯ ವೇಗ ಕ್ರಮೇಣ ಹೆಚ್ಚಿದೆ. ಅದಕ್ಕೆ ತಕ್ಕಂತೆ ತಲಾ ಆದಾಯದ ಬೆಳವಣಿಗೆಯೂ ಹೆಚ್ಚಿದೆ. 2001–2010ರ ಅವಧಿಯಲ್ಲಿ ತಲಾ ಆದಾಯ ವಾರ್ಷಿಕ ಸರಾಸರಿ ಶೇ. 5.6ರ ದರದಲ್ಲಿ ಹೆಚ್ಚಿದೆ. ಯೋಜನೆಯ ಪ್ರಾರಂಭದಲ್ಲಿ ರಾಷ್ಟ್ರೀಯ ಆದಾಯಕ್ಕೆ ಕೃಷಿ ವಲಯದಿಂದ ಶೇ. 50ಕ್ಕಿಂತ ಹೆಚ್ಚಿನ ಆದಾಯ ಬರುತ್ತಿತ್ತು. ಆದರೆ ಈಗ ಈ ವಲಯದ ಪಾಲು ಶೇ. 12 ಆಗಿದೆ. ಸದ್ಯದಲ್ಲಿ ರಾಷ್ಟ್ರೀಯ ಆದಾಯಕ್ಕೆ ಸೇವಾ ವಲಯದಿಂದ ಅತಿಹೆಚ್ಚು ಅಂದರೆ ಶೇ. 59ರಷ್ಟು ಆದಾಯ ಬರುತ್ತಿದೆ. ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಲಾಗಿದೆ. ಯೋಜನೆಗಳ ಅವಧಿಯಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸುಮಾರು ಐದು ಪಟ್ಟು ಹೆಚ್ಚಳವಾಗಿದ್ದು, 2011–12ರಲ್ಲಿ 257.4 ದಶಲಕ್ಷ ಟನ್ನುಗಳಿಗೆ ಹೆಚ್ಚಿದೆ. ಕೈಗಾರಿಕೆ ಮತ್ತು ಸೇವಾ ವಲಯಗಳ ವಿಸ್ತರಣೆಯಿಂದ ಉದ್ಯೋಗಾವಕಾಶಗಳು ಹೆಚ್ಚಿವೆ. ಬಡತನ ನಿರ್ಮೂಲನೆ ಹಾಗೂ ಉದ್ಯೋಗ ಸೃಷ್ಠಿ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಗ್ರಾಮೀಣ ಬಡಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿಕೊಡಲು ಪ್ರಯತ್ನಿಸಲಾಗಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಗಾಧ ಪ್ರಗತಿ ಕಂಡುಬಂದಿದೆ. ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿದೆ. ನಮ್ಮ ತಂತ್ರಜ್ಞರ ಸೇವೆಯನ್ನು ಹೊರ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಭಾರತದ ರಫ್ತು ಕ್ಷೇತ್ರದಲ್ಲಿ ತಯಾರಿಕಾ ಮತ್ತು ಎಂಜಿನಿಯರಿಂಗ್ ಸರಕುಗಳ ರಫ್ತು ಪ್ರಮಾಣ ಅಗಾಧವಾಗಿ ಹೆಚ್ಚಿದೆ. ಭಾರತದ ಅರ್ಥವ್ಯವಸ್ಥೆಯಲ್ಲಿ ಹೆಚ್ಚುತ್ತಿರುವ ಅಸಮಾನತೆಯನ್ನು ಕಡಿಮೆ ಮಾಡಲು, ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಎಲ್ಲ ವರ್ಗದ ಜನರನ್ನು ಸೇರಿಸಿಕೊಳ್ಳುವ ಸಲುವಾಗಿ, ಹನ್ನೊಂದನೆಯ ಪಂಚವಾರ್ಷಿಕ ಯೋಜನೆಯಲ್ಲಿ 'ಎಲ್ಲರನ್ನು ಒಳಗೊಂಡ ಬೆಳವಣಿಗೆಗೆ' (Inclusive Growth) ಪ್ರಾಮುಖ್ಯತೆ ನೀಡಲಾಯಿತು. ಅಭಿವೃದ್ಧಿಯ ಇತರೆ ಮಾನದಂಡಗಳನ್ನು ಗಮನಿಸಿದಾಗ ಬಹಳಷ್ಟು ಸುಧಾರಣೆ ಕಂಡುಬರುತ್ತಿದೆ. ಜನರ ನಿರೀಕ್ಷಿತ ಜೀವಿತಾವಧಿ ಮತ್ತು ಸಾಕ್ಷರತಾ ಪ್ರಮಾಣ ಹೆಚ್ಚುತ್ತಿದೆ. ಶಿಶು ಮರಣ ಮತ್ತು ತಾಯಂದಿರ ಮರಣದರಗಳು ಕಡಿಮೆಯಾಗುತ್ತಿವೆ. ಜನನ ಮತ್ತು ಮರಣ ದರಗಳೆರಡೂ ಕಡಿಮೆಯಾಗುತ್ತಿದ್ದು, ಜನಸಂಖ್ಯಾ ಬೆಳವಣಿಗೆ ದರ ಇಳಿಕೆಯಾಗುತ್ತಿದೆ. ಪಂಚವಾರ್ಷಿಕ ಯೋಜನೆಗಳ ಅತಿ ದೊಡ್ಡ ಸಾಧನೆಯೆಂದರೆ 'ಹಸಿರು ಕ್ರಾಂತಿ'. ಇದರ ಮೂಲಕ ಆಹಾರಧಾನ್ಯಗಳ ಬೆಳೆಯುವಲ್ಲಿ ಅತಿಹೆಚ್ಚು ಸಾಧನೆ ಮಾಡಲಾಗಿದೆ

41) ಭಾರತದಲ್ಲಿ ಕಾಲುವೆ ನೀರಾವರಿಯನ್ನು ವ್ಯಾಪಕವಾಗಿ ಬಳಸಿಕೊಂಡ ರಾಜ್ಯಗಳಾವುವು?

ಉತ್ತರ:– ಭಾರತದಲ್ಲಿ ಕಾಲುವೆ ನೀರಾವರಿ ವ್ಯವಸ್ಥೆಯು ವ್ಯಾಪಕವಾಗಿ ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಆಂಧ್ರಪ್ರದೇಶ, ಗುಜರಾತ್, ತಮಿಳುನಾಡು, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಅಭಿವೃದ್ಧಿಗೊಂಡಿದೆ.

42) ಭಾರತದ ವ್ಯವಸಾಯವು 'ಮಾನ್ಸೂನ್ ಮಾರುತಗಳೊಡನೆ ಆಡುವ ಜೂಜಾಟವಾಗಿದೆ' ಚರ್ಚಿಸಿರಿ.

ಉತ್ತರ. ನೈರುತ್ಯ ಮಾನ್ಸೂನ್ ಮಾರುತಗಳು ಒಂದು ವಿಧದಲ್ಲಿ ದೇಶದ ವ್ಯವಸಾಯವನ್ನು ನಿಯಂತ್ರಿಸುತ್ತವೆ. ಈ ಮಳೆ ವಿಫಲವಾದರೆ ಬರಗಾಲ ಬರುವುದು. ಒಂದು ವೇಳೆ ಮಳೆ ಅತಿ ಹೆಚ್ಚಾಗಿ ಬಿದ್ದರೆ ಪ್ರವಾಹ ಉಂಟಾಗಿ ಪ್ರಾಣ ಹಾನಿ ಮತ್ತು ಆಸ್ತಿಗಳಿಗೆ ಹಾನಿ ಉಂಟಾಗುತ್ತದೆ. ಆದ್ದರಿಂದ ಭಾರತದ ವ್ಯವಸಾಯವು ಮಾನ್ಸೂನ್ ಮಾರುತಗಳೊಡನೆ ಆಡುವ ಜೂಜಾಟವಾಗಿದೆ

43) ಬೇರೆಲ್ಲಾ ಸಂಸ್ಥಾನಗಳ ವಿಲೀನಕ್ಕಿಂತ ಕಾಶ್ಮೀರದ ವಿಲೀನವು ವಿಶಿಷ್ಟವಾಗಿದೆ. ಹೇಗೆ?

ಉತ್ತರ:– ಜಮ್ಮು ಕಾಶ್ಮೀರಿನ ರಾಜನಾಗಿದ್ದ ಹರಿಸಿಂಗ್‌ನು ಸ್ವತಂತ್ರವಾಗುಳಿಯಲು ನಿರ್ಧರಿಸಿದ್ದನು. ಜಮ್ಮು ಕಾಶ್ಮೀರವು ಭಾರತಕ್ಕೆ ಸೇರಿ ಬಿಡಬಹುದೆಂಬ ಆತಂಕದಿಂದ ಪಾಕಿಸ್ತಾನವು ಕಾಶ್ಮೀರ ಕಣಿವೆಯ ಮುಸ್ಲಿಂ ಬುಡಕಟ್ಟು ಜನರಿಗೆ ದಾಳಿ ಮಾಡುವಂತೆ ಪ್ರಚೋದಿಸಿತು. ಕಾಶ್ಮೀರದ ಸ್ವಾತಂತ್ರಕ್ಕಾಗಿ ದುಡಿದ ಷೇಕ್ ಅಬ್ದುಲ್ಲಾನ ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು ಧಾರ್ಮಿಕ ಸಂವಿಧಾನವನ್ನು ಹೊಂದಿರುವ ಪಾಕಿಸ್ತಾನಕ್ಕಿಂತ ಪ್ರಜಾಪ್ರಭುತ್ವ ಗಣರಾಜ್ಯ ಸಂವಿಧಾನವನ್ನು ಹೊಂದಿರುವ ಭಾರತದೊಂದಿಗೆ ಗುರುತಿಸಿಕೊಳ್ಳುವುದೇ ಉತ್ತಮವೆಂದು ಹೋರಾಟ ನಡೆಸಿತು. ಇಂತಹದೊಂದು ಒತ್ತಡದಿಂದಾಗಿ ರಾಜಾ ಹರಿಸಿಂಗನು ಭಾರತ ಸರ್ಕಾರದ ಸಹಾಯವನ್ನು ಕೋರಿದನು. ಪಾಕಿಸ್ತಾನದ ಉದ್ದೇಶ ವಿಫಲವಾಗಿ ಕಾಶ್ಮೀರ ಕೆಲವು ಷರತ್ತುಗಳೊಂದಿಗೆ ಭಾರತದೊಂದಿಗೆ ವಿಲೀನವಾಯಿತು ಆದರೆ ಕಾಶ್ಮೀರದ ಒಂದು ಭಾಗ ಪಾಕಿಸ್ತಾನದ ವಶದಲ್ಲಿ ಉಳಿಯಿತು. ಇದರ ವಿರುದ್ಧ ಭಾರತವು ವಿಶ್ವಸಂಸ್ಥೆಗೆ ದೂರು ಸಲ್ಲಿಸಿತು. ವಿಶ್ವಸಂಸ್ಥೆ ಕದನ ವಿರಾಮದ ಆದೇಶವನ್ನು ಜನವರಿ 1, 1949ರಂದು ನೀಡಿತು. ಪಾಕಿಸ್ತಾನ ಆಕ್ರಮಿಸಿರುವ ಕಾಶ್ಮೀರದ ವಾಯುವ್ಯ ಪ್ರದೇಶವನ್ನು 'ಪಾಕ್ ಆಕ್ರಮಿತ ಪ್ರದೇಶ'ವೆಂದು ಈಗಲೂ ಕರೆಯಲಾಗುತ್ತದೆ. ಬೇರೆಲ್ಲಾ ಸಂಸ್ಥಾನಗಳ ವಿಲೀನಕ್ಕಿಂತ ಕಾಶ್ಮೀರದ ವಿಲೀನವು ವಿಶಿಷ್ಟವಾಗಿದೆ.

44) ಪೀಲ್ ಎಂಬುವವರ ನೇತೃತ್ವದಲ್ಲಿ ಸಮಿತಿಯೊಂದನ್ನು ಯಾವ ಸಂದರ್ಭದಲ್ಲಿ ಬ್ರಿಟಿಷ್ ಸರ್ಕಾರ ರಚಿಸಿತು. ಅದರ ಶಿಫಾರಸ್ಸುಗಳ ಆಧಾರದ ಮೇಲೆ ಯಾವುದನ್ನು ಮರು ವಿನ್ಯಾಸಗೊಳಿಸಲಾಯಿತು?

ಉತ್ತರ:– 1857ರ ಘಟನೆಯ ನಂತರ ಪೀಲ್ ಎಂಬುವವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ, ಶಿಫಾರಸ್ಸುಗಳನ್ನು ಬ್ರಿಟಿಷ್ ಸರಕಾರ ಪಡೆಯಿತು. ಈ ಶಿಫಾರಸ್ಸುಗಳ ಆಧಾರದ ಮೇಲೆ ಸೈನಿಕ ವ್ಯವಸ್ಥೆಯನ್ನು ಮರು ವಿನ್ಯಾಸಗೊಳಿಸಲಾಯಿತು

45) ಎಂ. ಜಿ ರಾನಡೆಯವರ ನೇತೃತ್ವದಲ್ಲಿ ಪ್ರಾರ್ಥನಾ ಸಮಾಜದಿಂದ ಆದ ಬದಲಾವಣೆಗಳೇನು?

ಉತ್ತರ:– ಎಂ. ಜಿ. ರಾನಡೆಯವರ ನೇತೃತ್ವದಲ್ಲಿ ಪ್ರಾರ್ಥನಾ ಸಮಾಜದ ಸುಧಾರಣಾ ವ್ಯಾಪ್ತಿಯು ಮತ್ತಷ್ಟು ಹೆಚ್ಚಾಯಿತು. ಇವರು ಸಮಾಜವನ್ನು ಸುಧಾರಿಸದೆ ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸುವುದು ಅಸಾಧ್ಯವೆಂದು ಸಾರಿದರು. ಹಿಂದೂ–ಮುಸ್ಲಿಂ ಏಕತೆಯ ಪ್ರತಿಪಾದಕರಾಗಿದ್ದ ರಾನಡೆಯವರು ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿದ್ದರು. ಇವರು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಪ್ರೌಢಶಾಲೆಯನ್ನು ತೆರೆದರು

46) ಅನಕ್ಷರತೆಯನ್ನು ನಿವಾರಿಸಲು ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳಾವುವು?

ಉತ್ತರ: (1) ಸರ್ವೋನ್ನತ ನ್ಯಾಯಾಲಯವು ತನ್ನ ತೀರ್ಪಿನಲ್ಲಿ "ಶಿಕ್ಷಣದ ಹಕ್ಕು 21(ಎ)ನೇ ವಿಧಿಯನ್ವಯ ಮೂಲಭೂತ ಹಕ್ಕು ಎನಿಸಿದ್ದು, ಅದು ಜೀವಿಸುವ ಹಕ್ಕಿನಿಂದ ನೇರವಾಗಿ ಹರಿದು ಬರುವಂತಹುದು" ಎಂದು ಘೋಷಿಸಿದೆ.

(2) 2009ನೇ ಮಕ್ಕಳ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಕಾನೂನು 2010ನೇ ಏಪ್ರಿಲ್ 1ರಿಂದ ಜಾರಿಗೆ ಬಂದಿದೆ. ಇದು ಭಾರತದ ಅನಕ್ಷರತೆಯನ್ನು ಹೋಗಲಾಡಿಸುವಲ್ಲಿ ಒಂದು ಪ್ರಮುಖ ಹೆಜ್ಜೆ ಎನಿಸಿದೆ. ಈಗ ಶಿಕ್ಷಣ ನೀಡುವುದು ಮಕ್ಕಳ ಹೆತ್ತವರಿಗೆ ಹಾಗೂ ಸರ್ಕಾರಕ್ಕೆ ಸಂಯುಕ್ತ ಜವಾಬ್ದಾರಿಯಾಗಿದೆ.

ಎಸ್ಸೆಸ್ಸೆಲ್ಸಿ ವಿಜ್ಞಾನ ವಿಷಯದ ಇಂಗ್ಲಿಷ್ ಮಾಧ್ಯಮದ ಪ್ರಶ್ನೋತ್ತರಕ್ಕಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ

ಮಾಹಿತಿ: ಜ್ಞಾನಭಾರತಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ

II PUC BIOLOGY

REVISION : MODEL QUESTIONS

II. Fill in the blanks by choosing the appropriate word/Words from those given below: (Commensalism, Alveoli, Ammensalism, Panspermia, Codominance, Perisperm)

16. The residual, persistent nucellus is called------
Ans:- **Perisperm**

17. The cells of ------------secrete milk in the mammary glands.
Ans:- **Alveoli,**

18. AB blood group inheritance is an example for ----------
Ans:- **Codominance**

19. --------- is the theory that proposes that units of life called spores were transferred to different planets including earth
Ans:- **Panspermia**

20. A population interaction in which one species is harmed and the other species is unaffected is ---------
Ans:- **Ammensalism**

PART - B

Answer any FIVE of the following questions in 3 – 5 sentences wherever applicable

21. List any four complications a person suffers from untreated sexually transmitted infections?

Ans:- Complications a person suffers from untreated sexually transmitted infections

1) Pelvic pain.
2) Pregnancy complications.
3) Eye inflammation.
4) Arthritis.
5) Pelvic inflammatory disease.
6) Infertility.
7) Heart disease.
8) Certain cancers, such as HPV -associated cervical and rectal cancers.

22. Write about Medical termination of pregnancy act 2017.

Ans:- The Medical Termination of Pregnancy (Amendment) Act, 2017 was enacted by the government of India with the intension of reducing the incidence of illegal abortion and consequent maternal mortality and morbidity. According to this Act, a pregnancy may be terminated on certain considered grounds within the first 12 weeks of pregnancy on the opinion of one registered medical practitioner. If the pregnancy has lasted more than 12 weeks, but fewer than 24 weeks, two registered medical practitioners must be of the opinion, formed in good faith, that the required ground exist.

The grounds for such termination of pregnancies are: (i) The continuation of the pregnancy would involve a risk to the life of the pregnant woman or of grave injury physical or mental health; or (ii) There is a substantial risk to the child if it were born, it would suffer from such physical or mental abnormalities as to be seriously handicapped

23. What's the difference between convergent and divergent evolution?

Ans:- Differences Between Convergent and Divergent Evolution. Convergent evolution shows how species have evolved separately but have similar (analogous) structures. Divergent evolution demonstrates how species can have common (homologous) anatomical structures which have evolved for different purposes.

24. What are primary lymphoid organs?

Ans:- These organs include the bone marrow and the thymus. They create special immune system cells called lymphocytes.

25. Differences between Active Immunity & Passive Immunity.

Ans:-

Active Immunity	Passive Immunity
It is produced due to contact with pathogen or its antigen.	It is produced due to obtaining antibodies from outside.
Immunity is not immediate. A time lapse occurs for its development.	Immunity develops immediately.
It lasts for sufficiently long period, may be lifelong.	It lasts for a few days.
Antibodies are produced by the body in response to pathogen or antigen.	Antibodies are obtained from outside.
Side effects are very few.	At times the body reacts to the introduction of antisera. It is called serum sickness.

(Contd……)

ಅಭಿಮತ ಪುಟದ ವಿಳಾಸ
ಸಂಪಾದಕರು, ಅಭಿಮತ ವಿಭಾಗ, ಪ್ರಜಾವಾಣಿ, 75, ಎಂ.ಜಿ.ರಸ್ತೆ, ಬೆಂಗಳೂರು-01
ಇ-ಮೇಲ್ : editpage@prajavani.co.in



ಸುಭಾಷಿತ

ಹೃದಯ ಮತ್ತು ಮನಸ್ಸಿನ ನಡುವೆ ಸಂಘರ್ಷ ಏರ್ಪಟ್ಟಾಗ, ನಿಮ್ಮ ಹೃದಯದ ಕರೆಗೆ ಓಗೊಡಿ.

-ಸ್ವಾಮಿ ವಿವೇಕಾನಂದ

ನಿಯಂತ್ರಣಕ್ಕೆ ಬರುತ್ತಿಲ್ಲ ಬೆಲೆ ಏರಿಕೆ ಆರ್ಥಿಕ ಬೆಳವಣಿಗೆಗೆ ಮಾರಕ

ಡಿಸೆಂಬರ್ ತಿಂಗಳಲ್ಲಿ ದೇಶದ ಚಿಲ್ಲರೆ ಹಣದುಬ್ಬರ ದರವು ನವೆಂಬರ್ ತಿಂಗಳಲ್ಲಿ ದಾಖಲಾಗಿದ್ದಕ್ಕಿಂತ ಹೆಚ್ಚಾಗಿದೆ ಎಂಬುದನ್ನು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಈಚೆಗೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ಹೇಳುತ್ತಿವೆ. ಆಹಾರ ವಸ್ತುಗಳ ಹಣದುಬ್ಬರ ಜಾಸ್ತಿಯಾದ ಪರಿಣಾಮವಾಗಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಡಿಸೆಂಬರ್‌ನಲ್ಲಿ ಶೇಕಡ 5.69ಕ್ಕೆ ಹೆಚ್ಚಳ ಕಂಡಿದೆ. ಈ ಏರಿಕೆಯು ನಿರೀಕ್ಷಿತವೇ ಆಗಿತ್ತು. ಆಹಾರ ವಸ್ತುಗಳ ಬೆಲೆ ಏರಿಕೆ ಪ್ರಮಾಣವು ಹೆಚ್ಚಳ ಕಂಡು, ಒಟ್ಟಾರೆ ಹಣದುಬ್ಬರ ದರವು ಜಾಸ್ತಿ ಆಗಬಹುದು ಎಂಬ ಮಾತನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೇಳಿತ್ತು. ಗ್ರಾಹಕ ಆಹಾರ ಬೆಲೆ ಸೂಚ್ಯಂಕವು ಡಿಸೆಂಬರ್‌ನಲ್ಲಿ ಶೇಕಡ 9.53ಕ್ಕೆ ಹೆಚ್ಚಳ ಕಂಡಿದೆ. ಇದಕ್ಕೆ ಮುಖ್ಯ ಕಾರಣ ಧಾನ್ಯಗಳ ಬೆಲೆಯಲ್ಲಿ ಆದ ಶೇ 9.93ರಷ್ಟು ಏರಿಕೆ. ಬಹುತೇಕ ಎಲ್ಲ ಬಗೆಯ ಏಕಧಾನ್ಯಗಳ ಬೆಲೆಯಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಏರಿಕೆ ಆಗುತ್ತಲೇ ಇದೆ. ದ್ವಿದಳ ಧಾನ್ಯಗಳ ಬೆಲೆಯು ಹೆಚ್ಚು ಏರಿಕೆ ಕಂಡಿದೆ. ಡಿಸೆಂಬರ್‌ನಲ್ಲಿ ದ್ವಿದಳ ಧಾನ್ಯಗಳ ಬೆಲೆಯು 43 ತಿಂಗಳ ಗರಿಷ್ಠ ಮಟ್ಟದಲ್ಲಿ ಇತ್ತು. ಹಿಂಗಾರು ಬೆಳೆಯು ಹಿಂದಿನ ವರ್ಷದ ಪ್ರಮಾಣಕ್ಕಿಂತ ಕಡಿಮೆ ಆಗುವ ಸಾಧ್ಯತೆ ಇರುವ ಕಾರಣ, ದ್ವಿದಳ ಧಾನ್ಯಗಳ ಬೆಲೆ ಏರಿಕೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ. ಜನಸಾಮಾನ್ಯರು ಮನೆಗಳಲ್ಲಿ ಬಳಸುವ ಆಹಾರ ಪದಾರ್ಥಗಳ ಪಟ್ಟಿಯಲ್ಲಿ ಏಕದಳ ಹಾಗೂ ದ್ವಿದಳ ಧಾನ್ಯಗಳಿಗೆ ಆದ್ಯತೆ ಹೆಚ್ಚಿರುತ್ತದೆ. ಹೀಗಾಗಿ, ಈ ಪದಾರ್ಥಗಳ ಬೆಲೆ ಏರಿಕೆಯು ಅವರಿಗೆ ನಿಜಕ್ಕೂ ಸಮಸ್ಯೆ ಸೃಷ್ಟಿಸುತ್ತದೆ.



ಹಣದುಬ್ಬರವು ಹೆಚ್ಚಿನ ಮಟ್ಟದಲ್ಲಿಯೇ ಇರುವುದು ಕುಟುಂಬಗಳ ಖರ್ಚುಗಳ ಮೇಲೆ ಕೆಟ್ಟ ಪರಿಣಾಮ ಉಂಟುಮಾಡಬಹುದು

ಕಳೆದ ಕೆಲವು ತಿಂಗಳ ಅವಧಿಯಲ್ಲಿ ತರಕಾರಿಗಳ ಬೆಲೆಯಲ್ಲಿಯೂ ತೀವ್ರ ಏರಿಕೆ ಆಗಿದೆ. ಟೊಮೆಟೊ ಮತ್ತು ಈರುಳ್ಳಿ ಬೆಲೆಯಲ್ಲಿ 2022ರ ಡಿಸೆಂಬರ್‌ನ ಬೆಲೆಗೆ ಹೋಲಿಸಿದರೆ ಭಾರಿ ಏರಿಕೆ ಆಗಿತ್ತು. ಆದರೆ, ತರಕಾರಿಗಳ ಬೆಲೆಯು ಅಲ್ಪಾವಧಿಯಲ್ಲಿ ಬಹಳ ಏರಿಳಿಕೆ ಕಾಣುತ್ತದೆ ಎಂಬುದು ನಿಜ. ಈ ಏರಿಳಿತಕ್ಕೆ ಪೂರೈಕೆ ವ್ಯವಸ್ಥೆ ಸೇರಿದಂತೆ ಹಲವು ಕಾರಣಗಳಿರುತ್ತವೆ. ಒಟ್ಟಾರೆಯಾಗಿ, ಎಲ್ಲ ಬಗೆಯ ಆಹಾರ ವಸ್ತುಗಳ ಬೆಲೆಯಲ್ಲಿ ಏರಿಕೆ ಆಗಿದೆ. ಇದು ದೊಡ್ಡ ಸವಾಲು. ಆಹಾರ ವಸ್ತುಗಳ ಬೆಲೆ ಏರಿಕೆಯ ಮೇಲೆ ನಿಗಾ ಇರಿಸುವುದು ಆರ್‌ಬಿಐನ ಪ್ರಮುಖ ಕಾರ್ಯಸೂಚಿಗಳಲ್ಲಿ ಒಂದು ಎಂದು ಗವರ್ನರ್ ಶಕ್ತಿಕಾಂತ ದಾಸ್ ಈಚೆಗೆ ಹೇಳಿದ್ದಾರೆ. ಆಹಾರ ಮತ್ತು ಇಂಧನ ಹೊರತುಪಡಿಸಿ, ಇತರ ಸೇವೆಗಳು ಹಾಗೂ ಸರಕುಗಳ ಬೆಲೆ ಏರಿಕೆಯ ಪ್ರಮಾಣದಲ್ಲಿ ಕುಸಿತ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ. ಹೀಗಿದ್ದರೂ, ಹತ್ತು ಹಲವು ಅಂತರರಾಷ್ಟ್ರೀಯ ವಿದ್ಯಮಾನಗಳು ಹಾಗೂ ಹವಾಮಾನದ ಪರಿಣಾಮವನ್ನು ಆಧರಿಸಿರುವ ಹಣದುಬ್ಬರವನ್ನು ಅಂದಾಜು ಮಾಡುವುದು ಕಷ್ಟದ ಕೆಲಸವೇ. ಡಿಸೆಂಬರ್‌ನಲ್ಲಿ ದಾಖಲಾಗಿರುವ ಹಣದುಬ್ಬರ ಪ್ರಮಾಣವು ಆರ್‌ಬಿಐ ನಿಗದಿ ಮಾಡಿಕೊಂಡಿರುವ ಪ್ರಮಾಣಕ್ಕಿಂತ ಬಹಳ ಹೆಚ್ಚು. ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರವು ಶೇ 5.4ರಷ್ಟು ಇರಲಿದೆ ಎಂದು ಆರ್‌ಬಿಐ ಅಂದಾಜು ಮಾಡಿದೆ. ಮುಂದಿನ ಹಣಕಾಸು ವರ್ಷದಲ್ಲಿ ಇದು ಶೇ 5.2ರಷ್ಟು ಆಗಲಿದೆ ಎಂದು ಅಂದಾಜಿಸಿದೆ. ವಾಸ್ತವದಲ್ಲಿ ಹಣದುಬ್ಬರ ಪ್ರಮಾಣವು ಈಗಿನ ಅಂದಾಜಿಗಿಂತ ಹೆಚ್ಚಾಗಬಹುದು ಎಂಬುದನ್ನು ಈಗಿನ ಕೆಲವು ವಿದ್ಯಮಾನಗಳು ಹೇಳುತ್ತಿವೆ.

ಕೇಂದ್ರ ಸರ್ಕಾರವು ಮಧ್ಯಂತರ ಬಜೆಟ್ಟನ್ನು ಫೆಬ್ರುವರಿ 1ರಂದು ಮಂಡಿಸಲಿದೆ. ಆರ್‌ಬಿಐನ ಹಣಕಾಸು ನೀತಿ ಸಮಿತಿಯು ಮುಂದಿನ ತಿಂಗಳಲ್ಲಿ ಸಭೆ ಸೇರಲಿದೆ. ಹಣಕಾಸು ನೀತಿ ಸಮಿತಿಯು ರೆಪೊ ದರದ ವಿಚಾರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಹಣದುಬ್ಬರವು ಹೆಚ್ಚಿನ ಮಟ್ಟದಲ್ಲಿಯೇ ಇರುವುದು ದೇಶದ ಅರ್ಥ ವ್ಯವಸ್ಥೆಗೆ ಹಾಗೂ ಕುಟುಂಬಗಳ ಖರ್ಚುಗಳ ಮೇಲೆ ಕೆಟ್ಟ ಪರಿಣಾಮ ಉಂಟುಮಾಡಬಹುದು. ಅದರಲ್ಲೂ ಮುಖ್ಯವಾಗಿ, ಆಹಾರ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹಣದುಬ್ಬರ ಹೆಚ್ಚಾಗುತ್ತಿರುವಾಗ ಪರಿಸ್ಥಿತಿ ಕಷ್ಟಕರವಾಗಿರುತ್ತದೆ. ಈ ಬಗೆಯ ಹಣದುಬ್ಬರವು ಬೇಡಿಕೆಯನ್ನು, ಬಳಕೆಯನ್ನು ಕುಗ್ಗಿಸುತ್ತದೆ. ಇದನ್ನು ಈಗ ಕಾಣುತ್ತಿದ್ದೇವೆ ಕೂಡ. ಮಾರುಕಟ್ಟೆಯಲ್ಲಿ ಗ್ರಾಹಕರಿಂದ ಬರುತ್ತಿರುವ ಬೇಡಿಕೆಯು ಹಲವು ತಿಂಗಳುಗಳಿಂದ ಕಡಿಮೆ ಮಟ್ಟದಲ್ಲಿದೆ. ಬೇಡಿಕೆಯು ಇನ್ನಷ್ಟು ತಗ್ಗಿದರೆ ಆರ್ಥಿಕ ಬೆಳವಣಿಗೆ ಕುಸಿಯುತ್ತದೆ.

ಪರೀಕ್ಷಾ ಕ್ರಮದ ಸುಧಾರಣೆಯಿಂದ ನೈಜ ಕಲಿಕೆ ಸಾಧ್ಯ

ಆಗಬೇಕಾಗಿದೆ ಶಿಕ್ಷಣದ ‘ಪರೀಕ್ಷೆ’



ವಿಶ್ಲೇಷಣೆ

ಅನುರಾಗ್ ಬೆಹರ್

ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಬಾಧಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಪಬ್ಲಿಕ್ ಪರೀಕ್ಷೆ (ಬೋರ್ಡ್ ಎಕ್ಸಾಂ) ಸಹ ಒಂದು. ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು- 2023 (ಎನ್‌ಸಿಎಫ್), ಅವುಗಳನ್ನು ಸ್ಪಷ್ಟವಾಗಿ ಗುರುತಿಸಿದೆ. ಸಮಸ್ಯೆಗಳಿಂದ ಪಲಾಯನ ಮಾಡುವುದರ ಬದಲಿಗೆ, ನೇರವಾಗಿ ಎದುರಿಸಲು ಬೇಕಾದ ಮಾರ್ಗೋಪಾಯಗಳನ್ನು ಒಳಗೊಂಡಿದೆ.

ಪಬ್ಲಿಕ್ ಪರೀಕ್ಷೆಯು ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬದ ಸದಸ್ಯರಲ್ಲಿ ಉಂಟುಮಾಡುವ ಒತ್ತಡವೇ ಮೊದಲ ದೊಡ್ಡ ಸಮಸ್ಯೆ ಎನಿಸಿದೆ. ಇದರ ಹಿಂದೆ ಅನೇಕ ಕಾರಣಗಳಿವೆ. ಅವುಗಳೆಂದರೆ, ಪರೀಕ್ಷೆಯ ಅಂಕಗಳನ್ನು ಸಾಮಾಜಿಕವಾಗಿ ‘ನಿಜವಾದ ಅರ್ಹತೆ’ ಎಂದು ಪರಿಗಣಿಸಲಾಗುತ್ತದೆ ಮತ್ತು ಇದು ಬದುಕನ್ನೇ ಬದಲಾಯಿಸುವಂತಹ ಪರಿಣಾಮಗಳನ್ನು ಹೊಂದಿದೆ ಎಂದು ನಂಬಿಸಲಾಗಿದೆ. ಪಬ್ಲಿಕ್ ಪರೀಕ್ಷೆಯ ಫಲಿತಾಂಶವನ್ನು ಕಾಲೇಜು ಶಿಕ್ಷಣದ ಪ್ರವೇಶಕ್ಕೆ ಅಥವಾ ಕೆಲವೊಮ್ಮೆ ಉದ್ಯೋಗ ಪಡೆಯಲು ಪರಿಗಣಿಸಲಾಗುತ್ತದೆ. ಅಲ್ಲದೆ, ಪರೀಕ್ಷೆಯ ಆ ಒಂದು ದಿನ ತೋರಬಹುದಾದ ಕಳಪೆ ಸಾಧನೆಯು ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ. ಜೊತೆಗೆ, ಕೋಚಿಂಗ್ ಕೇಂದ್ರಗಳು ಮತ್ತು ಮನೆಪಾಠದ ಮೂಲಕ ಹಣ ಗಳಿಸುವುದಕ್ಕಾಗಿ ಕೃತಕ ಸ್ಪರ್ಧಾತ್ಮಕ ಒತ್ತಡವನ್ನು ಸೃಷ್ಟಿಸುವ ವಾಣಿಜ್ಯ ಹಿತಾಸಕ್ತಿಗಳು ಸಹ ಈ ಪಟ್ಟಿಯಲ್ಲಿ ಸೇರಿವೆ.

ಎರಡನೆಯದಾಗಿ, ಬಹುತೇಕ ಪಬ್ಲಿಕ್ ಪರೀಕ್ಷೆಗಳು ತಮ್ಮ ಪ್ರಾಥಮಿಕ ಉದ್ದೇಶವನ್ನು ಈಡೇರಿಸುವುದರಲ್ಲಿ ವಿಫಲವಾಗಿವೆ. ಶಾಲೆಯಲ್ಲಿ ಶೈಕ್ಷಣಿಕ ಸಾಧನೆ ತೋರುವ ಪ್ರಯತ್ನಕ್ಕೆ ಇವು ತಪ್ಪು ಮಾರ್ಗದರ್ಶನ ನೀಡುತ್ತವೆ. ಈ ಪರೀಕ್ಷೆಗಳು ಹತ್ತು ಮತ್ತು ಹನ್ನೆರಡನೇ ತರಗತಿಗಳ ಕೊನೆಯಲ್ಲಿ ವಿದ್ಯಾರ್ಥಿಗಳು ಗಳಿಸುವ ಸಾಮರ್ಥ್ಯವನ್ನು ದೃಢೀಕರಿಸಬೇಕಾಗಿತ್ತು. ಆದರೆ ಅದಕ್ಕೆ ಬದಲಾಗಿ ಇವು ವಿಷಯಗಳ ದೊಡ್ಡ ಹೊರೆಯನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಸಾಮರ್ಥ್ಯವನ್ನಷ್ಟೇ ಪರೀಕ್ಷೆಗೆ ಒಳಪಡಿಸುತ್ತವೆ. ಈ ಮೂಲಭೂತ ಅಸಮತೋಲನವು ವಿದ್ಯಾರ್ಥಿಯ ಕಲಿಕೆಯ ಬಗ್ಗೆ ಅಪೂರ್ಣವಾದ ಅಥವಾ ತಪ್ಪಾದ (ಅತ್ಯುತ್ತಮವಾಗಿದೆ ಅಥವಾ ಕೆಟ್ಟದಾಗಿದೆ ಎಂಬಂತಹ) ಚಿತ್ರಣವನ್ನು ನೀಡುತ್ತದೆ.

ಮೂರನೆಯದಾಗಿ, ಹೆಚ್ಚಿನ ಪರೀಕ್ಷಾ ಪರಿಕರಗಳು ಕಳಪೆ ವಿನ್ಯಾಸದಿಂದ ಕೂಡಿರುತ್ತವೆ. ಇದು, ಮೌಲ್ಯಮಾಪಕರು ಮತ್ತು ಒಟ್ಟಾರೆ ಅಸಮಂಜಸ ಸ್ಥಿತಿಯ ನಡುವೆ ಸ್ವೀಕಾರಾರ್ಹವಲ್ಲದ ಬದಲಾವಣೆಗಳಿಗೆ ಕಾರಣವಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ನಮ್ಮ ಅನೇಕ ಪಬ್ಲಿಕ್ ಪರೀಕ್ಷೆಗಳು ಸಿಂಧುತ್ವ ಮತ್ತು ವಿಶ್ವಾಸಾರ್ಹತೆಯ ಕೊರತೆಯನ್ನು ಎದುರಿಸುತ್ತಿವೆ. ತಪ್ಪಾಗಿ ನಿರ್ದೇಶಿಸಲಾದ ಪರೀಕ್ಷಾ ಪ್ರಕ್ರಿಯೆಯು ಬೋಧನೆ, ತರಗತಿ ಕೋಣೆ ಅಥವಾ ಶಾಲಾ ಅಭ್ಯಾಸಗಳಿಂದ ಹಿಡಿದು ಪಠ್ಯಪುಸ್ತಕಗಳ ತನಕ ಶಿಕ್ಷಣದ ಎಲ್ಲ ಅಂಶಗಳನ್ನೂ ಗೌಣವಾಗಿಸುತ್ತದೆ. ಈ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಎನ್‌ಸಿಎಫ್, ಪಬ್ಲಿಕ್ ಪರೀಕ್ಷೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಪ್ರತಿಪಾದಿಸುತ್ತದೆ. ಕಲಿಕಾ ಮಾನದಂಡ, ವಿಷಯವಸ್ತು, ಪಠ್ಯಪುಸ್ತಕಗಳು, ಬೋಧನಾ ವಿಧಾನದಂತಹ ಅನೇಕ ಅಂಶಗಳು ಇದರಲ್ಲಿ ಸೇರಿವೆ.

ವಿದ್ಯಾರ್ಥಿಗಳ ಮೇಲೆ ಪಬ್ಲಿಕ್ ಪರೀಕ್ಷೆಗಳು ಉಂಟುಮಾಡುವ ಹೊರೆಯನ್ನು ವಿವಿಧ ಕ್ರಮಗಳ ಮೂಲಕ ತಗ್ಗಿಸಲಾಗುತ್ತದೆ. ಉದಾಹರಣೆಗೆ, ಪರೀಕ್ಷೆಗಳನ್ನು ‘ಸುಲಭ ಮತ್ತು ಹಗುರ’ವಾಗಿಸುವುದು, ಅಂದರೆ ಪರೀಕ್ಷೆಗಳು ಕಠಿಣವಾಗಿ ಇರುವುದಿಲ್ಲ ಎಂದರ್ಥವಲ್ಲ. ಇದಕ್ಕೆ ಬದಲಾಗಿ, ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಕ್ಕೇ ಒತ್ತು ನೀಡುವುದರ ಬದಲಿಗೆ ವಿದ್ಯಾರ್ಥಿಗಳ ನೈಜ ಸಾಮರ್ಥ್ಯದ ಬಗ್ಗೆ ವಿಶೇಷ ಗಮನ ನೀಡಬೇಕಾಗುತ್ತದೆ. ಈ ದಿಸೆಯಲ್ಲಿ, ಪಠ್ಯವಸ್ತುಗಳಲ್ಲಿ ವಿಷಯದ ಹೊರೆಯನ್ನು ಗಣನೀಯವಾಗಿ ತಗ್ಗಿಸಲಾಗುತ್ತದೆ. ಪಬ್ಲಿಕ್ ಪರೀಕ್ಷೆಗಳನ್ನು ವರ್ಷಕ್ಕೆ ಕನಿಷ್ಠ ಎರಡು ಬಾರಿ ನಡೆಸುವ ಮೂಲಕ ಅವರು ಎರಡನೇ ಬಾರಿಗೆ ಪರೀಕ್ಷೆ ಬರೆಯಲು, ಸುಧಾರಣೆ ತಂದುಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ. ಹೀಗೆ ಗಳಿಸಿದ್ದರಲ್ಲಿ ಅತ್ಯುತ್ತಮ ಎನಿಸಿದ ಅಂಕಗಳನ್ನಷ್ಟೇ ಅಂಕಪಟ್ಟಿಯಲ್ಲಿ ದಾಖಲಿಸಲಾಗುತ್ತದೆ.

ಕಾಲ ಕಳೆದಂತೆ ನಾವು ‘ಬೇಡಿಕೆಯ ಮೇರೆಗೆ’ ಪರೀಕ್ಷೆಗಳನ್ನು ನಡೆಸುವ ವ್ಯವಸ್ಥೆಯತ್ತ ಸಾಗಲಿದ್ದೇವೆ. ಅಂದರೆ, ವಿದ್ಯಾರ್ಥಿಗಳು ಸಿದ್ಧರಾಗಿರುವಾಗ ಪರೀಕ್ಷೆಯನ್ನು ನಡೆಸುವುದು. ಈ ಕ್ರಮವು ಗಣನೀಯ ಪ್ರಮಾಣದಲ್ಲಿ ಒತ್ತಡವನ್ನು ತಗ್ಗಿಸಲಿದೆ. ಏಕೆಂದರೆ, ಒಂದು ನಿರ್ದಿಷ್ಟ ದಿನದಲ್ಲಿ ತೋರುವ ಸಾಧನೆಯನ್ನಷ್ಟೇ ಪರಿಗಣಿಸಿ ವಿದ್ಯಾರ್ಥಿಯನ್ನು ದಂಡನೆಗೆ ಒಳಪಡಿಸುವುದಿಲ್ಲ ಮಾತ್ರವಲ್ಲದೆ ನೈಜ ಕಲಿಕೆಯ ಸಂಭವನೀಯ ತಪ್ಪು ಮೌಲ್ಯಮಾಪನದಿಂದ ಅವರ ಕಲಿಕೆಯ ಮಟ್ಟವನ್ನು ನಿರ್ಣಯಿಸುವುದಿಲ್ಲ.

ಪಠ್ಯಕ್ರಮದಲ್ಲಿ ಹೇಳಿದಂತೆ, ಪಬ್ಲಿಕ್ ಪರೀಕ್ಷೆಗಳು ಪ್ರೌಢ ಹಂತದಲ್ಲಿ ಇರಬೇಕಾದ ಸಾಮರ್ಥ್ಯಗಳ ಸಾಧನೆಯ ಮೌಲ್ಯಮಾಪನ ನಡೆಸುತ್ತವೆ. ಈ ಮೂಲಕ, ಅಂತಹ ಸಾಧನೆಗಳ ಸಮಂಜಸ ಮತ್ತು ವಿಶ್ವಾಸಾರ್ಹ ಚಿತ್ರಣವನ್ನು ನೀಡುತ್ತವೆ. ಇದು ಸಾಧ್ಯವಾಗಬೇಕೆಂದಾದರೆ, ಪರೀಕ್ಷೆಗೆ ಸಂಬಂಧಿಸಿದ ಎಲ್ಲ ಅಂಶಗಳನ್ನೂ ಗಮನದಲ್ಲಿಟ್ಟು ಕೆಲಸ ಮಾಡಬೇಕಾಗುತ್ತದೆ. ಈ ದಿಸೆಯಲ್ಲಿ, ಪರೀಕ್ಷೆಯನ್ನು ಆಯೋಜಿಸುವವರು ಮತ್ತು ಮೌಲ್ಯಮಾಪಕರ ಸಮಂಜಸ ಆಯ್ಕೆ ಹಾಗೂ ಅವರಿಗೆ ಸೂಕ್ತ ತರಬೇತಿ, ಪರೀಕ್ಷಾ ಸಿದ್ಧತೆಯ ಪ್ರಕ್ರಿಯೆಯಲ್ಲಿ ಸುಧಾರಣೆ, ಮರುರೂಪಿಸಿದ ಪರೀಕ್ಷೆಗಳ ಪರಿಣಾಮಕಾರಿತ್ವ, ಸಿಂಧುತ್ವ ಮತ್ತು ವಿಶ್ವಾಸಾರ್ಹತೆಯ ನಿಯಮಿತ ಪರಿಶೀಲನೆ ಮುಖ್ಯ ಪಾತ್ರ ವಹಿಸುತ್ತವೆ.



ಉನ್ನತ ಶಿಕ್ಷಣದ ಪ್ರವೇಶಾತಿ ವಿಧಾನಗಳು ಎನ್‌ಸಿಎಫ್‌ನ ವ್ಯಾಪ್ತಿಗೆ ಬರುವುದಿಲ್ಲ. ಆದರೆ, ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಇದು ಸ್ಪಷ್ಟವಾಗಿ ನಿರೂಪಿಸುತ್ತದೆ. ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಭಾರತದಲ್ಲಿ ಅಧಿಕ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳ (ಎಚ್‌ಇಐ) ಕೊರತೆ ಇದ್ದು, ಇವುಗಳ ಪ್ರವೇಶಾತಿಯನ್ನು ‘ಹೊರಹಾಕುವ’ ಆಯ್ಕೆ ಪ್ರಕ್ರಿಯೆಯ ಮೂಲಕ ನಡೆಸಲಾಗುತ್ತದೆ. ಲಕ್ಷಾಂತರ ವಿದ್ಯಾರ್ಥಿಗಳು ಈ ಸಂಸ್ಥೆಗಳಲ್ಲಿನ ಕೆಲವೇ ಸಂಖ್ಯೆಯ ಸೀಟುಗಳ ಹಿಂದೆ ಬಿದ್ದಾಗ, ಸಹಜವಾಗಿಯೇ ಸ್ಪರ್ಧೆಯು ಪ್ರಬಲವಾಗಿರುತ್ತದೆ. ಪಬ್ಲಿಕ್ ಪರೀಕ್ಷೆಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳಂತೆಯೇ ಸಾಧನೆ ಮಾಡಬಹುದು. ಏಕೆಂದರೆ, ಇವು ಕಲಿಕೆಯ ಮೌಲ್ಯಮಾಪನಗಳಾಗಿರುತ್ತವೆ. ಆದರೆ ಉನ್ನತ ಶಿಕ್ಷಣದ ಪ್ರವೇಶಕ್ಕೆ ಸಂಬಂಧಿಸಿದಂತೆ, ಸಾಮರ್ಥ್ಯದಲ್ಲಿ ಮಿತಿ ಇರುವುದರಿಂದ ಅನೇಕ ವಿದ್ಯಾರ್ಥಿಗಳು ಸೋಲೊಪ್ಪಿಕೊಳ್ಳುತ್ತಾರೆ.

ಈ ಬಿಕ್ಕಟ್ಟಿಗೆ ಪರಿಹಾರವು ಶಾಲಾ ವ್ಯವಸ್ಥೆಯ ಒಳಗಿಲ್ಲ. ಪಬ್ಲಿಕ್ ಪರೀಕ್ಷೆಗಳಿಗಿಂತಲೂ ಹೆಚ್ಚಾಗಿ ಪ್ರಸಕ್ತ ಪರಿಸ್ಥಿತಿಯು ಶಾಲಾ ವಿದ್ಯಾರ್ಥಿಗಳ ನಡುವೆ ಅನೇಕ ಗಂಭೀರ ಸಮಸ್ಯೆಗಳನ್ನು ಹುಟ್ಟುಹಾಕಿದೆ. ಇದರಲ್ಲಿ ಅಧಿಕ ಒತ್ತಡ ಮತ್ತು ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆಗಳು (ವಿದ್ಯಾರ್ಥಿಗಳು ಮಾತ್ರವಲ್ಲದೆ ಅವರ ಕುಟುಂಬದ ಸದಸ್ಯರನ್ನೂ ಬಾಧಿಸುತ್ತವೆ), ವಾಣಿಜ್ಯ ರೂಪದ ಕೋಚಿಂಗ್ ಮತ್ತು ಟ್ಯೂಷನ್, ನೈಜ ಕಲಿಕೆಗೆ ಒತ್ತು ನೀಡದೆ ಕಾಲೇಜಿನಲ್ಲಿ ಸೀಟು ಪಡೆಯುವುದಕ್ಕಾಗಿ ಪ್ರವೇಶ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವಂತಹ ಕಾರಣಗಳು ಶಾಲಾ ಶಿಕ್ಷಣದ ಮೂಲ ಉದ್ದೇಶವನ್ನೇ ದುರ್ಬಲಗೊಳಿಸುತ್ತಿವೆ.

ಇಂತಹ ಸವಾಲುಗಳನ್ನು ಎದುರಿಸುವುದಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ- 2020 (ಎನ್‌ಇಪಿ), ಅನೇಕ ಕ್ರಮಗಳಿಗೆ ಮುಂದಾಗಿದೆ. ಇದರಲ್ಲಿ, ಈಗಾಗಲೇ ಜಾರಿಗೊಳಿಸಲಾದ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಯಂತಹ ಕ್ರಮಗಳು ಒಳಗೊಂಡಿವೆ. ಆದರೆ ಈ ಬಿಕ್ಕಟ್ಟಿನ ಮೂಲ ಪರಿಹಾರವು ನಾವು ಹೊಂದಿರುವ ಅಧಿಕ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳ ಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸುವುದರಲ್ಲಿ ಇದೆ. ಈ ದಿಸೆಯಲ್ಲಿ ಎನ್‌ಇಪಿಯು ಸ್ಪಷ್ಟವಾದ ದಾರಿಯನ್ನು ರೂಪಿಸಿದೆ. ಆದರೆ ಈ ಕನಸನ್ನು ನನಸಾಗಿಸಲು ಅಗತ್ಯವಿರುವ ಸುಸ್ಥಿರ ಕ್ರಮಗಳ ಪಟ್ಟಿಯನ್ನು ಗಮನಿಸಿದರೆ, ಇದೊಂದು ದೀರ್ಘ ಹೋರಾಟವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಈ ಲೇಖನವು ಪಬ್ಲಿಕ್ ಪರೀಕ್ಷೆಗಳ ಮೇಲಷ್ಟೇ ಗಮನಹರಿಸಿದೆ. ವಿವಿಧ ತರಗತಿಗಳಿಗೆ ಪರೀಕ್ಷೆ ನಡೆಸುವುದಕ್ಕೆ ಸಮಗ್ರ ಚೌಕಟ್ಟು ಹಾಗೂ ವಿಸ್ತೃತ ಮಾರ್ಗಸೂಚಿಗಳನ್ನು ಎನ್‌ಸಿಎಫ್ ಹೊಂದಿದೆ. ನೈಜ ಕಲಿಕೆಯನ್ನು ಸಾಧ್ಯವಾಗಿಸುವುದಕ್ಕಾಗಿ ಮತ್ತು ಅದರ ಪ್ರಾಮಾಣಿಕ ಮೌಲ್ಯಮಾಪನಕ್ಕಾಗಿ ಇವುಗಳನ್ನು ನಾವು ಬದಲಾಯಿಸಬೇಕು ಹಾಗೂ ಸುಧಾರಣೆ ತರಬೇಕು.

ಭಾರತೀಯ ಶಿಕ್ಷಣದ ಕುರಿತು ಇರುವ ಹಳೆಯ ಚತುರೋಕ್ತಿಯ ಬಗ್ಗೆ ಎನ್‌ಸಿಎಫ್‌ಗೆ ಚೆನ್ನಾಗಿ ಅರಿವಿದೆ. ಅದೆಂದರೆ: ನಮ್ಮಲ್ಲಿ ಪರೀಕ್ಷಾ ವ್ಯವಸ್ಥೆ ಇದೆಯೇ ವಿನಾ ಶಿಕ್ಷಣ ವ್ಯವಸ್ಥೆಯಲ್ಲ.

ಲೇಖಕ: ಸಿಇಒ, ಅಜೀಂ ಪ್ರೇಮ್‌ಜಿ ಫೌಂಡೇಷನ್

ಚುರುಮುರಿ



ಬೆಕ್ಕಣ್ಣನ ಪ್ರಾಣಸಂಕಟ

• ಸುಮಂಗಲಾ

ನಡುರಾತ್ರಿ ಅಡುಗೆಮನೆಯಿಂದ ಏನೋ ಡಬಡಬ ಸದ್ದು ಕೇಳಿತು. ಎದ್ದು ಬಂದು ನೋಡಿದರೆ, ಪುಟಾಣಿ ಇಲಿಯೊಂದು ಅಕ್ಕಿ ಡಬ್ಬವನ್ನೇ ಉರುಳಿಸಿದೆ. ಇಲಿ ಬೆಕ್ಕಣ್ಣನ ಬಾಲವನ್ನೇ ತುಳಿದುಕೊಂಡು ಓಡಾಡುತ್ತಿದ್ದರೂ ಇದು ತೆಪ್ಪನೆ ಕುಳಿತಿತ್ತು.

‘ಏನಾಗೈತಲೇ ನಿನಗೆ… ಅಷ್ಟ್ ಸಣ್ಣ ಇಲಿ ಇಷ್ಟೆಲ್ಲ ರಾದ್ದಾಂತ ಮಾಡಿದರೂ, ಹಿಡಿದು ತಿನ್ನೂದು ಬಿಟ್ಟು ನೋಡಿಕೋತ ಸುಮ್ಮನೇ ಕೂತೀಯಲ್ಲ’ ಎಂದೆ ಗಾಬರಿಯಿಂದ.

ಬೆಕ್ಕಣ್ಣ ಪಕ್ಕದಲ್ಲಿದ್ದ ಪೇಪರು ತೆಗೆದು, ಸುದ್ದಿ ತೋರಿಸಿತು. ‘ಅಯೋಧ್ಯೆಯಿಂದ ಮಂತ್ರಾಕ್ಷತೆ ಬಂದೈತಿ ಅಂತ ಮಂಡ್ಯ ಹತ್ತಿರದ ಒಂದು ಹಳ್ಳಿವಳಗೆ ಮಂದಿ ಮಾಂಸಾಹಾರ ತಿನ್ನೂದನ್ನೇ ಬಿಟ್ಟಾರಂತೆ. ಮತ್ತ ನಾ ಹೆಂಗ ಇಲಿ ಬೇಟೆಯಾಡಿ ತಿನ್ನಲಿ?’ ವಿಷಣ್ಣವದನನಾಗಿ ಬೆಕ್ಕಣ್ಣ ಹೇಳಿತು.

‘ಇನ್ನು ಮುಂದೆ ನೀ ಬರೀ ಹಾಲು, ಮೊಸರನ್ನದಾಗೆ ಜೀವನ ನಡೆಸತಿಯೇನು?!’

‘ಅದೇ… ಏನು ಮಾಡಲಿ ಅಂತ ಹೊಳಿವಲ್ದು’ ಬೆಕ್ಕಣ್ಣ ನಿಟ್ಟುಸಿರಿಟ್ಟಿತು.

‘ಸರಿ, ನೀ ತಿನ್ನಬೇಡ, ಇಲಿ ಬೇಟೆಯಾಡಿ, ಹೊರಗೆ ಹಾಕು ಸಾಕು’ ನಾನು ಉಪಾಯದಿಂದ ಮನವೊಲಿಸಲು ನೋಡಿದೆ. ‘ಶಾಂತಂಪಾಪಂ…’ ಬೆಕ್ಕಣ್ಣ ಗಲ್ಲ ಗಲ್ಲ ಬಡಿದುಕೊಂಡಿತು.

‘ನಮ್ಮ ಮಹಾಕಾವ್ಯಗಳೊಳಗೆ ಬೆಕ್ಕು ಇಲಿಯನ್ನು ತಿನ್ನಬಾರದು ಅಂತ ಯಾವುದಾರೆ ಶ್ಲೋಕದೊಳಗೆ ಉಲ್ಲೇಖ ಮಾಡಿದ್ದು ನನಗಂತೂ ಗೊತ್ತಿಲ್ಲ’ ಎಂದೆ.

‘ನೀ ಅವುಗಳನ್ನೇನು ಪೂರಾ ಓದೀಯೇನ್?’ ಎಂದು ರೇಗಿತು.

‘ಚಾಟ್ ಜಿಪಿಟಿಗೆ ಕೇಳೂಣೇನು?’ ಎಂದೆ. ಬೆಕ್ಕಣ್ಣ ಲಗುಬಗೆಯಿಂದ ಲ್ಯಾಪ್‌ಟಾಪಿನಲ್ಲಿ ಚಾಟ್ ಜಿಪಿಟಿ ತೆರೆದು ಪ್ರಶ್ನೆ ಟೈಪಿಸಿತು.

ಅರೆಕ್ಷಣದಲ್ಲಿ ಚಾಟ್ ಜಿಪಿಟಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಉತ್ತರಿಸಿತು- ‘ಬೆಕ್ಕು ಇಲಿಯನ್ನು ತಿನ್ನಬಾರದು ಅಂತ ಯಾವ ಶ್ಲೋಕದಲ್ಲಿಯೂ ಉಲ್ಲೇಖವಿಲ್ಲ. ಹಾಗೆಯೇ ಬೆಕ್ಕು ಇಲಿಯನ್ನು ತಿನ್ನಬಹುದು ಎಂಬ ಉಲ್ಲೇಖವೂ ಇಲ್ಲ’.

ಗಾದೆ ಮಾತು ಉಲ್ಟಾ ಆಗಿ, ಇಲಿ ಚೆನ್ನಾಟ ಆಡಿದಷ್ಟೂ ಬೆಕ್ಕಣ್ಣನ ಪ್ರಾಣಸಂಕಟ ಹೆಚ್ಚಿತು!

ದಿನದ ಟ್ವೀಟ್

ವೈಯಕ್ತಿಕ ಆಯ್ಕೆ ಮನ್ನಿಸಿ



ದೂಷಿಸುತ್ತಾ, ದಾಳಿ ನಡೆಸುತ್ತಾ, ಅನುಕಂಪದ ಮೂಲಕ ಬೆಂಬಲ ಸೂಚಿಸುತ್ತಾ ಇರುವವರು ಆಕೆಯನ್ನು ಆಕೆಯ ಪಾಡಿಗೆ ಬಿಟ್ಟುಬಿಡಿ. ಮದುವೆ ಮತ್ತು ಬೇರೆಯಾಗುವಿಕೆ ವೈಯಕ್ತಿಕ ಆಯ್ಕೆಗಳು ಮತ್ತು ಅವು ಎಂದಿಗೂ ಸುಲಭದ ಆಯ್ಕೆಗಳಲ್ಲ. ನಿಮಗೆ ನಮ್ಮ ಬೆಂಬಲ ಮತ್ತು ಪ್ರೀತಿ ಇದೆ ಸಾನಿಯಾ.

ಬರ್ಖಾ ದತ್, ಪತ್ರಕರ್ತೆ

ಕಿಡಿನುಡಿ



ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿದ ಜಾತಿ ಜನಗಣತಿ ವರದಿಯನ್ನು ಸರ್ಕಾರ ಆದಷ್ಟು ಶೀಘ್ರ ಸ್ವೀಕರಿಸಿ, ಬಹಿರಂಗಪಡಿಸಬೇಕು. ಸಣ್ಣ ಸಮುದಾಯಗಳನ್ನು ಮುನ್ನೆಲೆಗೆ ತರಬೇಕೆಂಬ ಉದ್ದೇಶ ಜಾತಿ ಗಣತಿಯ ಹಿಂದಿದೆ. ಆಯೋಗದ ವರದಿ ಕುರಿತು ಕೆಲ ಸಮುದಾಯಗಳ ಮುಖಂಡರು ಬೇರೆಬೇರೆ ರೀತಿಯ ಮಾತುಗಳನ್ನು ಆಡುತ್ತಿದ್ದಾರೆ. ನಿಮ್ಮ ಸಮುದಾಯದ ಜನರು ಎಷ್ಟಿದ್ದಾರೆ ಎಂದು ತಿಳಿಯಲು ವರದಿ ಸಹಕಾರಿಯಾಗಲಿದೆ. ಯಾಕೆ ಇದನ್ನು ವಿರೋಧ ಮಾಡುತ್ತಿದ್ದೀರಿ?

ಜಿ.ಪರಮೇಶ್ವರ, ಗೃಹ ಸಚಿವ

25 ವರ್ಷಗಳ ಹಿಂದೆ

ಶುಕ್ರವಾರ, 22-1-1999

• ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ಪ್ರತಿಭಟನೆ ವಾಪಸಿಗೆ ಠಾಕ್ರೆ ಒಪ್ಪಿಗೆ

ಮುಂಬೈ, ಜ. 21 (ಪಿಟಿಐ-ಯುಎನ್‌ಐ)- ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಮನವಿ ಮೇರೆಗೆ, ಪಾಕಿಸ್ತಾನ ಕ್ರಿಕೆಟ್ ತಂಡದ ಭಾರತ ಪ್ರವಾಸಕ್ಕೆ ಒಂದು ವರ್ಷ ಕಾಲ ಅಡ್ಡಿಯುಂಟು ಮಾಡದಿರಲು ಶಿವಸೇನಾ ಮುಖಂಡ ಬಾಳಾ ಠಾಕ್ರೆ ಒಪ್ಪಿಗೆ ನೀಡುವುದರೊಂದಿಗೆ ಭಾರತ-ಪಾಕಿಸ್ತಾನದ ನಡುವಣ ಕ್ರಿಕೆಟ್ ಸರಣಿಗೆ ಇದ್ದ ಆತಂಕ ನಿವಾರಣೆಯಾದಂತಾಗಿದೆ.

ತಮ್ಮ ಮನವಿ ಮೇರೆಗೆ ಶಿವಸೇನಾ ಕಾರ್ಯಕರ್ತರು ಗುಂಡುಗಳನ್ನು ಎದುರಿಸಲು ಸಿದ್ಧರಾಗಿದ್ದಾರೆ ಎಂದು ಬುಧವಾರವಷ್ಟೇ ಬಾಳಾ ಠಾಕ್ರೆ ಅವರು ಹೇಳಿದ್ದರು. ಆದರೆ ಇಂದು ನವದೆಹಲಿಗೆ ಪಾಕಿಸ್ತಾನ ಕ್ರಿಕೆಟ್ ತಂಡ ಆಗಮಿಸುವ ಕೆಲ ಗಂಟೆಗಳ ಮೊದಲು ಗೃಹ ಸಚಿವ ಎಲ್.ಕೆ.ಅಡ್ವಾಣಿ ಅವರು ಪ್ರತಿಭಟನೆ ವಾಪಸು ಪಡೆಯುವಂತೆ ಠಾಕ್ರೆ ಅವರ ಮನವೊಲಿಸುವಲ್ಲಿ ಸಫಲರಾದರು.

• ಗಾಡಿಯಲ್ಲಿ ಸೀಮೆಎಣ್ಣೆ ಮಾರಾಟ ರದ್ದು

ಬೆಂಗಳೂರು, ಜ. 21- ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಡಿಯಲ್ಲಿ ಗಾಡಿಗಳ ಮುಖಾಂತರ ಬೀದಿಯಲ್ಲಿ ಸೀಮೆಎಣ್ಣೆ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಲು ಸರ್ಕಾರ ನಿರ್ಧರಿಸಿದೆ.

ಸೀಮೆಎಣ್ಣೆಗಾಗಿ ಕೂಪನ್ ತೆಗೆದುಕೊಂಡ ಮೇಲೂ ನಮಗೆ ಸರಿಯಾಗಿ ಸೀಮೆಎಣ್ಣೆ ದೊರೆಯುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಿ.ಬಸವಣ್ಣೆಪ್ಪ ಅವರು ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

50 ವರ್ಷಗಳ ಹಿಂದೆ

ಮಂಗಳವಾರ, 22-1-1974

• ಭೂಸುಧಾರಣೆ ವಿಧೇಯಕಕ್ಕೆ ಇನ್ನೊಂದು ವಾರದಲ್ಲಿ ರಾಷ್ಟ್ರಪತಿ ಸಹಿ?

ಬೆಂಗಳೂರು, ಜ. 21- ಗೇಣಿದಾರರು ಮತ್ತು ಭೂಹೀನ ರೈತರು, ಕಳೆದ ಎಂಟು ತಿಂಗಳುಗಳಿಂದ ಬಕಪಕ್ಷಿಗಳಂತೆ ಕಾದಿರುವ ಕರ್ನಾಟಕದ ಭೂಸುಧಾರಣಾ ವಿಧೇಯಕವು ಇನ್ನೊಂದು ವಾರದಲ್ಲಿ ರಾಷ್ಟ್ರಪತಿಯವರ ಸಹಿ ಪಡೆದುಬರಲಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.

ವಿಧೇಯಕವು ಕಳೆದ ವಾರ ಕೇಂದ್ರ ಕಾನೂನು ಇಲಾಖೆಯಿಂದ ಗೃಹ ಇಲಾಖೆಗೆ ಹೋಗಿದ್ದು, ಅಲ್ಲಿಯೂ ಪರಿಶೀಲನೆ ಅಂತಿಮ ಘಟ್ಟದಲ್ಲಿದೆ. ಇನ್ನೊಂದು ವಾರದಲ್ಲಿ ಇದೆಲ್ಲ ಮುಗಿದು, ರಾಷ್ಟ್ರಪತಿಯವರ ಒಪ್ಪಿಗೆ ವಿಧೇಯಕಕ್ಕೆ ದೊರಕಲಿದೆ ಎಂದು ಸರ್ಕಾರಿ ವಕ್ತಾರರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

• ಕೊಲ್ಲಿಬೆಟ್ಟ ಅಣೆ ನಿರ್ಮಾಣಕ್ಕೆ ತಮಿಳುನಾಡಿಗೆ ಕೇಂದ್ರ ಅನುಮತಿ ನಿರಾಕರಣೆ

ಮದ್ರಾಸ್, ಜ. 21- ಕಾವೇರಿ ಜಲ ವಿವಾದ ಇನ್ನೂ ಇತ್ಯರ್ಥವಾಗಬೇಕಾಗಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಯಾವುದೇ ಯೋಜನೆಗೂ ಅನುಮತಿ ನೀಡಲಾಗದು ಎಂದು ಕೇಂದ್ರ ಸರ್ಕಾರವು ತಮಿಳುನಾಡಿಗೆ ತಿಳಿಸಿದೆ ಎಂದು ಕಾಮಗಾರಿ ಸಚಿವ ಪಿ.ಯು. ಷಣ್ಮುಗಂ ಅವರು ಇಂದು ರಾಜ್ಯ ವಿಧಾನಸಭೆಗೆ ಪ್ರಶ್ನೋತ್ತರ ಅವಧಿಯಲ್ಲಿ ತಿಳಿಸಿದರು.

ತಮಿಳುನಾಡು ಸರ್ಕಾರವು ಕೊಲ್ಲಿ ಬೆಟ್ಟ ಜಲಾಶಯ ಯೋಜನೆ ನಿರ್ಮಾಣಕ್ಕಾಗಿ ಕೇಂದ್ರ ಜಲ ಮತ್ತು ವಿದ್ಯುತ್ ಆಯೋಗಕ್ಕೆ ಬರೆದು ತಾಂತ್ರಿಕ ಅನುಮತಿ ಕೋರಿದಾಗ ಕೇಂದ್ರವು ಈ ರೀತಿಯ ಉತ್ತರ ನೀಡಿದೆ.

ಸಂಗತ

ನಾಯಿ ಗಣತಿ: ನಿರರ್ಥಕ ಪ್ರಹಸನ?

ಇಂಥ ವ್ಯಥಾಲಾಪದ ಮೂಲಕ ನಾಯಿಗಳ ತಲೆ ಎಣಿಕೆ ಮಾಡುವ ಬದಲು, ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ಅವಕಾಶ ಸರ್ಕಾರಕ್ಕೆ ಇತ್ತು

• ಪ.ರಾಮಕೃಷ್ಣ ಶಾಸ್ತ್ರಿ

ಕೆಲವು ದಿನಗಳ ಹಿಂದೆ, ಯಾವುದೇ ಗ್ರಾಮ ಪಂಚಾಯಿತಿ ಕಚೇರಿಗೆ ಹೋದರೂ ಅಭಿವೃದ್ಧಿ ಅಧಿಕಾರಿ ಕಾಣಲು ಸಿಗುತ್ತಿರಲಿಲ್ಲ. ನಾಯಿ ಗಣತಿಗೆ ಹೋಗಿದ್ದಾರೆ ಎಂಬ ಉತ್ತರ ಬರುತ್ತಿತ್ತು. ಸರ್ಕಾರದ ಆಜ್ಞೆಯೊಂದು, ಅವರವರ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಸಂಖ್ಯೆ ಎಷ್ಟಿದೆ ಎಂದು ಕೂಡಲೇ ಖಚಿತವಾಗಿ ಲೆಕ್ಕ ಕೊಡುವಂತೆ ಸೂಚಿಸಿತ್ತು. ಅದೆಷ್ಟೋ ಕಡೆ ಬೀದಿನಾಯಿಗಳ ಹಾವಳಿ ಎಲ್ಲೆ ಮೀರಿ, ಮಕ್ಕಳು, ಮಹಿಳೆಯರು, ವಯಸ್ಸಾದವರು ಅವುಗಳಿಂದ ಕಚ್ಚಿಸಿಕೊಂಡು ತೀವ್ರ ತೊಂದರೆ ಎದುರಿಸಿದ್ದನ್ನು ತಿಳಿದು ಸರ್ಕಾರ ಎಚ್ಚೆತ್ತುಕೊಂಡದ್ದು ಸಕಾಲಿಕ ನಡೆಯೇನೋ ಹೌದು. ಆದರೆ, ಜನಗಣತಿ ಮಾಡಿದ ಹಾಗೆಯೇ ನಾಯಿ ಗಣತಿಗಾಗಿ ಅಧಿಕಾರಿಗಳು ಬೀದಿ ಸುತ್ತಬೇಕಾಗಿ ಬಂದದ್ದು ಮಾತ್ರ ವಿಪರ್ಯಾಸವೋ ನಗೆಪಾಟಲೋ ಹೇಳುವಂತಿಲ್ಲ.

ಮೊದಲನೆಯದಾಗಿ, ನಾಯಿಗಳ ತಲೆಎಣಿಕೆಯ ವಿಧಾನವೇ ವಿಲಕ್ಷಣವಾದುದು. ನಿಂತಲ್ಲಿ ನಿಲ್ಲದೆ ಬೀದಿ ಸುತ್ತುವ ನಾಯಿಗಳನ್ನು ನಿಖರವಾಗಿ ಎಣಿಸುವ ವೈಜ್ಞಾನಿಕ ವಿಧಾನವಾದರೂ ಇದೆಯೇ? ಅವುಗಳನ್ನು ಹಿಡಿದು ಕಿವಿಗೋ ಕುತ್ತಿಗೆಗೋ ಗುರುತಿನ ಪಟ್ಟಿ ಅಂಟಿಸುವ ಎದೆಗಾರಿಕೆಯಂತೂ ಇರಲಾರದು. ಈಗಾಗಲೇ ಕೆಲವರು ತಮ್ಮ ಗ್ರಾಮ ವ್ಯಾಪ್ತಿಯ ಬೀದಿ ನಾಯಿಗಳ ಗಣತಿಯನ್ನು ಕುಳಿತಲ್ಲೇ ಮಾಡಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಒಪ್ಪಿಸಿದ್ದೂ ಆಗಿದೆ.

ಕೆಲವು ಗ್ರಾಮಗಳಲ್ಲಿ ಜನಸಂಖ್ಯೆಗಿಂತ ಹೆಚ್ಚು ಬೀದಿ ನಾಯಿಗಳಿರುವ ಸೋಜಿಗದ ಅಂಕಿ ಸಂಖ್ಯೆಯೂ ಹೊರಬಿದ್ದಿದೆ. ಈ ಗಣತಿ ಎಂಬ ಮಹತ್ಕಾರ್ಯಕ್ಕೆ ಸರ್ಕಾರದ ಬೊಕ್ಕಸದಿಂದ ಜಾರಿ ಹೋದ ಹಣದ ಮೊತ್ತದ ಲೆಕ್ಕ ಇನ್ನು ಸಿಗಬೇಕಷ್ಟೇ.

ಇಂಥ ವ್ಯಥಾಲಾಪದ ಮೂಲಕ ನಾಯಿಗಳ ತಲೆ ಎಣಿಕೆ ಮಾಡುವ ಬದಲು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಸರ್ಕಾರಕ್ಕೆ ಅವಕಾಶ ಗಳಿದ್ದವು. ಕಾರ್ಕಳ ತಾಲ್ಲೂಕಿನ ಬಜಗೋಳಿಯ ಬಳಿ ಅಹಿಂಸಾ ಟ್ರಸ್ಟ್ ಮೂಲಕ ಒಬ್ಬ ಯುವಕ ಮಾಡಿರುವ ಏಕಾಂಗಿ ಸಾಹಸವನ್ನು ಗಮನಿಸಬಹುದಿತ್ತು. ಇಲ್ಲಿ ನಾಲ್ಕು ನೂರರಷ್ಟು ಬೀದಿ ನಾಯಿಗಳನ್ನು ಹಿಡಿದು ತಂದು ಆಶ್ರಯ ನೀಡಲಾಗಿದೆ. ಅವುಗಳಿಗೆ ಪುಷ್ಕಳವಾಗಿ ಮೊಸರನ್ನದ ಭೋಜನ, ಮಲಗಲು ಮಂಚ, ಔಷಧೋಪಚಾರ, ಸ್ನಾನದಂತಹ ಎಲ್ಲ ಸೌಲಭ್ಯಗಳ ಮೂಲಕ ಮಮತೆಯಿಂದ ಸಲಹಲಾಗುತ್ತಿದೆ. ಸಾಕಲು ಇಚ್ಛಿಸಿದವರಿಗೆ ಅವರ ಮನೆಗೇ ನಾಯಿಯನ್ನು ತಂದುಕೊಟ್ಟು ಹೋಗುತ್ತಾರೆ. ಇಷ್ಟಕ್ಕೂ ಈ ವ್ಯವಸ್ಥೆಗೆ ಸರ್ಕಾರ ಯಾವುದೇ ಅನುದಾನ ನೀಡಿಲ್ಲ. ದಾನಿಗಳು ಕೊಡುವ ದೇಣಿಗೆಯಿಂದಲೇ ನಾಯಿಗಳ ಈ ಆಶ್ರಯಧಾಮ ನಡೆಯುತ್ತಿದೆ. ಬೀದಿನಾಯಿಗಳನ್ನು ಹಿಡಿದು ತಂದು ಸ್ವತಃ ಸಾಕುವುದಲ್ಲದೆ ಯಾರೋ ತಂದುಕೊಟ್ಟ ನಾಯಿಗೂ ಜಾಗ ನೀಡುವ ಪ್ರಾಣಿಪ್ರೇಮ ಇಲ್ಲಿ ಎದ್ದು ಕಾಣುತ್ತದೆ.

ಬೀದಿನಾಯಿ ಲೆಕ್ಕಾಚಾರ ಪಡೆದ ಬಳಿಕ, ರಾಜ್ಯಾದ್ಯಂತ ಇರುವ ಸಹಸ್ರಾರು ನಾಯಿಗಳನ್ನು ಸರ್ಕಾರ ಏನು ಮಾಡುತ್ತದೆ? ಬಹುಸಂಖ್ಯೆಯ ನಾಯಿಗಳನ್ನು ಹಿಡಿದು, ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸುವುದು ಸುಲಭದ ಮಾತೇ? ಇದರ ಬದಲು, ತಾಲ್ಲೂಕಿನಲ್ಲಿ ಯಾರಾದರೂ ಶ್ವಾನ ಪ್ರೇಮಿಗಳಿಗೆ ಆಸಕ್ತಿಯಿದ್ದರೆ ಬೀದಿನಾಯಿಗಳಿಗೊಂದು ನೆಲೆ ಕಲ್ಪಿಸಲು ನೆರವಾಗಬಹುದು. ಒಂದು ಸಣ್ಣ ಪಟ್ಟಣದ ಬಸ್ ನಿಲ್ದಾಣದಲ್ಲಿ ರಾತ್ರಿ ಒಟ್ಟು ಸೇರುವ ನಾಯಿಗಳು, ನೋಡಿದರೆ ಭಯಭೀತರಾಗುವಷ್ಟು ಸಂಖ್ಯೆಯಲ್ಲಿ ಇರುತ್ತವೆ. ಇನ್ನು ಬೆಂಗಳೂರಿನಂತಹ ಮಹಾನಗರದಲ್ಲಿ ಅವುಗಳ ಲೆಕ್ಕ ಹಿಡಿಯುವುದು ಸುಲಭವಲ್ಲ. ಹೀಗಾಗಿ, ಬೀದಿನಾಯಿಗಳ ಸಮಸ್ಯೆಯನ್ನು ಇತ್ಯರ್ಥ ಮಾಡುವುದಂತೂ ಸುಲಭದ ಮಾತಲ್ಲ.

ಬೀದಿನಾಯಿಯ ಕಡಿತಕ್ಕೆ ಒಳಗಾದವರಿಗೆ ಸರ್ಕಾರವು ₹ 5 ಸಾವಿರ ಪರಿಹಾರ ನೀಡಿ ನುಣುಚಿಕೊಳ್ಳುತ್ತದೆ. ಸಮಸ್ಯೆ ಮಾತ್ರ ಜೀವಂತವಾಗಿ ಉಳಿಯುತ್ತದೆ. ಒಂದು ನಾಯಿಯನ್ನೂ ಬಿಡದಂತೆ ಕರಾರುವಾಕ್ಕಾಗಿ ಹಿಡಿದು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿ, ಅಂತಹ ನಾಯಿಯ ಕಿವಿಗೆ ಗುರುತಿನೋಲೆ ಅಂಟಿಸುವ ಕೆಲಸವನ್ನು ಮಾಡುವಂತೆ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಬಹುದಿತ್ತು. ಇದರಿಂದ ಒಮ್ಮೆಗೇ ಬಹಳಷ್ಟು ವೆಚ್ಚವಾದರೂ ನಿಧಾನವಾಗಿ ಸಮಸ್ಯೆ ಇಳಿಮುಖವಾಗುತ್ತಾ ಹೋಗಬಹುದು. ಹೆಣ್ಣುಮರಿಗಳನ್ನು ಬೀದಿಯಲ್ಲಿ ಅನಾಥವಾಗಿ ತಂದುಬಿಡುವ ಶ್ವಾನಪ್ರೇಮಿಗಳಿಗೆ ಕಠಿಣ ದಂಡನೆಯ ಭಯ ಹುಟ್ಟಿಸುವ ಕೆಲಸವೂ ಆಗಬೇಕು.



ಇದರೊಂದಿಗೆ, ಶ್ವಾನಗಳ ಕಡಿತಕ್ಕೊಳಗಾದ ಸಂತ್ರಸ್ತರಿಗೆ ಅನೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ರೇಬಿಸ್ ನಿರೋಧಕ ಚುಚ್ಚುಮದ್ದು ಸಿಗುವುದಿಲ್ಲ. ಇದರ ಪೂರೈಕೆ ಕಡಿಮೆಯಾಗದಂತೆ ಸರ್ಕಾರ ನೋಡಿಕೊಳ್ಳಬೇಕು. ‘ಬೀದಿನಾಯಿ ಮುಕ್ತ ಗ್ರಾಮ ಪಂಚಾಯಿತಿ’ ಎಂಬ ಆಂದೋಲನವನ್ನು ಆರಂಭಿಸಬೇಕು. ನಾಯಿಗಳನ್ನು ಹಿಡಿದು ಸಾಕುಪ್ರಾಣಿ ಸಂರಕ್ಷಣಾ ಧಾಮಗಳಿಗೆ ಸೇರಿಸುವ ಕೆಲಸ ಮಾಡಬೇಕು. ನಾಯಿ ಗಣತಿಯಂತಹ ನಿರರ್ಥಕ ಪ್ರಹಸನಕ್ಕೆ ವೆಚ್ಚವಾಗುವ ಹಣ ಇಂತಹ ಸಂಸ್ಥೆಗಳಿಗೆ ತಲುಪಿದರೆ ಸಾರ್ಥಕವಾಗಬಹುದು.

ಶ್ವಾನಗಳ ಸಂತಾನಶಕ್ತಿಹರಣ ಯೋಜನೆಯನ್ನು ಪ್ರತಿ ತಾಲ್ಲೂಕಿನಲ್ಲೂ ಜಾರಿಗೆ ತರಲು ಸರ್ಕಾರ ನೀಡುತ್ತಿರುವ ಅನುದಾನವಿದೆ. ಇದರ ಸದ್ಬಳಕೆ ಆಗುತ್ತಿದೆಯೇ? ಆಗಿದ್ದಲ್ಲಿ ಈಗ ಅಧಿಕಾರಿಗಳು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಷ್ಟು ಸಾವಿರ ಬೀದಿ ನಾಯಿಗಳಿವೆ ಎಂದು ಸಲ್ಲಿಸುತ್ತಿರುವ ಅಚ್ಚರಿಯ ಲೆಕ್ಕ ಸಲ್ಲಿಕೆಯಾಗಲು ಅವಕಾಶವೇ ಇರುತ್ತಿರಲಿಲ್ಲ.

ವಾಚಕರ ವಾಣಿ

ತತ್ವ ಮನೆ ಮನ ತಲುಪಲಿ, ಪಾಲನೆ ಆಗಲಿ

ಹನ್ನೆರಡನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಅಧಿಕೃತವಾಗಿ ಘೋಷಿಸಿರುವುದು ಸಂತಸದ ವಿಚಾರ. ಆದರೆ, ಈ ದಿಸೆಯಲ್ಲಿ ಮಾಡಬೇಕಾದ ಕೆಲಸಗಳು ಬಹಳಷ್ಟಿವೆ. ಬಸವ ತತ್ವಗಳನ್ನು ಮನೆ ಮನೆಗೆ ಮತ್ತು ಮನ ಮನಗಳಿಗೆ ತಲುಪಿಸುವ ಕೆಲಸ ತುರ್ತಾಗಿ ಆಗಬೇಕಾಗಿದೆ. ವಚನಗಳು ಜನಪದರ ಜೀವನಾಡಿ ಆಗಬೇಕಿದೆ. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವವು ನಾಡಿನ ಜನರ ಬದುಕಿನ ಅವಿಭಾಜ್ಯ ಅಂಗವಾಗಬೇಕಿದೆ. ಜಾತಿ, ಮತ, ಲಿಂಗಾಧಾರಿತ ಭೇದ-ಭಾವಗಳು ಬೇರುಸಹಿತ ನಾಶವಾಗಬೇಕಿದೆ. ಸಮಾನತೆ, ಸಹಿಷ್ಣುತೆ, ಸಾಮರಸ್ಯದಂತಹವು ಜನಜೀವನದಲ್ಲಿ ಹಾಸುಹೊಕ್ಕಾಗಿ ಅಳವಡಿಕೆ ಆಗಬೇಕಿದೆ.

ಜಾತಿ, ಮತದ ಆಧಾರದ ಮೇಲೆ ಮತ್ತು ಚುನಾವಣಾ ಸಂದರ್ಭದಲ್ಲಿ ವಿವಿಧ ರೀತಿಯ ಪ್ರಲೋಭನೆಗಳನ್ನು ಒಡ್ಡುವ ಮೂಲಕ ವೋಟು ಕೇಳುವಂತಹ ಪರಿಸ್ಥಿತಿ ಕೊನೆಯಾಗಬೇಕಿದೆ. ಆಡಳಿತ ಕೇಂದ್ರಗಳು ಅನುಭವ ಮಂಟಪಗಳಾಗಬೇಕಿದೆ. ನಡೆ-ನುಡಿ ಏಕವಾಗಿ, ಮಾನವಪ್ರೇಮ, ಸಹನೆ ಹಾಗೂ ಸಹಾನುಭೂತಿ ನೆಲೆಯಾಗಬೇಕಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ, ಯಾವುದೇ ಕ್ಷೇತ್ರದಲ್ಲಿನ ಮಹಾತ್ಮರು, ಸಾಧಕರು ಅಥವಾ ಮುಖಂಡರನ್ನು ನಿರ್ದಿಷ್ಟ ಜಾತಿಗಳಿಗೆ ಸೀಮಿತಗೊಳಿಸುವ ಸಾಮಾಜಿಕ ಕ್ರೌರ್ಯ ನಿಲ್ಲಬೇಕಿದೆ. ಹಾಗಾದಾಗ ಮಾತ್ರ ಬಸವಣ್ಣನವರನ್ನು ಸಾಂಸ್ಕೃತಿಕ ರಾಯಭಾರಿ ಎಂದು ಘೋಷಿಸಿದ್ದಕ್ಕೆ ಅರ್ಥ ಬರುತ್ತದೆ ಮತ್ತು ನಮ್ಮ ಸಂವಿಧಾನದ ಆಶಯ ಈಡೇರುತ್ತದೆ.

ಶಿವರಾಜು ಎ.ಆರ್., ಕೊರಟಗೆರೆ

ನಾಡಿನ ಒಡಲುಗಳ್ಳರಿಂದ ನಡೆಯಲಿ ಆತ್ಮವಿಮರ್ಶೆ

‘ಮತ್ತಷ್ಟು ಆಳದತ್ತ ಅಂತರ್ಜಲ’ ಎಂಬ ವಿಶೇಷ ವರದಿಯು (ಪ್ರ.ವಾ., ಜ. 21) ಅಂತರ್ಜಲದ ದುಃಸ್ಥಿತಿಯ ಮೇಲೆ ಬೆಳಕು ಚೆಲ್ಲುತ್ತದೆ. ಇಂತಹ ಸ್ಥಿತಿಯು ಕೆರೆಗೆ ಹಾರವಾದ ಭಾಗೀರಥಿಯನ್ನು ಸೃಷ್ಟಿಸಿದ ಮತ್ತು ‘ಕೆರೆಯಂ ಕಟ್ಟಿಸು, ಬಾವಿಯಂ ತೋಡಿಸು…’ ಎಂದು ಮಗನಿಗೆ ಹಿತೋಪದೇಶ ನೀಡಿದ ತಾಯಿ ಉದಯಿಸಿದ ನಮ್ಮ ಕನ್ನಡ ನಾಡಿಗೆ ಎಚ್ಚರಿಕೆಯ ಗಂಟೆಯಾಗಿ, ಜನಮನದಲ್ಲಿ ಜಲಸಾಕ್ಷರತೆಯ ಜಾಗೃತಿ ಮೂಡಿಸುವಂತೆ ಆಗಬೇಕಾಗಿದೆ.

ರಕ್ಷಕರೇ ಭಕ್ಷಕರಾಗುತ್ತಿರುವ ಇಂದಿನ ವಿಷಮ ಕಾಲಘಟ್ಟದಲ್ಲಿ ಈ ಕಥನಗೀತೆಯ ಭಾಗೀರಥಿಯ ವ್ಯಕ್ತಿತ್ವ ಎಲ್ಲರಿಗೂ ಆದರ್ಶವಾಗಲಿ. ಈ ಮೂಲಕ, ಜಾಗತೀಕರಣದ ಕಬಂಧಬಾಹುಗಳಲ್ಲಿ ಸಿಲುಕಿ ಹೊಲಮನೆಗಾಗಿ ಜೀವಜಲಗಳನ್ನೇ ಬರಿದು ಮಾಡುತ್ತಿರುವ ನಾಡಿನ ಒಡಲುಗಳ್ಳರು ಆತ್ಮವಿಮರ್ಶೆಗೆ ಒಳಪಡಲಿ.

ರೇವಣ್ಣ ಎಂ.ಜಿ., ಕೃಷ್ಣರಾಜಪೇಟೆ

ಕಟ್ಟಡ ನಿರ್ಮಾಣ: ಗುಣಮಟ್ಟವೇ ಮಾನದಂಡ

ಕಟ್ಟಡ ಕುಸಿತ, ಸೆಂಟ್ರಿಂಗ್ ಕುಸಿತವೆಲ್ಲ ಬೆಂಗಳೂರಿನಂತಹ ಮಹಾನಗರಗಳಲ್ಲಿ ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಇದಕ್ಕೆ ಗುತ್ತಿಗೆದಾರರ ಕರಾಮತ್ತು ಬಹುತೇಕ ಮುಖ್ಯ ಕಾರಣವಾಗಿರುತ್ತದೆ. ಅದಲ್ಲದೆ ಕಟ್ಟಡಗಳನ್ನು ಕಟ್ಟಲು ಅನುಮತಿಗಾಗಿ ಹಲವು ಅಧಿಕಾರಿಗಳಿಗೆ ಕೈ ಬಿಸಿ ಮಾಡಬೇಕಾಗುತ್ತದೆ. ಅಂತಹ ಸ್ಥಿತಿಯಲ್ಲಿ ಸಹಜವಾಗಿಯೇ ಗುಣಮಟ್ಟ ಗೌಣವಾಗಿರುತ್ತದೆ. ಇದೀಗ, ಆನೇಕಲ್ ತಾಲ್ಲೂಕಿನ ಬಾಡರಹಳ್ಳಿಯಲ್ಲಿ ನಿರ್ಮಾಣ ಹಂತದ ಶಾಲಾ ಕಟ್ಟಡ ಕುಸಿದಿರುವುದು (ಪ್ರ.ವಾ., ಜ. 20) ತೀವ್ರ ಆತಂಕಕ್ಕೆ ಕಾರಣವಾಗಿದೆ. ಈ ದುರಂತದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿರುವುದು ದುಃಖದ ಸಂಗತಿ. ಆದರೆ ಈ ಕಟ್ಟಡದ ನಿರ್ಮಾಣ ಕಾರ್ಯ ಪೂರ್ಣಗೊಂಡು ಶಾಲೆ ಆರಂಭವಾದಾಗ ಸೆಂಟ್ರಿಂಗ್ ಕುಸಿದಿದ್ದರೆ ನೂರಾರು ಮಕ್ಕಳು ಅಪಾಯಕ್ಕೆ ಸಿಲುಕುತ್ತಿದ್ದರು. ಆಗ ಅಷ್ಟೆಲ್ಲಾ ಮಕ್ಕಳ ಪೋಷಕರ ದುಃಖಕ್ಕೆ ಕೊನೆಯಿರುತ್ತಿತ್ತೇ? ಸಾರ್ವಜನಿಕ ಕಟ್ಟಡಗಳ ನಿರ್ಮಾಣದ ಹೊಣೆ ಹೊತ್ತವರನ್ನು ಸರ್ಕಾರ ಹದ್ದುಬಸ್ತಿನಲ್ಲಿ ಇಡದಿದ್ದರೆ ಇಂತಹ ದುರ್ಘಟನೆಗಳು ಸರ್ವೇಸಾಮಾನ್ಯ ಎಂಬಂತೆ ಆಗುತ್ತವೆ.

ಬಾಲಕೃಷ್ಣ ಎಂ.ಆರ್., ಬೆಂಗಳೂರು

ಶರಣಾಗತಿಗೆ ಕುಂಟು ನೆಪ…

ಬಿಲ್ಕಿಸ್ ಬಾನು ಪ್ರಕರಣದ 11 ಮಂದಿ ಅಪರಾಧಿಗಳು ಶರಣಾಗಲು ತಮಗೆ ಹೆಚ್ಚುವರಿ ಕಾಲಾವಕಾಶ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿರುವುದು ಹಾಗೂ ಅದಕ್ಕಾಗಿ ಅಪರಾಧಿಗಳು ನೀಡಿದ್ದ ಕಾರಣಗಳಲ್ಲಿ ಹುರುಳಿಲ್ಲ ಎಂದು ಹೇಳಿರುವುದು (ಪ್ರ.ವಾ., ಜ. 20) ಸರಿಯಾಗಿಯೇ ಇದೆ. ಅಪರಾಧಿಗಳು ಕೊಟ್ಟಿರುವ ಕಾರಣಗಳು ಪ್ರಾಥಮಿಕ ಶಾಲಾ ಮಕ್ಕಳು ರಜೆಗಾಗಿ ಬೇಡಿಕೆ ಇಡುವಾಗ ನೀಡುವ ಕುಂಟು ನೆಪಗಳಂತೆ ಇವೆ. ಈ ಅಪರಾಧಿಗಳು ಪ್ರಭಾವಿಗಳಾಗಿದ್ದು, ಮೇಲ್ಮಟ್ಟದ ರಾಜಕೀಯ ಪ್ರಭಾವಿಗಳ ಆಶೀರ್ವಾದದಿಂದ ಗುಜರಾತ್ ಸರ್ಕಾರದ ಮೂಲಕ ಕ್ಷಮಾದಾನ ಪಡೆದು ಸೆರೆಮನೆಯಿಂದ ಹೊರಬಂದವರು. ಇದನ್ನು ಪರಿಗಣಿಸಿರುವ ನ್ಯಾಯಾಲಯ, ಶರಣಾಗಲು ಹೆಚ್ಚುವರಿ ಕಾಲಾವಕಾಶ ನೀಡದೇ ಇರುವುದು ಜನಸಾಮಾನ್ಯರಿಗೆ ನ್ಯಾಯಾಂಗದ ಮೇಲಿನ ಗೌರವ ಹೆಚ್ಚುವಂತೆ ಮಾಡಿದೆ.

ನಗರ ಗುರುದೇವ್ ಭಂಡಾರ್ಕರ್, ಹೊಸನಗರ

ಇವರೇ ಇರಬಹುದು ಪ್ರಬಲರು!

ಮುಂಬರುವ ಲೋಕಸಭಾ ಚುನಾವಣೆಯ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ, ಅರ್ಜಿ ಸಲ್ಲಿಸಿರುವ ಕೆಲವು ಅಭ್ಯರ್ಥಿಗಳ ಪೈಕಿ ಪ್ರಬಲರ ಹೆಸರು ಇಲ್ಲದಿರುವುದಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅಸಮಾಧಾನ ವ್ಯಕ್ತಪಡಿಸಿರುವ ಸುದ್ದಿ (ಪ್ರ.ವಾ., ಜ. 20) ಓದಿ, ಯಾರು ಪ್ರಬಲರು ಎನ್ನುವ ಪ್ರಶ್ನೆ ಮೂಡಿತು.


ಹಾಗಿದ್ದರೆ, ನೂರಾರು ಕೋಟಿಗಳ ಒಡೆಯರು, ತಲೆತಲಾಂತರದಿಂದ ಸ್ಪರ್ಧಿಸುತ್ತಾ ಬಂದಿರುವ ಒಂದೇ ಕುಟುಂಬದ ವ್ಯಕ್ತಿಗಳು, ನಿರಂತರವಾಗಿ ಅದೇ ಸಮುದಾಯದ ಅಭ್ಯರ್ಥಿ, ಪ್ರಬಲ ಜಾತಿಯ ಸ್ವ-ಘೋಷಿತ ಮುಖಂಡ, ಪ್ರಸ್ತುತ ಶಾಸಕ ಅಥವಾ ಬೇರೆ ಯಾವುದೋ ಸ್ಥಾನದಲ್ಲಿದ್ದು, ಲೋಕಸಭಾ ಚುನಾವಣೆಯಲ್ಲಿ ಗೆದ್ದ ನಂತರ ಆ ಸ್ಥಾನಕ್ಕೆ ರಾಜೀನಾಮೆ ನೀಡುವ ಖುಷಿಯಲ್ಲಿ ಇರುವವರು, ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಮ್ಮನಿರುವ ಬದಲು ಲೋಕಸಭೆಗೆ ಪ್ರಯತ್ನ ನಡೆಸುವಂತಹವರು, ತಮ್ಮ ವಿರುದ್ಧ ಗುರುತರ ಕ್ರಿಮಿನಲ್ ಪ್ರಕರಣಗಳಿದ್ದರೂ ಸಾರ್ವಜನಿಕರೊಂದಿಗೆ ಉತ್ತಮ ಒಡನಾಟ ಹೊಂದಿರುವವರು, ತಮ್ಮ ಆಸ್ತಿಪಾಸ್ತಿ ರಕ್ಷಣೆ ಮತ್ತು ಹೆಚ್ಚಳಕ್ಕಾಗಿ ಜನಸೇವೆಯ ಮುಖವಾಡ ಧರಿಸಿರುವಂತಹವರು, ಸದನದಲ್ಲಿ ಒಮ್ಮೆಯೂ ತಮ್ಮ ಕ್ಷೇತ್ರ ಅಥವಾ ರಾಜ್ಯದ ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡದಿರುವಂತಹವರು… ಇಂತಹ ಲಕ್ಷಣಗಳನ್ನು ಹೊಂದಿದವರು ಅವರ ದೃಷ್ಟಿಯಲ್ಲಿ ಪ್ರಬಲರಾಗಿರಬಹುದು ಅನ್ನಿಸಿತು. ಈ ಲಕ್ಷಣಗಳನ್ನು ಹೊರತುಪಡಿಸಿದ ಜನಸಾಮಾನ್ಯರ ಆಯ್ಕೆ ದೂರದ ಮಾತೇನೋ ಎನಿಸಿತು.

ತಿಮ್ಮೇಶ ಮುಸ್ಟೂರು, ಜಗಳೂರು

Printed and published by B A Ravi on behalf of The Printers (Mysore) Private Ltd., at The Printers (Mysore) Private Ltd, Plot Nos. 7-12, Kumbalgodu Industrial Area, Bengaluru-560 074. News Editor (Responsible for selection of news under the PRB Act): Sudesha Doddapalya. Editorial Office: 75, Mahatma Gandhi Road, Bengaluru- 560 001. E-mail: editorpv@prajavani.co.in. Phone: 080-45557333, Editorial: 080-45557251, Circ: 080-45557204, Advt: 080-45557163/080-45557164. Also printed at Hubballi-Dharwad, Mangaluru, Kalaburagi, Davanagere, Mysuru and Hosapete.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ

'ರಾಮಾಯಣ ಸರ್ಕಿಟ್'ಗೆ ಅನುದಾನವೇ ಇಲ್ಲ



ಆನೆಗುಂದಿಯ ಅಂಜನಾದ್ರಿಯ ನೋಟ: 'ರಾಯಾಯಣ ಸರ್ಕಿಟ್'ನ 15 ಕ್ಷೇತ್ರಗಳಲ್ಲಿ ಇದೂ ಒಂದು. ಆದರೆ ಈ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ಅನುದಾನವನ್ನು ನೀಡಿಯೇ ಇಲ್ಲ. ಅಂಜನಾದ್ರಿ ಮಾತ್ರವಲ್ಲ, ಇನ್ನೂ 12 ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಸಿಕ್ಕಿಲ್ಲ

ಪ್ರಜಾವಾಣಿ ವಾರ್ತೆ

ರಾಮಾಯಣ ಕಾವ್ಯದಲ್ಲಿ ಉಲ್ಲೇಖಿಸಲಾದ ಪ್ರಮುಖ ಕ್ಷೇತ್ರಗಳನ್ನು ಪ್ರವಾಸೋದ್ಯಮ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು 'ರಾಮಾಯಣ ಸರ್ಕಿಟ್' ಎಂಬ ಯೋಜನೆಯನ್ನು ಕೇಂದ್ರ ಸರ್ಕಾರವು 2015ರಲ್ಲಿ ಘೋಷಿಸಿತ್ತು. ರಾಮಾಯಣದ ಸೀತಾ ಸ್ವಯಂವರ, ವನವಾಸ, ಅಸುರರ ವಧೆ, ವಾಲಿ-ಸುಗ್ರೀವರ ಯುದ್ಧ... ಮೊದಲಾದ ಘಟನೆಗಳಿಗೆ ಸಂಬಂಧಿಸಿದ 15 ಕ್ಷೇತ್ರಗಳನ್ನು ಕೇಂದ್ರ ಸರ್ಕಾರವು ಈ ಯೋಜನೆಗಾಗಿ ಆಯ್ಕೆ ಮಾಡಿಕೊಂಡಿತ್ತು. ಆದರೆ ಯೋಜನೆ ಘೋಷಣೆಯಾಗಿ ಎಂಟು ವರ್ಷಗಳಾದರೂ 15 ಕ್ಷೇತ್ರಗಳಲ್ಲಿ ಕೇಂದ್ರ ಸರ್ಕಾರದ ಅನುಮೋದನೆ ಮತ್ತು ಅನುದಾನ ದೊರೆತದ್ದು ಎರಡು ಕ್ಷೇತ್ರಗಳಿಗೆ ಮಾತ್ರ.

ಈ ಯೋಜನೆ ಅಡಿ ಆಯ್ಕೆ ಮಾಡಲಾದ ಕ್ಷೇತ್ರಗಳನ್ನು ಹೇಗೆ ಅಭಿವೃದ್ಧಿಪಡಿಸಬೇಕು ಮತ್ತು ಅದಕ್ಕಾಗಿ ಅಗತ್ಯವಿರುವ ಅನುದಾನದ ಬಗ್ಗೆ ಪ್ರಸ್ತಾವಗಳನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಸೂಚಿಸಿತ್ತು.


ಈ ಪ್ರಕಾರ ರಾಜ್ಯ ಸರ್ಕಾರಗಳು ಸಲ್ಲಿಸಿದ್ದ ಪ್ರಸ್ತಾವಗಳನ್ನು ಪ್ರವಾಸೋದ್ಯಮ ಸಚಿವಾಲಯವು ಪರಿಗಣಿಸಿಲ್ಲ. ಈ ಸಂಬಂಧ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ವಿವಿಧ ಪಕ್ಷಗಳ ಸಂಸದರು ಈವರೆಗೆ 14 ಬಾರಿ ಪ್ರಶ್ನೆಗಳನ್ನು ಕೇಳಿದ್ದಾರೆ. ಪ್ರತಿ ಬಾರಿಯೂ ಸಚಿವಾಲಯವು, ಪ್ರಸ್ತಾವಗಳನ್ನು ಪರಿಗಣಿಸಲಾಗಿಲ್ಲ ಎಂದಷ್ಟೇ ಉತ್ತರ ನೀಡಿದೆ. ಆದರೆ ಏತಕ್ಕೆ ಎಂಬುದನ್ನು ಸಚಿವಾಲಯ ವಿವರಿಸಿಲ್ಲ.

'ಪ್ರಸ್ತಾವ ಸಲ್ಲಿಸುವಂತೆ ರಾಜ್ಯ ಸರ್ಕಾರಗಳಿಗೆ ಹಲವು ಬಾರಿ ಸೂಚಿಸಲಾಗಿತ್ತು. ಯೋಜನೆಯ ನಿಬಂಧನೆಗಳಿಗೆ ಒಳಪಟ್ಟ ಪ್ರಸ್ತಾವಗಳಿಗೆ ಅನುಮೋದನೆ ಸಿಗುತ್ತದೆ. ಯೋಜನೆಗೆ ತೆಗೆದಿರಿಸಿದ ಅನುದಾನ ಲಭ್ಯವಿದ್ದರಷ್ಟೇ ಅನುಮೋದನೆ ದೊರೆಯುತ್ತದೆ. ಈಗಾಗಲೇ ಅನುದಾನ ಬಿಡುಗಡೆ ಮಾಡಿದ್ದು, ಅದರ ಬಳಕೆ ತೃಪ್ತಿಕರವಾಗಿಲ್ಲದೇ ಇದ್ದರೆ ಅನುಮೋದನೆ ದೊರೆಯುವುದಿಲ್ಲ ಮತ್ತು ಹೆಚ್ಚುವರಿ ಅನುದಾನವೂ ದೊರೆಯುವುದಿಲ್ಲ' ಎಂದು ಹೇಳಿದೆ. ತೀರಾ ಇತ್ತೀಚೆಗೆ ಅಂದರೆ 2023ರ ಡಿಸೆಂಬರ್ 18ರಂದು ಸಂಸತ್ತಿಗೆ ನೀಡಿರುವ ಉತ್ತರದಲ್ಲಿ, 'ಉತ್ತರ ಪ್ರದೇಶದ ಚಿತ್ರಕೂಟ ಮತ್ತು ಅಯೋಧ್ಯೆ ಅಭಿವೃದ್ಧಿ ಪ್ರಸ್ತಾವಗಳಿಗೆ ಮಾತ್ರ ಅನುಮೋದನೆ ದೊರೆತಿದೆ. ಬೇರೆ ಯಾವುದೇ ಪ್ರಸ್ತಾವಗಳಿಗೆ ಅನುಮೋದನೆ ದೊರೆತಿಲ್ಲ' ಎಂದು ಹೇಳಿದೆ.

ರಾಮಾಯಣ ಕಾವ್ಯದ ಪ್ರಕಾರ ಮಹತ್ವ ಪಡೆದ ಇನ್ನಿತರ ಕ್ಷೇತ್ರಗಳ ಅಭಿವೃದ್ಧಿಗೆ ಅನುಮೋದನೆ ಮತ್ತು ಅನುದಾನ ನೀಡುವಂತೆ ಅಥವಾ ಅವುಗಳನ್ನು ರಾಮಾಯಣ ಸರ್ಕಿಟ್‌ಗೆ ಸೇರಿಸುವಂತೆ ಹಲವು ರಾಜ್ಯಗಳು ಸಲ್ಲಿಸಿದ ಪ್ರಸ್ತಾವವನ್ನೂ ಕೇಂದ್ರ ಸರ್ಕಾರ ಅನುಮೋದಿಸಿಲ್ಲ.

ಬಿಹಾರದಲ್ಲಿನ ಬಕ್ಸಾರ್, ಸೀತಾಮಢೀ ಮತ್ತು ದರ್ಭಾಂಗ್ ಪ್ರದೇಶಗಳು ರಾಮಾಯಣದ ದೃಷ್ಟಿಯಿಂದ ಮಹತ್ವದ್ದಾಗಿವೆ. ರಾಮಾಯಣ ಸರ್ಕಿಟ್ ಅಡಿಯಲ್ಲಿ ಅವುಗಳ ಅಭಿವೃದ್ಧಿಗೆ ಸಲ್ಲಿಸಲಾಗಿದ್ದ ಪ್ರಸ್ತಾವಗಳು ಹಲವು ಬಾರಿ ತಿರಸ್ಕೃತವಾಗಿವೆ. ರಾಮಾಯಣ ಸರ್ಕಿಟ್ ಮತ್ತು ಸ್ವದೇಶಿ ದರ್ಶನ 2.0 ಯೋಜನೆ ಅಡಿಯಲ್ಲಿ ಈ ಪ್ರಸ್ತಾವಗಳನ್ನು ಕೇಂದ್ರ ತಿರಸ್ಕರಿಸಿತ್ತು. ನಂತರ 'ಪ್ರಶಾದ್' ಯೋಜನೆ ಅಡಿಯಲ್ಲಿ ಈ ಪ್ರಸ್ತಾವಗಳನ್ನು ಪರಿಗಣಿಸುವುದಾಗಿ ಬಿಹಾರ ಸರ್ಕಾರಕ್ಕೆ ಭರವಸೆ ನೀಡಿತ್ತು. ರಾಜ್ಯಸಭೆಯಲ್ಲೂ ಈ ಸಂಬಂಧ ಪ್ರವಾಸೋದ್ಯಮ ಸಚಿವಾಲಯವು ಲಿಖಿತ ಉತ್ತರ ನೀಡಿತ್ತು. ಆದರೆ 'ಪ್ರಶಾದ್' ಯೋಜನೆ ಅಡಿಯಲ್ಲೂ ಈ ಪ್ರಸ್ತಾವಗಳನ್ನು ಪರಿಗಣಿಸಿಲ್ಲ.


'ವಾಲ್ಮೀಕಿ ನಗರ' ಅಭಿವೃದ್ಧಿ ಪ್ರಸ್ತಾಪವಿಲ್ಲ



ರಾಮಾಯಣದ ಕರ್ತೃ ವಾಲ್ಮೀಕಿ ಮಹರ್ಷಿಯ ನೆಲೆ ಎಂದು ಪರಿಗಣಿಸಲಾದ ಪ್ರದೇಶವನ್ನು ಅಭಿವೃದ್ಧಿಪಡಿಸಬೇಕು ಎಂದು ಬಿಹಾರ ಸರ್ಕಾರವು ಪ್ರವಾಸೋದ್ಯಮ ಸಚಿವಾಲಯವನ್ನು ಕೋರಿತ್ತು. ವಾಲ್ಮೀಕಿ ಆಶ್ರಮ, ಸೀತಾ ತಪೋವನ, ರಾಮನ ಅಶ್ವಮೇಧ ಯಾಗದ ಕುದುರೆಯನ್ನು ಲವ-ಕುಶರು ಕಟ್ಟಿಹಾಕಿದ ಪ್ರದೇಶ ಎಂದು ನಂಬಲಾದ ಸ್ಥಳಗಳನ್ನು ಒಳಗೊಂಡ 'ವಾಲ್ಮೀಕಿ ನಗರ'ವನ್ನು ಅಭಿವೃದ್ಧಿಪಡಿಸಿ, ರಾಮಾಯಣ ಸರ್ಕಿಟ್‌ನಲ್ಲಿ ಅವುಗಳನ್ನು ಸೇರಿಸಬೇಕು ಎಂದು ಪ್ರಸ್ತಾವ ಸಲ್ಲಿಸಲಾಗಿತ್ತು.

ಆದರೆ ಸಂಸತ್ತಿಗೆ ನೀಡಿದ ಉತ್ತರದಲ್ಲಿ ಪ್ರವಾಸೋದ್ಯಮ ಸಚಿವಾಲಯವು, ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿಪಡಿಸುವುದು ರಾಜ್ಯ ಸರ್ಕಾರಗಳ ಹೊಣೆ. ಹೀಗಿದ್ದೂ ಕೆಲವು ಯೋಜನೆಗಳಿಗೆ ಕೇಂದ್ರ ಸರ್ಕಾರವು ಆರ್ಥಿಕ ನೆರವು ನೀಡುತ್ತಿದೆ. ಆದರೆ ವಾಲ್ಮೀಕಿ ನಗರ ಅಭಿವೃದ್ಧಿ ಪ್ರಸ್ತಾವವು ನಮ್ಮ ಪರಿಗಣನೆಯಲ್ಲಿ ಇಲ್ಲ ಎಂದು ಉತ್ತರಿಸಿತ್ತು.

ಉತ್ತರ ಪ್ರದೇಶಕ್ಕಷ್ಟೇ ಅನುದಾನ ಬಿಡುಗಡೆ



■ ರಾಮಾಯಣ ಸರ್ಕೀಟ್ ಯೋಜನೆಗೆ ಕೇಂದ್ರ ಸರ್ಕಾರವು ಆಯ್ಕೆ ಮಾಡಿದ್ದ ರಾಜ್ಯಗಳು ಮತ್ತು ಕ್ಷೇತ್ರಗಳು

ಉತ್ತರ ಪ್ರದೇಶ

1. **ಅಯೋಧ್ಯೆ:** ₹**127.21 ಕೋಟಿ** ಮಂಜೂರು ಮಾಡಿದೆ
2. **ಚಿತ್ರಕೂಟ:** ₹**69.45 ಕೋಟಿ** ಮಂಜೂರು ಮಾಡಿದೆ
3. **ನಂದಿಗ್ರಾಮ:** ಭರತಕುಂಡ ಇತ್ತು ಎನ್ನಲಾದ ಪ್ರದೇಶ
4. **ಶೃಂಗವೆರ್‌ಪುರ:** ರಾಮ, ಸೀತೆ ಮತ್ತು ಲಕ್ಷ್ಮಣ ವನವಾಸದ ಸಂದರ್ಭದಲ್ಲಿ ಗಂಗಾನದಿಯನ್ನು ದಾಟಿದ ಪ್ರದೇಶ ಇದು ಎಂಬ ಪ್ರತೀತಿ ಇದೆ. ಈ ಪ್ರದೇಶದ ಅಭಿವೃದ್ಧಿ ಪ್ರಸ್ತಾವಕ್ಕೂ ಕೇಂದ್ರ ಸರ್ಕಾರ ಅನುಮೋದನೆ ನೀಡಿಲ್ಲ

ಬಿಹಾರ

5. **ಸೀತಾಮಢೀ:** ಜನಕ ರಾಜನಿಗೆ ಸೀತೆ ದೊರೆತ ಸ್ಥಳ ಎಂದು ಪರಿಗಣಿಸಲಾಗುವ 'ಪುನೌರಾ ಧಾಮ' ಸೀತಾಮಢೀ ಜಿಲ್ಲೆಯಲ್ಲಿದೆ. ಇದರ ಅಭಿವೃದ್ಧಿ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿಲ್ಲ

6-7: ಬಕ್ಸಾರ್ ಮತ್ತು ದರ್ಭಾಂಗಾ: ಜನಕ ರಾಜನ ರಾಜ್ಯ ಮತ್ತು ಸೀತೆಯ ಬಾಲ್ಯಕ್ಕೆ ಸಂಬಂಧಿಸಿದ ಹಲವು ಕ್ಷೇತ್ರಗಳು ಈ ಎರಡೂ ಜಿಲ್ಲೆಗಳಲ್ಲಿ ಇವೆ. ಇವುಗಳ ಅಭಿವೃದ್ಧಿಗೆ ಬಿಹಾರ ಸರ್ಕಾರ ಸಲ್ಲಿಸಿದ್ದ ಒಂದು ಪ್ರಸ್ತಾವವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಇನ್ನೊಂದು ಪ್ರಸ್ತಾವವನ್ನು ಪರಿಗಣಿಸಬೇಕೇ ಅಥವಾ ಬೇಡವೇ ಎಂಬುದನ್ನು ಪರಿಶೀಲಿಸುತ್ತೇವೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಹೇಳಿತ್ತು. ಆದರೆ ಈವರೆಗಿನ ಯಾವ ಯೋಜನೆಯಲ್ಲೂ ಈ ಪ್ರಸ್ತಾವಕ್ಕೆ ಅನುಮೋದನೆ ನೀಡಿಲ್ಲ

ಮಧ್ಯಪ್ರದೇಶ

8. **ಚಿತ್ರಕೂಟ:** ಉತ್ತರ ಪ್ರದೇಶದ ಚಿತ್ರಕೂಟಕ್ಕೆ ನೀಡಲಾಗಿರುವ ಅನುದಾನದಲ್ಲಿಯೇ ಮಧ್ಯಪ್ರದೇಶದಲ್ಲಿನ ಚಿತ್ರಕೂಟದ ಭಾಗವನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ

ಛತ್ತೀಸಗಢ

9. **ಜಗದಲಪುರ:** ಛತ್ತೀಸಗಢ ಸರ್ಕಾರದ ಪ್ರಸ್ತಾವದ ಪ್ರಕಾರ ಜಗದಲಪುರದ 'ಕೋಟಮಸರ್ ಗುಹೆ'ಗಳಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣ ನೆಲೆಸಿದ್ದರು ಎಂಬ ನಂಬಿಕೆ ಇದೆ. ಈ ಕ್ಷೇತ್ರದ ಅಭಿವೃದ್ಧಿ ಸಂಬಂಧ ಛತ್ತೀಸಗಢ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವಕ್ಕೆ ಅನುಮೋದನೆ ದೊರೆತಿಲ್ಲ

ಒಡಿಶಾ

10. **ಮಹೇಂದ್ರಗಿರಿ:** ರಾಮನು ಜನಕನ ಅರಮನೆಯಲ್ಲಿ ಶಿವ ಧನುಸ್ಸನ್ನು ಮುರಿಯುವಾಗ ಪರಶುರಾಮ ಈ ಪರ್ವತದಲ್ಲಿ ತಪಸ್ಸಿನಲ್ಲಿದ್ದ ಎಂಬ ನಂಬಿಕೆ ಇದೆ. ಒಡಿಶಾ ಸರ್ಕಾರದ ಪ್ರಸ್ತಾವದಲ್ಲೂ ಇದನ್ನೇ ಉಲ್ಲೇಖಿಸಲಾಗಿದೆ. ಈ ಪರ್ವತದ ಅಭಿವೃದ್ಧಿಗೆ ಎಂದು ಸಲ್ಲಿಸಲಾಗಿದ್ದ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿಲ್ಲ

ಮಹಾರಾಷ್ಟ್ರ

11. **ನಾಗಪುರ:** ಋಷಿ-ಮುನಿಗಳಿಗೆ ತೊಂದರೆ ನೀಡುತ್ತಿದ್ದ ಅಸುರರನ್ನು ನಿರ್ನಾಮ ಮಾಡುವುದಾಗಿ ರಾಮನು ಪಣತೊಟ್ಟ ತಪೋಗಿರಿ ನಾಗಪುರ ಜಿಲ್ಲೆಯಲ್ಲಿದೆ ಎಂದು ಜಿಲ್ಲಾ ಅಧಿಕೃತ ಜಾಲತಾಣದಲ್ಲಿ ವಿವರಿಸಲಾಗಿದೆ. ತಪೋಗಿರಿಯ ಅಭಿವೃದ್ಧಿಗೆ ಎಂದು ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವಕ್ಕೆ ಅನುಮೋದನೆ ದೊರೆತಿಲ್ಲ
12. **ನಾಸಿಕ್:** ರಾಮಾಯಣ ಕಾವ್ಯದ ಪ್ರಕಾರ ರಾವಣನ ತಂಗಿ ಶೂರ್ಪನಖಿಯ ಮೂಗನ್ನು ಲಕ್ಷ್ಮಣ ಕತ್ತರಿಸಿದ ಪ್ರದೇಶವೇ ನಾಶಿಕ್ ಅಥವಾ ನಾಸಿಕ್. ಈ ಪ್ರದೇಶದ ಅಭಿವೃದ್ಧಿಗೆ ಎಂದು ರೂಪಿಸಲಾಗಿದ್ದ ಪ್ರಸ್ತಾವಕ್ಕೂ ಕೇಂದ್ರ ಸರ್ಕಾರ ಅನುಮೋದನೆ ನೀಡಿಲ್ಲ

ತೆಲಂಗಾಣ

13. **ಭದ್ರಾಚಲ:** ರಾವಣನು ಸೀತೆಯನ್ನು ಅಪಹರಿಸಿದ ಅರಣ್ಯ ಪ್ರದೇಶವು ಭದ್ರಾಚಲದಲ್ಲಿದೆ ಎಂಬ ನಂಬಿಕೆ ಇದೆ. ಇಲ್ಲಿನ ಪರ್ಣಶಾಲಾವನ್ನು ಅಭಿವೃದ್ಧಿಪಡಿಸುವ ಪ್ರಸ್ತಾವಕ್ಕೆ 'ರಾಮಾಯಣ ಸರ್ಕಿಟ್'ನಲ್ಲಿ ಅನುಮೋದನೆ ದೊರೆತಿಲ್ಲ. 'ಪ್ರಶಾದ್' ಯೋಜನೆ ಅಡಿಯಲ್ಲಿ 2022-23ನೇ ಸಾಲಿನಲ್ಲಿ ₹41.38 ಕೋಟಿ ಮಂಜೂರು ಮಾಡಲಾಗಿದೆ. ಆದರೆ ಮಂಜೂರಾದ ಹಣದಲ್ಲಿ ಈವರೆಗೆ (ಡಿಸೆಂಬರ್ 18, 2023) ಒಂದು ರೂಪಾಯಿಯೂ ಬಿಡುಗಡೆಯಾಗಿಲ್ಲ

ಕರ್ನಾಟಕ

14. **ಹಂಪಿ:** ಹಂಪಿಯ ಆನೆಗುಂದಿಯು ಕಪಿಲರಾಜ ವಾಲಿಯ ರಾಜಧಾನಿಯಾಗಿತ್ತು ಎಂಬ ನಂಬಿಕೆ ಇದೆ. ಹನುಮಂತನ ಜನ್ಮಸ್ಥಳ ಎಂದು ನಂಬಲಾದ ಅಂಜನಾದ್ರಿಯೂ ಆನೆಗುಂದಿಯಲ್ಲಿದೆ. ಈ ಪ್ರದೇಶದ ಅಭಿವೃದ್ಧಿಯ ಪ್ರಸ್ತಾವಕ್ಕೂ 'ರಾಮಾಯಣ ಸರ್ಕಿಟ್' ಯೋಜನೆ ಸೇರಿ ಯಾವ ಯೋಜನೆ ಅಡಿಯಲ್ಲಿಯೂ ಅನುಮೋದನೆ ದೊರೆತಿಲ್ಲ

ತಮಿಳುನಾಡು

15. **ರಾಮೇಶ್ವರ:** ರಾಮಾಯಣ ಕಾವ್ಯದ ಹಲವು ಘಟನೆಗಳು ನಡೆಯುವುದು ರಾಮೇಶ್ವರದಲ್ಲಿ ಎಂಬ ನಂಬಿಕೆ ಇದೆ. ರಾಮನಾಥಸ್ವಾಮಿ ದೇವಾಲಯ, ರಾಮಪಾದ ಬೆಟ್ಟ, ಧನುಷ್ಕೋಡಿ... ಇವೆಲ್ಲವನ್ನೂ ಒಳಗೊಂಡ ಅಭಿವೃದ್ಧಿ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿಲ್ಲ

ಆಧಾರ: ಪ್ರವಾಸೋದ್ಯಮ ಸಚಿವಾಲಯವು ರಾಜ್ಯಸಭೆ ಮತ್ತು ಲೋಕಸಭೆಗೆ ನೀಡಿದ ಉತ್ತರಗಳು, ಪಿಐಬಿ ಪ್ರಕಟಣೆಗಳು

'ರವಿಕೆ ಪ್ರಸಂಗ'ಕ್ಕೆ ಧನಂಜಯ ಸಾಥ್

'ಬ್ರಹ್ಮಗಂಟು' ಧಾರಾವಾಹಿ ಖ್ಯಾತಿಯ ಗೀತಾ ಭಟ್ ಮುಖ್ಯಭೂಮಿಕೆಯಲ್ಲಿರುವ 'ರವಿಕೆ ಪ್ರಸಂಗ' ಚಿತ್ರಕ್ಕೆ ನಟ ಡಾಲಿ ಧನಂಜಯ ಸಾಥ್ ನೀಡಿದ್ದಾರೆ. ಅವರು ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.

'ರವಿಕೆಯನ್ನೇ ಪ್ರಮುಖ ಕಥೆಯಾಗಿಸಿಕೊಂಡಿರುವ ಹಾಸ್ಯಭರಿತ ಚಿತ್ರವಿದು. ಕುಟುಂಬ ಕುಳಿತು ನೋಡಬಹುದಾಗಿದ್ದು, ಜೊತೆಗೊಂದು ಸಂದೇಶವೂ ಇದೆ. ಫೆಬ್ರುವರಿ 16 ರಂದು ಚಿತ್ರ ತೆರೆಕಾಣಲಿದೆ' ಎಂದರು ನಿರ್ದೇಶಕ ಸಂತೋಷ್ ಕೊಡೆಂಕೇರಿ.

'ಸಾಮಾನ್ಯವಾಗಿ ಸೀರೆ ಅಂದರೆ ಹೆಣ್ಣುಮಕ್ಕಳಿಗೆ ಬಹಳ ಇಷ್ಟ. ಅದರಲ್ಲೂ ಸೀರೆ ಎಷ್ಟು ಚೆನ್ನಾಗಿರುತ್ತೋ, ಅಷ್ಟೇ ಸುಂದರವಾಗಿ ಬ್ಲೌಸ್ ಇರಬೇಕು. ಸಾವಿರಾರು ರೂಪಾಯಿ ಖರ್ಚು ಮಾಡಿ ರವಿಕೆ ಹೊಲಿಸುತ್ತಾರೆ. ಆದರೆ, ಪ್ರತಿ ಬಾರಿ ಆ ರವಿಕೆ ಪರಿಪೂರ್ಣವಾಗಿ ಇರುವುದಿಲ್ಲ. ರವಿಕೆ ರಗಳೆಯ ಕಾಮಿಡಿ ಕಥೆಯಿದು' ಎಂದರು ನಾಯಕಿ ಗೀತಾ ಭಟ್.

ಚಿತ್ರದಲ್ಲಿ ಮಂಗಳೂರು ಕನ್ನಡ ಬಳಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆ ಸುತ್ತಮುತ್ತಲೂ ಚಿತ್ರೀಕರಣ ನಡೆದಿದೆ. ❖



ಗೀತಾ ಭಟ್

ನಿರ್ದೇಶನಕ್ಕಿಳಿದ ಕೌರವ ವೆಂಕಟೇಶ್



ಪ್ರಥಮ್



ಕೌರವ ವೆಂಕಟೇಶ್

ಖ್ಯಾತ ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ಆ್ಯಕ್ಷನ್-ಕಟ್ ಹೇಳಲು ಸಿದ್ಧರಾಗಿದ್ದಾರೆ. ಚಿತ್ರಕ್ಕೆ 'ಕೊಕೇನ್' ಎಂದು ಹೆಸರಿಡಲಾಗಿದ್ದು ಶೀಘ್ರದಲ್ಲಿ ಸೆಟ್ಟೇರಲಿದೆ.

"ಬಿ.ಸಿ.ಪಾಟೀಲ್ ಅಭಿನಯದ 'ಕೌರವ' ಚಿತ್ರದ ಮೂಲಕ ಸಾಹಸ ನಿರ್ದೇಶಕರಾಗಿ ಪದಾರ್ಪಣೆ ಮಾಡಿದೆ. ಇಲ್ಲಿಯವರೆಗೂ 1600ಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿದ್ದೇನೆ. ಈಗ ನನ್ನದೇ ಕಥೆಯೊಂದನ್ನು ನಿರ್ದೇಶನ ಮಾಡಲು ಹೊರಟಿರುವೆ. ಚಿತ್ರವು ದೇಶಪ್ರೇಮ ಸಾರುವ ಅಂಶಗಳನ್ನು ಒಳಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ" ಎನ್ನುತ್ತಾರೆ ವೆಂಕಟೇಶ್.

'ಬಿಗ್‌ಬಾಸ್' ಖ್ಯಾತಿಯ ಪ್ರಥಮ್ ಈ ಚಿತ್ರದ ನಾಯಕ. ಅಯೋಧ್ಯರಾಮ್ ಪ್ರೊಡಕ್ಷನ್ ಬಂಡವಾಳ ಹೂಡುತ್ತಿದೆ. 'ನಾಯಕಿ ಹಾಗೂ ಉಳಿದ ತಂತ್ರಜ್ಞರ ಆಯ್ಕೆ ನಡೆಯುತ್ತಿದೆ' ಎಂದು ಚಿತ್ರತಂಡ ಹೇಳಿದೆ. ❖

ಮತ್ತಷ್ಟು ಸಿನಿಮಾ ಸುದ್ದಿಗಳಿಗೆ ನೋಡಿ https://www.prajavani.net

ಪಿವಿ ಫ್ಯಾಕ್ಟ್ ಚೆಕ್


ಮಾಹಿತಿ/ವಿಡಿಯೊ ಕಳುಹಿಸಬೇಕಾದ ಸಂಖ್ಯೆ **9606038256**

✗ 'ಈವರೆಗೆ ಡಿಜಿಟಲ್ ಭಾರತ ಅಭಿಯಾನವನ್ನು ಲೇವಡಿ ಮಾಡುತ್ತಿದ್ದ ಕಾಂಗ್ರೆಸ್, ಈಗ ಡಿಜಿಟಲ್ ರೂಪದಲ್ಲೇ ಭಿಕ್ಷೆ ಬೇಡುತ್ತಿದೆ' ಎಂಬ ಬರಹ ಇರುವ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಯುಪಿಐ ಪೇಮೆಂಟ್‌ನ ಕ್ಯುಆರ್ ಕೋಡ್ ಮಾದರಿಯ ಚಿತ್ರವನ್ನೂ ಇಂತಹ ಪೋಸ್ಟ್‌ಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಕೋಡ್‌ನ ಮೇಲೆ 'ಪೇಫಾರ್‌ದೇಶ್' ಎಂದು ಬರೆಯಲಾಗಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಚಿತ್ರವೂ ಕ್ಯುಆರ್ ಕೋಡ್‌ನಲ್ಲಿ ಇದೆ. ಆದರೆ ಇದು ತಿರುಚಲಾದ ಕ್ಯುಆರ್ ಕೋಡ್.



✓ ಕಾಂಗ್ರೆಸ್ 2023ರ ಡಿಸೆಂಬರ್‌ನಲ್ಲಿ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿತ್ತು. ಡಿಜಿಟಲ್ ರೂಪದಲ್ಲಿ ದೇಣಿಗೆ ನೀಡಬಯಸುವವರಿಗೆ, ಕ್ಯುಆರ್ ಕೋಡ್ ಅನ್ನೂ ಬಿಡುಗಡೆ ಮಾಡಿತ್ತು. ಆ ಕ್ಯುಆರ್ ಕೋಡ್‌ನಲ್ಲಿ ಪಕ್ಷದ ಚಿಹ್ನೆಯಾದ ಹಸ್ತದ ಗುರುತು ಇತ್ತು. ಸೋನಿಯಾ ಗಾಂಧಿ ಅವರ ಚಿತ್ರವಿರುವ ಕ್ಯುಆರ್ ಕೋಡ್ ಅನ್ನು ಕಾಂಗ್ರೆಸ್ ಬಿಡುಗಡೆ ಮಾಡಿಲ್ಲ. ಹೀಗಾಗಿ ಇದೊಂದು ತಿರುಚಲಾದ ಕ್ಯುಆರ್ ಕೋಡ್ ಎಂದು ಪಿಟಿಐ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.


ಗುಂಡಣ್ಣ



ನಿರಂತರ ಅಭ್ಯಾಸವೇ ಪರಿಪೂರ್ಣತೆಯ ಏಕೈಕ ಮಾರ್ಗ

ನುಡಿ ಬೆಳಗು





ಎಚ್.ಎಸ್.ನವೀನಕುಮಾರ್, ಹೊಸದುರ್ಗ

ನನ್ನ ತಂದೆ ದಿವಂಗತ ಹೆಚ್ ಎಲ್ ಸುಬ್ರಹ್ಮಣ್ಯ ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದರು. ಎಚ್‌ಎಲ್‌ಎಸ್ ಎಂದೇ ಪ್ರಖ್ಯಾತರಾಗಿದ್ದ ಅವರು ಪ್ರಖರ ವಾಗ್ಮಿ, ಅದ್ಭುತ ನಾಟಕ ಕಲಾವಿದ ಹಾಗೂ ನಿರ್ದೇಶಕರಾಗಿದ್ದರು. ಅವರ ಪಾಠವನ್ನು ಕೇಳಲು ಬೇರೆ ಭಾಷೆಯನ್ನು ಆಯ್ದುಕೊಂಡ ವಿದ್ಯಾರ್ಥಿಗಳು ಸಹಾ ತರಗತಿಗೆ ಬಂದು ಕೂರುತ್ತಿದ್ದರು. ರನ್ನನ ಗದಾಯುದ್ಧದಲ್ಲಿ ಸ್ವತಃ ತಾವೇ ದುರ್ಯೋಧನನಾಗುತ್ತಿದ್ದ, ಪಂಪ ಭಾರತದ ಪಾಠ ಮಾಡುವಾಗ ತಾವೇ ಕರ್ಣನಾಗುತ್ತಿದ್ದ ಅನನ್ಯ ತನ್ಮಯತೆ ಅವರ ಪಾಠದಲ್ಲಿರುತ್ತಿತ್ತು. ತರಗತಿ ಆರಂಭವಾಯ್ತೆಂದರೆ, ಪುಂಖಾನುಪುಂಖವಾಗಿ ಹರಿದು ಬರುತ್ತಿದ್ದ ಅವರ ಆಕರ್ಷಕ ಬೋಧನೆ, ಹಲವು ಉದಾಹರಣೆ, ನಿದರ್ಶನಗಳ ಜೊತೆಗೆ ಶೃಂಗೇರಿಯ ತುಂಗಾನದಿಯಂತೆ ನಿರರ್ಗಳವಾಗಿ ಪ್ರವಹಿಸುತ್ತಿತ್ತು.

ಇಂತಹ ನನ್ನ ತಂದೆ ಪ್ರತಿನಿತ್ಯವೂ ತರಗತಿಗೆ ಹಿಂದಿನ ದಿನ ಪೂರ್ವ ತಯಾರಿಯನ್ನು ತಪ್ಪದೇ ಮಾಡಿಕೊಳ್ಳುತ್ತಿದ್ದರು. ಸತತವಾಗಿ ಹಲವಾರು ವರ್ಷಗಳಿಂದ ಇದೇ ಕೆಲಸ ಮಾಡುತ್ತಿದ್ದರೂ ಈ ಪ್ರಮಾಣದ ಪೂರ್ವ ತಯಾರಿ ಏಕೆ ಬೇಕೆಂದು ಆಗಾಗ ನನಗನಿಸುತ್ತಿತ್ತು. ಒಮ್ಮೆ ಪ್ರಥಮ ಪಿಯುಸಿಯ ಪ್ರಥಮ ತರಗತಿಗೆ ಪೂರ್ವ ತಯಾರಿ ಮಾಡುತ್ತಾ ಕುಳಿತಿದ್ದ ನನ್ನ ತಂದೆಯ ಬಳಿ ನಾನು ಕೇಳಿದೆ, 'ಅಪ್ಪಾ ಸತತ ಮೂರು ದಶಕಗಳಿಂದ ಪಾಠ ಮಾಡುತ್ತಿರುವ ನಿಮಗೆ ಪ್ರಥಮ ಪಿಯುಸಿಯ ಮಕ್ಕಳ ಮೊದಲನೇ ತರಗತಿಗೆ ತಯಾರಿ ಮಾಡಿಕೊಳ್ಳುವ ಅಗತ್ಯವಿದೆಯೇ?'

ಆಗ ಅವರು ನೀಡಿದ ಉತ್ತರ ಬದುಕಿಗೆ ಬಹುದೊಡ್ಡ ಸಂದೇಶ ನೀಡುವಂತಿತ್ತು 'ನಾವು ಯಾವುದೇ ಕೆಲಸವನ್ನಾಗಲಿ ಅದು ಎಷ್ಟೇ ಚಿಕ್ಕದಾಗಿರಲಿ ಪೂರ್ವ ತಯಾರಿ ಇಲ್ಲದೆ ಎಂದಿಗೂ ಮಾಡಬಾರದು. ನನ್ನ ಎದುರು ಕುಳಿತಿರುವ ವ್ಯಕ್ತಿಗಳು ವಿದ್ವಾಂಸರೇ ಇರಬಹುದು ಅಥವಾ ಈಗ ತಾನೇ ಹೈಸ್ಕೂಲಿನಿಂದ ಪಾಸಾಗಿ ಬಂದ ಮಕ್ಕಳೇ ಇರಬಹುದು. ನಾನು ನನ್ನ ಕೆಲಸವನ್ನು ಅಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಹಾಗೂ ಪರಿಣಾಮಕಾರಿಯಾಗಿ ಮಾಡಬೇಕು. ಇದಕ್ಕೆ ಪೂರ್ವ ತಯಾರಿ ಅತ್ಯಗತ್ಯ'.

ಯಾವುದೇ ಕೆಲಸವನ್ನಾಗಲಿ, ಸರಿಯಾದ ಪೂರ್ವ ಸಿದ್ಧತೆಯೊಂದಿಗೆ ಮಾಡಿದಾಗ ಮಾತ್ರ ನಾವು ಆ ಕೆಲಸಕ್ಕೆ ನ್ಯಾಯ ಒದಗಿಸಲು ಸಾಧ್ಯ. 'ನನಗೆ ಕಸ ಗುಡಿಸುವ ಕೆಲಸ ಸಿಕ್ಕರೂ ನಾನು ಪ್ರಪಂಚದ ಅತ್ಯುತ್ತಮ ಕಸ ಗುಡಿಸುವವನಾಗಬೇಕು ಎನ್ನುವ ರೀತಿಯಲ್ಲಿ ಕೆಲಸ ಮಾಡಬೇಕು' ಎನ್ನುತ್ತಾರೆ, ಮಹಾತ್ಮ ಗಾಂಧೀಜಿ. ನಮ್ಮ ಕೆಲಸದ ಮೇಲೆ ಈ ಬಗೆಯ ತನ್ಮಯತೆ ಮೂಡುವುದು ಅದಕ್ಕೆ ಸೂಕ್ತವಾದ ಪೂರ್ವಸಿದ್ಧತೆ ಮಾಡಿಕೊಳ್ಳುವುದರಿಂದ. Practice Makes Man Perfect ಎಂಬ ಮಾತಿನಂತೆ ನಿರಂತರ ಅಭ್ಯಾಸವೇ ಪರಿಪೂರ್ಣತೆಯ ಏಕೈಕ ಮಾರ್ಗ.

ದಿನ ಭವಿಷ್ಯ

ವಿದ್ಯಾಶಂಕರ ಸೋಮಯಾಜಿ. ಕಮ್ಮರಡಿ — ಸೋಮವಾರ ಜನವರಿ 22, 2024

ಶ್ರೀ ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ಹೇಮಂತ ಋತು ತಿಥಿ: ಪುಷ್ಯ ಶುಕ್ಲ ದ್ವಾದಶಿ ಗಂ. 19-52 ನಕ್ಷತ್ರ: ಮೃಗಶಿರಾ ಗಂ. 28-59 ಯೋಗ: ಬ್ರಹ್ಮ ಗಂ. 08-46 ಕರಣ: ಬವ ಗಂ. 07-37, ಮಕರ ಮಾಸದ 07 ನೇ ದಿನ, ಮಳೆನಕ್ಷತ್ರ: ಉತ್ತರಾಷಾಢ 4.

ರಾಹುಕಾಲ: ಬೆಳಿಗ್ಗೆ 07-30 - 09-00

ಸೂರ್ಯೋದಯ : 07-01 ಸೂರ್ಯಾಸ್ತ : 06-22

ಮುಸ್ಲಿಂ ದಿನಾಂಕ : 10 ರಜಬ್

ಅದೃಷ್ಟ ಸಂಖ್ಯೆ : 7, 12

ಮೇಷ: ಬಹುಕಾಲದಿಂದ ಅನುಭವಿಸುತ್ತಿರುವ ರೋಗಬಾಧೆಯು ಹಂತಹಂತವಾಗಿ ಚೇತರಿಕೆಯ ಮೆಟ್ಟಿಲನ್ನು ನೋಡಲಿದೆ. ಭಾವನಾತ್ಮಕ ಸಂಬಂಧಗಳಿಂದ ದೂರ ಉಳಿಯುವ ಸ್ಥಿತಿ ಬರಲಿದೆ.

ವೃಷಭ: ಮನೆ ಜಾಗದ ಪಾಲುದಾರಿಕೆ ವಿಷಯದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕಾಗುವ ಪರಿಸ್ಥಿತಿ ಬರುವುದು. ಸಾಮಾಜಿಕ ಚಟುವಟಿಕೆಗಳಲ್ಲಿನ ಕೊಡುಗೆಯು ಎಲ್ಲರ ಪ್ರಶಂಸೆಗೆ ಪಾತ್ರವಾಗುವುದು.

ಮಿಥುನ: ಅತಿ ಖರ್ಚು ಮಾಡುವ ಮನಸ್ಥಿತಿಯನ್ನು ಹೊಂದಿದ ನಿಮಗೆ ಹಣದ ಮೌಲ್ಯದ ಅರಿವಾಗುವುದು. ಹಣದ ಪರಿಸ್ಥಿತಿ ಸುಧಾರಿಸಿ ನೆಮ್ಮದಿ ಇರುವುದು. ಜೀವನದಲ್ಲಿ ಹೊಸ ಅಧ್ಯಾಯ ಸೃಷ್ಟಿಯಾಗುತ್ತದೆ.

ಕರ್ಕಾಟಕ: ಸಮಯ ಮತ್ತು ಅನುಕೂಲತೆಯ ಮೇಲೆ ಹೊಸ ಕೆಲಸಗಳನ್ನು ಒಪ್ಪಿಕೊಳ್ಳಬಹುದು. ರಿಯಲ್ ಎಸ್ಟೇಟು ಕಸುಬುದಾರರು ಹೆಚ್ಚಿನ ಬಂಡವಾಳ ತೊಡಗಿಸಲು ಈ ದಿನ ಸಮಂಜಸವಲ್ಲ. ಎಚ್ಚರದಿಂದ ಕಾರ್ಯ ನಿರ್ವಹಿಸಿ.

ಸಿಂಹ: ಗ್ರಹಗಳ ಚಲನೆಯು ಸುಖಮಯವಾಗಿ ಜೀವನ ನಡೆಸಲು ಅನುಕೂಲಕರವಾಗಿದೆ. ತಪ್ಪು ತಿಳಿವಳಿಕೆಯಿಂದಾಗಲಿ ಅಥವಾ ಅತಿಯಾದ ಆಸೆಯಿಂದಾಗಲೀ ಹಣ ಕಳೆದುಕೊಳ್ಳುವ ಸನ್ನಿವೇಶ ಬರಬಹುದು.

ಕನ್ಯಾ: ಅನಿವಾರ್ಯವಾಗಿ ಸಂಕಷ್ಟ ಪರಿಸ್ಥಿತಿಯಲ್ಲಿ ಕುಟುಂಬದ ಮುಂದು ವರಿಸುವಂತಾಗಲಿದೆ. ಸಾಂಸಾರಿಕ ವಿಷಯದಲ್ಲಿ ಹಿರಿಯರ ಮಾತು ಮೀರದಿರುವುದು ಲೇಸು. ವಿದೇಶ ಪ್ರಯಾಣದ ಸಿದ್ಧತೆ ನಡೆಯಲಿದೆ.

ತುಲಾ: ವ್ಯಾಪಾರ ವ್ಯವಹಾರದಲ್ಲಿನ ಪ್ರತಿ ಹೆಜ್ಜೆಯನ್ನು ಎದುರಾಳಿಯು ಗಮನಿಸುತ್ತಿರುವ ಕಾರಣ ಬಹಳಷ್ಟು ಎಚ್ಚರದಿಂದ ವ್ಯವಹರಿಸಿ. ತಂದೆ-ತಾಯಿಯ ಶುಭ ಆಶೀರ್ವಾದದೊಂದಿಗೆ ಈ ದಿನವನ್ನು ಪ್ರಾರಂಭಿಸಿ.

ವೃಶ್ಚಿಕ: ಆಗಾಧ ಜ್ಞಾನ ಶಕ್ತಿ ಹೊರ ಹೊಮ್ಮಲು ಸೂಕ್ತ ಕಾಲವಿದು. ಅದನ್ನು ವಿವೇಕರಹಿತ ಕೆಲಸದಲ್ಲಿ ತೊಡಗಿಸಿಕೊಳ್ಳದಿರಿ. ಈ ದಿನ ಹಣ್ಣು-ತರಕಾರಿಗಳ ವ್ಯಾಪಾರಿಗಳಿಗೆ ಲಾಭಾಂಶ ವೃದ್ಧಿಯಾಗುತ್ತದೆ.

ಧನು: ದೇವರ ದಯೆಯಿಂದ ಮತ್ತು ನಿಮಗಿರುವ ಜನಬಲದಿಂದಾಗಿ ಕೆಲಸದ ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವಿರಿ. ಮೀನುಗಾರರು ಉದ್ಯೋಗದಲ್ಲಿ ಅಗತ್ಯ ಜಾಗರೂಕತೆ ವಹಿಸಬೇಕಾಗುತ್ತದೆ.

ಮಕರ: ಕುಟುಂಬದಲ್ಲಿ ಶುಭಕಾರ್ಯಗಳ ಸಂಭ್ರಮದಿಂದ ಹಿರಿಯರ ಮನಸ್ಸಿಗೆ ನೆಮ್ಮದಿ ಉಂಟಾಗುವುದು. ಮಗಳ ವಿವಾಹ ನಡೆಯಲಿದೆ. ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯಿರಿ.

ಕುಂಭ: ಗೃಹ ಕೈಗಾರಿಕೆ ಕೆಲಸಗಳಲ್ಲಿ ಮನೆಯವರ ಪರಿಶ್ರಮ ಅನಿವಾರ್ಯವಾಗುತ್ತದೆ. ದಲ್ಲಾಳಿಗಳಿಗೆ ಮತ್ತು ವೃತ್ತಿ ವ್ಯಾಪಾರಗಳಲ್ಲಿ ಮುನ್ನುಗ್ಗಿ ಕೆಲಸ ಮಾಡುವವರಿಗೆ ಕನಸುಗಳು ನನಸಾಗಲಿದೆ. ಕಾಫಿ ಬೆಳೆಗಾರರಿಗೆ ಲಾಭವಿದೆ.

ಮೀನ: ಆಲೋಚನೆಯನ್ನು ಇನ್ನೊಬ್ಬರಲ್ಲಿ ಹಂಚಿಕೊಳ್ಳಬೇಡಿ. ಸಣ್ಣಸಣ್ಣ ವಿಚಾರಗಳೂ ದೊಡ್ಡ ರಾದ್ಧಾಂತವಾಗಿ ಪರಿಣಮಿಸಲಿದೆ. ಮಿತ್ರರ ಭೇಟಿಯಿಂದ ನಿಮಗೆ ಕೆಲವು ಅಚ್ಚರಿಯ ವಿಚಾರ ತಿಳಿಯುವುದು.

ಪದಬಂಧ 5568


– ವಿದ್ಯಾ ವಿನಯ್

ಎಡದಿಂದ ಬಲಕ್ಕೆ

2. ಅಡ್ಡೆಯಲ್ಲಿ ಅಲಕ್ಷವೇ? (3)
3. ಪುಣ್ಯದಿಂದ ಗಳಿಸಿದ ನಿಪುಣತೆ (3)
4. ಭಾರ ಹೊರುವ ಕೂಲಿ ಆಳು (3)
6. ಮಧುರ ಚುಂಬನವಿತ್ತ ತುಟಿ (3)
8. ಕರದಲ್ಲಿ ಹಿಡಿದಿರುವ ಕತ್ತಿ (4)
10. ಮನದಲ್ಲಿರುವ ವಂಶ (4)
12. ರಾಣಿ ಹಿಡಿದಿರುವ ಥಾಲು (3)
14. ಮಂದಿ ಪ್ರವೇಶಿಸಿರುವ ದೇಗುಲ (3)
15. ಸಂತ ನೀಡಿದ ಸೂಚನೆ! (3)
16. ಬರದಲ್ಲಿ ಅನಾಗರಿಕ ಬಂದಿಹನಲ್ಲಾ? (3)

ಮೇಲಿಂದ ಕೆಳಕ್ಕೆ

1. ಗಣನೀಯನಾದವನು (2)
2. ಒಪ್ಪವಾಗಿ ಬೆಸೆದ ಸಂಬಂಧ (4)
3. ಪ್ರಕೃತಿ ಸಹಜವಾದುದು (4)
5. ಮಾರು ದೂರದಲ್ಲಿದ್ದಾಗ ಬೀಸಿದ ಗಾಳಿ (3)
6. ಅಗಲವಾದ ಖಡ್ಗದ ಅಂಚು (3)
7. ಮಣಿ ಸರ ಧರಿಸಿಹ ಸುಂದರಿ (3)
9. ಮಸೀದಿ ಹತ್ತಿರ ಪಡೆದಿರುವ ಪಾವತಿ ಪತ್ರ (3)
11. ನಾವೀನ್ಯವಾಗಿ ಜೀರ್ಣೋದ್ಧಾರ ಮಾಡಿದ್ದು (4)
13. ರಾಯರು ನಡೆಸಿದ ಸಂಧಾನ (4)
15. ಸಂಪುಟದಲ್ಲಿ ನಡೆದ ಚಳವಳಿ (2)



5567ನೇ ಪದಬಂಧದ ಉತ್ತರ

ಎಡದಿಂದ ಬಲಕ್ಕೆ:
1. ಸಮಾರಂಭ 3. ನಸುನಗು 5. ವಿವರ 6. ದುರ್ಜನ 8. ಚರಮ 9. ಏರುಪೇರು 10. ಭಾವಶುದ್ಧಿ 11. ಸಫಲ 12. ನಿಗಮ 14. ದಾಯಾದಿ 16. ಶಯ್ಯಾಗೃಹ 17. ನದೀತೀರ

ಮೇಲಿಂದ ಕೆಳಕ್ಕೆ:
1. ಸನದು 2. ಭವಿ 3. ನರ 4. ಗುಲಾಮ 7. ನರಪೇತಲ 8. ಚಕ್ರವರ್ತಿನಿ 11. ಸದೃಶ 13. ಮಧುರ 14. ದಾಹ 15. ದಿನ

ಸುಡೊಕು 5953

		1		8				5
	8		2		7		1	
7		3		9		8		2
	5				1			
6		7		5		2		8
	3		9					1
	2				8		6	
				3				7
1		8	5			3		4

ಆಡುವುದು ಹೇಗೆ?

ಮನೆಗಳನ್ನು 1ರಿಂದ 9ರವರೆಗಿನ ಅಂಕಿಗಳಿಂದ ತುಂಬಿ. ಮೇಲಿನಿಂದ ಕೆಳಕ್ಕೆ, ಎಡದಿಂದ ಬಲಕ್ಕೆ ಪ್ರತಿ ಸಾಲಿಗೂ ಇದೇ ನಿಯಮ. ದೊಡ್ಡ ಚೌಕದ ಒಳಗಿನ ಮಧ್ಯಮ ಚೌಕದ ಮನೆಗಳನ್ನೂ ತುಂಬಬೇಕು. ಯಾವ ಅಂಕಿಯೂ ಯಾವುದೇ ಸಾಲು, ಮಧ್ಯಮ ಚೌಕದಲ್ಲಿ ಪುನರಾವರ್ತನೆ ಆಗಬಾರದು.

5952 ಸುಡೊಕು

9	4	3	8	5	1	7	2	6
8	1	7	6	3	2	4	5	9
6	2	5	4	7	9	1	8	3
1	6	2	9	4	5	3	7	8
5	7	4	1	8	3	9	6	2
3	9	8	2	6	7	5	4	1
7	8	9	3	2	4	6	1	5
2	5	1	7	9	6	8	3	4
4	3	6	5	1	8	2	9	7

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ– ಬಿಜೆಪಿಯಲ್ಲಿ ಬದಲಾವಣೆ ಅನುಮಾನ

ಟಿಕೆಟ್‌ಗಾಗಿ ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ

ಪ್ರಜಾ ಮತ ಜನತಂತ್ರದ ಹಬ್ಬ
ಲೋಕಸಭಾ ಚುನಾವಣೆ - 2024

ಮುಖ್ಯಾಂಶಗಳು
- ಪಿ.ಸಿ. ಮೋಹನ್ ಅವರನ್ನೇ ಬಿಜೆಪಿ ಕಣಕ್ಕಿಳಿಸುವ ಸಾಧ್ಯತೆ
- ‘ಕೈ’ ಪಾಳಯದಲ್ಲಿ ಪ್ರಬಲ ಪ್ರತಿಸ್ಪರ್ಧಿಗಾಗಿ ಮುಂದುವರೆದ ಶೋಧ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಅಸ್ತಿತ್ವಕ್ಕೆ ಬಂದ ದಿನದಿಂದಲೂ ಬಿಜೆಪಿ ವಶದಲ್ಲಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಟಿಕೆಟ್‌ಗೆ ಕಾಂಗ್ರೆಸ್ ಪಕ್ಷದಲ್ಲಿ ಈ ಬಾರಿ ತೀವ್ರ ಪೈಪೋಟಿ ನಡೆಯುತ್ತಿದೆ. ಮೂರು ಬಾರಿ ಗೆದ್ದಿರುವ ಸಂಸದ ಪಿ.ಸಿ. ಮೋಹನ್ ಅವರನ್ನೇ ಬಿಜೆಪಿ ಕಣಕ್ಕಿಳಿಸುವ ಸಾಧ್ಯತೆ ಇದೆ. ‘ಕೈ’ ಪಾಳಯದಲ್ಲಿ ಪ್ರಬಲ ಪ್ರತಿಸ್ಪರ್ಧಿಗಾಗಿ ಶೋಧ ಮುಂದುವರಿದಿದೆ.

2008ರ ಕ್ಷೇತ್ರ ಪುನರ್ವಿಂಗಡಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಿತು. ಆ ಬಳಿಕ ನಡೆದ 2009, 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪಿ.ಸಿ. ಮೋಹನ್ ಸತತ ಗೆಲುವು ಸಾಧಿಸಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಬದಲಾವಣೆ ಆಗಿಲ್ಲ. ಹಿಂದಿನಂತೆಯೇ ಕಾಂಗ್ರೆಸ್ ಐದು ಮತ್ತು ಬಿಜೆಪಿ ಮೂರು ಸ್ಥಾನ ಗಳಿಸಿವೆ.

ಮುಸ್ಲಿಂ ಮತದಾರರ ಬಾಹುಳ್ಯವಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಈ ಬಾರಿ ಗೆಲುವು ಸಾಧಿಸಬಹುದು ಎಂಬ ಅಂದಾಜು ಟಿಕೆಟ್ ಆಕಾಂಕ್ಷಿಗಳ ಸಂಖ್ಯೆಯನ್ನು ಹೆಚ್ಚಿಸಿದೆ. ರಾಜ್ಯ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಹ್ಯಾರೀಸ್ ಎಐಸಿಸಿ ಮಟ್ಟದಲ್ಲಿ ಟಿಕೆಟ್‌ಗಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಕೇಂದ್ರದ ಮಾಜಿ ಸಚಿವ ಕೆ. ರೆಹಮಾನ್ ಖಾನ್ ಅವರ ಮಗ ಹಾಗೂ ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಅಲಿ ಖಾನ್ ಮತ್ತು ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಎ. ಹುಸೇನ್ ಕೂಡ ಇಲ್ಲಿ ಟಿಕೆಟ್ ಆಕಾಂಕ್ಷಿಗಳು.

2019ರ ಚುನಾವಣೆಯಲ್ಲಿ ಪ್ರಬಲ ಸ್ಪರ್ಧೆ ನೀಡಿ, 70,968 ಮತಗಳ ಅಂತರದಿಂದ ಸೋತಿದ್ದ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಅವರನ್ನು ಪುನಃ ಕಣಕ್ಕಿಳಿಸಿದರೆ ಗೆಲುವು ಸುಲಭವಾಗಬಹುದು ಎಂಬ ಲೆಕ್ಕಾಚಾರವೂ ಕಾಂಗ್ರೆಸ್‌ನಲ್ಲಿದೆ. ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಅವರನ್ನು ಕಣಕ್ಕಿಳಿಸಬೇಕೆಂಬ ಸಲಹೆಯನ್ನೂ ಕೆಲವರು ಮುಂದಿಟ್ಟಿದ್ದಾರೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು.

2019ರ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವಿಧಾನ ಪರಿಷತ್‌ನ ಸದಸ್ಯ ಬಿ.ಕೆ. ಹರಿಪ್ರಸಾದ್ ಈ ಬಾರಿ ಬೆಂಗಳೂರು ಕೇಂದ್ರದಿಂದ ಟಿಕೆಟ್ ಬಯಸಿದ್ದಾರೆ. ಈ ಬಾರಿ ಕೇಂದ್ರದಲ್ಲಿ ಸ್ಪರ್ಧೆಗೆ ಅವಕಾಶ ನೀಡುವಂತೆ ಪಕ್ಷದ ವರಿಷ್ಠರ ಮುಂದೆ ಬೇಡಿಕೆ ಇಟ್ಟಿದ್ದಾರೆ ಎಂದು ಗೊತ್ತಾಗಿದೆ.

‘ಬೆಂಗಳೂರು ಕೇಂದ್ರ ಕ್ಷೇತ್ರಕ್ಕೆ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೂ, ಪಕ್ಷಕ್ಕೆ ಗೆಲ್ಲುವ ಅಭ್ಯರ್ಥಿಗಳೇ ಮುಖ್ಯ. ಎಲ್ಲ ಆಯಾಮಗಳಿಂದಲೂ ಪರಿಶೀಲನೆ ನಡೆಸಿ, ಗೆಲ್ಲುವ ಸಾಧ್ಯತೆ ಇರುವವರಿಗೆ ಟಿಕೆಟ್ ನೀಡಬೇಕು ಎಂಬ ಚರ್ಚೆ ನಡೆದಿದೆ’ ಎನ್ನುತ್ತಾರೆ ಕಾಂಗ್ರೆಸ್ ಮುಖಂಡರು.

ಬದಲಾವಣೆಯ ಸುಳಿವಿಲ್ಲ: ಲೋಕಸಭಾ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಬೇಕೆಂಬ ಬೇಡಿಕೆ ಬಿಜೆಪಿಯಲ್ಲಿದೆ. ಆದರೆ, ಪಿ.ಸಿ. ಮೋಹನ್ ಅವರೇ ಮತ್ತೆ ಸ್ಪರ್ಧೆಗೆ ಸಜ್ಜಾಗುತ್ತಿದ್ದಾರೆ. ಹೊಸಬರ ಯಾವುದೇ ಹೆಸರುಗಳು ಈವರೆಗೆ ಚರ್ಚೆಗೆ ಬಂದಿಲ್ಲ.

ಕ್ಷೇತ್ರವಾರು ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸುವ ಪ್ರಕ್ರಿಯೆ ಬಿಜೆಪಿಯಲ್ಲಿ ಪ್ರಗತಿಯಲ್ಲಿದೆ. ಅಭ್ಯರ್ಥಿಗಳ ಕುರಿತ ಚರ್ಚೆ ಇನ್ನೂ ಅಂತಿಮ ಹಂತಕ್ಕೆ ಬಂದಿಲ್ಲ. ಅಭ್ಯರ್ಥಿಗಳ ಆಯ್ಕೆಗೆ ಕ್ಷೇತ್ರವಾರು ಸಮಾಲೋಚನಾ ಸಭೆಗಳನ್ನು ನಡೆಸಿದ ಬಳಿಕವೇ ಈ ಕುರಿತ ಸ್ಪಷ್ಟತೆ ಸಿಗಲಿದೆ ಎನ್ನುತ್ತಾರೆ ಬಿಜೆಪಿ ಮುಖಂಡರು.

ಅಜ್ಜಯ್ಯನ ಮಾತೇ ಅಂತಿಮವಾಗುತ್ತಾ?

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತುಮಕೂರು ಜಿಲ್ಲೆಯ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಅಜ್ಜಯ್ಯ ಅವರ ಕಟ್ಟಾ ಅನುಯಾಯಿ. ಬೆಂಗಳೂರಿನ ಮೂರೂ ಲೋಕಸಭಾ ಕ್ಷೇತ್ರಗಳಲ್ಲಿ ಮಹಿಳೆಯರನ್ನು ಕಣಕ್ಕಿಳಿಸಿದರೆ ಕಾಂಗ್ರೆಸ್ ಗೆಲ್ಲಲಿದೆ ಎಂದು ಅಜ್ಜಯ್ಯ ಅವರು ಶಿವಕುಮಾರ್ ಅವರಿಗೆ ಹೇಳಿದ್ದಾರೆ. ಈ ಕಾರಣದಿಂದ ಮೂರೂ ಕ್ಷೇತ್ರಗಳಲ್ಲಿ ಮಹಿಳೆಯರನ್ನು ಕಣಕ್ಕಿಳಿಸುವಂತೆ ಶಿವಕುಮಾರ್ ಪಟ್ಟು ಹಿಡಿಯುವ ಸಾಧ್ಯತೆ ಇದೆ’ ಎನ್ನುತ್ತವೆ ಕಾಂಗ್ರೆಸ್ ಮೂಲಗಳು.

‘ಮೂರೂ ಕ್ಷೇತ್ರಗಳಲ್ಲಿ ಮಹಿಳೆಯರನ್ನು ಕಣಕ್ಕಿಳಿಸಲು ಒಪ್ಪಿಗೆ ದೊರೆತರೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಪತ್ನಿ ಟಬು ರಾವ್ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಲು ಶಿವಕುಮಾರ್ ಯೋಚಿಸಿದ್ದಾರೆ’ ಎಂಬ ಮಾಹಿತಿ ಪಕ್ಷದ ವಲಯದೊಳಗೆ ಚರ್ಚೆಯಲ್ಲಿದೆ.

ಅನ್ಯಕಾರ್ಯಗಳಿಗೆ ಪೌರಕಾರ್ಮಿಕರ ಬಳಕೆಗೆ ಅಂಕುಶ

ಒಂದನೇ ಪುಟದಿಂದ...

‘ಮೇಲಧಿಕಾರಿಗಳ ಮನೆ ಚಾಕರಿ, ಬೇರೆ ಇಲಾಖೆಗಳ ಕಚೇರಿ, ಶೌಚಾಲಯ ಸ್ವಚ್ಛತೆ ಸೇರಿ ಇತರ ಕೆಲಸಗಳಿಗೆ ಪೌರ ಕಾರ್ಮಿಕರನ್ನು ಜೀತದಾಳುಗಳಂತೆ ಬಳಸಿಕೊಳ್ಳುವುದು ಹಲವೆಡೆ ನಡೆಯುತ್ತಿದೆ. ಈ ಕುರಿತು ಸಂಘಕ್ಕೆ ದೂರು ಬರುತ್ತಲೇ ಇವೆ’ ಎಂದು ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಉಪಾಧ್ಯಕ್ಷ ಆರ್. ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

> **ಪೌರ ಕಾರ್ಮಿಕರನ್ನು ಅನ್ಯ ಕಾರ್ಯಕ್ಕೆ ಬಳಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೌರಾಡಳಿತ ನಿರ್ದೇಶನಾಲಯ ಹೊರಡಿಸಿರುವ ಸುತ್ತೋಲೆ ಆಶಾದಾಯಕವಾಗಿದೆ**
> **ಆರ್. ನಾಗರಾಜು** ಉಪಾಧ್ಯಕ್ಷ, ರಾಜ್ಯ ಪೌರ ನೌಕರರ ಸಂಘ

‘ಕಾಯಂ ಕಾರ್ಮಿಕರನ್ನು ಈ ರೀತಿ ಬಳಸಿಕೊಳ್ಳುವುದು ಕಡಿಮೆ. ಆದರೆ, ನೇರ ಪಾವತಿ ಮತ್ತು ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಕಾರ್ಮಿಕರು ಇಂತಹ ಶೋಷಣೆಗೆ ಒಳಗಾಗುತ್ತಿದ್ದಾರೆ. ಪ್ರಶ್ನಿಸಿದರೆ ಕೆಲಸಕ್ಕೆ ಕುತ್ತು ಬರುತ್ತದೆಂಬ ಭಯದಿಂದ ಮರು ಮಾತನಾಡದೆ ಅವರು ಎಲ್ಲವನ್ನೂ ಸಹಿಸಿಕೊಂಡು ಬರುತ್ತಿದ್ದಾರೆ’ ಎಂದರು.

‘ಕಾರ್ಮಿಕರ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳುವುದರ ವಿರುದ್ಧ ಸಂಘ ದನಿ ಎತ್ತುತ್ತಲೇ ಬಂದಿದೆ. ಪೌರಾಡಳಿತ ಸಚಿವ, ನಿರ್ದೇಶಕ ಹಾಗೂ ನಗರಾಭಿವೃದ್ಧಿ ಕಾರ್ಯದರ್ಶಿ ಅವರ ಗಮನಕ್ಕೂ ಸಮಸ್ಯೆಗಳನ್ನು ತಂದಿದ್ದೇವೆ. ಸಫಾಯಿ ಕರ್ಮಚಾರಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡಿದ್ದೇವೆ. ಆದರೂ ಕಾರ್ಮಿಕರ ಮೇಲೆ ಶೋಷಣೆ ನಡೆಯುತ್ತಲೇ ಇತ್ತು’ ಎಂದರು.

ದೂರು ಬಂದರೆ ಕ್ರಮ

ಪೌರ ಕಾರ್ಮಿಕರಿಗೆ ನಿಗದಿಪಡಿಸಿದ ಕರ್ತವ್ಯ ಹೊರತುಪಡಿಸಿ ಅನ್ಯ ಕಾರ್ಯಗಳಿಗೆ ಬಳಸಿಕೊಳ್ಳುವುದು ನಿಯಮಬಾಹಿರ. ನಿಯಮ ಮೀರಿ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಪೌರ ಕಾರ್ಮಿಕರನ್ನು ಬೇರೆ ಕೆಲಸಗಳಿಗೆ ನಿಯೋಜಿಸಿದ ಕುರಿತು ದೂರು ಬಂದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ದೂರು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿ ಹಾಗೂ ಕೆಲಸ ಮಾಡಿಸಿಕೊಂಡವರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಸುತ್ತೋಲೆ ಹೊರಡಿಸಲಾಗಿದೆ. ಅಧಿಕಾರಿಗಳು ಮತ್ತು ಪೌರ ಕಾರ್ಮಿಕರು ಸುತ್ತೋಲೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಹೇಳಿದ್ದಾರೆ.

ಬಿಜೆಪಿ – ಜೆಡಿಎಸ್ ನಾಯಕರ ಮೊದಲ ಸಭೆ

ಒಂದನೇ ಪುಟದಿಂದ

ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಗ್ಗಟ್ಟಿನಿಂದ ಹೋರಾಡಿ ಎಲ್ಲಾ ಕ್ಷೇತ್ರಗಳನ್ನೂ ಗೆಲ್ಲಲು ಶ್ರಮಿಸಬೇಕು. ಈ ಕುರಿತು ಎರಡೂ ಪಕ್ಷಗಳ ಕಾರ್ಯಕರ್ತರಿಗೂ ಸ್ಪಷ್ಟ ಸಂದೇಶವನ್ನು ನೀಡಬೇಕು ಎಂಬ ಚರ್ಚೆಯೂ ನಡೆಯಿತು. ಎಚ್.ಡಿ.ಕುಮಾರಸ್ವಾಮಿ ಅವರು ಬಹಳ ವರ್ಷಗಳ ಬಳಿಕ ಯಡಿಯೂರಪ್ಪ ಅವರ ಮನೆಗೆ ಭೇಟಿ ನೀಡಿದ್ದು, ಹಳೆಯ ದಿನಗಳನ್ನು ನೆನಪಿಸಿಕೊಂಡರು ಎಂದು ಮೂಲಗಳು ಹೇಳಿವೆ.



ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ನಾಯಕರು ಬಿ.ಎಸ್‌.ಯಡಿಯೂರಪ್ಪ ಅವರ ಮನೆಯಲ್ಲಿ ಸಭೆ ಸೇರಿ ಮಾತುಕತೆ ನಡೆಸಿದರು. ಜೆಡಿಎಸ್ ನಾಯಕ ವಿಧಾನಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಶಾಸಕ ಸಿ.ಎನ್.ಅಶ್ವತ್ಥನಾರಾಯಣ, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವ ಗೋವಿಂದ ಕಾರಜೋಳ, ಸಂಸದ ಡಿ.ವಿ. ಸದಾನಂದಗೌಡ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ, ವಿರೋಧಪಕ್ಷದ ನಾಯಕ ಆರ್.ಅಶೋಕ, ಶಾಸಕ ಜಿ.ಟಿ.ದೇವೇಗೌಡ, ಮಾಜಿ ಶಾಸಕ ಬಂಡೆಪ್ಪ ಕಾಶೆಂಪೂರ ಮತ್ತು ನಿಖಿಲ್ ಕುಮಾರಸ್ವಾಮಿ ಇದ್ದರು.

ಸಭೆ ನಡೆಸುವಂತೆ ಬಿಜೆಪಿ ವರಿಷ್ಠರು ಸೂಚನೆ ನೀಡಿದ ಬೆನ್ನಲ್ಲೇ ಈ ಸಭೆ ಆಯೋಜಿಸಲಾಗಿತ್ತು ಎಂದೂ ಮೂಲಗಳು ತಿಳಿಸಿವೆ.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ‘ವಿಧಾನ ಪರಿಷತ್ತಿನ ಚುನಾವಣೆ ನಡೆಯುವ ಎಲ್ಲ ಕ್ಷೇತ್ರಗಳ ಕುರಿತು ಸವಿಸ್ತಾರ ಚರ್ಚೆ ನಡೆದಿದೆ. ಚರ್ಚಿತ ವಿಷಯಗಳನ್ನು ನಮ್ಮ ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತಂದು, ಅತಿ ಶೀಘ್ರವೇ ಅಭ್ಯರ್ಥಿಗಳ ಘೋಷಣೆಗೆ ತೀರ್ಮಾನಿಸಿದ್ದೇವೆ. ಎರಡೂ ಪಕ್ಷಗಳ ನಾಯಕರ ಮಧ್ಯೆ ಅರ್ಥಪೂರ್ಣ ಚರ್ಚೆ ನಡೆದಿದೆ’ ಎಂದು ಹೇಳಿದರು.

‘ಅಭ್ಯರ್ಥಿಗಳ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ. ಲೋಕಸಭಾ ಚುನಾವಣೆ ಸಂಬಂಧ ಮುಂದಿನ ದಿನಗಳಲ್ಲಿ ವರಿಷ್ಠರು ಚರ್ಚಿಸಲಿದ್ದಾರೆ. ತಳಮಟ್ಟದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಹೊಂದಿಕೊಂಡು ಹೋಗುವ ವಿಚಾರದಲ್ಲಿ ಸಮಸ್ಯೆ ಇಲ್ಲ’ ಎಂದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ‘ಇಂದು ಮೊದಲ ಹಂತದ ಸಭೆ ನಡೆಸಿದ್ದೇವೆ. ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಮತ್ತು ಮುಂಬರುವ ವಿಧಾನ ಪರಿಷತ್ತಿನ ಇತರ ಕ್ಷೇತ್ರಗಳ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡುವ ಸಂಬಂಧ ಸಮಗ್ರವಾಗಿ ಚರ್ಚೆ ಮಾಡಿದ್ದೇವೆ’ ಎಂದು ವಿವರಿಸಿದರು.

‘ವಿಧಾನ ಪರಿಷತ್ ಚುನಾವಣೆಯ ಗೆಲುವಿನ ಮೂಲಕ ಲೋಕಸಭಾ ಚುನಾವಣೆಗೆ ಸಂದೇಶ ಕಳಿಸಲಿದ್ದೇವೆ. ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಕೈಬಲಪಡಿಸುವುದರ ಜತೆಗೆ ಮತ್ತೆ ಅವರನ್ನು ಪ್ರಧಾನಿ ಮಾಡಲು ಎರಡೂ ಪಕ್ಷಗಳು ಒಟ್ಟಾಗಿ ಶ್ರಮಿಸಲಿವೆ. ರಾಜ್ಯದಲ್ಲಿರುವ ಕೆಟ್ಟ ಸರ್ಕಾರ ತೊಲಗಬೇಕು’ ಎಂದರು.

ಅಯೋಧ್ಯೆಯಲ್ಲಿ ಶ್ರೀರಾಮ ವಿಗ್ರಹದ ಪ್ರಾಣ ಪ್ರತಿಷ್ಠೆ ಸಂದರ್ಭದಲ್ಲಿ ರಾಜ್ಯದಲ್ಲೂ ರಜೆ ನೀಡಬೇಕು ಎಂದು ಕುಮಾರಸ್ವಾಮಿ ಮತ್ತು ವಿಜಯೇಂದ್ರ ಒತ್ತಾಯಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಸಂಸದ ಡಿ.ವಿ.ಸದಾನಂದಗೌಡ, ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಸಚಿವ ಗೋವಿಂದ ಕಾರಜೋಳ, ಜೆಡಿಎಸ್‌ನ ಶಾಸಕ ಜಿ.ಟಿ.ದೇವೇಗೌಡ, ಜೆಡಿಎಸ್ ಮುಖಂಡರಾದ ನಿಖಿಲ್ ಕುಮಾರಸ್ವಾಮಿ, ಬಂಡೆಪ್ಪ ಕಾಶೆಂಪೂರ ಸಭೆಯಲ್ಲಿ ಇದ್ದರು.

ಸುದ್ದಿ 2 ನಿಮಿಷ

ಮಣಿಪುರ ರಾಜ್ಯೋತ್ಸವಕ್ಕೆ ಮೋದಿ ಶುಭಾಶಯ: ಅಸಮಾಧಾನ

ನವದೆಹಲಿ (ಪಿಟಿಐ): ‘ಮಣಿಪುರ ರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ಶುಭ ಕೋರಿದ್ದಾರೆ. ಆದರೆ ಅದರ ಬೆನ್ನಲ್ಲೇ, ಮೋದಿ ವಿರುದ್ಧ ಕಾಂಗ್ರೆಸ್ ಸೇರಿದಂತೆ ವಿವಿಧ ವಿಪಕ್ಷಗಳು ಭಾನುವಾರ ಅಸಮಾಧಾನ ವ್ಯಕ್ತಪಡಿಸಿವೆ.

‘ಪ್ರಧಾನಿ ಮೋದಿ ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ ರಾಜ್ಯೋತ್ಸವದ ಶುಭ ಕೋರಿದ್ದಾರೆ. ಆದರೆ, ಕಳೆದ ವರ್ಷದ ಮೇ 3ರಿಂದ ತೀವ್ರ ನೋವು ಮತ್ತು ಕಳವಳದಲ್ಲಿರುವ ಮಣಿಪುರಕ್ಕೆ ಭೇಟಿ ನೀಡಲು ಪ್ರಧಾನಿ ಮೋದಿ ಅವರಿಗೆ ಸಮಯಾವಕಾಶವೇ ಸಿಗಲಿಲ್ಲ. ಜೊತೆಗೆ, ಅಲ್ಲಿಗೆ ಭೇಟಿ ನೀಡಬೇಕೆಂದು ಅವರಿಗೆ ಅನ್ನಿಸಲಿಲ್ಲ’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಸಾಮಾಜಿಕ ಸಾಮರಸ್ಯ ಹದಗೆಟ್ಟಿದ್ದಾಗ ಪ್ರಧಾನಿ ಮೋದಿ ಮೌನವಾಗಿದ್ದರು. ರಾಜ್ಯದ ರಾಜಕೀಯ ಪಕ್ಷಗಳು ಮತ್ತು ಮುಖಂಡರ ಜೊತೆಗೆ ಸಭೆ ನಡೆಸಲು ನಿರಾಕರಿಸಿದ್ದಾರೆ. ಆದರೆ, ಇದೀಗ ರಾಜ್ಯೋತ್ಸವ ದಿನದಂದು ಟ್ವೀಟ್ ಮೂಲಕ ಶುಭ ಕೋರುತ್ತಿದ್ದಾರೆ’ ಎಂದು ಟೀಕಿಸಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ರಾಜ್ಯಸಭೆಯಲ್ಲಿ ಮಣಿಪುರ ವಿಚಾರ ಪ್ರಸ್ತಾಪಿಸಿ ತಾವು ಮಾತನಾಡಿದ್ದ ವಿಡಿಯೊವನ್ನು ‘ಎಕ್ಸ್’ ವೇದಿಕೆಯಲ್ಲಿ ಹಂಚಿಕೊಂಡಿರುವ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒಬ್ರಿಯಾನ್, ‘ಜನವರಿ 21 ಮಣಿಪುರ, ಮೇಘಾಲಯ ಮತ್ತು ತ್ರಿಪುರ ರಾಜ್ಯಗಳ ರಾಜ್ಯೋತ್ಸವವಾಗಿದೆ. ಮಣಿಪುರ ರಾಜ್ಯವು ಕಳೆದ 8 ತಿಂಗಳುಗಳಿಂದ ಕಣ್ಣೀರು ಸುರಿಸುತ್ತಿದೆ. ಈ ರಾಜ್ಯಕ್ಕೆ ಭೇಟಿ ನೀಡಲು ಪ್ರಧಾನಿ ಅವರು ಇಂದಿಗೂ ಸಿದ್ಧರಾಗಿಲ್ಲ’ ಎಂದಿದ್ದಾರೆ.



ಗಂಗೆಗೆ ಕೊಳಚೆ ನೀರು: ಪರಿಶೀಲನೆಗೆ ಸಮಿತಿ ರಚನೆ

ನವದೆಹಲಿ (ಪಿಟಿಐ): ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಗಂಗಾ ನದಿಗೆ ಕಲುಷಿತ ನೀರನ್ನು ಹರಿಯಬಿಡಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಯಲ್ಲಿನ ಅಂಶಗಳನ್ನು ವಾಸ್ತವವನ್ನು ಪರಿಶೀಲಿಸಲು ರಾಷ್ಟ್ರೀಯ ಹಸಿರು ನ್ಯಾಯಪೀಠವು (ಎನ್‌ಜಿಟಿ) ಸಮಿತಿಯೊಂದನ್ನು ರಚಿಸಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆಯೂ ಸಮಿತಿಗೆ ಸೂಚಿಸಿದೆ.

ಜನವರಿ 15ರಂದು ಆರಂಭವಾಗಿರುವ ‘ಮಾಘ ಮೇಳ’ವು (ಮಾಘ ಮಾಸದ ಧಾರ್ಮಿಕ ಆಚರಣೆ) ಮಾರ್ಚ್ 8ರ ವರೆಗೆ ನಡೆಯಲಿದೆ. ಇದೇ ವೇಳೆ, ಗಂಗಾ ಮತ್ತು ಯಮುನಾ ಸಂಗಮದ ಬಳಿಯಿರುವ ರಸೂಲಾಬಾದ್‌ನಲ್ಲಿ ಸುಮಾರು 50 ಮೋರಿಗಳಿಂದ ಕೊಳಚೆ ನೀರನ್ನು ಗಂಗೆಗೆ ಹರಿಬಿಡಲಾಗುತ್ತಿದೆ. ಕೊಳಚೆ ನೀರು ಶುದ್ಧೀಕರಣ ಘಟಕಗಳ (ಎಸ್‌ಟಿಪಿ) ಪೈಕಿ ಸುಮಾರು 10 ಘಟಕಗಳು ಸ್ಥಗಿತಗೊಂಡಿವೆ. ನದಿ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಅರ್ಜಿ ಪರಿಶೀಲಿಸಿದ ನ್ಯಾಯಮೂರ್ತಿಗಳಾದ ಸುಧೀರ್ ಅಗರ್ವಾಲ್ ಮತ್ತು ಅರುಣ್ ಕುಮಾರ್ ತ್ಯಾಗಿ, ವಿಷಯತಜ್ಞ ಅಫ್ರೋಜ್ ಅಹಮದ್ ಅವರಿದ್ದ ಪೀಠವು, ಈ ನಿಟ್ಟಿನಲ್ಲಿ ತೆಗೆದುಕೊಂಡಿರುವ ಕ್ರಮದ ಕುರಿತು ಎರಡು ತಿಂಗಳ ಒಳಗೆ ವರದಿ ನೀಡುವಂತೆ ಸಮಿತಿಗೆ ನಿರ್ದೇಶಿಸಿತು.

ರಾಮ ಪೂಜೆಗೆ ತಡೆ: ಆರೋಪ ತಳ್ಳಿಹಾಕಿದ ತಮಿಳುನಾಡು ಸರ್ಕಾರ

ಚೆನ್ನೈ (ಪಿಟಿಐ): ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ದಿವಸದಂದು ತಮಿಳುನಾಡು ಸರ್ಕಾರದ ಅಡಿ ಇರುವ ದೇವಾಲಯಗಳಲ್ಲಿ ರಾಮನನ್ನು ಪೂಜಿಸುವುದನ್ನು ನಿಷೇಧಿಸಲಾಗಿದೆ ಎಂಬ ಆರೋಪವನ್ನು ರಾಜ್ಯ ಸರ್ಕಾರ ಅಲ್ಲಗಳೆದಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪತ್ರಿಕೆಯೊಂದರ ವರದಿ ಉಲ್ಲೇಖಿಸಿ ಈ ಆರೋಪ ಮಾಡಿದ್ದರು. ವರದಿಯು ದುರುದ್ದೇಶಪೂರಿತ ಎಂದು ತಮಿಳುನಾಡು ಸರ್ಕಾರ ಪ್ರತಿಕ್ರಿಯಿಸಿದೆ.

‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ನಿರ್ಮಲಾ ಅವರು, ‘ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನೇರಪ್ರಸಾರ ವೀಕ್ಷಿಸುವುದನ್ನು ತಮಿಳುನಾಡು ಸರ್ಕಾರ ನಿಷೇಧಿಸಿದೆ. ರಾಜ್ಯದಲ್ಲಿ 200ಕ್ಕೂ ಹೆಚ್ಚು ಶ್ರೀರಾಮ ದೇವಾಲಯಗಳಿವೆ. ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ (ಎಚ್‌ಆರ್ ಆ್ಯಂಡ್ ಸಿಇ) ಇಲಾಖೆಯಡಿ ನಿರ್ವಹಿಸುವ ದೇವಾಲಯಗಳಲ್ಲಿ ಶ್ರೀರಾಮನ ಹೆಸರಿನಲ್ಲಿ ಪೂಜೆ, ಭಜನೆ, ಪ್ರಸಾದ, ಅನ್ನದಾನ ಮಾಡುವುದಕ್ಕೆ ಅವಕಾಶ ನಿರಾಕರಿಸಲಾಗಿದೆ’ ಎಂದು ಬರೆದಿದ್ದಾರೆ.

‘ಖಾಸಗಿ ಆಡಳಿತಕ್ಕೆ ಒಳಪಟ್ಟ ದೇವಾಲಯಗಳಲ್ಲೂ ಪೂಜೆ ಮಾಡುವುದನ್ನು ಪೊಲೀಸರು ತಡೆಯುತ್ತಿದ್ದಾರೆ. ಕಾರ್ಯಕ್ರಮಗಳ ಆಯೋಜಕರನ್ನು ಬೆದರಿಸಲಾಗುತ್ತಿದೆ. ಈ ರೀತಿಯ ಹಿಂದೂ ವಿರೋಧಿ ಮತ್ತು ದ್ವೇಷಪೂರಿತ ಕ್ರಮಗಳನ್ನು ಕಟುವಾಗಿ ಖಂಡಿಸುತ್ತೇನೆ’ ಎಂದಿದ್ದಾರೆ. ಜೊತೆಗೆ, ತಮಿಳು ಸುದ್ದಿಪತ್ರಿಕೆಯೊಂದರ ವರದಿಯನ್ನು ಟ್ಯಾಗ್ ಮಾಡಿದ್ದಾರೆ.

ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಸಚಿವ ಪಿ.ಕೆ. ಶೇಖರ್ ಬಾಬು ಈ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ. ‘ಶ್ರೀರಾಮನ ಆರಾಧನೆ, ಪ್ರಸಾದ ವಿತರಣೆ ಮತ್ತು ಅನ್ನದಾನ ಮಾಡುವುದಕ್ಕೆ ಯಾವುದೇ ನಿಷೇಧ ಹೇರಿಲ್ಲ. ಕೇಂದ್ರ ಸರ್ಕಾರದ ಉನ್ನತ ಸ್ಥಾನದಲ್ಲಿರುವ ಅವರು ಸುಳ್ಳುಸುದ್ದಿ ಹರಡುತ್ತಿರುವುದು ವಿಷಾದನೀಯ’ ಎಂದಿದ್ದಾರೆ.

50 ವಾದ್ಯಗಳ ‘ಮಂಗಳ ಧ್ವನಿ’ ಪ್ರದರ್ಶನ

ಪ್ರಜಾವಾಣಿ ವಾರ್ತೆ

ಅಯೋಧ್ಯೆ: ರಾಮ ಮಂದಿರ ಮೂರ್ತಿ ಪ್ರತಿಷ್ಠಾಪನೆಗೂ ಮುನ್ನ ರಾಮ ಜನ್ಮಭೂಮಿ ಆವರಣದಲ್ಲಿ ದೇಶದ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ 50ಕ್ಕೂ ಹೆಚ್ಚು ವಾದ್ಯಗಳಿಂದ ‘ಮಂಗಳ ಧ್ವನಿ’ ಮಾರ್ದನಿಸಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ.

ಜನರನ್ನು ಕಾಡುತ್ತಿದೆ ‘ಮನೋವ್ಯಾಧಿ’

ಕಳೆದ ನಾಲ್ಕು ವರ್ಷಗಳಲ್ಲಿ 37.71 ಲಕ್ಷ ಮಂದಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ

• ವರುಣ ಹೆಗಡೆ

ಬೆಂಗಳೂರು: ಕೌಟುಂಬಿಕ ಕಲಹ, ಆರ್ಥಿಕ ಸಂಕಷ್ಟ ಸೇರಿ ವಿವಿಧ ಕಾರಣಗಳಿಂದ ಮಾನಸಿಕ ಅನಾರೋಗ್ಯ ಸಮಸ್ಯೆಗಳಿಗೆ ಒಳಗಾಗುವರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 37.71 ಲಕ್ಷ ಮಂದಿಗೆ ಮಾನಸಿಕ ಅನಾರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಒದಗಿಸಲಾಗಿದೆ.

ಮನೋವೈದ್ಯರ ಹುದ್ದೆ ಖಾಲಿ

ಆರೋಗ್ಯ ಇಲಾಖೆಯಡಿ ಜಿಲ್ಲಾ ಆಸ್ಪತ್ರೆಗಳಿಗೆ ಮಂಜೂರಾಗಿದ್ದ 27 ಕ್ಲಿನಿಕಲ್ ಸೈಕಾಲಜಿಸ್ಟ್ ಹುದ್ದೆಗಳಲ್ಲಿ 10 ಹುದ್ದೆಗಳು ಖಾಲಿ ಉಳಿದಿವೆ. ಸಿಬ್ಬಂದಿ ಸೇರಿ ಒಟ್ಟು 71 ಹುದ್ದೆಗಳಲ್ಲಿ 19 ಹುದ್ದೆಗಳಿಗೆ ನೇಮಕಾತಿ ನಡೆದಿಲ್ಲ. ಅದೇ ರೀತಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಮಂಜೂರಾಗಿದ್ದ 42 ಮನೋವೈದ್ಯರ ಹುದ್ದೆಗಳಲ್ಲಿ 11 ಖಾಲಿ ಉಳಿದಿದ್ದು, 31 ಹುದ್ದೆಗಳಲ್ಲಿ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ಸೇರಿ ಒಟ್ಟು ಮಂಜೂರಾಗಿದ್ದ 244 ಹುದ್ದೆಗಳಲ್ಲಿ 212 ಹುದ್ದೆಗಳ ಭರ್ತಿಯಾಗಿದ್ದು, ಉಳಿದ ಹುದ್ದೆಗಳಿಗೆ ನೇಮಕಾತಿ ನಡೆದಿಲ್ಲ.

ಸರ್ಕಾರಿ ಮಾನಸಿಕ ಆರೋಗ್ಯ ಕೇಂದ್ರಗಳಲ್ಲಿ ನೀಡಲಾದ ಚಿಕಿತ್ಸೆ

ವರ್ಷ	ಚಿಕಿತ್ಸೆ ಪಡೆದವರು
2019-20	10,63,242
2020-21	9,02,040
2021-22	8,65,386
2022-23	9,40,514

ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಮಾನಸಿಕ ಆರೋಗ್ಯ ಚಿಕಿತ್ಸೆ ನೀಡಲಾಗುತ್ತಿದೆ. ತಾಲ್ಲೂಕು ಆಸ್ಪತ್ರೆಗಳಲ್ಲಿ ‘ಮನೋಚೈತನ್ಯ’ ಕಾರ್ಯಕ್ರಮದ ಮೂಲಕ ಆಯ್ದ ಮಂಗಳವಾರ ಅಥವಾ ಶುಕ್ರವಾರ ತಜ್ಞ ಮನೋವೈದ್ಯರ ತಂಡ ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತಿದೆ. ಇದಲ್ಲದೆ, ‘ಕ್ಷೇಮ’ ಸೇರಿದಂತೆ ವಿವಿಧ ಕಾರ್ಯಕ್ರಮಗಳಡಿ ಮಾನಸಿಕ ಅಸ್ವಸ್ಥರಿಗೆ ಆರೋಗ್ಯ ಇಲಾಖೆಯು ಚಿಕಿತ್ಸೆಯ ಜತೆಗೆ ಪುನರ್ವಸತಿ ಒದಗಿಸುತ್ತಿದೆ. ಕರ್ನಾಟಕ ಮಾನಸಿಕ ಆರೋಗ್ಯ ನಿರ್ವಹಣಾ ವ್ಯವಸ್ಥೆ (ಇ-ಮನಸ್) ಅಡಿ 2018–19ರಿಂದ ಈವರೆಗೆ ರಾಜ್ಯದ ವಿವಿಧ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ದೂರವಾಣಿ ಹಾಗೂ ಆನ್‌ಲೈನ್ ವ್ಯವಸ್ಥೆ ಮೂಲಕ ಮಾನಸಿಕ ಆರೋಗ್ಯ ಸಮಾಲೋಚನೆ ಪಡೆಯುತ್ತಿದ್ದಾರೆ.

ಮಾನಸಿಕ ಅನಾರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಗೆ (ನಿಮ್ಹಾನ್ಸ್) ಪ್ರತಿನಿತ್ಯ ಸರಾಸರಿ 1,700 ಹೊರರೋಗಿಗಳು ಭೇಟಿ ನೀಡುತ್ತಿದ್ದಾರೆ. ರೋಗಿಗಳ ನಿರ್ವಹಣೆ ಸವಾಲಾಗಿ ಪರಿಣಮಿಸಿದ್ದರಿಂದ ಸಂಸ್ಥೆಯು ಮಾನಸಿಕ ಸಮಸ್ಯೆಗಳಿಗಾಗಿಯೇ ‘ಟೆಲಿ ಮನಸ್’ ಸಹಾಯವಾಣಿ ಪ್ರಾರಂಭಿಸಿದ್ದು, ಇದರ ಮೂಲಕ 20 ಭಾಷೆಗಳಲ್ಲಿ ಸೇವೆ ಒದಗಿಸಲಾಗುತ್ತಿದೆ.

ಆತ್ಮಹತ್ಯೆ ಸಾಧ್ಯತೆ: ನಿಮ್ಹಾನ್ಸ್ ಸಂಸ್ಥೆಯ ವಿಶ್ಲೇಷಣೆ ಪ್ರಕಾರ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಮೂರನೇ ಒಂದರಷ್ಟು ಮಂದಿ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಉಳಿದ ಎರಡು ಭಾಗದಷ್ಟು ಮಂದಿ ಆರ್ಥಿಕ ಸಮಸ್ಯೆ ಹಾಗೂ ಕುಟುಂಬದ ಬಾಂಧವ್ಯ ಕಡಿದುಕೊಳ್ಳುವಿಕೆಯಿಂದ ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ. ಪರಿಸರ ಮಾಲಿನ್ಯ, ಶಬ್ದ ಮಾಲಿನ್ಯ ಕೂಡಾ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.

‘ಬಹುತೇಕ ಎಲ್ಲ ಮಾನಸಿಕ ಕಾಯಿಲೆಗಳನ್ನು ಗುಣಪಡಿಸಬಹುದಾಗಿದೆ. ಮನಸ್ಸನ್ನು ನಿಗ್ರಹವಿಟ್ಟುಕೊಂಡಲ್ಲಿ ಮಾನಸಿಕ ಅನಾರೋಗ್ಯ ಸಮಸ್ಯೆಗಳಿಂದ ಅಂತರ ಕಾಯ್ದುಕೊಳ್ಳಬಹುದು. ಮೊಬೈಲ್‌ನಂತಹ ಡಿಜಿಟಲ್ ಸಾಧನಗಳ ಅತಿಯಾದ ಬಳಕೆ, ನಗರೀಕರಣ, ಕೌಟುಂಬಿಕ ಸಮಸ್ಯೆ, ಒಂಟಿತನ, ವೃತ್ತಿ ಸ್ಥಳದಲ್ಲಿ ಮಾನಸಿಕ ಒತ್ತಡ ಸೇರಿ ವಿವಿಧ ಕಾರಣಗಳಿಂದ ಮಾನಸಿಕ ಸಮಸ್ಯೆಗಳು ಹೆಚ್ಚುತ್ತಿವೆ. ಮಾನಸಿಕ ಅನಾರೋಗ್ಯವು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದ್ದು, ಈ ಸಮಸ್ಯೆಗೆ ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳುವುದೇ ಪರಿಹಾರ’ ಎಂದು ನಿಮ್ಹಾನ್ಸ್ ವೈದ್ಯರು ತಿಳಿಸಿದರು.

> **ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಖಿನ್ನತೆ ಸೇರಿ ವಿವಿಧ ಮಾನಸಿಕ ಸಮಸ್ಯೆಗಳಿಗೆ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಒಳಗಾಗುತ್ತಿದ್ದಾರೆ**
> **ಡಾ. ಶಶಿಧರ್ ಎಚ್.ಎನ್.** ನಿಮ್ಹಾನ್ಸ್‌ನ ಸ್ಥಾನಿಕ ವೈದ್ಯಾಧಿಕಾರಿ (ಆರ್‌ಎಂಒ)

ಭಾರತವರ್ಷ ಮರುನಿರ್ಮಾಣದ ಆರಂಭ: ಮೋಹನ್ ಭಾಗವತ್

ನವದೆಹಲಿ (ಪಿಟಿಐ): ಅಯೋಧ್ಯೆಯಲ್ಲಿರುವ ತನ್ನ ಜನ್ಮಸ್ಥಾನಕ್ಕೆ ಬಾಲರಾಮ ಬರುತ್ತಿರುವುದು ಹಾಗೂ ದೇವಸ್ಥಾನದಲ್ಲಿ ನಡೆಯುತ್ತಿರುವ ಪ್ರಾಣ ಪ್ರತಿಷ್ಠಾಪನೆಯು ಭಾರತವರ್ಷದ ಮರುನಿರ್ಮಾಣಕ್ಕಾಗಿನ ಅಭಿಯಾನದ ಆರಂಭ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.

ಭಾರತವರ್ಷದ ಮರುನಿರ್ಮಾಣದ ಉದ್ದೇಶವು ಸಾಮರಸ್ಯ, ಏಕತೆ, ಪ್ರಗತಿ, ಶಾಂತಿ ಮತ್ತು ಎಲ್ಲರ ಒಳಿತು ಎಂದು ಅವರು ಹೇಳಿದ್ದಾರೆ. ಆರ್‌ಎಸ್‌ಎಸ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಲೇಖನದಲ್ಲಿ ಭಾಗವತ್ ಅವರು, ‘ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಹಿಂದೂ ಸಮಾಜ ನಡೆಸಿದ ನಿರಂತರ ಹೋರಾಟ’ದ ಬಗ್ಗೆ ಉಲ್ಲೇಖಿಸಿದ್ದಾರೆ. ವಿವಾದಕ್ಕೆ ಸಂಬಂಧಿಸಿದ ಸಂಘರ್ಷ ಹಾಗೂ ಕಹಿಭಾವವು ಈಗ ಕೊನೆಗೊಳ್ಳಬೇಕು ಎಂದು ಹೇಳಿದ್ದಾರೆ.

ಧಾರ್ಮಿಕ ದೃಷ್ಟಿಕೋನದಿಂದ ಶ್ರೀರಾಮನು ದೇಶದ ಬಹುಸಂಖ್ಯಾತ ಸಮುದಾಯದಲ್ಲಿ ಅತಿಹೆಚ್ಚು ಪೂಜೆಗೆ ಪಾತ್ರನಾಗಿದ್ದಾನೆ. ಇಡೀ ಸಮಾಜವು ಚಾರಿತ್ರ್ಯದ ದೃಷ್ಟಿಯಿಂದ ಶ್ರೀರಾಮನನ್ನು ಆದರ್ಶವೆಂದು ಈಗಲೂ ಪರಿಗಣಿಸುತ್ತದೆ ಎಂದು ಬರೆದಿದ್ದಾರೆ.

‘ಅಯೋಧ್ಯೆ ಅಂದರೆ ಯುದ್ಧವಿಲ್ಲದ, ಸಂಘರ್ಷಗಳಿಂದ ಮುಕ್ತವಾದ ನಗರ ಎಂದು ಅರ್ಥ’ ಎಂದು ಹೇಳಿರುವ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಸಂದರ್ಭವು ‘ರಾಷ್ಟ್ರೀಯ ಅಭಿಮಾನದ ಪುನರ್ಜಾಗೃತಿಯ’ ದ್ಯೋತಕ ಎಂದು ಕೂಡ ಹೇಳಿದ್ದಾರೆ.

‘ಭಾರತವರ್ಷದ ಮರುನಿರ್ಮಾಣಕ್ಕಾಗಿನ ಅಭಿಯಾನವನ್ನು ಕಾರ್ಯರೂಪಕ್ಕೆ ತರುವವರು ನಾವು. ಜನವರಿ 22ರ ಭಕ್ತಿಯ ಆಚರಣೆಯ ಜೊತೆಯಲ್ಲಿ ನಾವೆಲ್ಲರೂ ಭಾರತದ ಮರುನಿರ್ಮಾಣಕ್ಕೆ ನಿರ್ಣಯ ಕೈಗೊಂಡಿದ್ದೇವೆ. ಆ ಮೂಲಕ ಇಡೀ ವಿಶ್ವದ ಮರುನಿರ್ಮಾಣಕ್ಕೆ ದಾರಿ ಮಾಡಿಕೊಡಲಿದ್ದೇವೆ’ ಎಂದು ಅವರು ಬರೆದಿದ್ದಾರೆ.

ಭಾರತದ ಇತಿಹಾಸವು, ಆಕ್ರಮಣಕಾರರ ವಿರುದ್ಧದ ಒಂದೂವರೆ ಸಹಸ್ರಮಾನದ ನಿರಂತರ ಹೋರಾಟದ ಇತಿಹಾಸ ಎಂದು ಹೇಳಿರುವ ಭಾಗವತ್, ‘ಆರಂಭಿಕ ಆಕ್ರಮಣಗಳು ಲೂಟಿಹೊಡೆಯುವ ಉದ್ದೇಶ ಹೊಂದಿದ್ದವು. ನಂತರ ಅಲೆಕ್ಸಾಂಡರ್‌ನಂಥವರು ವಸಾಹತು ಸ್ಥಾಪಿಸುವ ಉದ್ದೇಶದಿಂದ ಆಕ್ರಮಣ ನಡೆಸಿದರು’ ಎಂದಿದ್ದಾರೆ.

‘ಆದರೆ ಇಸ್ಲಾಂ ಹೆಸರಿನಲ್ಲಿ ಪಶ್ಚಿಮದಿಂದ ನಡೆದ ಆಕ್ರಮಣವು ಸಮಾಜದ ಪಾಲಿಗೆ ಸಂಪೂರ್ಣ ವಿನಾಶವನ್ನು, ಪರಾಧೀನವನ್ನು ತಂದಿತ್ತಿತು. ರಾಷ್ಟ್ರದ, ಸಮಾಜದ ಸ್ಥೈರ್ಯವನ್ನು ಹಾಳುಮಾಡಲು ಅವರ ಧಾರ್ಮಿಕ ಸ್ಥಳಗಳನ್ನು ನಾಶ ಮಾಡಬೇಕಿತ್ತು. ಹೀಗಾಗಿ, ವಿದೇಶಿ ಆಕ್ರಮಣಕಾರರು ದೇಶದ ದೇವಸ್ಥಾನಗಳನ್ನು ಕೂಡ ನಾಶ ಮಾಡಿದರು’ ಎಂದಿದ್ದಾರೆ.

ಬಿಜೆಪಿ ಬೆದರಿಕೆಗೆ ಜನ ಹೆದರಲ್ಲ: ರಾಹುಲ್

ಕಾರ್ಯಕ್ರಮಗಳಿಗೆ ಅನುಮತಿ ನಿರಾಕರಿಸುತ್ತಿರುವ ಬಿಜೆಪಿ ನೇತೃತ್ವದ ಅಸ್ಸಾಂ ಸರ್ಕಾರ– ಆರೋಪ

ಬಿಸ್ವನಾಥ್ ಚರಿಯಾಲಿ (ಅಸ್ಸಾಂ): ಕಾಂಗ್ರೆಸ್ ನಡೆಸುತ್ತಿರುವ ‘ಭಾರತ್ ಜೋಡೊ ನ್ಯಾಯ ಯಾತ್ರೆ’ಯಲ್ಲಿ ಅಸ್ಸಾಂ ಜನರು ಪಾಲ್ಗೊಳ್ಳದಂತೆ ಮಾಡಲು ಇಲ್ಲಿನ ಬಿಜೆಪಿ ನೇತೃತ್ವದ ಸರ್ಕಾರ ಬೆದರಿಕೆ ಹಾಕುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಆರೋಪಿಸಿದರು.

ಈ ಸರ್ಕಾರವು, ಕಾಂಗ್ರೆಸ್ ಯಾತ್ರೆ ಸಾಗುವ ಮಾರ್ಗದುದ್ದಕ್ಕೂ ಕಾರ್ಯಕ್ರಮಗಳಿಗೆ ಅನುಮತಿ ನಿರಾಕರಿಸುತ್ತಿದೆ ಎಂದು ಅವರು ಕಿಡಿಕಾರಿದರು. ಅಲ್ಲದೆ, ವಿವಿಧೆಡೆ ಕಾಂಗ್ರೆಸ್‌ನ ಧ್ವಜ ಮತ್ತು ಬ್ಯಾನರ್‌ಗಳಿಗೆ ಹಾನಿ ಮಾಡಲಾಗುತ್ತಿದೆ ಎಂದು ದೂರಿದರು.

ಬಿಸ್ವನಾಥ್ ಜಿಲ್ಲೆಯ ಬಿಸ್ವನಾಥ್ ಚರಿಯಾಲಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ‘ಸರ್ಕಾರದ ಈ ಬೆದರಿಕೆಗೆಲ್ಲ ಜನರು ಹೆದರುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿ ವಿರುದ್ಧ ಭಾರಿ ಅಂತರದಲ್ಲಿ ಗೆಲ್ಲಲಿದೆ’ ಎಂದರು.



ಅಸ್ಸಾಂನ ಬಿಸ್ವನಾಥ್ ಜಿಲ್ಲೆಯ ಚರಿಯಾಲಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಹಿರಂಗ ಸಭೆಯನ್ನು ಉದ್ದೇಶಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿದರು – ಪಿಟಿಐ ಚಿತ್ರ

ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮ ವಿರುದ್ಧ ವಾಗ್ದಾಳಿ ಮುಂದುವರಿಸಿದ ರಾಹುಲ್, ‘ಅವರು ದೇಶದ ಅತಿ ಭ್ರಷ್ಟ ಮುಖ್ಯಮಂತ್ರಿ’ ಎಂದು ಜರೆದರು.

ದಾಳಿ ಆರೋಪ: ಕಾಂಗ್ರೆಸ್ ನಾಯಕರ ಮೇಲೆ ಬಿಜೆಪಿ ಬೆಂಬಲಿಗರು ದಾಳಿ ನಡೆಸುತ್ತಿದ್ದು, ರಾಹುಲ್ ಗಾಂಧಿ ಅವರನ್ನು ಗುಂಪೊಂದು ಸುತ್ತುವರಿದು ‘ಜೈ ಶ್ರೀರಾಮ್’, ‘ಮೋದಿ’ ಎಂದು ಘೋಷಣೆ ಕೂಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಕಮಾಂಡೊಗಳ ನಿಯೋಜನೆ: ಇಲ್ಲಿನ ಸೂಕ್ಷ್ಮ ಪ್ರದೇಶಗಳಾದ ಮೊರಿಗಾಂವ್, ಜಾಗಿರೋಡ್, ನೆಲ್ಲಿ ಮಾರ್ಗವನ್ನು ಕಾಂಗ್ರೆಸ್ ಯಾತ್ರೆಗಾಗಿ ಆಯ್ಕೆ ಮಾಡಿಕೊಂಡಿದೆ. ಈ ಮಾರ್ಗವನ್ನು ಅದು ತಪ್ಪಿಸಬಹುದಿತ್ತು ಎಂದಿರುವ ಹಿಮಂತ್ ಬಿಸ್ವಾ ಶರ್ಮ, ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿ ಕಾಯ್ದುಕೊಳ್ಳಲು ಕಮಾಂಡೊಗಳನ್ನು ನಿಯೋಜಿಸಲಾಗುವುದು ಎಂದರು.

‘ಇಲ್ಲಿ ಅಪಾಯವಿರುವ ಕಾರಣ ಆತಂಕ ಇದೆ. ಆದರೂ ಸೋಮವಾರದ ಯಾತ್ರೆಗೆ ಅವಕಾಶ ನೀಡುತ್ತಿದ್ದೇನೆ. ಆದರೆ ಕಾನೂನು– ಸುವ್ಯವಸ್ಥೆ ಸಮಸ್ಯೆಯಾದರೆ, ಭದ್ರತಾ ಸಿಬ್ಬಂದಿ ರಾಹುಲ್ ಗಾಂಧಿ ಅವರನ್ನು ಸುತ್ತುವರಿಯುತ್ತಾರೆ ಹಾಗೂ ಅವರಿಗೆ ಏನೂ ಆಗದಂತೆ ಎಚ್ಚರ ವಹಿಸುತ್ತಾರೆ’ ಎಂದರು.

ದುಷ್ಕರ್ಮಿಗಳ ದಾಳಿ: ತನಿಖೆಗೆ ಆಗ್ರಹ

ಗುವಾಹಟಿ: ಯಾತ್ರೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರ ವಾಹನದ ಮೇಲೆ ಸೋನಿತ್‌ಪುರ ಜಿಲ್ಲೆಯಲ್ಲಿ ಕೆಲ ದುಷ್ಕರ್ಮಿಗಳು ದಾಳಿ ನಡೆಸಿ, ವಾಹನದ ಮೇಲಿದ್ದ ನ್ಯಾಯ್ ಯಾತ್ರೆಯ ಸ್ಟಿಕ್ಕರ್‌ಗಳನ್ನು ಹರಿದು ಹಾಕಿದ್ದಾರೆ.

ಅಲ್ಲದೆ ಯಾತ್ರೆಯ ಜೊತೆಯಲ್ಲಿದ್ದ ಮಾಧ್ಯಮದವರ ಮೇಲೆ ಈ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಇದೇ ವೇಳೆ ಅಸ್ಸಾಂ ಕಾಂಗ್ರೆಸ್ ಮುಖ್ಯಸ್ಥ ಭೂಪೇನ್ ಕುಮಾರ್ ಬೋರಾ ಅವರ ಮೇಲೆಯೂ ಹಲ್ಲೆ ನಡೆದಿದೆ. ಈ ದಾಳಿಯ ಹಿಂದೆ ಬಿಜೆಪಿ ಶಾಸಕ ಮತ್ತು ಆತನ ಬೆಂಬಲಿಗರ ಕೈವಾಡ ಇದೆ ಎಂದು ಆರೋಪಿಸಿರುವ ಕಾಂಗ್ರೆಸ್, ನ್ಯಾಯಾಂಗ ತನಿಖೆಗೆ ಆಗ್ರಹಿಸಿದೆ.

> **ಯಾತ್ರೆಯ ಯಶಸ್ಸಿಗೆ ಅಸ್ಸಾಂನ ಬಿಜೆಪಿ ಸರ್ಕಾರ ಹೆದರಿದೆ. ಎಲ್ಲೂ ನಡೆಯದ ಕಲ್ಲು ತೂರಾಟ ಇಲ್ಲಿ ಏಕೆ ನಡೆಯುತ್ತಿದೆ? ಇಲ್ಲಿನ ಸಿ.ಎಂ ಅವರು ಪ್ರಧಾನಿ ಮೋದಿ ಚೇಲಾ**
> **ಮಲ್ಲಿಕಾರ್ಜುನ ಖರ್ಗೆ,** ಎಐಸಿಸಿ ಅಧ್ಯಕ್ಷ

ಅಸ್ಸಾಂನ ನಾಗಾವ್ ಜಿಲ್ಲೆಯ ಬೋರ್ದೋವಾ ಕ್ಷೇತ್ರ

ಶಂಕರದೇವ ಜನ್ಮಸ್ಥಳಕ್ಕೆ ಇಂದು ರಾಹುಲ್

ಪ್ರಜಾವಾಣಿ ವಾರ್ತೆ/ಪಿಟಿಐ

ಗುವಾಹಟಿ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೊಳ್ಳುವ ದಿನದಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಅಸ್ಸಾಂನ ನಾಗಾವ್ ಜಿಲ್ಲೆಯಲ್ಲಿ ಬೋರ್ದೋವಾ ಕ್ಷೇತ್ರದಲ್ಲಿ ಸಮಯ ಕಳೆಯಲಿದ್ದಾರೆ.

ಬೋರ್ದೋವಾ ಕ್ಷೇತ್ರವು ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕ ಶಂಕರದೇವ ಅವರ ಜನ್ಮಸ್ಥಾನ. ಅವರು ವಿಗ್ರಹಾರಾಧನೆ ಮತ್ತು ಜಾತೀಯತೆಯನ್ನು ಖಂಡಿಸಿ ಹಿಂದೂ ಪಂಥವೊಂದನ್ನು ಸ್ಥಾಪಿಸಿದವರು.

ಬಿಜೆಪಿ ಪ್ರತಿಪಾದಿಸುತ್ತಿರುವ ಧರ್ಮದ ಬ್ರಾಂಡ್‌ಗೆ ಪ್ರತಿಯಾಗಿ ಹಿಂದೂ ಧರ್ಮದ ಮತ್ತೊಂದು ಮುಖವನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ರಾಹುಲ್ ಗಾಂಧಿಯವರ ಸಂಘಟಿತ ಪ್ರಯತ್ನ ಇದಾಗಿದೆ ಎಂಬುದು ಪಕ್ಷದ ಮುಖಂಡರು ಹೇಳಿದ್ದಾರೆ.

ಬೋರ್ದೋವಾದ ಮಠಕ್ಕೆ ಭೇಟಿ ನೀಡುವ ಮೂಲಕ ರಾಹುಲ್ ಅವರು ಸೋಮವಾರದ ದಿನವನ್ನು ಪ್ರಾರಂಭಿಸುತ್ತಾರೆ. ಅಲ್ಲಿ ಆಶೀರ್ವಾದ ಪಡೆದ ಬಳಿಕ ಯಾತ್ರೆ ಮೊರಿಗಾಂವ್‌ಗೆ ತೆರಳಲಿದೆ ಎಂದು ಅಸ್ಸಾಂ ಪಿಸಿಸಿ ಮುಖ್ಯಸ್ಥ ಭೂಪೇನ್ ಬೋರಾ ಮಾಹಿತಿ ನೀಡಿದ್ದಾರೆ.

ಮೋರಿಗಾಂವ್‌ನಲ್ಲಿ ರಾಹುಲ್ ಅವರು ಎರಡು ಕಿ.ಮೀ ಪಾದಯಾತ್ರೆ ನಡೆಸಲಿದ್ದಾರೆ. ಬಳಿಕ ಕೆಲ ಕಾಲದ ವಿಶ್ರಾಂತಿ ಪಡೆದು, ಗುವಾಹಟಿಯ ಹೊರವಲಯ ಜೋರಾಬಾತ್‌ನಲ್ಲಿ (ಅಸ್ಸಾಂ–ಮೇಘಾಲಯ ಗಡಿ) ಸಮಾರಂಭ ನಡೆಯಲಿದೆ. ಆ ಬಳಿಕ ಯಾತ್ರೆ ಮೇಘಾಲಯ ಪ್ರವೇಶಿಸಲಿದೆ. ನೂಂಗ್‌ಪೋಹ್‌ನಲ್ಲಿ ಪಾದಾಯಾತ್ರೆ ಕೈಗೊಂಡು, ನಂತರ ರಿ ಭೋಯ್‌ನಲ್ಲಿ ರಾತ್ರಿ ತಂಗಲಿದ್ದಾರೆ.

‘ಶಂಕರದೇವ್ ಅವರು 15–16ನೇ ಶತಮಾನದ ಶ್ರೇಷ್ಠ ಧಾರ್ಮಿಕ, ಸಾಮಾಜಿಕ ಸುಧಾಕರಾಗಿದ್ದು, ಸಾಂಸ್ಕೃತಿಕ ವ್ಯಕ್ತಿಯಾಗಿದ್ದಾರೆ. ಅವರು ಅಸ್ಸಾಗೆ ಮಾತ್ರವಲ್ಲದೆ ದೇಶದಾದ್ಯಂತ ಜನರಿಗೆ ಸ್ಫೂರ್ತಿಯ ಮೂಲವಾಗಿದ್ದಾರೆ. ಅವರ ಜೀವನ ಮತ್ತು ಬೋಧನೆಗಳು ಹೆಚ್ಚಿನ ಮಹತ್ವ ಪಡೆದುಕೊಂಡಿವೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈಗ ಭೇಟಿ ಬೇಡ– ಸಿ.ಎಂ ಮನವಿ: ‘ಅಯೋಧ್ಯೆಯಲ್ಲಿ ಸೋಮವಾರ ರಾಮ ಪ್ರತಿಷ್ಠಾಪನಾ ಕಾರ್ಯ ನಡೆಯಲಿದೆ. ಇಂಥ ಸಂದರ್ಭದಲ್ಲಿ ರಾಹುಲ್ ಅವರು ಬೋರ್ದೋವಾಗೆ ಭೇಟಿ ನೀಡಿದರೆ, ತಪ್ಪು ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಇಲ್ಲಿಗೆ ಬೇರೆ ಸಮಯದಲ್ಲಿ ತೆರಳುವಂತೆ ಮನವಿ ಮಾಡುತ್ತೇನೆ’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮ ಅವರು ಮನವಿ ಮಾಡಿದ್ದಾರೆ.

‘ರಾಮ ಮತ್ತು ಶಂಕರದೇವರ ನಡುವೆ ಯಾವುದೇ ಸ್ಪರ್ಧೆಯಿಲ್ಲ. ಇಡೀ ರಾಷ್ಟ್ರದ ಗಮನ ಅಯೋಧ್ಯೆಯ ಮೇಲೆ ಇರುವಾಗ, ಅಸ್ಸಾಂನಲ್ಲಿ ಅನಗತ್ಯವಾಗಿ ಆ ಗಮನ ಬೇರೆಡೆಗೆ ತಿರುಗಬಾರದು’ ಎಂದು ಅವರು ಹೇಳಿದ್ದಾರೆ.

ನಿಗಮ–ಮಂಡಳಿ ಪಟ್ಟಿಯಲ್ಲಿ ಹೆಸರು ಬದಲಾವಣೆ ಮುಖ್ಯಮಂತ್ರಿ, ಡಿಸಿಎಂ ಗರಂ

ಸಿಟ್ಟು ಶಮನಕ್ಕೆ ಧಾವಿಸಿದ ಸುರ್ಜೇವಾಲಾ

ಪ್ರಜಾವಾಣಿ ವಾರ್ತೆ


ಸುರ್ಜೇವಾಲಾ

ಬೆಂಗಳೂರು: ಹೈಕಮಾಂಡ್ ಅನುಮೋದನೆ ನೀಡಿದ್ದ ನಿಗಮ–ಮಂಡಳಿಗಳಿಗೆ ನೇಮಕ ಪಟ್ಟಿಯಲ್ಲಿ ತಮಗೆ ಮಾಹಿತಿಯನ್ನೇ ನೀಡದೆ ಕೆಲವು ಹೆಸರು ಸೇರಿಸಿ ಮಾರ್ಪಾಡು ಮಾಡಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಇಬ್ಬರು ನಾಯಕರ ಜೊತೆ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಭಾನುವಾರ ಚರ್ಚೆ ನಡೆಸಿ, ಅಸಮಾಧಾನ ತಣಿಸುವ ಕಸರತ್ತು ನಡೆಸಿದರು. ಪಟ್ಟಿಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ.

ನಸುಕಿನಲ್ಲಿ ನಗರಕ್ಕೆ ಬಂದಿಳಿದ ಸುರ್ಜೇವಾಲಾ, ಇಬ್ಬರನ್ನೂ ತಾಜ್ ವೆಸ್ಟೆಂಡ್ ಹೋಟೆಲ್‌ಗೆ ಕರೆಸಿಕೊಂಡು ಎರಡು ತಾಸಿಗೂ ಹೆಚ್ಚು ಹೊತ್ತು ಸಮಾಲೋಚನೆ ನಡೆಸಿ ಬಳಿಕ ದೆಹಲಿಗೆ ಮರಳಿದರು.

ನಿಗಮ– ಮಂಡಳಿಗಳಿಗೆ 37 ಶಾಸಕರು, 39 ಕಾರ್ಯಕರ್ತರ ಪಟ್ಟಿ ಸಿದ್ಧಪಡಿಸಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಸಹಿ ಹೊಂದಿದ್ದ ಆ ಪಟ್ಟಿ ಬಿಡುಗಡೆ ಆಗುವ ಮೊದಲೇ ಪಕ್ಷದ ವಲಯದಲ್ಲಿ ಬಹಿರಂಗವಾಗಿತ್ತು. ಆದರೆ, ಇನ್ನೇನು ಪಟ್ಟಿ ಪ್ರಕಟ ಆಗಲಿದೆ ಎನ್ನುವಷ್ಟರಲ್ಲಿ ಅದಕ್ಕೆ ತಡೆಬಿದ್ದಿದೆ. ಹೈಕಮಾಂಡ್ ಸೇರಿಸಿದ್ದ ಕೆಲವು ಹೆಸರುಗಳಿಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಆಕ್ಷೇಪ ವ್ಯಕ್ತಪಡಿಸಿದ್ದೇ ಪಟ್ಟಿ ಬಿಡುಗಡೆ ಆಗದಿರಲು ಕಾರಣ. ಈ ಪಟ್ಟಿ ಪರಿಷ್ಕರಣೆಗೊಳ್ಳುವ ಸಾಧ್ಯತೆಯಿದೆ ಎಂದು ಗೊತ್ತಾಗಿದೆ.

ಕಲಬುರಗಿ ಭಾಗದ ಕೆಲವು ಕಾರ್ಯಕರ್ತರ ಹೆಸರು ಪಟ್ಟಿಯಲ್ಲಿ ಇದ್ದುದಕ್ಕೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾಹಿತಿಯನ್ನೇ ನೀಡದೆ ಕೆಲವು ಕಾರ್ಯಕರ್ತರ ಹೆಸರನ್ನು ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ಇಬ್ಬರೂ ಬೇಸರ ವ್ಯಕ್ತಪಡಿಸಿದ್ದಾರೆ. ಕಲಬುರಗಿ ಭಾಗದ ಲಲಿತ್ ರಾಘವ್, ಸಿ. ನರೇಂದ್ರ, ಮಝರ್ ಖಾನ್, ಜಗದೇವ ಗುತ್ತೇದಾರ ಅವರ ಹೆಸರು ನಿಗಮ ಮಂಡಳಿ ಪಟ್ಟಿಯಲ್ಲಿತ್ತು. ಬೇರೆ ನಾಯಕರ ಸೂಚನೆಯ ಮೇರೆಗೆ ಈ ನಾಲ್ವರ ಹೆಸರನ್ನು ಸೇರಿಸಿ ಕೆ.ಸಿ. ವೇಣುಗೋಪಾಲ್ ಅವರು ಮುಖ್ಯಮಂತ್ರಿಗೆ ಅಂತಿಮ ಪಟ್ಟಿ ರವಾನಿಸಿದ್ದರು. ಇದಕ್ಕೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಕಲಬುರಗಿ ಭಾಗದವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಿದವರು ಯಾರು? ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ತಮ್ಮ ಜಿಲ್ಲೆಯ ಕಾರ್ಯಕರ್ತರ ಹೆಸರು ಸೇರ್ಪಡೆ ಮಾಡಿಸಿದ್ದರೇ? ಸಚಿವ ಪ್ರಿಯಾಂಕ್ ಖರ್ಗೆ ಶಿಫಾರಸು ಮಾಡಿದ್ದರೇ ಎಂಬ ಅನುಮಾನಗಳು ಪಕ್ಷದ ವಲಯದಲ್ಲಿ ಹುಟ್ಟಿಕೊಂಡಿದೆ. ಈ ಎಲ್ಲ ಕಾರಣಗಳಿಗೆ ಪಟ್ಟಿಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ. ಅಲ್ಲದೆ, ಈ ಕಾರಣಕ್ಕೆ ಪಟ್ಟಿ ಬಿಡುಗಡೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.



ಹೋರಿ ಬೆದರಿಸುವ ಸ್ಪರ್ಧೆ ಶಿಕಾರಿಪುರ ತಾಲ್ಲೂಕಿನ ತರಲಘಟ್ಟ ಗ್ರಾಮದಲ್ಲಿ ಭಾನುವಾರ ನಡೆದ ಹೋರಿ ಬೆದರಿಸುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಅತ್ಯಾಕರ್ಷಕವಾಗಿ ಸಿಂಗಾರಗೊಂಡಿದ್ದ ಹೋರಿಯೊಂದನ್ನು ಹಿಡಿಯಲು ಮುಂದಾದ ಸಾಹಸಿಗಳು... ಪ್ರಜಾವಾಣಿ ಚಿತ್ರ: ಎಚ್.ಎಸ್. ರಘು

‘ಬಸವಣ್ಣನ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ’

ರಾಯಚೂರು: ‘ಬಸವಣ್ಣನ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದು ಅದನ್ನು ಎಲ್ಲರೂ ಅರಿಯಬೇಕು. ಜನರು ಆಚಾರ, ವಿಚಾರ ಮರೆತು ನಡೆಯುತ್ತಿದ್ದಾರೆ. ರೇಣುಕಾಚಾರ್ಯರು ಹೇಳಿದ ತತ್ವ, ಸಿದ್ಧಾಂತಗಳು ಹಾಗೂ 12ನೇ ಶತಮಾನದ ಶರಣರು ಹೇಳಿದ ವಿಚಾರಧಾರೆಗಳು ಬೇರೆಯಲ್ಲ’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ರಾಚೋಟಿವೀರ ಶಿವಾಚಾರ್ಯ ಮಂಗಳ ಭವನವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

‘ವೀರಶೈವ ಧರ್ಮದ ಒಳಪಂಗಡಗಳು ಬೆಳೆಯಬೇಕು ಎನ್ನುವ ಅಪೇಕ್ಷೆ ತಪ್ಪಲ್ಲ. ಧರ್ಮದ ತಳಹದಿ ಮೇಲೆ ಒಳಪಂಗಡಗಳನ್ನು ಸಂಘಟಿಸುವ ಕೆಲಸವಾಗಬೇಕು. ಇಂದು ಜನರು ಜಾತಿಗೆ ಕೊಡುವಷ್ಟು ಪ್ರಾಮುಖ್ಯತೆ ಧರ್ಮಕ್ಕೆ ಕೊಡುತ್ತಿಲ್ಲ’ ಎಂದರು.

ಅಧ್ಯಕ್ಷರನ್ನು ಅಭಿನಂದಿಸದ ಶೋಭಾ: ಬಿಜೆಪಿಯಲ್ಲಿ ಚರ್ಚೆ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರು ನೇಮಕವಾಗಿ ಮೂರು ತಿಂಗಳಾದರೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈವರೆಗೂ ‘ನೂತನ ಅಧ್ಯಕ್ಷ’ರಿಗೆ ಅಭಿನಂದನೆ ಸಲ್ಲಿಸದೇ ಇರುವುದು ಪಕ್ಷದಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಿ ಶುಭಾಶಯ ಕೋರುವ ಮಾತಿರಲಿ, ಕನಿಷ್ಠ ಪಕ್ಷ ‘ಎಕ್ಸ್’ ಮೂಲಕವೂ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಪಕ್ಷದ ಕಚೇರಿಗೂ ಬಂದಿಲ್ಲ. ವಿಜಯೇಂದ್ರ ಬಗ್ಗೆ ತಕರಾರು ಹೊಂದಿರುವ ಕೆಲವು ನಾಯಕರು ಅಸಮಾಧಾನ ಹೊರಹಾಕಿದ್ದರು. ವರಿಷ್ಠರ ಮಧ್ಯ ಪ್ರವೇಶದ ಬಳಿಕ ಈಗ ಅವರೆಲ್ಲ ಸುಮ್ಮನಾಗಿದ್ದಾರೆ’ ಎಂದು ಮೂಲಗಳು ಹೇಳಿವೆ.

ಇತ್ತೀಚೆಗೆ ಮಂಗಳೂರಿಗೆ ವಿಜಯೇಂದ್ರ ಮತ್ತು ಶೋಭಾ ಅವರು ಒಂದೇ ವಿಮಾನದಲ್ಲಿ ಪ್ರಯಾಣಿಸಿದ್ದರು. ಆದರೆ, ಪರಸ್ಪರ ಮಾತನಾಡಲಿಲ್ಲ ಎಂದು ತಿಳಿಸಿವೆ.

ಅಲ್ಲದೇ, ಇತ್ತೀಚೆಗೆ ನಡೆದ ಪಕ್ಷದ ಯಾವುದೇ ಸಭೆಗಳಿಗೂ ಶೋಭಾ ಹಾಜರಾಗಿಲ್ಲ. ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರ ಸಭೆ ಮತ್ತು ಲೋಕಸಭಾ ಕ್ಷೇತ್ರಗಳ ಸಿದ್ಧತೆ ಕುರಿತಾಗಿ ನಡೆಸಿದ ಸಭೆಯ ವೇಳೆಯೂ ತಮ್ಮ ಕ್ಷೇತ್ರದ ಬಗ್ಗೆ ವಿವರ ನೀಡಲು ಅವರು ಹಾಜರಾಗಲಿಲ್ಲ. ಶೋಭಾ ಅವರು ಈ ಬಾರಿ ಕ್ಷೇತ್ರ ಬದಲಿಸುವ ಸಾಧ್ಯತೆ ಇದ್ದು, ಆ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಿ ಚರ್ಚಿಸುವ ಸಂಪ್ರದಾಯದ ಪಕ್ಷದಲ್ಲಿದೆ. ಅದನ್ನು ಪಾಲಿಸುತ್ತಾರೋ ಇಲ್ಲವೋ ಕಾದು ನೋಡಬೇಕು ಎಂದು ಹೇಳಿವೆ.

ಅಂಗವಿಕಲರ ಬಾಳಲ್ಲಿ ‘ಕಲ್ಯಾಣ’

ಪ್ರಜಾವಾಣಿ ವಾರ್ತೆ

ಕೊಪ್ಪಳ: ಸುತ್ತಮುತ್ತಲೂ ಮರಗಳು ಇರುವ ಇಲ್ಲಿನ ಗವಿಮಠದ ಆವರಣದ ತಂಪಿನಲ್ಲಿ ಭಾನುವಾರ ಸಂಭ್ರಮ ಮನೆಮಾಡಿತ್ತು. ನೋವುಗಳನ್ನೇ ನುಂಗಿ ನಿತ್ಯ ಸವಾಲುಗಳನ್ನು ಎದುರಿಸಿದ್ದ ಅಂಗವಿಕಲರ ಬದುಕಿನಲ್ಲಿ ‘ಕಲ್ಯಾಣ’ದ ಸಡಗರ ಕಂಡುಬಂತು.

ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಮಠದ ವತಿಯಿಂದ ಮೊದಲ ಬಾರಿಗೆ ಅಂಗವಿಕಲರ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೊಪ್ಪಳ, ಧಾರವಾಡ, ಹಾವೇರಿ, ವಿಜಯನಗರ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಿಂದ ಬಂದಿದ್ದ ವಧು–ವರರು ಇಲ್ಲಿ ಸತಿ ಪತಿಗಳಾದರು.

‘ಜೀವನ ಸಂಗಾತಿ ಜೊತೆಗೆ ಜೀವನೋಪಾಯ’ ಎಂಬ ಘೋಷವಾಕ್ಯದಡಿ ಆಯೋಜಿಸಿದ್ದ ವಿವಾಹ ಕಾರ್ಯಕ್ರಮದಲ್ಲಿ



ಕೊಪ್ಪಳದ ಗವಿಮಠದಲ್ಲಿ ಭಾನುವಾರ ನಡೆದ ಅಂಗವಿಕಲರ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ನವ ದಂಪತಿಗೆ ಆಶೀರ್ವಾದ ಮಾಡಿದರು –ಪ್ರಜಾವಾಣಿ ಚಿತ್ರ

ನವದಂಪತಿಗೆ ಬೆಂಗಳೂರಿನ ಸೆಲ್ಕೊ ಫೌಂಡೇಷನ್ ನೆರವಿನೊಂದಿಗೆ ಎಲ್ಲರಿಗೂ 64 ಚದರ ಅಡಿ ಅಳತೆ ಹೊಂದಿರುವ ಸೋಲಾರ್ ವ್ಯವಸ್ಥೆಯುಳ್ಳ ಅಂಗಡಿಗಳನ್ನು ವ್ಯಾಪಾರ ಮಾಡಿ ಬದುಕು ಕಟ್ಟಿಕೊಳ್ಳಲು ಉಡುಗೊರೆಯಾಗಿ ನೀಡಲಾಯಿತು.

ಇಲ್ಲಿ ಮದುವೆಯಾದವರು ವಾಸಿಸುವ ಊರುಗಳಿಗೆ ತೆರಳಿ ಅಲ್ಲಿನ ಜಿಲ್ಲಾಡಳಿತದಿಂದ ಅವರಿಗೆ ಅಂಗಡಿಗಳನ್ನು ತೆರೆಯಲು ಜಾಗದ ವ್ಯವಸ್ಥೆ ಕಲ್ಪಿಸಿಕೊಡುವ ಕೆಲಸವನ್ನು ಸೆಲ್ಕೊ ಮಾಡಲಿದೆ. ಈ ಮೂಲಕ ಅಂಗವಿಕಲರ ಸ್ವಾವಲಂಬಿ ಬದುಕಿಗೆ ಗವಿಮಠ ಮತ್ತು ಸೆಲ್ಕೊ ಫೌಂಡೇಷನ್ ನೆರವಾಗುತ್ತಿವೆ.

ಈ ವೇಳೆ ಮಾತನಾಡಿದ ಗವಿಸಿದ್ಧೇಶ್ವರ ಸ್ವಾಮೀಜಿ, ‘ಪ್ರತಿ ವರ್ಷ ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ ಜಾತ್ರೆಯ ಕಾರ್ಯಕ್ರಮ ಆರಂಭಿಸಲಾಗುತ್ತಿತ್ತು. ಈ ಬಾರಿ ಮಹಿಳೆಗೆ ಮುತ್ತೈದೆ ಭಾಗ್ಯದ ಜೊತೆಗೆ ಸ್ವಾವಲಂಬಿ ಬದುಕು ಕಲ್ಪಿಸುವ ಕಾರ್ಯದ ಮೂಲಕ ಜಾತ್ರೆ ಆರಂಭಿಸುತ್ತಿದ್ದೇವೆ. ಇದು ಭಗವಂತನ ಮಕ್ಕಳ ಮದುವೆ’ ಎಂದು ಹೇಳಿದರು.

ಶಿಕಾರಿಪುರ: ಹೋರಿ ತಿವಿದು ಯುವಕ ಸಾವು

ಪ್ರಜಾವಾಣಿ ವಾರ್ತೆ

ಶಿಕಾರಿಪುರ (ಶಿವಮೊಗ್ಗ): ತಾಲ್ಲೂಕಿನ ತರಲಘಟ್ಟ ಗ್ರಾಮದಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಯುವಕ ಹೋರಿ ತಿವಿದು ಮೃತಪಟ್ಟಿದ್ದಾರೆ.

ಸ್ಪರ್ಧೆಯಲ್ಲಿ ಪಾಲ್ಗೊಂಡು ಹೋರಿ ಹಿಡಿಯುವ ಸಾಹಸದಲ್ಲಿ ಭಾಗಿಯಾಗಿದ್ದ ಈಸೂರು ಗ್ರಾಮದ ನಿವಾಸಿ ಪರಶುರಾಮ (27) ಮೃತಪಟ್ಟವರು.

ಅವರ ಸಹೋದರ ಯೋಗೀಶ್ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

‘ಒಕ್ಕಲಿಗರು ಉದ್ಯಮದಲ್ಲೂ ಸಾಧಿಸಬೇಕು’

ಪ್ರಜಾವಾಣಿ ವಾರ್ತೆ

ಬೆಂಗಳೂರು: ‘ಕೃಷಿ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಒಕ್ಕಲಿಗರು ಉದ್ಯಮ ಕ್ಷೇತ್ರದಲ್ಲೂ ಸಾಧನೆ ಮಾಡಬೇಕು. ಆ ಮೂಲಕ ಉದ್ಯೋಗ ನೀಡುವವರೂ ಆಗಬೇಕು’ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.

ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ‘ಉದ್ಯಮಿ ಒಕ್ಕಲಿಗ ಎಕ್ಸ್‌ಪೋ’ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಅವರು, ‘ಹಿಂದಿನ ದಿನಗಳಲ್ಲಿ ಜಮೀನಿನ ಒಡೆತನ ಇದ್ದವರಷ್ಟೇ ಜಗತ್ತನ್ನು ಆಳುತ್ತಿದ್ದರು. ಈಗ ಜ್ಞಾನವಂತರು ಜಗತ್ತನ್ನು ಆಳುತ್ತಿದ್ದಾರೆ. ಒಕ್ಕಲಿಗರು ಜ್ಞಾನಾರ್ಜನೆಗೆ ಒತ್ತು ನೀಡಬೇಕು’ ಎಂದರು.

ಕೃಷಿ ಚಟುವಟಿಕೆಗಳಿಂದ ದೇಶದ ಉದ್ಯಮ ವಲಯಗಳು ಅಭಿವೃದ್ಧಿ ಹೊಂದುತ್ತವೆ. ಆದರೆ, ಕೃಷಿ ಚಟುವಟಿಕೆ ನಡೆಸುವವರು ಹೆಚ್ಚು ಲಾಭ ಗಳಿಸಲು ಸಾಧ್ಯವಾಗುತ್ತಿಲ್ಲ. ಕೃಷಿಯನ್ನು ಮಾತ್ರ ನೆಚ್ಚಿಕೊಂಡರೆ ಅಭಿವೃದ್ಧಿ ಸಾಧ್ಯವಿಲ್ಲ. ಕೃಷಿಯ ಜತೆಯಲ್ಲೇ ವ್ಯಾಪಾರ, ಉದ್ಯೋಗಕ್ಕೂ ಒತ್ತು ನೀಡಬೇಕು’ ಎಂದು ಹೇಳಿದರು.



‘ಉದ್ಯಮಿ ಒಕ್ಕಲಿಗ ಎಕ್ಸ್‌ಪೋ’ ಸಮಾರೋಪದಲ್ಲಿ ಭಾಗವಹಿಸಿದ್ದ ಶಾಸಕರಾದ ಬಸವರಾಜ ಬೊಮ್ಮಾಯಿ ಮತ್ತು ಡಾ.ಸಿ.ಎನ್.ಅಶ್ವತ್ಥನಾರಾಯಣ

ಜಮೀನು ಮಾರಿ ಚುನಾವಣೆಗೆ ಸ್ಪರ್ಧಿಸುವವರು ಒಕ್ಕಲಿಗ ಸಮುದಾಯದಲ್ಲಿ ಜಾಸ್ತಿ ಇದ್ದಾರೆ. ಈಗ ಉದ್ಯಮ ಮತ್ತು ಉದ್ಯೋಗದಲ್ಲಿ ಛಲದಿಂದ ದುಡಿಯಬೇಕು ಎಂದರು.

ಪಟ್ಟನಾಯಕನಹಳ್ಳಿಯ ಸ್ಫಟಿಕಪುರಿ ಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ, ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ವಿಧಾನ ಪರಿಷತ್‌ನ ಮಾಜಿ ಸಭಾಪತಿ ಬಿ.ಎಲ್. ಶಂಕರ್ ಉಪಸ್ಥಿತರಿದ್ದರು.

25 ಆರೋಪಿಗಳ ವಿರುದ್ಧ ಪ್ರಕರಣ

ಪ್ರಜಾವಾಣಿ ವಾರ್ತೆ

ಕಲಬುರಗಿ: ಅಂಚೆ ಇಲಾಖೆಯ ಗ್ರಾಮೀಣ ಅಂಚೆ ಸೇವಕ (ಡಾಕ್ ಸೇವಕ್) ಹುದ್ದೆ ಗಿಟ್ಟಿಸಿಕೊಳ್ಳಲು ಎಸ್ಸೆಸ್ಸೆಲ್ಸಿಯ ಅಂಕಪಟ್ಟಿಯಲ್ಲಿನ ಅಂಕಗಳನ್ನು ತಿದ್ದಿ ನಕಲಿ ಪ್ರಮಾಣ ಪತ್ರಗಳನ್ನು ಸಲ್ಲಿಸಿದ್ದ 25 ಅಭ್ಯರ್ಥಿಗಳ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2023ರ ಜುಲೈ ತಿಂಗಳಲ್ಲಿ ಡಾಕ್ ಸೇವಕ್ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು.

ಎಸ್ಸೆಸ್ಸೆಲ್ಸಿಯನ್ನು ಗರಿಷ್ಠ ವಿದ್ಯಾರ್ಹತೆಯಾಗಿ ನಿಗದಿಪಡಿಸಲಾಗಿತ್ತು. ಸಲ್ಲಿಕೆಯಾದ ಅಭ್ಯರ್ಥಿಗಳ ಅಂಕಪಟ್ಟಿಯ ನೈಜತೆ ಪರಿಶೀಲನೆಗಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಲಬುರಗಿ ವಿಭಾಗೀಯ ಕಚೇರಿ ಕಳುಹಿಸಿದಾಗ 25 ಅಭ್ಯರ್ಥಿಗಳ ಅಂಕಪಟ್ಟಿ ನಕಲಿ ಎಂಬುದು ದೃಢಪಟ್ಟಿದೆ.

ನಕಲಿ ಪ್ರಮಾಣ ಪತ್ರ ಸಲ್ಲಿಸಿ ಅಂಚೆ ಇಲಾಖೆ ಮತ್ತು ಸರ್ಕಾರಕ್ಕೆ ಮೋಸ ಮಾಡಿದ ಆರೋಪದಡಿ ಕಲಬುರಗಿ ಜಿಲ್ಲೆಯ ಸಲೀಂ ಫನಿಸಾಬ್, ಪವಿತ್ರಾ ಮಹಾಂತಪ್ಪ, ಅಶೋಕ ಬಸವಂತರಾಯ, ಮಹೇಂದ್ರಕುಮಾರ ಮೋಹನ, ಈರಮ್ಮ ಈರಣ್ಣ, ಟಬು ಬೇಗಂ, ಶಿವಕುಮಾರ ಸೂರ್ಯಕಾಂತ, ರಾಘವೇಂದ್ರ ಶ್ರೀಮಂತ, ಕಮಲ್ ದಾಸ್, ನಾಮದೇವ್ ಸೋಮು, ಶ್ವೇತಾ ಜಗನ್ನಾಥ, ಗೋಪಿಕೃಷ್ಣಭೀಮಪ್ಪ, ಪಲ್ಲವಿ ಜಟ್ಟೆಪ್ಪ, ವೀರೇಶ ದುಗ್ಗಣ್ಣ, ರಾಹುಲ್ ಹಿರೂರ್ ನಾಯಕ್, ಸಂಗಮೇಶ ಚನ್ನಯ್ಯ ಸ್ವಾಮಿ, ನಾಮು ಸುಭಾಷ, ರಾಹುಲ್ ಶಿವಪುತ್ರಪ್ಪ, ಅಶ್ವಿನಿ ಈರಣ್ಣ, ರೇಣುಕಾ ಅಣ್ಣರಾವ್ ಮತ್ತು ಅನಿಲಕುಮಾರ್, ಬೀದರ್ ಜಿಲ್ಲೆಯ ಅಮರಲಿಂಗ ಮಲ್ಲಿಕಾರ್ಜುನ, ತೋಟೇಶ್ವರಿ ವೀರಭದ್ರಪ್ಪ, ಚಂದ್ರಕಾಂತ ಮನೋಹರ ಹಾಗೂ ವಿಜಯಪುರದ ಗಂಗಮ್ಮ ಕಾಂತಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ.

ಗ್ರಾ.ಪಂ: ರಾಜ್ಯದ 4,078 ಸದಸ್ಯರು ಅನಕ್ಷರಸ್ಥರು

● ಗಣಪತಿ ಹೆಗಡೆ

ಕಾರವಾರ: ರಾಜ್ಯದಲ್ಲಿ 4,078 ಮಂದಿ ಗ್ರಾಮ ಪಂಚಾಯಿತಿ ಸದಸ್ಯರು ಅನಕ್ಷರಸ್ಥರಿದ್ದು, ಅವರಿಗೆ ಅಕ್ಷರ ಕಲಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಕ್ರಮ ಕೈಗೊಂಡಿದೆ.

ರಾಜ್ಯದಲ್ಲಿ 6,028 ಗ್ರಾಮ ಪಂಚಾಯಿತಿಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಈ ಪೈಕಿ ಶೇ 4.4 ರಷ್ಟು ಸದಸ್ಯರಿಗೆ ಓದು, ಬರಹ ಗೊತ್ತಿಲ್ಲ. ಅವರ ಅಕ್ಷರಾಭ್ಯಾಸಕ್ಕೆ ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಂಸ್ಥೆ ‘ಸಾಕ್ಷರ ಸನ್ಮಾನ’ ಕಾರ್ಯಕ್ರಮ ರೂಪಿಸಿದೆ.

> **ಓದು, ಬರಹ ಗೊತ್ತಿಲ್ಲದ 2,800 ಗ್ರಾಮ ಪಂಚಾಯಿತಿ ಸದಸ್ಯರಿಗೆ ಈ ವರ್ಷ ಸ್ಥಳೀಯ ಸಾಕ್ಷರತಾ ಬೋಧಕರ ಮೂಲಕ ತರಬೇತಿ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ**
> **ಡಾ.ಹೇರಂಬ,** ಸಂಯೋಜಕ, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಂಸ್ಥೆ

‘ಪ್ರತಿ ವರ್ಷ ಸಮೀಕ್ಷೆ ನಡೆಸಿ ಅನಕ್ಷರಸ್ಥ ಜನಪ್ರತಿನಿಧಿಗಳನ್ನು ಗುರುತಿಸಲಾಗುತ್ತದೆ. ಕಳೆದ ವರ್ಷ 5,798 ಸದಸ್ಯರನ್ನು ಅನಕ್ಷರಸ್ಥರು ಎಂದು ಗುರುತಿಸಲಾಗಿತ್ತು. ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳದವರು ಹೆಚ್ಚಿದ್ದರು. ಈ ಪೈಕಿ 3,011 ಮಂದಿಗೆ ತರಬೇತಿ ನೀಡಿ, ಸಾಕ್ಷರರನ್ನಾಗಿಸಲಾಗಿದೆ. ಈ ಸಲ 21 ಜಿಲ್ಲೆಗಳ ಅನಕ್ಷರಸ್ಥ ಸದಸ್ಯರಿಗೆ ತರಬೇತಿ ನೀಡಲಾಗುವುದು. ಈ ಪೈಕಿ ಬೆಳಗಾವಿ ಜಿಲ್ಲೆಯಲ್ಲಿ ಅನಕ್ಷರಸ್ಥರು ಹೆಚ್ಚಿದ್ದಾರೆ ಎಂದು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಂಸ್ಥೆಯ ಸಂಯೋಜಕ ಡಾ. ಹೇರಂಬ ‘ಪ್ರಜಾವಾಣಿ’ಗೆ ತಿಳಿಸಿದರು.

ತರಬೇತಿ ಹೇಗೆ?

‘ಅನಕ್ಷರಸ್ಥ ಎಂದು ಗುರುತಿಸಲ್ಪಟ್ಟ ಗ್ರಾಮ ಪಂಚಾಯಿತಿ ಸದಸ್ಯರಿಗೆ ಸಂಪನ್ಮೂಲ ವ್ಯಕ್ತಿಗಳು ಮೂರು ದಿನ ತಾಲ್ಲೂಕು ಮಟ್ಟದಲ್ಲಿ ಸಾಕ್ಷರತೆ ಕುರಿತು ತರಬೇತಿ ನೀಡುವರು. ಒಂದು ತಿಂಗಳವರೆಗೆ ಅವರಿಗೆ ನಿತ್ಯ ಕೆಲ ಗಂಟೆ ಪಾಠ ಮಾಡಲು ಆಯಾ ಗ್ರಾಮದಲ್ಲಿ ಗುರುತಿಸಲ್ಪಟ್ಟ ಸಾಕ್ಷರ ಬೋಧಕರನ್ನು ನೇಮಿಸಲಾಗುತ್ತದೆ. ಅಕ್ಷರಗಳ ಗುರುತಿಸುವಿಕೆ, ಬರೆಯುವ ರೂಢಿ ಹೇಳಿಕೊಡುವ ಜತೆಗೆ ಪತ್ರ ಬರೆಯುವುದು, ನಾಯಕತ್ವ ಗುಣ, ಸಮುದಾಯ ಸಂವಹನ, ಗ್ರಾಮಸಭೆಗಳು ಸೇರಿ 15 ವಿಷಯಗಳ ಕುರಿತು ಬೋಧಿಸಲಾಗುವುದು’ ಎಂದು ಉತ್ತರ ಕನ್ನಡ ಜಿಲ್ಲಾ ಸಾಕ್ಷರತಾ ಅಧಿಕಾರಿ ಉಮೇಶ ನಾಯ್ಕ ವಿವರಿಸಿದರು.

‘ಅಕ್ಷರ ಬಾರದವರಲ್ಲಿ ಹೆಚ್ಚಿನವರು ಮಹಿಳಾ ಸದಸ್ಯರಿದ್ದಾರೆ. ಸ್ವಸಹಾಯ ಸಂಘ, ಸ್ತ್ರೀಶಕ್ತಿ ಸಂಘಗಳಲ್ಲೂ ಸಕ್ರಿಯರಾಗಿರುವ ಅವರು ತಮ್ಮ ಹೆಸರಿನಲ್ಲಿ ಸಹಿ ಮಾಡುವುದು ಕಲಿತಿದ್ದಾರೆ. ಆದರೆ ಅಕ್ಷರ ಗುರುತಿಸಿ ಓದುವುದು ಅವರಿಗೆ ಕಷ್ಟವಾಗುತ್ತಿದೆ’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರ ವಾಸನ್ ತಿಳಿಸಿದರು.

‘ಆರ್ಥಿಕ, ಸಾಮಾಜಿಕ ಸ್ಥಿತಿಯ ಕಾರಣಕ್ಕೆ ಶಿಕ್ಷಣ ಪಡೆಯಲು ಸಮಸ್ಯೆ ಆಗಿತ್ತು. ಸಂವಿಧಾನದ ಬಲದಿಂದ ಜನಪ್ರತಿನಿಧಿ ಆಗಿದ್ದೇನೆ. ಜನಪ್ರತಿನಿಧಿಯಾದ ಬಳಿಕ ಅಕ್ಷರ ಕಲಿಯಲು ಅವಕಾಶ ಆಗಿದ್ದು ಮುಜುಗರ ತಂದರೂ ಉತ್ತಮ ಅವಕಾಶ ಎಂದು ಭಾವಿಸುವೆ’ ಎಂದು ಶಿರಸಿ ತಾಲ್ಲೂಕಿನ ಉಂಚಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆಯೊಬ್ಬರು ಪ್ರತಿಕ್ರಿಯಿಸಿದರು.

ಸಂಸ್ಮರಣೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಶಿವಕುಮಾರ ಸ್ವಾಮೀಜಿಗೆ ‘ಭಾರತ ರತ್ನ’: ಕೇಂದ್ರಕ್ಕೆ ಪತ್ರ

ಪ್ರಜಾವಾಣಿ ವಾರ್ತೆ

ತುಮಕೂರು: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ರಾಷ್ಟ್ರದ ಅತ್ಯುನ್ನತ ಗೌರವವಾದ ‘ಭಾರತ ರತ್ನ’ವನ್ನು ಮರಣೋತ್ತರವಾಗಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸಿದ್ಧಗಂಗಾ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಿವಕುಮಾರ ಸ್ವಾಮೀಜಿ ಐದನೇ ವರ್ಷದ ಸಂಸ್ಮರಣೋತ್ಸವದಲ್ಲಿ ಅವರು ಮಾತನಾಡಿದರು.

ಶಿವಕುಮಾರ ಸ್ವಾಮೀಜಿ ಸಾಧನೆ ಗಮನಿಸಿದರೆ ‘ಭಾರತ ರತ್ನ’ ನೀಡಬೇಕು. ಕೇಂದ್ರಕ್ಕೆ ಪತ್ರ ಬರೆದು ಒತ್ತಡ ತರಲಾಗುವುದು. ಸ್ವಾಮೀಜಿ ಹುಟ್ಟೂರು ಮಾಗಡಿ ತಾಲ್ಲೂಕಿನ ವೀರಾಪುರದಲ್ಲಿ ಸ್ವಾಮೀಜಿ ಪುತ್ಥಳಿ ನಿರ್ಮಾಣಕ್ಕೆ ಸರ್ಕಾರ ಎಲ್ಲ ಅಗತ್ಯ ಸಹಾಯ ನೀಡಲಿದೆ ಎಂದು ಭರವಸೆ ನೀಡಿದರು.

ಬಸವಾದಿ ಶರಣರು 12ನೇ ಶತಮಾನದಲ್ಲೇ ಸಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದ್ದರು. ಆದರೆ, ಇಂದಿಗೂ ಅಸಮಾನತೆ, ತಾರತಮ್ಯ ಮುಂದುವರಿದಿದೆ. ಸಾಮಾಜಿಕವಾಗಿ, ಆರ್ಥಿಕವಾಗಿ ಬದಲಾವಣೆ ತರದೆ ಅಸಮಾನತೆ ಹೋಗಲಾಡಿಸಲು ಸಾಧ್ಯವಿಲ್ಲ. ಅದೇ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಜಾರಿಗೆ ತಂದಿದೆ. ಇದಕ್ಕಾಗಿ ಈ ವರ್ಷ ₹38 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ. ಮುಂದಿನ ವರ್ಷ ₹68 ಸಾವಿರ ಕೋಟಿ ವೆಚ್ಚ ಮಾಡಲಾಗುವುದು ಎಂದು ತಿಳಿಸಿದರು.



ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಭಾನುವಾರ ಶಿವಕುಮಾರ ಸ್ವಾಮೀಜಿ ಭಾವಚಿತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಿದರು. ಸಚಿವರಾದ ಈಶ್ವರ್ ಖಂಡ್ರೆ, ಕೆ.ಎನ್.ರಾಜಣ್ಣ, ಸಿದ್ಧಲಿಂಗ ಸ್ವಾಮೀಜಿ, ಗದಗ ತೋಂಟದ ಮಠದ ಸಿದ್ಧರಾಮ ಸ್ವಾಮೀಜಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಜಿ.ಪರಮೇಶ್ವರ, ಎಂ.ಬಿ. ಪಾಟೀಲ ಇತರರು ಭಾಗವಹಿಸಿದ್ದರು.

ದಕ್ಷಿಣ ಕರ್ನಾಟಕ ಭಾಗ ಆರ್ಥಿಕವಾಗಿ ಸಾಕಷ್ಟು ಬದಲಾವಣೆ ಕಂಡಿದೆ. ಉತ್ತರ ಕರ್ನಾಟಕ ಭಾಗದ ಜನರು ಆರ್ಥಿಕ, ಸಾಮಾಜಿಕ ಅಸಮಾನತೆ ಎದುರಿಸುತ್ತಿದ್ದಾರೆ. ಡಾ.ಡಿ.ಎಂ. ನಂಜುಂಡಪ್ಪ ವರದಿ ಜಾರಿ ನಂತರವೂ ಅಸಮಾನತೆ ಅಳಿದಿಲ್ಲ. ಸರ್ಕಾರದ ಗ್ಯಾರಂಟಿ ಯೋಜನೆ ಈ ಜನರ ನೆರವಿಗೆ ಬರಲಿವೆ ಎಂದರು.

ವರ್ಗ, ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬಸವಣ್ಣನವರನ್ನು ಕರ್ನಾಟಕದ ‘ಸಾಂಸ್ಕೃತಿಕ ರಾಯಭಾರಿ’ ಎಂದು ಘೋಷಿಸಲಾಗಿದೆ. ಇಡೀ ಜಗತ್ತಿಗೆ ಬಸವಣ್ಣ ಆದರ್ಶ ಪುರುಷ ಎಂದು ಗೃಹ ಸಚಿವ ಜಿ.ಪರಮೇಶ್ವರ ಬಣ್ಣಿಸಿದರು.

ಹಿಂದೂಗಳ ಮೇಲೆ ಸತತವಾಗಿ ದಾಳಿ ಮುಂದುವರಿದಿದ್ದು, ಯಾವುದೇ ಧರ್ಮವನ್ನು ತುಷ್ಟೀಕರಿಸದೆ ಎಲ್ಲರಿಗೂ ಸೂಕ್ತ ರೀತಿಯಲ್ಲಿ ಅನುದಾನ ಹಂಚಿಕೆ ಮಾಡಬೇಕು ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಗದಗ ತೋಂಟದ ಮಠದ ಸಿದ್ಧರಾಮ ಸ್ವಾಮೀಜಿ, ಸಚಿವರಾದ ಎಂ.ಬಿ.ಪಾಟೀಲ, ಈಶ್ವರ ಖಂಡ್ರೆ, ಕೆ.ಎನ್.ರಾಜಣ್ಣ ವೇದಿಯಲ್ಲಿದ್ದರು.

‘ದಾಸೋಹ ದಿನ ಘೋಷಣೆ ಗೊತ್ತಿಲ್ಲ’

‘ಶಿವಕುಮಾರ ಸ್ವಾಮೀಜಿ ದೇಹ ತ್ಯಜಿಸಿದ ದಿನವನ್ನು (ಜ.21) ದಾಸೋಹ ದಿನವೆಂದು ಹಿಂದಿನ ಸರ್ಕಾರ ಘೋಷಣೆ ಮಾಡಿರುವುದು ನನಗೆ ಗೊತ್ತಿಲ್ಲ. ಈ ಬಗ್ಗೆ ವಿಚಾರ ಮಾಡಿ ಆಚರಣೆ ಬಗ್ಗೆ ಗಮನ ಹರಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಹೇಳಿದರು.

5 ಕಂಪನಿಗಳ ಎಂ–ಕ್ಯಾಪ್ ₹1.67 ಲಕ್ಷ ಕೋಟಿ ಇಳಿಕೆ



ನವದೆಹಲಿ (ಪಿಟಿಐ): ಪ್ರಮುಖ 10 ಕಂಪನಿಗಳ ಪೈಕಿ 5 ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯ (ಎಂ–ಕ್ಯಾಪ್) ಕಳೆದ ವಾರ ₹1.67 ಲಕ್ಷ ಕೋಟಿ ಇಳಿಕೆ ಆಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಅತಿಹೆಚ್ಚು ನಷ್ಟ ಕಂಡ ಕಂಪನಿಯಾಗಿದೆ.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್ ಕಳೆದ ವಾರ 1,144 ಅಂಶದಷ್ಟು (ಶೇ 1.57) ಕುಸಿದಿದೆ.

ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್), ಎಚ್‌ಡಿಎಫ್‌ಸಿ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ನಷ್ಟ ದಾಖಲಿಸಿವೆ. ಐಸಿಐಸಿಐ ಬ್ಯಾಂಕ್, ಇನ್ಫೊಸಿಸ್, ಭಾರ್ತಿ ಏರ್‌ಟೆಲ್, ಎಲ್‌ಐಸಿ ಮತ್ತು ಐಟಿಸಿ ಲಾಭ ಕಂಡಿವೆ.

ರಿಲಯನ್ಸ್ ಇಂಡಸ್ಟ್ರೀಸ್ ₹18,199 ಕೋಟಿ, ಹಿಂದೂಸ್ತಾನ್ ಯೂನಿಲಿವರ್ ₹17,845 ಕೋಟಿ, ಟಿಸಿಎಸ್ ₹7,720 ಕೋಟಿ ಮತ್ತು ಎಸ್‌ಬಿಐ ₹2,008 ಕೋಟಿಯಷ್ಟು ಇಳಿಕೆ ಕಂಡಿವೆ.

ಎಲ್‌ಐಸಿ ₹67,456 ಕೋಟಿ, ಭಾರ್ತಿ ಏರ್‌ಟೆಲ್ ₹26,380 ಕೋಟಿ, ಇನ್ಫೊಸಿಸ್ ₹15,170 ಕೋಟಿ, ಐಸಿಐಸಿಐ ಬ್ಯಾಂಕ್ ₹3,163 ಕೋಟಿ ಮತ್ತು ಐಟಿಸಿ ₹2,058 ಕೋಟಿಯಷ್ಟು ಮಾರುಕಟ್ಟೆ ಮೌಲ್ಯ ಹೆಚ್ಚಳವಾಗಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಡಿಸೆಂಬರ್ ತ್ರೈಮಾಸಿಕದಲ್ಲಿ ಗಳಿಸಿದ ಲಾಭವು ಹೂಡಿಕೆದಾರರನ್ನು ಆಕರ್ಷಿಸುವಷ್ಟು ಇರಲಿಲ್ಲ. ಹಾಗಾಗಿ ಶುಕ್ರವಾರದಂದಿನ ವಹಿವಾಟಿನ ಸತತ ಮೂರು ದಿನ ಬ್ಯಾಂಕ್‌ನ ಷೇರು ಮೌಲ್ಯ ಶೇ 12ರಷ್ಟು ಕುಸಿದಿದೆ. ಆದರೆ ಶನಿವಾರ ಸ್ವಲ್ಪ ಮಟ್ಟಿನ ಚೇತರಿಕೆ ಕಂಡಿದೆ. ಶೇ 0.54ರಷ್ಟು ಏರಿಕೆ ಆಗಿದೆ.

10 ಕಂಪನಿಗಳ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯಯುತ ಸಂಸ್ಥೆ ಎಂಬ ಹೆಗ್ಗಳಿಕೆ ಮುಂದುವರಿದಿದೆ. ನಂತರದ ಸ್ಥಾನದಲ್ಲಿ ಟಿಸಿಎಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇನ್ಫೊಸಿಸ್, ಭಾರ್ತಿ ಏರ್‌ಟೆಲ್, ಎಲ್‌ಐಸಿ, ಐಟಿಸಿ, ಹಿಂದೂಸ್ತಾನ್ ಯೂನಿಲಿವರ್ ಮತ್ತು ಎಸ್‌ಬಿಐ ಇವೆ.

₹2 ಕೋಟಿ ಮೌಲ್ಯದ 12.22 ಲಕ್ಷ ವಿದೇಶಿ ಸಿಗರೆಟ್ ವಶ

ನವದೆಹಲಿ (ಪಿಟಿಐ): ಅಕ್ರಮವಾಗಿ ಆಮದಾಗಿದ್ದ ₹2 ಕೋಟಿ ಮೌಲ್ಯದ 12.22 ಲಕ್ಷ ವಿದೇಶಿ ಸಿಗರೆಟ್‌ಗಳನ್ನು ಕಸ್ಟಮ್ಸ್ ಅಧಿಕಾರಿಗಳು ದೆಹಲಿಯಲ್ಲಿ ವಶಪಡಿಸಿಕೊಂಡಿದ್ದಾರೆ.

ಕತ್ತಾ ಬರಿಯಸ್, ನಯಾಬನ್ಸ್, ದೆಹಲಿ-06 ಪ್ರದೇಶದಲ್ಲಿ ಎರಡು ಅಂಗಡಿಗಳು ಮತ್ತು ಮೂರು ಗೋಡೌನ್‌ಗಳನ್ನು ಶೋಧಿಸಲಾಗಿದೆ.

ಸಿಗರೆಟ್ ಪ್ಯಾಕೆಟ್‌ಗಳು ಯಾವುದೇ ನಿರ್ದಿಷ್ಟವಾದ ಶಾಸನಬದ್ಧ ಆರೋಗ್ಯ ಎಚ್ಚರಿಕೆಗಳನ್ನು ಹೊಂದಿಲ್ಲ. ಈ ಸಿಗರೆಟ್‌ಗಳನ್ನು ಅಕ್ರಮವಾಗಿ ಆಮದು ಮಾಡಿಕೊಳ್ಳಲಾಗಿದೆ ಎಂದು ಶಂಕಿಸಲಾಗಿದೆ. ಕಸ್ಟಮ್ಸ್ ಸುಂಕವನ್ನು ತಪ್ಪಿಸಿ, ನಿಯಮ ಉಲ್ಲಂಘಿಸಿ ದೇಶೀಯ ಮಾರುಕಟ್ಟೆಯಲ್ಲಿ ಈ ಸಿಗರೆಟ್‌ಗಳನ್ನು ಸರಬರಾಜು ಮಾಡಲಾಗುತ್ತಿದೆ. ಪ್ರಕರಣದಲ್ಲಿ ಪೂರೈಕೆದಾರರು/ವಿತರಕರು ಮತ್ತು ಇತರ ದಲ್ಲಾಳಿಗಳ ಪಾತ್ರದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.

ಫೆ.1ರಿಂದ ಟಾಟಾ ಮೋಟರ್ಸ್ ಪ್ರಯಾಣಿಕ ವಾಹನ ಬೆಲೆ ಹೆಚ್ಚಳ

ನವದೆಹಲಿ (ಪಿಟಿಐ): ವಿದ್ಯುತ್ ಚಾಲಿತ ವಾಹನಗಳು ಸೇರಿದಂತೆ ಎಲ್ಲ ರೀತಿಯ ಪ್ರಯಾಣಿಕ ವಾಹನದ ಬೆಲೆಯನ್ನು ಸರಾಸರಿ ಶೇ 0.7ರಷ್ಟು ಹೆಚ್ಚಿಸುವುದಾಗಿ ಟಾಟಾ ಮೋಟರ್ಸ್ ಭಾನುವಾರ ತಿಳಿಸಿದೆ.

ದರ ಹೆಚ್ಚಳವು 2024ರ ಫೆಬ್ರುವರಿ 1ರಿಂದ ಜಾರಿ ಆಗಲಿದೆ. ತಯಾರಿಕಾ ವೆಚ್ಚದಲ್ಲಿನ ಏರಿಕೆಯನ್ನು ಭಾಗಶಃ ಸರಿದೂಗಿಸಲು ಈ ಏರಿಕೆ ಮಾಡಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.


ಕಂಪನಿಯು ಪಂಚ್, ನೆಕ್ಸಾನ್ ಮತ್ತು ಹ್ಯಾರಿಯರ್ ಸೇರಿದಂತೆ ಹಲವಾರು ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡುತ್ತದೆ.

ರಾಮನಗರ ರೇಷ್ಮೆಗೂಡು



ಮಿಶ್ರತಳಿ (ಕೆ.ಜಿ)	₹200-462
ದ್ವಿತಳಿ (ಕೆ.ಜಿ)	₹244-576

ಎನ್‌ಇಸಿಸಿ ಸೂಚಿಸಿರುವ ಮೊಟ್ಟೆ ಧಾರಣೆ



ಬೆಂಗಳೂರು	
100ಕ್ಕೆ	₹560
12 ಕ್ಕೆ	₹75
ಮೈಸೂರು	
100ಕ್ಕೆ	₹562

ಹೂಡಿಕೆ ಮಾಡುವಾಗ ಈ ತಪ್ಪು ಮಾಡಬೇಡಿ



ಹಣಕಾಸು ಸಾಕ್ಷರತೆ

ರಾಜೇಶ್ ಕುಮಾರ್ ಟಿ.ಆರ್.

ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟ ಶುರುವಾದರೆ ಸಾಕು, ಡಿ ಮ್ಯಾಟ್ ಖಾತೆ ತೆರೆದು ಹೊಸ ಹೂಡಿಕೆದಾರರು ಷೇರುಪೇಟೆಯ ರಂಗಪ್ರವೇಶ ಮಾಡುತ್ತಾರೆ. ಆದರೆ, ಷೇರು ಮಾರುಕಟ್ಟೆಗೆ ಪ್ರವೇಶಿಸುವ ಮೊದಲು ಒಂದಷ್ಟು ಅಧ್ಯಯನದೊಂದಿಗೆ ಪೂರ್ವ ತಯಾರಿ ಮಾಡಿಕೊಂಡು ಬರಬೇಕು. ಇಲ್ಲದಿದ್ದರೆ ಹೂಡಿಕೆಯ ಆಟದಲ್ಲಿ ಲಾಭ ಗಳಿಸಲು ಸಾಧ್ಯವಾಗುವುದಿಲ್ಲ. ಬನ್ನಿ ಮೊದಲ ಬಾರಿಗೆ ಷೇರು ಮಾರುಕಟ್ಟೆ ಪ್ರವೇಶಿಸುವವರು ಯಾವ 5 ತಪ್ಪುಗಳನ್ನು ಮಾಡಬಾರದು ಎನ್ನುವ ಬಗ್ಗೆ ವಿವರವಾಗಿ ತಿಳಿಯೋಣ.

1. ಟ್ರೇಡರ್ ಮನಸ್ಥಿತಿಯಲ್ಲಿ ಹೂಡಿಕೆ ಮಾಡುವುದು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಪ್ರವೇಶ ಮಾಡುವ ಅನೇಕರು ರಾತ್ರೋರಾತ್ರಿ ಹಣಗಳಿಸಿ ಬಿಡಬಹುದು ಎನ್ನುವ ಲೆಕ್ಕಾಚಾರದಲ್ಲಿ ಇರುತ್ತಾರೆ. ಇವತ್ತು ₹1,000 ಕೊಟ್ಟು ಖರೀದಿಸಿದ ಷೇರು ನಾಳೆಯೇ ₹1,200 ಆಗಬೇಕು ಎಂದು ಬಯಸುತ್ತಾರೆ. ಒಂದೊಮ್ಮೆ ₹1,000ಕ್ಕೆ ಖರೀದಿಸಿದ್ದ ಷೇರು ₹800ಕ್ಕೆ ಬಂದರೆ ಕೂಡಲೇ ಅದನ್ನು ಮಾರಾಟ ಮಾಡಿ ನಷ್ಟ ಮಾಡಿಕೊಳ್ಳುತ್ತಾರೆ. ಇದನ್ನು ಟ್ರೇಡರ್ ಮನಸ್ಥಿತಿ ಎನ್ನಬಹುದು. ಟ್ರೇಡರ್ ಮನಸ್ಥಿತಿ ಇದ್ದರೆ ಷೇರುಪೇಟೆಯಲ್ಲಿ ಹೂಡಿಕೆ ಮಾಡಿ ಸಂಪತ್ತು ಗಳಿಸಲು ಸಾಧ್ಯವಿಲ್ಲ.

ಹಣ ತೊಡಗಿಸುವಾಗ ಹೂಡಿಕೆದಾರರ ಮನಸ್ಥಿತಿ ಇರಬೇಕು. ಸಂಪತ್ತಿನೆಡೆಗೆ ನಿಧಾನಗತಿಯ ನಡಿಗೆ ಎನ್ನುವ ಧೋರಣೆ ನಿಮ್ಮದಾಗಬೇಕು. ಕಂಪನಿಯೊಂದರ ಅಧ್ಯಯನ ನಡೆಸಿ ಅದರಲ್ಲಿ ಲಾಭ ಗಳಿಸುವ ಸಾಧ್ಯತೆ ಇದೆ ಎಂದು ಹೂಡಿಕೆ ಮಾಡಿದಾಗ ಸೂಚ್ಯಂಕಗಳ ತಾತ್ಕಾಲಿಕ ಏರಿಳಿತಗಳಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.

2. ಸಿಕ್ಕಸಿಕ್ಕವರ ಸಲಹೆ ಆಧರಿಸಿ ಹೂಡಿಕೆ ಮಾಡಬೇಡಿ: ಷೇರು ಮಾರುಕಟ್ಟೆ ಪ್ರವೇಶಿಸುವ ಮುನ್ನ ಅದರ ಬಗ್ಗೆ ನಿಮಗೆ ಮೂಲಭೂತ ಜ್ಞಾನ ಅವಶ್ಯಕ. ಸ್ನೇಹಿತರು, ಪರಿಚಯದವರ ಸಲಹೆ ಆಧರಿಸಿ ಷೇರು ಹೂಡಿಕೆ ಮಾಡಿದರೆ ನಷ್ಟದ ಸಾಧ್ಯತೆಯೇ ಹೆಚ್ಚು. ನಿಮ್ಮ ಸ್ನೇಹಿತ ಯಾವುದೇ ಷೇರು ಖರೀದಿಸಿದ್ದಾನೆ ಎಂದಾಕ್ಷಣ ಅದೇ ಷೇರುಗಳನ್ನು ನೀವು ಕಣ್ಣು ಮುಚ್ಚಿ ಖರೀದಿಸಬಾರದು. ನಿಮ್ಮ ಆರ್ಥಿಕ ಪರಿಸ್ಥಿತಿಯೇ ಬೇರೆ ಇರುತ್ತದೆ ಮತ್ತು ನಿಮ್ಮ ಸ್ನೇಹಿತನ ಆರ್ಥಿಕ ಪರಿಸ್ಥಿತಿಯೇ ಬೇರೆ ಇರುತ್ತದೆ. ಹಾಗಾಗಿ, ಯಾವುದರಲ್ಲಿ ಹೂಡಿಕೆ ಮಾಡಬೇಕು ಎನ್ನುವ ತೀರ್ಮಾನ ನಿಮ್ಮದಾಗಿರಬೇಕು. ನಿರ್ದಿಷ್ಟ ಕಂಪನಿಯ ಮೇಲೆ ಹಣ ತೊಡಗಿಸುವ ಮುನ್ನ ಸಾಧಕ-ಬಾಧಕಗಳನ್ನು ಅರಿತು ಮುನ್ನಡೆಯಬೇಕು.

3. ದೊಡ್ಡ ಹೂಡಿಕೆದಾರರ ಅನುಕರಣೆ ಮಾಡುವುದು: ಹಲವು ಹೂಡಿಕೆದಾರರು ದೊಡ್ಡ ಹೂಡಿಕೆದಾರರ ಪೋರ್ಟ್‌ಫೋಲಿಯೊ ಅನುಕರಣೆ ಮಾಡುವ ತಪ್ಪು ಮಾಡುತ್ತಾರೆ. ಉದಾಹರಣೆಗೆ ಪ್ರಮುಖ ಹೂಡಿಕೆದಾರರೊಬ್ಬ ನಿರ್ದಿಷ್ಟ ಕಂಪನಿಯೊಂದರಲ್ಲಿ ಹೂಡಿಕೆ ಮಾಡಿದ್ದಾನೆ ಎಂದರೆ, ಅದೇ ಕಂಪನಿಯಲ್ಲಿ ಸಾಮಾನ್ಯ ರಿಟೇಲ್ ಹೂಡಿಕೆದಾರರು ಹಣ ತೊಡಗಿಸಲು ಮುಂದಾಗುತ್ತಾರೆ. ದೊಡ್ಡ ಹೂಡಿಕೆದಾರ ಯಾವ ಕಾರಣಕ್ಕೆ ಆ ನಿರ್ದಿಷ್ಟ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾನೆ, ಯಾವ ಬೆಲೆಯಲ್ಲಿ ಷೇರು ಖರೀದಿಸಿದ್ದಾನೆ, ಆತನ ಹೂಡಿಕೆಯ ಅವಧಿ ಎಷ್ಟು ಹೀಗೆ ಯಾವ ಮಾಹಿತಿಯೂ ಅನುಕರಣೆ ಮಾಡುವ ಹೂಡಿಕೆದಾರನಿಗೆ ಇರುವುದಿಲ್ಲ. ಒಟ್ಟಾರೆ ಅಳತೆ, ಅಂದಾಜಿಲ್ಲದ ಹೂಡಿಕೆ ಮಾಡಿದರೆ ನಷ್ಟ ಕಟ್ಟಿಟ್ಟಬುತ್ತಿ.

4. ಯಾವಾಗ ಮಾರಾಟ ಮಾಡಬೇಕು ಎಂದು ಗೊತ್ತಿಲ್ಲದಿರುವುದು: ಒಂದು ಉತ್ತಮ ಕಂಪನಿಯ ಷೇರು ಸಹ ಷೇರು ಮಾರುಕಟ್ಟೆಯಲ್ಲಿ ಕುಸಿತ ಕಾಣುವ ಸಾಧ್ಯತೆ ಇರುತ್ತದೆ. ಒಂದು ಕಂಪನಿ ಒಂದು ಅವಧಿಯಲ್ಲಿ ಶೇ 10ರಿಂದ ಶೇ 20ರಷ್ಟು ಏರಿಳಿತ ಕಾಣುವುದು ಸರ್ವೇ ಸಾಮಾನ್ಯ. ಒಂದು ತ್ರೈಮಾಸಿಕ ಅವಧಿಯ ಫಲಿತಾಂಶದಲ್ಲಿ ಕಂಪನಿಯೊಂದು ನಿರೀಕ್ಷಿತ ಪ್ರಗತಿ ಸಾಧಿಸದೇ ಇರಬಹುದು. ಹಾಗೆಂದ ಮಾತ್ರಕ್ಕೆ ಆ ಕಂಪನಿ ಭವಿಷ್ಯದಲ್ಲಿ ಮತ್ತೆ ಪುಟಿದೇಳುವುದೇ ಇಲ್ಲ ಎಂದಲ್ಲ. ಒಂದು ತ್ರೈಮಾಸಿಕ ಅವಧಿಯಲ್ಲಿ ಕಂಪನಿಯೊಂದು ಉತ್ತಮ ಪ್ರಗತಿ ತೋರಲಿಲ್ಲ ಎನ್ನುವ ಕಾರಣಕ್ಕೆ ಹೆಚ್ಚಿನ ಬೆಲೆಗೆ ಕೊಂಡ ಷೇರನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ನಷ್ಟ ಮಾಡಿಕೊಳ್ಳಬಾರದು. ಷೇರನ್ನು ಯಾವಾಗ ಮಾರಾಟ ಮಾಡಬೇಕು ಎಂದು ತಿಳಿಯುವುದು ಷೇರು ಹೂಡಿಕೆಯಲ್ಲಿ ಪ್ರಮುಖ ವಿಚಾರ.

5. ಹೂಡಿಕೆಯಲ್ಲಿ ವೈವಿಧ್ಯ ಕಾಯ್ದುಕೊಳ್ಳದೇ ಇರೋದು: ಷೇರು ಮಾರುಕಟ್ಟೆಯಲ್ಲಿ ಬ್ಯಾಂಕಿಂಗ್, ಮಾಹಿತಿ ತಂತ್ರಜ್ಞಾನ, ಫಾರ್ಮಾ, ಲೋಹ, ಎಫ್‌ಎಂಸಿಜಿ ಹೀಗೆ ಹಲವು ವಲಯಗಳಿರುತ್ತವೆ. ಹೂಡಿಕೆ ಮಾಡುವಾಗ ನಮ್ಮ ಹೂಡಿಕೆ ಮೊತ್ತ ಹಲವು ವಲಯಗಳ ಕಂಪನಿಗಳ ಮೇಲೆ ಇರಬೇಕು. ಒಂದೇ ವಲಯದ ಒಂದೇ ಕಂಪನಿಯ ಮೇಲೆ ದೊಡ್ಡ ಮೊತ್ತದ ಹೂಡಿಕೆ ಮಾಡಬಾರದು. ಬೇರೆ ಬೇರೆ ಕಂಪನಿಗಳ ಮೇಲೆ ಹೂಡಿಕೆ ಮಾಡಿದಾಗ ಒಂದಿಷ್ಟು ಕಂಪನಿಗಳು ಏರಿಕೆ ಕಾಣುತ್ತವೆ. ಮತ್ತೊಂದಷ್ಟು ಕಂಪನಿಗಳು ಇಳಿಕೆಯಲ್ಲಿರುತ್ತವೆ. ಹೀಗಿದ್ದಾಗ ನಿಮ್ಮ ಪೋರ್ಟ್‌ಫೋಲಿಯೊದಲ್ಲಿ ಸಮತೋಲನ ಇರುತ್ತದೆ.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ಕುಸಿತದ ಹಾದಿ ತುಳಿದ ಷೇರು ಸೂಚ್ಯಂಕಗಳು



ಜನವರಿ 20ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಕುಸಿತ ಕಂಡಿವೆ. 71,423 ಅಂಶಗಳಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1.57ರಷ್ಟು ಇಳಿಕೆಯಾಗಿದೆ. 21,571 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 1.47ರಷ್ಟು ತಗ್ಗಿದೆ.

ಅಮೆರಿಕ ಫೆಡರಲ್ ಬ್ಯಾಂಕ್‌ನಿಂದ ಬಡ್ಡಿದರ ಇಳಿಕೆ ವಿಳಂಬ, ಎಚ್‌ಡಿಎಫ್‌ಸಿ ಬ್ಯಾಂಕ್ ಷೇರಿನ ಗಣನೀಯ ಇಳಿಕೆ ಸೇರಿ ಹಲವು ಅಂಶಗಳು ಷೇರುಪೇಟೆ ಕುಸಿತಕ್ಕೆ ಕಾರಣವಾಗಿವೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹22,972.66 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಆದರೆ ದೇಶೀಯ ಸಾಂಸ್ಥಿಕ ಹೂಡಿಕೆದಾರರು ₹10,712.73 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ನಿಫ್ಟಿ ವಲಯವಾರು ಪ್ರಗತಿಯಲ್ಲಿ ಬ್ಯಾಂಕ್ ಸೂಚ್ಯಂಕ ಶೇ 3.43, ಫಾರ್ಮಾ ಸೂಚ್ಯಂಕ ಶೇ 0.66, ಫೈನಾನ್ಸ್ ಸೂಚ್ಯಂಕ ಶೇ 3.56, ಎಫ್‌ಎಂಸಿಜಿ ಸೂಚ್ಯಂಕ ಶೇ 0.9, ಸರ್ವೀಸ್ ಸೂಚ್ಯಂಕ ಶೇ 2.25, ರಿಯಲ್ ಎಸ್ಟೇಟ್ ಸೂಚ್ಯಂಕ ಶೇ 2.17ರಷ್ಟು ಕುಸಿದಿವೆ. ನಿಫ್ಟಿ ಐ.ಟಿ ಶೇ 0.48, ಎನರ್ಜಿ ಸೂಚ್ಯಂಕ ಶೇ 7.6, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕ ಶೇ 3.32ರಷ್ಟು ಗಳಿಸಿಕೊಂಡಿವೆ.

ಏರಿಕೆ – ಇಳಿಕೆ: ಬಿಎಸ್‌ಇ ಲಾರ್ಜ್ ಕ್ಯಾಪ್‌ನಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್, ಎಲ್‌ಟಿಐ ಮೈಂಡ್ ಟ್ರೀ, ನೈಕಾ, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಐಸಿಐಸಿಐ ಪ್ರೂಡೆನ್ಶಿಯಲ್ ಲೈಫ್ ಇನ್ಶೂರೆನ್ಸ್ ಕಂಪನಿ ಕುಸಿದಿವೆ. ಪೇಟಿಎಂ, ಎಲ್‌ಐಸಿ, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಒಎನ್‌ಜಿಸಿ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಜಿಗಿತ ಕಂಡಿವೆ.

ಮುನ್ನೋಟ: ಈ ವಾರ ಎಂಆರ್‌ಪಿಎಲ್, ಆಕ್ಸಿಸ್ ಬ್ಯಾಂಕ್, ಕ್ಯೂಪಿಡ್, ಹ್ಯಾವೆಲ್ಸ್, ಆರ್‌ಇಸಿ ಲಿಮಿಟೆಡ್, ರ‍್ಯಾಲಿಸ್, ಪಿಡಿಲೈಟ್ ಇಂಡಸ್ಟ್ರೀಸ್, ಕರ್ನಾಟಕ ಬ್ಯಾಂಕ್, ಪವರ್ ಇಂಡಿಯಾ, ಸಿಯೆಟ್ ಲಿಮಿಟೆಡ್, ಕೆನರಾ ಬ್ಯಾಂಕ್, ಡಿಸಿಬಿ ಬ್ಯಾಂಕ್, ಬಜಾಜ್ ಆಟೊ, ಐಒಸಿ, ಟಾಟಾ ಸ್ಟೀಲ್ , ರೇಲ್ ಟೆಲ್, ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಎಸಿಸಿ, ಅದಾನಿ ಪವರ್, ಸಿಪ್ಲಾ, ಎಸ್‌ಬಿಐ ಲೈಫ್, ಟಾಟಾ ಟೆಕ್ನಾಲಜೀಸ್ ಲಿಮಿಟೆಡ್, ಯೆಸ್ ಬ್ಯಾಂಕ್ ಸೇರಿ ಕೆಲ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.

ಮುಂಬರುವ ಬಜೆಟ್, ಕಂಪನಿಗಳ ತ್ರೈಮಾಸಿಕ ವರದಿಗಳು, ಜಾಗತಿಕವಾಗಿ ಬಡ್ಡಿದರ ಇಳಿಕೆ ಬಗ್ಗೆ ವಿವಿಧ ದೇಶಗಳ ಬ್ಯಾಂಕ್‌ಗಳು ಕೈಗೊಳ್ಳುವ ತೀರ್ಮಾನ, ಅಮೆರಿಕದ ಜಿಡಿಪಿ ದತ್ತಾಂಶ ಸೇರಿ ಪ್ರಮುಖ ಅಂಶಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ. ಸೋಮವಾರ ರಾಮ ಜನ್ಮಭೂಮಿ ಪ್ರಾಣಪ್ರತಿಷ್ಠಾಪನೆ ಕಾರಣದಿಂದಾಗಿ ಷೇರುಪೇಟೆ ಕಾರ್ಯ ನಿರ್ವಹಿಸುವುದಿಲ್ಲ.

‘ಭಾರತದ ವಿಮಾನ ಬಳಕೆ ಅವಕಾಶಕ್ಕೆ ಮಾಲ್ಡೀವ್ಸ್ ಅಧ್ಯಕ್ಷ ನಕಾರ: ಮಗು ಸಾವು’

ಪ್ರಜಾವಾಣಿ ವಾರ್ತೆ

ನವದೆಹಲಿ: ಭಾರತದ ಡಾರ್ನಿಯರ್ ವಿಮಾನದ ಬಳಕೆಗೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು ಅವಕಾಶ ನೀಡಲು ನಿರಾಕರಿಸಿದ್ದಾರೆ. ಇದರಿಂದಾಗಿ, ತುರ್ತು ಚಿಕಿತ್ಸೆಗೆ ಕರೆದೊಯ್ಯಲು ಸಾಧ್ಯವಾಗದ ಕಾರಣ ಮಾಲ್ಡೀವ್ಸ್‌ನ 14 ವರ್ಷದ ಬಾಲಕ ಶನಿವಾರ ಮೃತಪಟ್ಟಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಭಾರತದ ಡಾರ್ನಿಯರ್ ವಿಮಾನವನ್ನು ಬಳಸಿಕೊಂಡು, ಸಕಾಲದಲ್ಲಿ ಚಿಕಿತ್ಸೆ ಕೊಡಿಸಿದ್ದಲ್ಲಿ ಆ ಮಗು ಬದುಕುಳಿಯುವ ಸಾಧ್ಯತೆ ಇತ್ತು ಎನ್ನಲಾಗಿದೆ. ಪಾರ್ಶ್ವವಾಯು ಮತ್ತು ಬ್ರೇನ್ ಟ್ಯೂಮರ್ ಕಾಯಿಲೆಗೆ ತುತ್ತಾಗಿದ್ದ ಬಾಲಕನನ್ನು ಚಿಕಿತ್ಸೆಗಾಗಿ ದ್ವೀಪ ಪ್ರದೇಶ ಗಾಫ್ ಅಲಿಫ್ ವಿಲ್ಲಿಂಗಿಲ್ಲಿಯಿಂದ ರಾಜಧಾನಿ ಮಾಲೆಗೆ ಕರೆದೊಯ್ಯಲು ವಿಮಾನ ನೀಡುವಂತೆ ಬಾಲಕನ ಕುಟುಂಬಸ್ಥರು ಬುಧವಾರ ರಾತ್ರಿ ಕೋರಿದ್ದರು.



ಮೊಹಮದ್ ಮುಯಿಝು

ಆದರೆ, ಗುರುವಾರ ಬೆಳಿಗ್ಗೆವರೆಗೆ ದೇಶದ ವಿಮಾನಯಾನ ಅಧಿಕಾರಿಗಳು ಉತ್ತರಿಸಲೇ ಇಲ್ಲ. ಅಷ್ಟರಲ್ಲಾಗಲೇ ಮಗು ಮೃತಪಟ್ಟಿದೆ ಎಂದು ಅಲ್ಲಿನ ಮಾಧ್ಯಮಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ. ಈ ಘಟನೆ ಬಳಿಕ ಮಗು ಮೃತಪಟ್ಟಿರುವ ಆಸ್ಪತ್ರೆ ಹೊರಗೆ ಪ್ರತಿಭಟನೆ ನಡೆದಿದೆ.

‘ಭಾರತದ ಕುರಿತಾದ ಅಧ್ಯಕ್ಷರ ದ್ವೇಷವನ್ನು ತಣಿಸಲು ದೇಶದ ಜನರು ತಮ್ಮ ಪ್ರಾಣ ಕೊಡಬೇಕಾಗಿಲ್ಲ’ ಎಂದು ಮಾಲ್ಡೀವ್ಸ್ ಸಂಸದ ಮೀಕೆಲ್ ನಸೀಂ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಈ ವಿಮಾನವನ್ನು ಎಚ್‌ಎಎಲ್ ನಿರ್ಮಿಸಿದೆ.

ಪಾಕ್‌ನಲ್ಲಿ ಅಸ್ಥಿರತೆ ಹೆಚ್ಚಾಗಲಿದೆ; ಇಮ್ರಾನ್ ಖಾನ್ ಎಚ್ಚರಿಕೆ

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದಲ್ಲಿ ಫೆಬ್ರುವರಿ 8ರಿಂದ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ನ್ಯಾಯಸಮ್ಮತ ಸ್ಪರ್ಧೆಯ ಅವಕಾಶ ನೀಡಬೇಕೆಂದು ಕೋರಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್, ನ್ಯಾಯಯುತ ಚುನಾವಣೆ ನಡೆಯದಿದ್ದರೆ ದೇಶದಲ್ಲಿ ‘ಅಸ್ಥಿರತೆ ಮತ್ತು ಅನಿಶ್ಚಿತತೆ’ ಹೆಚ್ಚಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸದ್ಯ ಅಡಿಯಾಲ ಜೈಲಿನಲ್ಲಿರುವ ಪಾಕಿಸ್ತಾನ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಸ್ಥಾಪಕರಾಗಿರುವ 71 ವರ್ಷದ ಇಮ್ರಾನ್ ಖಾನ್, ಜೈಲಿನಿಂದ ವರ್ಚುಯಲ್ ಆಗಿ ನಡೆಸಿದ ಮಾಧ್ಯಮ ಸಂವಾದದಲ್ಲಿ ಈ ಎಚ್ಚರಿಕೆ ನೀಡಿದ್ದಾರೆ.

ದೇಶದಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚಳ: ಉದ್ಯಮಿಗಳು

ವಿದ್ಯುತ್ ಬಳಕೆ ಶೇ 8 ಹೆಚ್ಚಳ

ನವದೆಹಲಿ (ಪಿಟಿಐ): 2023–24ನೇ ಹಣಕಾಸು ವರ್ಷದ ಏಪ್ರಿಲ್–ಡಿಸೆಂಬರ್ ಅವಧಿಯಲ್ಲಿ ದೇಶದಲ್ಲಿ ವಿದ್ಯುತ್ ಬಳಕೆಯು ಶೇ 8ರಷ್ಟು ಏರಿಕೆಯಾಗಿದೆ.

2022–23ರ ಏಪ್ರಿಲ್–ಡಿಸೆಂಬರ್‌ನಲ್ಲಿ ದೇಶದಲ್ಲಿ 1.132 ಲಕ್ಷ ಕೋಟಿ ಯೂನಿಟ್ ವಿದ್ಯುತ್ ಬಳಕೆ ಆಗಿದ್ದರೆ, 2023–24ರಲ್ಲಿ 1.221 ಲಕ್ಷ ಕೋಟಿ ಯೂನಿಟ್ ಆಗಿದೆ.

ಶೇ 8ರಷ್ಟು ವಿದ್ಯುತ್ ಬಳಕೆಯ ಹೆಚ್ಚಳವು ದೇಶದ ಆರ್ಥಿಕ ಚಟುವಟಿಕೆಯ ಹೆಚ್ಚಳವನ್ನು ತೋರಿಸುತ್ತಿದೆ ಎಂದು ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.


2022–23ರ ಪೂರ್ಣ ಹಣಕಾಸು ವರ್ಷದಲ್ಲಿ 1.504 ಲಕ್ಷ ಕೋಟಿ ಯೂನಿಟ್ ಮತ್ತು 2021–22ರಲ್ಲಿ 1.374 ಲಕ್ಷ ಕೋಟಿ ಯೂನಿಟ್ ವಿದ್ಯುತ್ ಬಳಕೆಯಾಗಿತ್ತು. ದೇಶದ ವಿದ್ಯುತ್ ಬೇಡಿಕೆಯು 2023ರ ಬೇಸಿಗೆಯಲ್ಲಿ 229 ಗಿಗಾವಾಟ್ ಮುಟ್ಟಲಿದೆ ಎಂದು ಇಂಧನ ಸಚಿವಾಲಯ ಅಂದಾಜಿಸಿತ್ತು. ಅಕಾಲಿಕ ಮಳೆಯಿಂದಾಗಿ ಬೇಡಿಕೆಯು ಏಪ್ರಿಲ್-ಜುಲೈನಲ್ಲಿ ಯೋಜಿತ ಮಟ್ಟವನ್ನು ತಲುಪಲಿಲ್ಲ.

ತಜ್ಞರ ಪ್ರಕಾರ, ಈ ವರ್ಷದ ಮಾರ್ಚ್, ಏಪ್ರಿಲ್, ಮೇ ಮತ್ತು ಜೂನ್‌ನಲ್ಲಿ ವ್ಯಾಪಕ ಮಳೆಯಿಂದಾಗಿ ವಿದ್ಯುತ್ ಬಳಕೆಯ ಮೇಲೆ ಪರಿಣಾಮ ಬೀರಿತು. ಆದರೆ, ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಆರ್ದ್ರ ಹವಾಮಾನ ಪರಿಸ್ಥಿತಿ ಮತ್ತು ಹಬ್ಬದ ಕಾರಣದಿಂದ ಕೈಗಾರಿಕಾ ಚಟುವಟಿಕೆಗಳು ಹೆಚ್ಚಾಗಿದ್ದು, ವಿದ್ಯುತ್‌ಬಳಕೆಯಲ್ಲೂ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಅಂಕಿ ಅಂಶಗಳ ಪ್ರಕಾರ, 2013–14ರಿಂದ 2022–23ರವರೆಗೆ ವಿದ್ಯುತ್ ಬೇಡಿಕೆ ಶೇ 50.8ರಷ್ಟು ಏರಿಕೆಯಾಗಿದೆ. 2013–14ರಲ್ಲಿದ್ದ 136 ಗಿಗಾವಾಟ್ ವಿದ್ಯುತ್ ಬೇಡಿಕೆಯು 2023ರ ಸೆಪ್ಟೆಂಬರ್‌ಗೆ 243 ಗಿಗಾವಾಟ್‌ಗೆ ಏರಿದೆ.

2030ರ ವೇಳೆಗೆ ದೇಶದಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ 400 ಗಿಗಾವಾಟ್ ದಾಟಲಿದೆ. ಇದು ಆರ್ಥಿಕತೆಯ ವೇಗದ ಬೆಳವಣಿಗೆಯನ್ನು ಸೂಚಿಸುತ್ತದೆ ಎಂದು ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್ ಇತ್ತೀಚೆಗೆ ಹೇಳಿದ್ದರು.

2023–24ರ ಹಣಕಾಸು ವರ್ಷದಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ



ಅಫ್ಗಾನಿಸ್ತಾನದಲ್ಲಿ ರಷ್ಯಾ ವಿಮಾನ ಪತನ

ಮಾಸ್ಕೊ (ಎಎಫ್‌ಪಿ): ರಷ್ಯಾದ ವಿಮಾನವೊಂದು ಅಫ್ಗಾನಿಸ್ತಾನದ ಈಶಾನ್ಯ ಭಾಗದ ಪರ್ವತ ಪ್ರದೇಶದಲ್ಲಿ ಪತನಗೊಂಡಿದ್ದು, ವಿಮಾನದಲ್ಲಿ ಆರು ಮಂದಿ ಇದ್ದರು ಎಂದು ಇಲ್ಲಿನ ವಿಮಾನಯಾನ ಸಂಸ್ಥೆ ರೊಸವಿಯತ್‌ಸಿಯಾ ಭಾನುವಾರ ಘೋಷಿಸಿದೆ.

ಫಾಲ್ಕನ್–10 ವಿಮಾನವು ಶನಿವಾರ ಸಂಜೆಯಿಂದಲೇ ಸಂಪರ್ಕ ಕಳೆದುಕೊಂಡಿತ್ತು. ವಿಮಾನದಲ್ಲಿ ನಾಲ್ವರು ಸಿಬ್ಬಂದಿ ಮತ್ತು ಇಬ್ಬರು ಪ್ರಯಾಣಿಕರಿದ್ದರುಎಂದುತಿಳಿಸಿದೆ.ಎರಡುಎಂಜಿನ್‌ನವಾಣಿಜ್ಯಜೆಟ್ ವಿಮಾನವನ್ನು ಫ್ರಾನ್ಸ್‌ನ ಡಾಸೊ ಸಂಸ್ಥೆಯು 1978ರಲ್ಲಿ ನಿರ್ಮಿಸಿತ್ತು. ವಿಮಾನವು ಭಾರತದಿಂದ ಉಜ್ಬೇಕಿಸ್ತಾನ, ರಷ್ಯಾಕ್ಕೆ ಹೊರಟಿತ್ತು.

‘ವಿಮಾನದಲ್ಲಿದ್ದ ಇಬ್ಬರು ಪ್ರಯಾಣಿಕರು ರಷ್ಯಾದ ದಂಪತಿ. ಪತ್ನಿ ಅನಾರೋಗ್ಯಕ್ಕೀಡಾಗಿದ್ದರು’ ಎಂದು ರಿಯಾ ನೊವೊಸ್ತಿ ಸುದ್ದಿ ಸಂಸ್ಥೆ ತಿಳಿಸಿದೆ. ‘ವಿಮಾನವು ಬದಕ್ಷನ್ ಪ್ರಾಂತ್ಯದಲ್ಲಿ ಪತನಗೊಂಡಿದೆ. ರಕ್ಷಣಾ ಕಾರ್ಯಾಚರಣೆಗೆ ತಂಡಗಳನ್ನು ರವಾನಿಸಲಾಗಿದೆ’ ಎಂದು ಅಫ್ಗಾನಿಸ್ತಾನದ ಪ್ರಾಂತ್ಯವೊಂದರ ಅಧಿಕಾರಿ ತಿಳಿಸಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸುವುದಾಗಿ ರಷ್ಯಾ ತಿಳಿಸಿದೆ.

ವಿಮಾನ ಭಾರತದ್ದಲ್ಲ: ಕೇಂದ್ರ

ನವದೆಹಲಿ (ಪಿಟಿಐ): ಅಫ್ಗಾನಿಸ್ತಾನದಲ್ಲಿ ಪತನಗೊಂಡಿರುವ ಸಣ್ಣ ವಿಮಾನವು ಭಾರತದ್ದಲ್ಲ. ಥಾಯ್ಲೆಂಡ್‌ನಿಂದ ಮಾಸ್ಕೊಕ್ಕೆ ಹೊರಟಿದ್ದ ವಿಮಾನಕ್ಕೆ ಗಯಾ ವಿಮಾನ ನಿಲ್ದಾಣದಲ್ಲಿ ಇಂಧನ ತುಂಬಲಾಗಿತ್ತು ಎಂದು ಕೇಂದ್ರ ಸರ್ಕಾರ ಭಾನುವಾರ ತಿಳಿಸಿದೆ.

‘ಸದ್ಯದ ಮಾಹಿತಿ ಪ್ರಕಾರ ಪತನಗೊಂಡ ವಿಮಾನವು ಮೊರೊಕ್ಕೊದಲ್ಲಿ ನೋಂದಣಿಯಾಗಿದೆ. ಇದು ಭಾರತದ ಯಾವುದೇ ವಿಮಾನಯಾನ ಸಂಸ್ಥೆಗಳಿಗೆ ಸೇರಿದ್ದಲ್ಲ’ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸ್ಪಷ್ಟಪಡಿಸಿದೆ. ವರದಿಗಳ ಪ್ರಕಾರ ವಿಮಾನವು, ಗಯಾ, ಭಾರತ, ತಾಷ್ಕೆಂಟ್, ಉಜ್ಬೇಕಿಸ್ತಾನ ಮೂಲಕವಾಗಿ ಮಾಸ್ಕೊಕ್ಕೆ ತೆರಳುತ್ತಿತ್ತು.

ರಷ್ಯಾ ಅತಿಕ್ರಮಿತ ಡೊನೆಟ್‌ಸ್ಕ್: ಶೆಲ್ ದಾಳಿಗೆ 25 ಮಂದಿ ಸಾವು

ಕೀವ್ (ಎಪಿ/ರಾಯಿಟರ್ಸ್): ರಷ್ಯಾ ಅತಿಕ್ರಮಿಸಿಕೊಂಡಿರುವ ಉಕ್ರೇನ್‌ನ ಡೊನೆಟ್‌ಸ್ಕ್ ನಗರದ ಹೊರವಲಯದ ಮಾರುಕಟ್ಟೆಯೊಂದರಲ್ಲಿ ಭಾನುವಾರ ಶೆಲ್‌ದಾಳಿಗೆ 25 ಮಂದಿ ಮೃತಪಟ್ಟಿದ್ದಾರೆ.

ಉಕ್ರೇನ್‌ನ ಸೇನಾಪಡೆ ನಡೆಸಿರುವ ಶೆಲ್ ದಾಳಿಯಲ್ಲಿ ಇಬ್ಬರು ಮಕ್ಕಳೂ ಸೇರಿದಂತೆ 20 ಮಂದಿ ಗಾಯಗೊಂಡಿರುವುದಾಗಿ ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಉಕ್ರೇನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಉಕ್ರೇನ್ ಪಡೆಗಳು ಡ್ರೋನ್ ದಾಳಿ ನಡೆಸಿದ ಪರಿಣಾಮವಾಗಿ ರಷ್ಯಾದ ಅಸ್ಟ್‌–ಲೂಗಾ ಬಂದರಿನಲ್ಲಿ ನೈಸರ್ಗಿಕ ಅನಿಲ ಟ್ಯಾಂಕ್ ಸ್ಫೋಟಗೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸ್ಫೋಟ ನಡೆದ ಸ್ಥಳದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಓರ್ಯೋಲ್ ಮತ್ತು ಟುಲಾ ಪ್ರದೇಶದಲ್ಲಿ ಉಕ್ರೇನ್‌ನ ಎರಡು ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ರಷ್ಯಾದ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಉಕ್ರೇನ್‌ನ ಗ್ರಾಮ ವಶಪಡಿಸಿಕೊಂಡ ರಷ್ಯಾ: ಉಕ್ರೇನ್‌ನ ಹಾರ್ಕಿವ್ ಪ್ರದೇಶದ ಕ್ರೋಖ್‌ಮಲ್ನೆ ಗ್ರಾಮವನ್ನು ರಷ್ಯಾದ ಸೇನಾ ಪಡೆಗಳು ವಶಪಡಿಸಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ರೋಖ್‌ಮಲ್ನೆ ಗ್ರಾಮದಿಂದ ಸೈನಿಕರನ್ನು ಹಿಂಪಡೆದಿರುವುದಾಗಿ ಉಕ್ರೇನ್‌ನ ಸೇನಾಪಡೆಯ ವಕ್ತಾರರು ಹೇಳಿದ್ದಾರೆ.



ರಷ್ಯಾದ ಅಸ್ಟ್‌–ಲೂಗಾ ಬಂದರಿನ ನೈಸರ್ಗಿಕ ಅನಿಲ ಟರ್ಮಿನಲ್‌ನಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ —ಎಎಫ್‌ಪಿ ಚಿತ್ರ

ಜ್ವಾಲಾಮುಖಿ ಸ್ಫೋಟ: ಸಾವಿರಾರು ಜನರ ಸ್ಥಳಾಂತರ

ಯೋಗ್ಯಕಾರ್ತ (ಇಂಡೊನೇಷ್ಯಾ) (ಎಪಿ): ಇಂಡೊನೇಷ್ಯಾದಾದ್ಯಂತ ಭಾನುವಾರ ಜ್ವಾಲಾಮುಖಿಗಳು ಸ್ಫೋಟಗೊಂಡ ಪರಿಣಾಮ ಮೌಂಟ್ ಮೆರಪಿಯಲ್ಲಿ ಅನಿಲದ ದಟ್ಟ ಹೊಗೆ ಆವರಿಸಿದೆ ಮತ್ತು ಲಾವಾ ಹೊರಸೂಸಿದೆ. ಹೀಗಾಗಿ ಸಾವಿರಾರು ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ.

ಮೆರಪಿಯಲ್ಲಿ ಲಾವಾರಸ 1 ಕಿ.ಮೀ ವರೆಗೂ ಹರಿಯುತ್ತಿದೆ ಎಂದು ಇಂಡೊನೇಷ್ಯಾ ಭೂವೈಜ್ಞಾನಿಕ ವಿಪತ್ತು ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಮುಖ್ಯಸ್ಥ ಅಗಸ್ ಬುಡಿ ಸ್ಯಾಂಟೊಸೊ ತಿಳಿಸಿದ್ದಾರೆ.

ಬಿಸಿ ಬೂದಿಯು ಹಲವು ಗ್ರಾಮಗಳ ಮೇಲೆ ಬೀಳುತ್ತಿದ್ದು, ಇದರಿಂದ ಯಾವುದೇ ಹಾನಿಯಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಅಗ್ನಿಪರ್ವತದಿಂದ 7 ಕಿ.ಮೀ ದೂರ ತೆರಳುವಂತೆ ಪರ್ವತದ ಕೆಳಗೆ ವಾಸಿಸುತ್ತಿದ್ದ ನಿವಾಸಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಇಸ್ರೇಲ್ ಮೇಲಿನ ದಾಳಿ ಅಗತ್ಯವಾಗಿತ್ತು: ಹಮಾಸ್

ಗಾಜಾ ಪಟ್ಟಿ (ಎಎಫ್‌ಪಿ): ಪ್ಯಾಲೆಸ್ಟೀನ್‌ಗೆ ಸೇರಿದ ಭೂಪ್ರದೇಶಗಳನ್ನು ಇಸ್ರೇಲ್ ಆಕ್ರಮಿಸಿಕೊಂಡಿರುವ ಕಾರಣ, ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆಸಿದ ದಾಳಿಯು ‘ಅಗತ್ಯವಾಗಿದ್ದ ಕ್ರಮವಾಗಿತ್ತು’ ಎಂದು ಹಮಾಸ್ ಬಂಡುಕೋರರು ಹೇಳಿದ್ದಾರೆ.

‘ಆದರೆ, ಇಸ್ರೇಲಿನ ಭದ್ರತಾ ವ್ಯವಸ್ಥೆ ಹಾಗೂ ಮಿಲಿಟರಿ ವ್ಯವಸ್ಥೆಯು ಬಹಳ ವೇಗವಾಗಿ ಕುಸಿದ ಕಾರಣದಿಂದಾಗಿ, ಗಾಜಾಕ್ಕೆ ಹೊಂದಿಕೊಂಡಿರುವ ಗಡಿ ಪ್ರದೇಶದಲ್ಲಿ ನಿರ್ಮಾಣವಾದ ಗೊಂದಲಗಳ ಕಾರಣದಿಂದಾಗಿ ಕೆಲವು ಲೋಪಗಳು ಆಗಿವೆ...’ ಎಂದು ಬಂಡುಕೋರರು ದಾಳಿಗೆ ಸಂಬಂಧಿಸಿದಂತೆ ಬಿಡುಗಡೆ ಮಾಡಿರುವ 16 ಪುಟಗಳ ವರದಿಯಲ್ಲಿ ಹೇಳಲಾಗಿದೆ.

ದಾಳಿಯನ್ನು ಸಮರ್ಥಿಸಿ ಬಂಡುಕೋರರು ಇಂಗ್ಲಿಷ್ ಮತ್ತು ಅರೇಬಿಕ್ ಭಾಷೆಯಲ್ಲಿ ಬಿಡುಗಡೆ ಮಾಡಿರುವ ಮೊದಲ ವರದಿ ಇದು. ಹಮಾಸ್ ನಡೆಸಿದ ದಾಳಿಯ ಪರಿಣಾಮವಾಗಿ ಅಂದಾಜು 1,140 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರು ನಾಗರಿಕರು. ದಾಳಿಯು ಪ್ಯಾಲೆಸ್ಟೀನಿನ ಜನರ ವಿರುದ್ಧ ಇಸ್ರೇಲ್ ನಡೆಸಿದ ಎಲ್ಲ ಬಗೆಯ ಪಿತೂರಿಗಳಿಗೆ ಎದುರಾದ ಸಹಜ ಪ್ರತಿಕ್ರಿಯೆಯಾಗಿತ್ತು, ಅಗತ್ಯವಾದ ಕ್ರಮವೂ ಆಗಿತ್ತು ಎಂದು ಬಂಡುಕೋರರು ಹೇಳಿದ್ದಾರೆ.

ಹಮಾಸ್ ದಾಳಿಗೆ ಇಸ್ರೇಲ್ ನಡೆಸುತ್ತಿರುವ ಪ್ರತಿ ದಾಳಿಯಲ್ಲಿ ಗಾಜಾದಲ್ಲಿ ಕನಿಷ್ಠ 25,105 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, ಇವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಹಮಾಸ್ ಆರೋಗ್ಯ ಸಚಿವಾಲಯ ಹೇಳಿದೆ. ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಯು, ಅಪರಾಧ ಕೃತ್ಯಗಳು ಹಾಗೂ ಇಡೀ ಗಾಜಾ ಜನರನ್ನು ಗುರಿಯಾಗಿಸಿಕೊಂಡಿರುವ ಜನಾಂಗೀಯ ನಿರ್ಮೂಲನೆ ಕೆಲಸವು ತಕ್ಷಣ ನಿಲ್ಲಬೇಕು ಎಂದು ಹಮಾಸ್ ಒತ್ತಾಯಿಸಿದೆ. ಯುದ್ಧದ ನಂತರ ಗಾಜಾದಲ್ಲಿ ವ್ಯವಸ್ಥೆ ಹೇಗಿರಬೇಕು ಎಂಬ ವಿಚಾರದಲ್ಲಿ ಅಂತರರಾಷ್ಟ್ರೀಯ ಸಮುದಾಯದ ಯಾವುದೇ ಯತ್ನ ಅಥವಾ ಇಸ್ರೇಲ್‌ನ ಯಾವುದೇ ಯತ್ನದ ಅಗತ್ಯವಿಲ್ಲ ಎಂದು ಕೂಡ ಹೇಳಿದೆ. ‘ತಮ್ಮ ಭವಿಷ್ಯವನ್ನು ತೀರ್ಮಾನಿಸಿಕೊಳ್ಳಲು ಹಾಗೂ ಆಂತರಿಕ ವಿಚಾರಗಳನ್ನು ನಿಭಾಯಿಸಲು ಪ್ಯಾಲೆಸ್ಟೀನ್ ಜನರಿಗೆ ಸಾಮರ್ಥ್ಯವಿದೆ ಎಂಬುದನ್ನು ನಾವು ಒತ್ತಿ ಹೇಳುತ್ತಿದ್ದೇವೆ. ಅವರ ಪರವಾಗಿ ತೀರ್ಮಾನಗಳನ್ನು ಕೈಗೊಳ್ಳಲು ಜಗತ್ತಿನ ಯಾರಿಗೂ ಹಕ್ಕಿಲ್ಲ’ ಎಂದು ಹೇಳಿದೆ.



ಪ್ರಾಣ ಪ್ರತಿಷ್ಠಾಪನಾ ಸಮಾರಂಭದ ಹಿನ್ನೆಲೆಯಲ್ಲಿ ಅಹಮದಾಬಾದ್‌ನಲ್ಲಿ ಭಾನುವಾರ ನಡೆದ ಮೆರವಣಿಗೆಯಲ್ಲಿ ಅಪಾರ ಭಕ್ತರು ಪಾಲ್ಗೊಂಡರು —ಪಿಟಿಐ ಚಿತ್ರ



ಅಯೋಧ್ಯೆಯ ಸರಯೂ ನದಿ ದಡದಲ್ಲಿ ಭಾನುವಾರ ಆಯೋಜಿಸಿದ್ದ ಲೇಸರ್ ಬೆಳಕಿನ ಪ್ರದರ್ಶನ ಬಣ್ಣದ ಚಿತ್ತಾರ ಮೂಡಿಸಿದ ಕ್ಷಣ —ಎಎಫ್‌ಪಿ ಚಿತ್ರ



ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಛತ್ತೀಸಗಢದ ಜೈಜೈಪುರದಲ್ಲಿ ರಾಮನಾಮಿ ಬುಡಕಟ್ಟು ಜನರು ಭಾನುವಾರ ಆಯೋಜಿಸಿದ್ದ ಭಜನೆ ಮೇಳದಲ್ಲಿ ಭಕ್ತರು ಭಾಗವಹಿಸಿದ್ದರು —ಎಎಫ್‌ಪಿ ಚಿತ್ರ

ಕಾಲ್ನಡಿಗೆ, ಸೈಕಲ್‌ನಲ್ಲಿ ನೂರಾರು ಕಿಲೊ ಮೀಟರ್ ಕ್ರಮಿಸಿದ ರಾಮಭಕ್ತರು

ಅಯೋಧ್ಯೆಯಲ್ಲಿ ಭಕ್ತರ ದಂಡು

ಪ್ರಜಾವಾಣಿ ವಾರ್ತೆ

ಅಯೋಧ್ಯೆ: ಪ್ರಾಣ ಪ್ರತಿಷ್ಠಾಪನಾ ಸಮಾರಂಭಕ್ಕೆ ಸಾಕ್ಷಿಯಾಗಲು ಗಣ್ಯರು ವಿಮಾನ ಅಥವಾ ವಿಶೇಷ ವಿಮಾನದಲ್ಲಿ ಅಯೋಧ್ಯೆಗೆ ಬಂದಿಳಿಯುತ್ತಿದ್ದರೆ, ಹಲವು ರಾಮ ಭಕ್ತರು ದೇಶದ ವಿವಿಧ ಭಾಗಗಳಿಂದ ಕಾಲ್ನಡಿಗೆ ಮತ್ತು ಸೈಕಲ್‌ನಲ್ಲಿ ನೂರಾರು ಕಿ.ಮೀ. ಕ್ರಮಿಸಿ ಇಲ್ಲಿಗೆ ತಲುಪಿದ್ದಾರೆ.

ತಮ್ಮ ಊರುಗಳಿಂದ ಕಾಲ್ನಡಿಯಲ್ಲೇ ಹೊರಟ ಕೆಲವರು ಈಗಾಗಲೇ ಇಲ್ಲಿಗೆ ತಲುಪಿದ್ದರೆ, ಇನ್ನೂ ಹಲವರು ಮುಂದಿನ ದಿನಗಳಲ್ಲಿ ತಲುಪುವ ನಿರೀಕ್ಷೆಯಿದೆ.

ರಾಜಸ್ಥಾನದ ಸೀಕರ್ ಜಿಲ್ಲೆಯಿಂದ ಒಂದು ವಾರದ ಹಿಂದೆ ಪಾದಯಾತ್ರೆ ಆರಂಭಿಸಿದ್ದ ಬಾಬುಲಾಲ್ ಮತ್ತು ಸುನಿಲ್ ಬಿತುನಿಯಾ ಅವರು ಶನಿವಾರ ಅಲೀಘಡ ತಲುಪಿದ್ದಾರೆ. ಈ ಇಬ್ಬರು ಯುವಕರು ಜನವರಿ 28ರಂದು ಅಯೋಧ್ಯೆ ತಲುಪುವ ವಿಶ್ವಾಸದಲ್ಲಿದ್ದಾರೆ.

ದೆಹಲಿಯಿಂದ ಜ. 16ರಂದು ಸೈಕಲ್‌ನಲ್ಲಿ ಹೊರಟಿರುವ ರಂಜಿತ್ ಯಾದವ್ ಹಾಗೂ ರಾಘವ್ ಠಾಕೂರ್ ಭಾನುವಾರ ಉತ್ತರ ಪ್ರದೇಶದ ಹರ್ದೋಯಿಗೆ ಬಂದಿದ್ದಾರೆ. 'ಬುಧವಾರ ಅಥವಾ ಗುರುವಾರ ಅಯೋಧ್ಯೆಗೆ ತಲುಪಲಿದ್ದೇವೆ' ಎಂದರು.

ಅಹಮದಾಬಾದ್‌ನ ನಿವಾಸಿ ಸುನಿಲ್ ರಾಥೋಡ್ ಅವರು ಕಾಲ್ನಡಿಗೆಯಲ್ಲೇ ನೂರಾರು ಕಿ.ಮೀ. ಕ್ರಮಿಸಿ ಇದೇ 17ರಂದು ಅಯೋಧ್ಯೆ ತಲುಪಿದ್ದಾರೆ. ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್ ಮತ್ತು ಒಡಿಶಾದಿಂದಲೂ ಹಲವು ಭಕ್ತರು ಕಾಲ್ನಡಿಗೆ ಅಥವಾ ಸೈಕಲ್ ಯಾತ್ರೆ ಮೂಲಕ ಇಲ್ಲಿಗೆ ಬಂದಿದ್ದಾರೆ.

ದಟ್ಟ ಮಂಜು ಸಾಧ್ಯತೆ: ಉತ್ತರ ಭಾರತದ ಹಲವು ಭಾಗಗಳಲ್ಲಿರುವಂತೆ ಅಯೋಧ್ಯೆಯಲ್ಲೂ ಸೋಮವಾರ ಬೆಳಿಗ್ಗೆ ದಟ್ಟ ಮಂಜು ಆವರಿಸುವ ಸಾಧ್ಯತೆಯಿದೆ. ಮಂಜು ಮುಸುಕಿದ ವಾತಾವರಣ ಕಾರಣ ಬೆಳಿಗ್ಗೆ ಗೋಚರತೆ ಕಡಿಮೆ ಇರಲಿದ್ದು, ಗರಿಷ್ಠ ತಾಪಮಾನ 15–17 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಯಾರೆಲ್ಲಾ ಯಜಮಾನರಾಗಿ ಭಾಗಿ?

ಅಯೋಧ್ಯೆ (ಪಿಟಿಐ): ಬಾಲರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ 14 ದಂಪತಿ 'ಯಜಮಾನ'ರಾಗಿ ಪಾಲ್ಗೊಳ್ಳಲಿದ್ದಾರೆ.

'ದೇಶದ ಉತ್ತರ, ಪೂರ್ವ, ಪಶ್ಚಿಮ, ದಕ್ಷಿಣ ಮತ್ತು ಈಶಾನ್ಯ ಭಾಗಗಳಿಗೆ ಸೇರಿದ 14 ದಂಪತಿ ಯಜಮಾನರಾಗಿ ಭಾಗಿಯಾಗಲಿದ್ದಾರೆ' ಎಂದು ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನಿಲ್ ಅಂಬೇಕರ್ ತಿಳಿಸಿದ್ದಾರೆ.

ಉದಯಪುರದ ರಾಮಚಂದ್ರ ಖರಾಡಿ, ಅಸ್ಸಾಂನ ರಾಮ್ ಕುಯಿ ಜೆಮಿ, ಜೈಪುರ ಗುರುಚರಣ್ ಸಿಂಗ್ ಗಿಲ್, ಹರ್ದೋಯಿಯ ಕೃಷ್ಣ ಮೋಹನ್, ಮುಲ್ತಾನಿಯ ರಮೇಶ್ ಜೈನ್, ತಮಿಳುನಾಡಿನ ಆದಲರಸನ್, ಮಹಾರಾಷ್ಟ್ರದ ವಿಠ್ಠಲ ರಾವ್ ಕಾಂಬ್ಳೆ, ಮಹಾರಾಷ್ಟ್ರದ ಲಾತೂರ್‌ನ ಘುಮಂತು ಸಮಾಜ ಟ್ರಸ್ಟ್‌ನ ಮಹಾದೇವ ರಾವ್ ಗಾಯಕವಾಡ್, ಕರ್ನಾಟಕದ ಲಿಂಗರಾಜ ಬಸವರಾಜ, ಲಖನೌನ ದಿಲೀಪ್ ವಾಲ್ಮೀಕಿ, ಡೋಮರಾಜಾ ಕುಟುಂಬದ ಅನಿಲ್ ಚೌಧರಿ, ಕಾಶಿಯ ಕೈಲಾಶ್ ಯಾದವ್, ಹರಿಯಾಣದ ಪಲವಲ್‌ನ ಅರುಣ್ ಚೌಧರಿ, ಕಾಶಿಯ ಕವೀಂದ್ರ ಪ್ರತಾಪ್ ಸಿಂಗ್. 'ಇದು ಭಾರತದ ಉತ್ಸವ, ಹಿಂದೂ ಸಮಾಜಕ್ಕೆ ಇದು ಒಗ್ಗಟ್ಟಿನ ಹಬ್ಬ' ಎಂದು ಅಂಬೇಕರ್ ಹೇಳಿದ್ದಾರೆ.

ನಿರ್ಧಾರ ಬದಲಿಸಿದ ಏಮ್ಸ್

ನವದೆಹಲಿ (ಪಿಟಿಐ): ಪ್ರಾಣ ಪ್ರತಿಷ್ಠಾಪನಾ ಸಮಾರಂಭದ ಹಿನ್ನೆಲೆಯಲ್ಲಿ ಜನವರಿ 22 ರಂದು ಮಧ್ಯಾಹ್ನ 2.30ರ ವರೆಗೆ ಒಪಿಡಿ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದ ಇಲ್ಲಿನ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್), ತನ್ನ ನಿರ್ಧಾರವನ್ನು ಬದಲಿಸಿದೆ.

'ಸೋಮವಾರ (ಜ.22) ಒಪಿಡಿ ಸೇರಿದಂತೆ ಎಲ್ಲ ವೈದ್ಯಕೀಯ ಸೇವೆಗಳು ಲಭ್ಯವಿರುತ್ತವೆ' ಎಂದು ಭಾನುವಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಬಹು ಹಂತದ ಬಿಗಿ ಭದ್ರತೆ

ಅಯೋಧ್ಯೆ (ಪಿಟಿಐ): ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಯೋಧ್ಯೆಯಾದ್ಯಂತ ಬಹು ಹಂತದ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಧರ್ಮಪೀಠದಿಂದ ರಾಮಪಥವರೆಗೆ ಮತ್ತು ಹನುಮಗಿರಿಯಿಂದ ಅಶರ್ಫೀ ಭವನದವರೆಗಿನ ಎಲ್ಲ ರಸ್ತೆಗಳಲ್ಲಿ ಪೊಲೀಸರು ಗಸ್ತು ತಿರುಗುವುದು ಕಾಣಿಸುತ್ತದೆ. ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ದಳದ (ಎಟಿಎಸ್) ಸಿಬ್ಬಂದಿ ಭಾನುವಾರ ಅಯೋಧ್ಯೆಯಲ್ಲಿ ಪಥಸಂಚಲನ ನಡೆಸಿದರು.

'ಪ್ರಾಣ ಪ್ರತಿಷ್ಠಾಪನಾ ಸಮಾರಂಭಕ್ಕಾಗಿ ಉತ್ತರ ಪ್ರದೇಶ ಪೊಲೀಸರು ವ್ಯಾಪಕ ಭದ್ರತಾ ವ್ಯವಸ್ಥೆ ಕೈಗೊಂಡಿದ್ದಾರೆ' ಎಂದು ಕಾನೂನು ಮತ್ತು ಸುವ್ಯವಸ್ಥೆಯ ಡಿಜಿ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

'ಕಾರ್ಯಕ್ರಮದ ಸ್ಥಳದಲ್ಲಿ ಬಿಗಿ ಭದ್ರತೆ ಖಚಿತಪಡಿಸಿಕೊಳ್ಳಲು, ತಂತ್ರಜ್ಞಾನವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗಿದೆ. ಅಯೋಧ್ಯೆ ಜಿಲ್ಲೆಯಾದ್ಯಂತ 10 ಸಾವಿರ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ' ಎಂದು ಹೇಳಿದ್ದಾರೆ.

'ಇಡೀ ಪಟ್ಟಣದ ಮೇಲೆ ಕಣ್ಗಾವಲು ಇಡಲು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧಾರಿತ ಡ್ರೋನ್‌ಗಳನ್ನೂ ಬಳಸಲಾಗುತ್ತಿದೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಬಹುಭಾಷೆ ಬಲ್ಲ ಪೊಲೀಸರ ಪ್ರತ್ಯೇಕ ಮಫ್ತಿ ತಂಡಗಳು ಕಾರ್ಯಕ್ರಮದ ತಾಣದಲ್ಲಿ ನಿಯೋಜನೆಗೊಂಡಿವೆ. ಸರಯೂ ನದಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

- ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವು ಸೋಮವಾರ ಶೋಭಾಯಾತ್ರೆ ನಡೆಸಲಿದೆ. ಇದರಲ್ಲಿ ಪಕ್ಷದ ಹಿರಿಯ ನಾಯಕರು ಭಾಗಿಯಾಗಲಿದ್ದಾರೆ.
- ಅಯೋಧ್ಯೆಯ ರಾಮ ಮಂದಿರದ ಉಪಗ್ರಹ ಚಿತ್ರವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ರಾಷ್ಟ್ರೀಯ ದೂರ ಸಂವೇದಿ ಕೇಂದ್ರ ಬಿಡುಗಡೆ ಮಾಡಿದೆ. ಈ ಚಿತ್ರವನ್ನು ಡಿಸೆಂಬರ್ 16ರಂದು ಸೆರೆಹಿಡಿಯಲಾಗಿದೆ. ದಶರಥ ಮಹಲ್, ಅಯೋಧ್ಯೆಯ ರೈಲು ನಿಲ್ದಾಣ ಮತ್ತು ಸರಯೂ ನದಿ ಕೂಡ ಚಿತ್ರದಲ್ಲಿ ಕಾಣುತ್ತವೆ.

ರಾಮ ಮಂದಿರ: ಹೋರಾಟದ ಹಾದಿ

ರಾಜಕೀಯ ಹೋರಾಟ

1981: ತಮಿಳುನಾಡಿನ ಮೀನಾಕ್ಷಿಪುರಂ ಎಂಬ ಹಳ್ಳಿಯಲ್ಲಿ ಹಲವು ಮಂದಿ ಸಾಮೂಹಿಕವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಘಟನೆ ನಡೆಯಿತು. ಅದರ ಬೆನ್ನಲ್ಲೇ ಆಗಿನ ಆರ್‌ಎಸ್‌ಎಸ್ ಮುಖ್ಯಸ್ಥ ಬಾಳಾಸಾಹೇಬ ದೇವರಸ್ ಅವರು ಅಯೋಧ್ಯೆಯಲ್ಲಿ ದೇವಾಲಯ ನಿರ್ಮಾಣಕ್ಕೆ ಬೆಂಬಲ ಗಿಟ್ಟಿಸಲು ಅಶೋಕ್ ಸಿಂಘಾಲ್ ಒಳಗೊಂಡಂತೆ 'ಪ್ರಚಾರಕ'ನ್ನು ನಿಯೋಜಿಸಿದರು

1983: ಅಯೋಧ್ಯೆ, ಮಥುರಾ ಮತ್ತು ಕಾಶಿಯನ್ನು ಮರಳಿ ಪಡೆಯುವಂತೆ ಕರೆಕೊಟ್ಟ ಕಾಂಗ್ರೆಸ್ ನಾಯಕ ದಾವು ದಯಾಳ್ ಖನ್ನಾ

1984: ವಿಶ್ವ ಹಿಂದೂ ಪರಿಷತ್‌ನಿಂದ (ವಿಎಚ್‌ಪಿ) ದೆಹಲಿಯ ವಿಜ್ಞಾನ ಭವನದಲ್ಲಿ ಧರ್ಮ ಸಂಸತ್ತು ಆಯೋಜನೆ

1985: ರಾಮ ಮಂದಿರ ನಿರ್ಮಾಣಕ್ಕೆ ಜನ ಬೆಂಬಲ ಒಗ್ಗೂಡಿಸಲು ಅಕ್ಟೋಬರ್‌ನಲ್ಲಿ ವಿಎಚ್‌ಪಿಯಿಂದ ರಾಮ ರಥ ಯಾತ್ರೆ ಆರಂಭ

1986: ರಾಮಜನ್ಮಭೂಮಿ ಸ್ಥಳ ಮತ್ತು ಪಕ್ಕದ ಜಾಗವನ್ನು ಹಸ್ತಾಂತರಿಸುವಂತೆ ಆರ್‌ಎಸ್‌ಎಸ್ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ

1989 ನ. 9: ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ ಬಿಹಾರದ ಕಾಮೇಶ್ವರ್ ಚೌಪಾಲ್

1990: ಅಯೋಧ್ಯೆಯಲ್ಲಿ ವಿಎಚ್‌ಪಿಯಿಂದ ಕರಸೇವೆ

1990 ಸೆ.: ಸೋಮನಾಥದಿಂದ ಅಯೋಧ್ಯೆಗೆ ರಾಮ ರಥ ಯಾತ್ರೆ ಕೈಗೊಂಡ ಎಲ್.ಕೆ.ಅಡ್ವಾಣಿ

1990 ಅ.: ಬಿಹಾರದ ಲಾಲು ಯಾದವ್ ಸರ್ಕಾರದಿಂದ ಸಮಷ್ಟಿಪುರದಲ್ಲಿ ಅಡ್ವಾಣಿ ಅವರ ಬಂಧನ. ವಿ.ಪಿ.ಸಿಂಗ್ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದ ಬಿಜೆಪಿ

1990 ಅ.: ಅಯೋಧ್ಯೆಗೆ ಕರಸೇವಕರ ಪ್ರವೇಶ, ಉತ್ತರ ಪ್ರದೇಶ ಪೊಲೀಸರಿಂದ ಗೋಲಿಬಾರ್

1992 ಡಿ. 6: ಕರಸೇವಕರಿಂದ ಬಾಬರಿ ಮಸೀದಿ ಧ್ವಂಸ. ಮಸೀದಿಯಿದ್ದ ಜಾಗದಲ್ಲಿ ತಾತ್ಕಾಲಿಕ ದೇವಾಲಯ ನಿರ್ಮಾಣ. ಬಿಜೆಪಿ ಆಡಳಿತವಿದ್ದ ಉತ್ತರ ಪ್ರದೇಶ, ಮಧ್ಯ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನ ಸರ್ಕಾರಗಳ ವಜಾ

1998: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ. ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಮೇಲೆ ವಿಎಚ್‌ಪಿಯಿಂದ ಹೆಚ್ಚಿದ ಒತ್ತಡ

2002: ವಿಎಚ್‌ಪಿಯಿಂದ 'ಶಿಲಾದಾನ' ಕಾರ್ಯಕ್ರಮ

2004 ಮೇ: ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ

2020 ಆ. 5: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಭೂಮಿ ಪೂಜೆ

ಕಾನೂನು ಸಮರ

1949 ಡಿ. 22: ಅಯೋಧ್ಯೆಯ ವಿವಾದಿತ ಜಾಗದಲ್ಲಿ ಬಾಲರಾಮನ ವಿಗ್ರಹ ಸ್ಥಾಪನೆ

1950: ಶ್ರೀರಾಮನ ಜನ್ಮಸ್ಥಳದ ಒಡೆತನ ಹಸ್ತಾಂತರಿಸುವಂತೆ ಕೋರಿ ಮಹಂತ ರಾಮಚಂದ್ರ ಪರಮಹಂಸ ದಾಸ್ ಅವರಿಂದ ಫೈಜಾಬಾದ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ

1959: ನಿರ್ಮೋಹಿ ಅಖಾಡದಿಂದ ಮತ್ತೊಂದು ಅರ್ಜಿ ಸಲ್ಲಿಕೆ

1961: ಬಾಬರಿ ಮಸೀದಿ ಮತ್ತು ಅಕ್ಕಪಕ್ಕದ ಪ್ರದೇಶವು ಖಬರಸ್ತಾನ ಎಂದು ವಾದಿಸಿ ಸುನ್ನಿ ವಕ್ಫ್ ಬೋರ್ಡ್‌ನಿಂದ ಅರ್ಜಿ ಸಲ್ಲಿಕೆ

1986, ಫೆ. 1: ಮಸೀದಿಯ ಬೀಗ ತೆಗೆಯಲು ಫೈಜಾಬಾದ್ ಜಿಲ್ಲಾ ನ್ಯಾಯಾಧೀಶರಿಂದ ಆದೇಶ

1993 ಜ.: ವಿವಾದಿತ ಸ್ಥಳದ ಸುತ್ತ 67 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ಆಗಿನ ಪ್ರಧಾನಿ ಪಿ.ವಿ. ನರಸಿಂಹರಾವ್ ನೇತೃತ್ವದ ಸರ್ಕಾರ

1994: ಬಾಬರಿ ಮಸೀದಿ– ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ ನ್ಯಾಯ ನಿರ್ಣಯ ತೆಗೆದುಕೊಳ್ಳುವಂತೆ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠಕ್ಕೆ ಸೂಚಿಸಿದ ಸುಪ್ರೀಂ ಕೋರ್ಟ್

2002: ವಿವಾದಿತ ಜಾಗದ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ಆದೇಶ

2003: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ (ಎಎಸ್‌ಐ) ಉತ್ಖನನ

2010: ಅಯೋಧ್ಯೆಯ ವಿವಾದಿತ ಪ್ರದೇಶವನ್ನು ಮೂರು ಭಾಗಗಳನ್ನಾಗಿ ವಿಭಾಗಿಸಿ ಆದೇಶ ನೀಡಿದ ಅಲಹಾಬಾದ್ ಹೈಕೋರ್ಟ್. ಮೂರು ಭಾಗಗಳನ್ನು ಕ್ರಮವಾಗಿ ನಿರ್ಮೋಹಿ ಅಖಾಡ, ಶ್ರೀರಾಮ ಲಲ್ಲಾ (ಬಾಲರಾಮ) ಹಾಗೂ ಉತ್ತರ ಪ್ರದೇಶದ ಸುನ್ನಿ ವಕ್ಫ್ ಬೋರ್ಡ್‌ಗೆ ಹಂಚಿಕೆ ಮಾಡಿದ ಹೈಕೋರ್ಟ್

2011: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ

2019: ಅಯೋಧ್ಯೆ ವಿವಾದದ ವಿಚಾರಣೆಯನ್ನು ಪ್ರತಿ ದಿನ ನಡೆಸಲು 'ಸುಪ್ರೀಂ' ನಿರ್ಧಾರ

2019 ನ.9: ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠದಿಂದ ಅಯೋಧ್ಯೆ ವಿವಾದದ ಅಂತಿಮ ತೀರ್ಪು ಪ್ರಕಟ. ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದ ಸುಪ್ರೀಂ ಕೋರ್ಟ್. ಅಯೋಧ್ಯೆಯ ಪ್ರಮುಖವಾದ ಸ್ಥಳದಲ್ಲಿ ಮಸೀದಿ ನಿರ್ಮಿಸಿಕೊಳ್ಳಲು ಸುನ್ನಿ ವಕ್ಫ್ ಮಂಡಳಿಗೆ ಐದು ಎಕರೆ ಜಮೀನು ಕೊಡಬೇಕು ಎಂದೂ ತೀರ್ಪು



ಮಂದಿರದ ಪಡಿಯಚ್ಚು

ದೊಡ್ಡಬಳ್ಳಾಪುರದ ಶ್ರೀರಾಮ ಉತ್ಸವ ಆಚರಣಾ ಸಮಿತಿ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ನಿರ್ಮಿಸಿದ ಅಯೋಧ್ಯೆ ರಾಮ ಮಂದಿರದ ಪ್ರತಿಕೃತಿ

ಅಯೋಧ್ಯೆಗೆ ಬಂದಿಳಿದ ಗಣ್ಯರು

ಪ್ರಜಾವಾಣಿ ವಾರ್ತೆ

ಅಯೋಧ್ಯೆ: ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಾಲಿವುಡ್ ಸೇರಿ ಹಲವು ಕ್ಷೇತ್ರಗಳ ತಾರೆಯರು ಮತ್ತು ಗಣ್ಯರು ಭಾನುವಾರವೇ ಅಯೋಧ್ಯೆಗೆ ಬಂದಿಳಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರರೊಂದಿಗೆ ಮಂದಿರದ ಗರ್ಭಗುಡಿಗೆ ತೆರಳಿ ಪೂಜೆ ಸಲ್ಲಿಸಲಿರುವ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾನುವಾರ ಸಂಜೆಯೇ ಲಖನೌ ತಲುಪಿದರು.

ಮೆಗಾಸ್ಟಾರ್ ರಜನಿಕಾಂತ್, ನಟಿ ಕಂಗನಾ ರನೌತ್, ತೆಲುಗು ಸಿನಿಮಾ ನಟ ಪವನ್ ಕಲ್ಯಾಣ್, ಸಂಗೀತ ನಿರ್ದೇಶಕ ಅನು ಮಲಿಕ್, ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, ಗಾಯಕ ಶಂಕರ್ ಮಹಾದೇವನ್ ಅವರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಂಗನಾ ರನೌತ್, ಅಯೋಧ್ಯೆಯ ಹನುಮಾನ್ ಗಾಂಧಿ ದೇಗುಲವನ್ನು ಸ್ವಚ್ಛಗೊಳಿಸಲು ಸಹಕರಿಸಿದರು ಮತ್ತು ನಗರದ ಪ್ರಮುಖ ಸಂತರನ್ನು ಭೇಟಿಯಾದರು.



ಕಂಗನಾ ರನೌತ್

ಮಹಾದೇವನ್ ಅವರು, 'ದೇಶ ಮಾತ್ರವಲ್ಲದೆ, ಇಡೀ ಜಗತ್ತೇ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಕಾತರದಿಂದ ಕಾಯುತ್ತಿದೆ' ಎಂದು ಹೇಳಿದರು.

ಖ್ಯಾತ ಬಾಣಸಿಗ ಸಂಜೀವ್ ಕಪೂರ್, ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್, ಯೋಗ ಗುರು ಸ್ವಾಮಿ ರಾಮ್‌ದೇವ್, ಹಿಂದಿ ಕವಿ ಕುಮಾರ್ ವಿಶ್ವಾಸ್ ಅವರೂ ಮಂದಿರ ನಗರವನ್ನು ತಲುಪಿದ್ದಾರೆ. ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು ಸೋಮವಾರ ನಗರಕ್ಕೆ ಆಗಮಿಸುವ ನಿರೀಕ್ಷೆ ಇದೆ.

ಕುಟುಂಬ ಸಮೇತ ಅಯೋಧ್ಯೆಗೆ ತೆರಳಿದ ದೇವೇಗೌಡ

ಬೆಂಗಳೂರು: ಶ್ರೀರಾಮ ಮಂದಿರದಲ್ಲಿ ಬಾಲ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು ಕುಟುಂಬ ಸಮೇತರಾಗಿ ಭಾನುವಾರ ಅಯೋಧ್ಯೆಗೆ ತೆರಳಿದರು.

ವಿಶೇಷ ವಿಮಾನದ ಮೂಲಕ ದೇವೇಗೌಡರು ಅಯೋಧ್ಯೆ ಪ್ರವಾಸ ಕೈಗೊಂಡರು. ಅವರೊಂದಿಗೆ ಪತ್ನಿ ಚನ್ನಮ್ಮ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಮಗ ಎಚ್.ಡಿ. ಕುಮಾರಸ್ವಾಮಿ ಮತ್ತು ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಇದ್ದರು. ಪಕ್ಷದ ಕೆಲವು ಶಾಸಕರು, ಗೌಡರ ಆಪ್ತವಲಯದಲ್ಲಿ ಗುರುತಿಸಿಕೊಂಡ ಮುಖಂಡರೂ ಇದ್ದರು.

'ಮಂದಿರ ಉದ್ಘಾಟನೆ: ಜಗತ್ತಿನ ಸಂಭ್ರಮವೆಂಬಂತೆ ಬಿಂಬಿಸಲು ಯತ್ನ'


ಪ್ರಜಾವಾಣಿ ವಾರ್ತೆ

ಕಲಬುರಗಿ: 'ರಾಮ ಮಂದಿರ ಉದ್ಘಾಟನೆ ಇಡೀ ಜಗತ್ತಿನ ಸಂಭ್ರಮ ಎಂದು ಬಿಂಬಿಸುತ್ತಿರುವುದು ಆಶ್ಚರ್ಯವಾಗುತ್ತಿದೆ. ರಾಜಸ್ಥಾನದಲ್ಲಿ ರಾಮ ಮಂದಿರಕ್ಕೆ ದಲಿತರೊಬ್ಬರು ಹಣ ಕೊಟ್ಟರೆ ಬೇಡ ಎಂದಿದ್ದಾರೆ. ಇಂಥವು ಘಟನೆಗಳೇ ಅಲ್ಲ ಎನ್ನುವ ರೀತಿ ದಲಿತರೂ ಭಾಗವಹಿಸಿದ್ದಾರೆ' ಎಂದು ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಕಳವಳ ವ್ಯಕ್ತಪಡಿಸಿದರು.

ಸಮುದಾಯ ಸಂಘಟನೆ, ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಭಾನುವಾರ ನಗರದಲ್ಲಿ ಆಯೋಜಿಸಿದ್ದ 'ಸಂವಿಧಾನ ದುರಿತ ಕಾಲದಲ್ಲಿ ಮತ್ತೆ ಕವಿಮಾರ್ಗ' ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

'ಇದು ಜಾತಿ, ಅಸ್ಪೃಶ್ಯತೆ ಇರುವ ಧರ್ಮ. ಮಂತ್ರಿಗಳು ಅಕ್ಷತೆ ಕೊಡುತ್ತಿದ್ದಾರೆ. ಧರ್ಮದಿಂದಲೇ ತಾರತಮ್ಯಕ್ಕೆ ಪ್ರೇರಣೆ ಸಿಗುತ್ತಿದೆ' ಎಂದರು.

'ಈಗ ಸಂವಿಧಾನವನ್ನು ಮೆಚ್ಚುತ್ತಲೇ ಮರೆಮಾಚುವುದನ್ನು ಕಲಿತ ಸರ್ಕಾರ ಅಧಿಕಾರದಲ್ಲಿದೆ. ಎಲ್ಲೆಲ್ಲೂ ಹಿಂದುತ್ವದ ಭರಾಟೆ ರಾಚುತ್ತಿದೆ. ಒಂದು ಟ್ರಸ್ಟ್ ಮಾಡಬಹುದಾದ ಕೆಲಸವನ್ನು ಇಡೀ ದೇಶವೇ ಮಾಡುತ್ತಿದೆ ಎನ್ನುವಂತೆ ಬಿಂಬಿಸಲಾಗುತ್ತಿದೆ. ಸಾಂವಿಧಾನಿಕ ಅಧಿಕಾರಿ ಅಲ್ಲಿ ಇರುವುದೇ ಅಸಾಂವಿಧಾನಿಕ. ಕೆಲವೇ ಜನಗಳು ಬಹುಸಂಖ್ಯಾತರ ಮೇಲೆ ಹಿಡಿತ ಸಾಧಿಸುವುದೇ ಹಿಂದುತ್ವ ಎಂದು ಅಂಬೇಡ್ಕರ್ ಹೇಳಿದ್ದರು' ಎಂದು ತಿಳಿಸಿದರು.



ಮೂಡ್ನಾಕೂಡು ಚಿನ್ನಸ್ವಾಮಿ

'ಮೇಲ್ಜಾತಿಯವರು, ಅದನ್ನು ಅನುಷ್ಠಾನಗೊಳಿಸುತ್ತಿರುವವರ ಕೈಯಲ್ಲಿ ಅಧಿಕಾರ, ಸಂಪತ್ತು ಇರುವುದರಿಂದ ಇಷ್ಟು ಆರ್ಭಟ ನಡೆಯುತ್ತದೆ. ಮೇಲ್ಜಾತಿಯ ಪಾಪಪ್ರಜ್ಞೆ, ಕೆಳ ಜಾತಿಗಳ ಜಾಗೃತ ಪ್ರಜ್ಞೆಗಳು ಒಂದೇ ಬಿಂದುವಿನಲ್ಲಿ ಒಂದಾದಾಗ ಸಾಮಾಜಿಕ ಸಮಾನತೆ ಸಾಧ್ಯ' ಎಂದರು.

ಪ್ರಾಣ ಪ್ರತಿಷ್ಠಾಪನೆ ಇಂದು

ಒಂದನೇ ಪುಟದಿಂದ

'ಮಂಗಲ ಭವನ ಅಮಂಗಲ ಹಾರಿ, ದ್ರವಹು ಸುದಸರಥ ಅಜಿರ ವಿಹಾರಿ' (ನನಗೆ ಯಾವ ಕೆಡುಕೂ ಆಗದಂತೆ ಶ್ರೀರಾಮ ಮಾತ್ರ ನೋಡಿಕೊಳ್ಳಬಲ್ಲ... ಅವನ ಆಶೀರ್ವಾದ ಕೋರಿ ಪ್ರಾರ್ಥಿಸುತ್ತೇನೆ) ಎಂದು ನೆರೆಯ ಅಂಬೇಡ್ಕರ್ ನಗರ ಜಿಲ್ಲೆಯ ಹರೇಂದ್ರ ಮಿಶ್ರಾ ಹೇಳುತ್ತಾರೆ. ಇಲ್ಲಿ ರಾಮ ಭಕ್ತರು ಶ್ರೀರಾಮನ ಸ್ಮರಣೆಯಲ್ಲಿ ಅದೆಷ್ಟು ಮಗ್ನರಾಗಿದ್ದಾರೆಂದರೆ, ತಮ್ಮನ್ನು ಉದ್ದೇಶಿಸಿ ಕೇಳಿದ ಪ್ರಶ್ನೆಗೆ ಈ ದ್ವಿಪದಿಯನ್ನು ಉಲ್ಲೇಖಿಸಿ ಉತ್ತರಿಸಿದ್ದಾರೆ.

ಅಯೋಧ್ಯೆಯ ಹಲವು ಕಡೆಗಳಲ್ಲಿ ಸ್ವಾಗತ ಕಮಾನುಗಳನ್ನು ಅಳವಡಿಸಲಾಗಿದೆ. ಇವು 'ಜೈ ಸಿಯಾ ರಾಮ್' ಬರಹದೊಂದಿಗೆ ಜನರನ್ನು ಸ್ವಾಗತಿಸುತ್ತಿವೆ. 'ಜೈಶ್ರೀರಾಮ್' ಘೋಷಣೆಯು ಎಲ್ಲೆಡೆ ಕೇಳಿಸುತ್ತಿದೆ. ಅಲ್ಲಲ್ಲಿ ಬೇರೆ ಬೇರೆ ಬಣ್ಣಗಳನ್ನು ಬಳಸಿ ರಂಗೋಲಿ ಬರೆಯಲಾಗಿದೆ. ಇಲ್ಲಿನ ಮನೆಗಳು, ದೇವಸ್ಥಾನಗಳು ಹಾಗೂ ಮಠಗಳ ಮೇಲೆ ಬಣ್ಣಬಣ್ಣದ ದೀಪಗಳನ್ನು ಅಳವಡಿಸಲಾಗಿದ್ದು, ಇಲ್ಲಿ ಈಗ ದೀಪಾವಳಿ ಆಚರಣೆ ನಡೆದಿದೆಯೇನೋ ಅನಿಸುವಂತಿದೆ.

ನಂಬಿಕೆಗಳ ಪ್ರಕಾರ, ವನವಾಸ ಮುಗಿಸಿದ ಶ್ರೀರಾಮ ಅಯೋಧ್ಯೆಗೆ ಮರಳುವ ಸಂದರ್ಭದಲ್ಲಿ ಇಲ್ಲಿನ ಜನ ಹಣತೆಗಳನ್ನು ಹಚ್ಚಿದ್ದರಂತೆ. ಆ ದಿನವನ್ನು ದೀಪಾವಳಿಯಾಗಿ ಆಚರಿಸಲಾಗುತ್ತದೆ. 'ವನವಾಸವನ್ನು ಪೂರ್ಣಗೊಳಿಸಿದ ಶ್ರೀರಾಮನು ಸೀತಾ ಮಾತೆ ಹಾಗೂ ಸಹೋದರ ಲಕ್ಷ್ಮಣನೊಂದಿಗೆ ಅಯೋಧ್ಯೆಗೆ ಮರಳಿಬರುತ್ತಿದ್ದಾನೆ ಅನಿಸುವಂತಿದೆ... ಇಲ್ಲಿನ ಜನ ಆಗ ಶ್ರೀರಾಮನನ್ನು ಇದೇ ಬಗೆಯಲ್ಲಿ ಸ್ವಾಗತಿಸಿರಬೇಕು... ಇದನ್ನು ನಾವು ರಾಮಾಯಣದಲ್ಲಿ ಓದಿ ತಿಳಿದಿದ್ದೆವು... ಈಗ ನಾವು ಅದನ್ನು ಅನುಭವಿಸಿ ನೋಡಬಹುದು' ಎಂದು ಸೂರಜ್ ದಾಸ್ ಎನ್ನುವ ಸಾಧು ಹೇಳಿದರು.

ಶ್ರೀರಾಮನು ಅಯೋಧ್ಯೆಗೆ ಮರಳಿದ ಸಂದರ್ಭದಲ್ಲಿ ಅಲ್ಲಿನ ಜನ ಹೇಗೆ ಸ್ವಾಗತಿಸಿದ್ದರು ಎಂಬುದನ್ನು ರಾಮಚರಿತಮಾನಸದಲ್ಲಿ ಹೇಳಿರುವಂತೆ 'ಚಿನ್ನದ ಕಳಶಗಳಿಗೆ ಅಲಂಕಾರ ಮಾಡಿ ಜನರು ಅವುಗಳನ್ನು ತಮ್ಮ ಮನೆಗಳ ಬಾಗಿಲ ಬಳಿ ಇರಿಸಿದ್ದರು. ಮನೆಗಳ ಗೋಡೆಯ ಮೇಲೆ ಬಣ್ಣ ಬಣ್ಣ ಧ್ವಜ ಹಾಗೂ ಆಲಂಕಾರಿಕ ಚಿತ್ರಗಳನ್ನು ಅಳವಡಿಸಿದ್ದರು' ಎಂದು ಅವರು ವಿವರಿಸಿದರು.

ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನಡೆಯಲಿರುವ ರಾಮಜನ್ಮಭೂಮಿ ಸಂಕೀರ್ಣದಲ್ಲಿ ಭಾನುವಾರ ಅಂತಿಮ ಹಂತದ ಕೆಲವು ಕೆಲಸಗಳು ನಡೆದಿದ್ದವು. ಪ್ರಾಣ ಪ್ರತಿಷ್ಠಾಪನೆಗೂ ಮೊದಲಿನ ಧಾರ್ಮಿಕ ವಿಧಿ ವಿಧಾನಗಳು ಭಾನುವಾರ ಕೊನೆಗೊಂಡವು. ಬಾಲರಾಮನ ಸಿಂಹಾಸನವನ್ನು 114 ಕಳಶಗಳಲ್ಲಿ ಇದ್ದ ಪವಿತ್ರ ನೀರಿನಿಂದ ಶುದ್ಧೀಕರಿಸಲಾಯಿತು. ಗಂಗೆ, ಸರಯೂ ಸೇರಿದಂತೆ ದೇಶದ ವಿವಿಧ ಪವಿತ್ರ ನದಿಗಳಿಂದ ಈ ನೀರನ್ನು ತರಲಾಗಿತ್ತು.

ನಿತ್ಯಪೂಜೆ, ಹವನ, ಪರಿಕ್ರಮ, ಔಷಧೀಯ ಮಹತ್ವದ ಸಸ್ಯಗಳನ್ನು ಇರಿಸಿದ್ದ ನೀರಿನಿಂದ ವಿಗ್ರಹವನ್ನು ಶುಚಿಗೊಳಿಸುವ ಕೆಲಸ ಭಾನುವಾರ ನಡೆದಿದೆ ಎಂದು ಅರ್ಚಕರು ತಿಳಿಸಿದರು.

ಶೈವ, ವೈಷ್ಣವ, ಗಾಣಪತ್ಯ, ಸಿಖ್, ಬೌದ್ಧ, ಜೈನ, ರಾಮನಂದಿ, ರಾಮಾನುಜ, ನಿಂಬಾರ್ಕ, ಗರೀಬದಾಸಿ, ಕಬೀರಪಂಥಿ, ಶಂಕರದೇವ ಹಾಗೂ ಇತರ ಪಂಥಗಳ ಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

> **ಕೋಮುಸೌಹಾರ್ದ ಹಾಗೂ ಭ್ರಾತೃತ್ವ ಕಾಪಾಡಲು ಎಲ್ಲರೂ ತಮ್ಮದೇ ಆದ ಬಗೆಯಲ್ಲಿ ಪ್ರಾರ್ಥನೆ ಸಲ್ಲಿಸಬೇಕು. ಎಲ್ಲ ಮತಧರ್ಮಗಳ ಜನರೂ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗಿಯಾಗಬೇಕು**
>
> **ಹಿಮಂತ ಬಿಸ್ವ ಶರ್ಮ,** ಅಸ್ಸಾಂ ಮುಖ್ಯಮಂತ್ರಿ

ರಾಜ್ಯದಲ್ಲಿ ಭಾರಿ ಕಟ್ಟೆಚ್ಚರ ಸೂಕ್ಷ್ಮ ಪ್ರದೇಶಗಳಲ್ಲಿ ನಿಗಾ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಅಯೋಧ್ಯೆಯ ರಾಮ ಮಂದಿರದಲ್ಲಿ ಸೋಮವಾರ ಬಾಲರಾಮ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದ್ದು, ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ವಿವಿಧ ಜಿಲ್ಲೆಗಳಲ್ಲಿ ಸಂಘಟನೆಗಳು, ವಿಶೇಷ ಕಾರ್ಯಕ್ರಮ ಆಯೋಜಿಸಿವೆ. ಕೆಲವು ಮಂದಿರಗಳ ಬಳಿ ನೇರ ಪ್ರಸಾರ ವೀಕ್ಷಣೆಗೆ ಎಲ್‌ಇಡಿ ವ್ಯವಸ್ಥೆ ಮಾಡಲಾಗಿದೆ. ಪ್ರಸಾದ ವಿತರಣೆ, ರಾಮನ ಸ್ಮರಣಾ ಕಾರ್ಯಕ್ರಮ ಆಯೋಜಿಸಲಾಗಿದೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ಹಲವು ಜಿಲ್ಲೆಗಳಲ್ಲಿ ರಾಮನ ಮೂರ್ತಿಯ ಮೆರವಣಿಗೆ ನಡೆಸಲು ಸಂಘಟನೆಗಳು ಅವಕಾಶ ಕೋರಿದ್ದು, ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

'ರಾಜ್ಯದ ಯಾವುದೇ ಭಾಗದಲ್ಲೂ ಅಹಿತಕರ ಘಟನೆಗಳು ನಡೆಯದಂತೆ ತೀವ್ರ ನಿಗಾ ವಹಿಸಬೇಕು' ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸಲಾಗಿದ್ದು, ಭದ್ರತೆಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರಾರ್ಥನಾ ಮಂದಿರಗಳು, ಪ್ರಮುಖ ಜಂಕ್ಷನ್‌ಗಳು, ಹೆಚ್ಚು ಜನರು ಜಮಾವಣೆ ಆಗುವ ಪ್ರದೇಶಗಳಲ್ಲಿ ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರೌಡಿ ಪಟ್ಟಿಯಲ್ಲಿ ಹೆಸರು ವ್ಯಕ್ತಿಗಳನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ಅಹಿತಕರ ಘಟನೆಗಳಲ್ಲಿ ಭಾಗಿಯಾಗದಂತೆ ಸೂಚಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಮೈಸೂರು, ಬೆಳಗಾವಿ, ಬೆಂಗಳೂರು ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರು ಬೀಡುಬಿಟ್ಟಿದ್ದಾರೆ.

'ನಿರ್ವಿಘ್ನ ಕಾರ್ಯಕ್ರಮಕ್ಕಾಗಿ ಹೋಮ'

ಪ್ರಜಾವಾಣಿ ವಾರ್ತೆ

ಗಂಗಾವತಿ (ಕೊಪ್ಪಳ ಜಿಲ್ಲೆ): ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನಿರ್ವಿಘ್ನವಾಗಿ ನಡೆಯಬೇಕು ಎಂದು ಪ್ರಾರ್ಥಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾನುವಾರ ತಾಲ್ಲೂಕಿನ ಅಂಜನಾದ್ರಿಯಲ್ಲಿ ಹೋಮ ನೆರವೇರಿಸಿದರು.

ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿಯೂ ಪೂಜೆ ಸಲ್ಲಿಸಿದ ಅವರು 'ದೇಶ ಕಟ್ಟುವ ಪ್ರಧಾನಿ ಕಾಯಕಕ್ಕೆ ನಾವೆಲ್ಲರೂ ಕೈ ಜೋಡಿಸುತ್ತಿದ್ದೇವೆ. ದೇಶದಲ್ಲಿ ಶಾಂತಿ ನೆಲೆಸುವಂತೆ ಪ್ರಾರ್ಥಿಸಿಕೊಂಡಿದ್ದೇನೆ' ಎಂದರು.

ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿ, 'ಚುನಾವಣೆಯಲ್ಲಿ ಅಲ್ಪಸಂಖ್ಯಾತರನ್ನು ಓಲೈಸಲು ಹಾಗೂ ಅವರನ್ನು ಮತಬ್ಯಾಂಕ್ ಆಗಿ ಬಳಸಿಕೊಳ್ಳಲು ಕಾಂಗ್ರೆಸ್ ಶ್ರೀರಾಮನನ್ನು ವಿರೋಧಿಸುತ್ತಿದೆ. ಬಯಲಲ್ಲಿದ್ದ ಶ್ರೀರಾಮ ಭವ್ಯ ಮಂದಿರಕ್ಕೆ ಬರಬೇಕು ಎನ್ನುವುದು ಪ್ರಧಾನಿ ಅವರ ಸಂಕಲ್ಪವಾಗಿತ್ತು. ಅಂದುಕೊಂಡಂತೆ ಈಗ ಎಲ್ಲವೂ ಆಗಿದೆ' ಎಂದರು.

ವಿಶೇಷ ಪೂಜೆ: ರಾಮಮಂದಿರ ಉದ್ಘಾಟನೆಯಾಗಲಿರುವ ಹಿನ್ನೆಲೆಯಲ್ಲಿ ಸೋಮವಾರ ಅಂಜನಾದ್ರಿಯಲ್ಲಿ ವಿವಿಧ ಸಂಘಟನೆಗಳು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.

ತ್ರಿಕಾಲ ಪೂಜೆ, ರವಿಶಂಕರ ಗುರೂಜಿ ಅವರ ತಂಡದಿಂದ ರಾಮನ ಸ್ಮರಣೆ, ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮಗಳನ್ನು ನೇರವಾಗಿ ತೋರಿಸಲು ಎಲ್‌ಇಡಿ ಪರದೆಯ ವ್ಯವಸ್ಥೆ, ಸಂಜೆ ದೀಪೋತ್ಸವ ಹಾಗೂ ರಾಮನಿಗೆ ಸಂಬಂಧಿಸಿದ ನೃತ್ಯಗಳ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ರಾಮನ ಮೂರ್ತಿ: ಬೆಂಗಳೂರಿನ ರಾಮಚಂದ್ರಪ್ಪ ಎಂಬ ಭಕ್ತರು ನೀಡಿದ ಒಂಬತ್ತು ಇಂಚು ಎತ್ತರದ ಪಂಚಲೋಹದ ರಾಮನ ಮೂರ್ತಿಯನ್ನು ಹೆಚ್ಚುವರಿ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಜಿಲ್ಲಾಡಳಿತದ ಪರವಾಗಿ ಸ್ವೀಕರಿಸಿದರು. 400 ಕೆ.ಜಿ. ತೂಕ ಹೊಂದಿರುವ ಇದು ಅಂದಾಜು ₹ 20 ಲಕ್ಷ ಮೌಲ್ಯ ಹೊಂದಿದೆ.

'ಜಿಲ್ಲಾಡಳಿತ ಜೊತೆ ಚರ್ಚಿಸಿ ರಾಮನ ಮೂರ್ತಿಯನ್ನು ಎಲ್ಲಿ ಪ್ರತಿಷ್ಠಾಪಿಸಬೇಕು ಎನ್ನುವುದನ್ನು ನಿರ್ಧರಿಸಲಾಗುವುದು' ಎಂದು ಮಾಲಗಿತ್ತಿ ತಿಳಿಸಿದರು.



ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೋಮ ನಡೆಸಿದರು

ಮುಖ್ಯಾಂಶಗಳು

- ಅಂಜನಾದ್ರಿಯಲ್ಲಿ ಹೋಮ
- ಮೋದಿ ಹೆಸರಿನಲ್ಲೂ ಪೂಜೆ ಸಲ್ಲಿಸಿದ ಸಚಿವೆ ಶೋಭಾ

ಸಂಕ್ಷಿಪ್ತ ಸುದ್ದಿ

ಏಷ್ಯನ್ ಮ್ಯಾರಥಾನ್: ಮಾನ್ ಸಿಂಗ್‌ಗೆ ಚಿನ್ನ



ಹಾಂಗ್‌ಕಾಂಗ್ (ಪಿಟಿಐ): ಮಾನ್ ಸಿಂಗ್ ಅವರು ಭಾನುವಾರ ನಡೆದ ಏಷ್ಯನ್ ಮ್ಯಾರಥಾನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾದರು.

34 ವರ್ಷದ ಮಾನ್ ಸಿಂಗ್ ಅವರು 2 ಗಂಟೆ 14 ನಿಮಿಷ 19 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯೂ ಆಗಿದೆ.

ಭಾರತದ ಮತ್ತೊಬ್ಬ ಸ್ಪರ್ಧಿ ಎ.ಪಿ. ಬೆಳ್ಳಿಯಪ್ಪ ಆರನೇ ಸ್ಥಾನ ಪಡೆದರು. ಗೋಪಿ ತೊನಕಲ್ ಅವರು 2017ರಲ್ಲಿ ಚೀನಾದಲ್ಲಿ ನಡೆದ ಏಷ್ಯನ್ ಮ್ಯಾರಥಾನ್ ಚಾಂಪಿಯನ್‌ಷಿಪ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯನಾಗಿದ್ದಾರೆ.

ಮುಂಬೈ ಮ್ಯಾರಥಾನ್: ಇಥಿಯೋಪಿಯಾದ ಓಟಗಾರರ ಪಾರಮ್ಯ

ಮುಂಬೈ (ಪಿಟಿಐ): ಇಥಿಯೋಪಿಯಾದ ಹೇಲ್ ಲೆಮಿ ಬೆರ್ಹಾನು ಮತ್ತು ಅಬೆರಾಶ್ ಮಿನ್ಸೆವೊ ಭಾನುವಾರ ಮುಂಬೈ ಮ್ಯಾರಥಾನ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡರು.

ಪುರುಷರ ವಿಭಾಗದ ಮೊದಲ ಮೂರು ಸ್ಥಾನಗಳು ಇಥಿಯೋಪಿಯಾದ ಸ್ಪರ್ಧಿಗಳ ಪಾಲಾಯಿತು. ಹಾಲಿ ಚಾಂಪಿಯನ್ ಲೆಮಿ, 2 ಗಂಟೆ 7 ನಿಮಿಷ 50 ಸೆಕೆಂಡ್‌ನಲ್ಲಿ ಗುರಿ ತಲುಪಿಸಿದರು. ಹೇಮನೋಟ್ ಅಲೆವ್ ಮತ್ತು ಮಿಟ್ಕು ತಾಫಾ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು. ಭಾರತದ ಶ್ರೀನು ಬುಗಾಥಾ ಮತ್ತು ಗೋಪಿ ಥೋನಕಲ್ ಕ್ರಮವಾಗಿ 8ನೇ ಮತ್ತು 10ನೇ ಸ್ಥಾನ ಪಡೆದರು.

ಮಹಿಳೆಯರ ವಿಭಾಗದಲ್ಲೂ ಇಥಿಯೋಪಿಯಾದ ಓಟಗಾರ್ತಿಯರು ಪಾರಮ್ಯ ಮೆರೆದರು. ಭಾರತದ ಮಹಿಳೆಯರ ವಿಭಾಗದಲ್ಲಿ ನಿರ್ಮಾಬೆನ್ ಠಾಕೋರ್ ಚಿನ್ನ ಗೆದ್ದರೆ, ರೇಷ್ಮಾ ಕೆವಾಟೆ ಬೆಳ್ಳಿ ಗೆದ್ದರು. ಎರಡು ವರ್ಷಗಳ ಹಿಂದೆ ಬ್ರೈನ್ ಟ್ಯೂಮರ್‌ನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶ್ಯಾಮಿಲಿ ಸಿಂಗ್ ಕಂಚು ತಮ್ಮದಾಗಿಸಿಕೊಂಡರು.

ರೈಝಾ–ಗುರ್ಜೋತಾ ಜೋಡಿಗೆ ಕಂಚು

ಕುವೈತ್ (ಪಿಟಿಐ): ಪ್ಯಾರಿಸ್ ಒಲಿಂಪಿಕ್ ಕೂಟಕ್ಕೆ ಅರ್ಹತೆ ಗಳಿಸಿದ್ದ ಭಾರತದ ಶೂಟರ್ ರೈಝಾ ದಿಲ್ಲೋನ್ ಹಾಗೂ ಗುರ್ಜೋತ್ ಖಂಗುರಾ ಜೋಡಿಯು ಇಲ್ಲಿ ನಡೆಯುತ್ತಿರುವ ಏಷ್ಯಾ ಒಲಿಂಪಿಕ್ ಅರ್ಹತಾ ಶಾಟ್‌ಗನ್ ಸ್ಪರ್ಧೆಯ ಸ್ಕೀಟ್ ಮಿಶ್ರ ತಂಡ ವಿಭಾಗದಲ್ಲಿ ಕಂಚು ಗೆದ್ದರು.

ಫುಟ್‌ಬಾಲ್ ಆಟಗಾರ ಮೊನೀಷ್ ಸಾವು



ಬೆಂಗಳೂರು: ಶನಿವಾರ ರಾತ್ರಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಫುಟ್‌ಬಾಲ್ ಆಟಗಾರ ಮೊನೀಷ್ ಕೆ (28) ಭಾನುವಾರ ಸಾವನ್ನಪ್ಪಿದರು.

ಬೆಂಗಳೂರು ಈಗಲ್ಸ್ ತಂಡದಲ್ಲಿ ಆಡುತ್ತಿದ್ದ ಮೊನೀಷ್, ಹೊರಮಾವು ಸಮೀಪ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸಲಿಲ್ಲ. ಅವರಿಗೆ ಅಪ್ಪ, ಅಮ್ಮ ಹಾಗೂ ಅಕ್ಕ ಇದ್ದಾರೆ.

ಸೆಂಟರ್ ಮಿಡ್‌ಫೀಲ್ಡರ್ ಆಗಿದ್ದ ಮೊನೀಷ್, ಬೆಂಗಳೂರು ಈಗಲ್ಸ್, ಪರಿಕ್ರಮ ಎಫ್‌ಸಿ, ಡೆಕ್ಕನ್ ಎಫ್‌ಸಿ, ಎಡಿಇ, ಯಂಗ್ ಚಾಲೆಂಜರ್ಸ್ ಎಫ್‌ಸಿ ಮತ್ತು ಸಿಐಎಲ್ ತಂಡಗಳಲ್ಲಿಯೂ ಈ ಹಿಂದೆ ಆಡಿದ್ದರು ಎಂದು ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆಯು ತಿಳಿಸಿದೆ.

‘ಯುವ ಫುಟ್‌ಬಾಲ್ ಆಟಗಾರನ ಸಾವಿನಿಂದ ದುಃಖವಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸಂದೇಶ ಹಾಕಿದ್ದಾರೆ.

ರಣಜಿ: ನಿಕಿನ್ ಜೋಸ್ ಭರ್ಜರಿ ಶತಕ • ದರ್ಶನ್ ಮಿಸಾಳ್‌ಗೆ 6 ವಿಕೆಟ್

ಕರ್ನಾಟಕಕ್ಕೆ ಜಯದ ಕನವರಿಕೆ

• ಆರ್. ಜಿತೇಂದ್ರ

ಮೈಸೂರು: ನಿಕಿನ್ ಜೋಸ್ (107, 215 ಎ, 4X6) ಶತಕದ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 177 ರನ್‌ಗಳ ಮುನ್ನಡೆ ಪಡೆದ ಕರ್ನಾಟಕ ತಂಡವು ಗೋವಾ ಎದುರಿನ ರಣಜಿ ಪಂದ್ಯದಲ್ಲಿ ಜಯದತ್ತ ಚಿತ್ತ ಹರಿಸಿದೆ.

2ನೇ ಇನಿಂಗ್ಸ್‌ನಲ್ಲಿ ಗೋವಾ 1 ವಿಕೆಟ್ ನಷ್ಟಕ್ಕೆ 93 ರನ್ ಗಳಿಸುವ ಮೂಲಕ ತಿರುಗೇಟು ನೀಡಿದ್ದು, ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ತಂಡಕ್ಕೆ ಇನ್ನು 84 ರನ್ ಬೇಕಿದೆ.

ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ 3ನೇ ದಿನವಾದ ಶನಿವಾರ ನಿಕಿನ್ ಈ ರಣಜಿ ಋತುವಿನಲ್ಲಿ ತಮ್ಮ ಮೊದಲ ಶತಕ ದಾಖಲಿಸಿದರು.

ಪಂಜಾಬ್ ಹಾಗೂ ಗುಜರಾತ್ ಎದುರಿನ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಅವರು, ತವರು ನೆಲದಲ್ಲಿ ಆಡಿದ ಮೊದಲ ರಣಜಿ ಪಂದ್ಯದಲ್ಲಿ ಪಿಚ್‌ನ ಮರ್ಮ ಅರಿತವರಂತೆ ತಾಳ್ಮೆಯಿಂದ ರನ್ ಕಲೆ ಹಾಕಿದರು. ಟೀ ವಿರಾಮದ ವೇಳೆ ಕರ್ನಾಟಕ 9 ವಿಕೆಟ್‌ಗೆ 498 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.

ಶನಿವಾರ ದಿನದಂತ್ಯಕ್ಕೆ ಕ್ರೀಸ್‌ನಲ್ಲಿದ್ದ ನಿಕಿನ್ ಹಾಗೂ ವಿಕೆಟ್ ಕೀಪರ್ ಎಸ್. ಶರತ್ (49) ಜೋಡಿಯು ಭಾನುವಾರ ಮಧ್ಯಾಹ್ನ ಊಟದ ವಿರಾಮದವರೆಗೂ ಪ್ರವಾಸಿ ಬೌಲರ್‌ಗಳನ್ನು ಕಾಡಿತು. 5ನೇ ವಿಕೆಟ್ ಜೊತೆಯಾಟದಲ್ಲಿ 230 ಎಸೆತಗಳಲ್ಲಿ 148 ರನ್‌ಗಳ ಉಪಯುಕ್ತ ಕಾಣಿಕೆ ನೀಡಿತು. ಅರ್ಧಶತಕದ ಹೊಸ್ತಿಲಲ್ಲಿದ್ದ ಶರತ್ ಊಟದ ವಿರಾಮದ ನಂತರ ಎರಡನೇ ಓವರ್‌ನಲ್ಲಿ ದರ್ಶನ್ ಎಸೆತದಲ್ಲಿ ಸ್ನೇಹಲ್‌ಗೆ ಕ್ಯಾಚ್ ನೀಡಿ ನಿರಾಸೆ ಅನುಭವಿಸಿದರು.

ಇನಿಂಗ್ಸ್‌ನ 119ನೇ ಓವರ್‌ನಲ್ಲಿ ದರ್ಶನ್ ಎಸೆತದಲ್ಲಿ ಒಂದು ರನ್ ಮೂಲಕ ಶತಕ ಪೂರೈಸಿದ ನಿಕಿನ್ ಗಾಳಿಯಲ್ಲಿ ಜಿಗಿದು ಎರಡೂ ಕೈಮೇಲಕ್ಕೆತ್ತಿ ಸಂಭ್ರಮಿಸಿದರು. 204 ಎಸೆತಗಳಲ್ಲಿ ಅವರ ಈ ಶತಕ ದಾಖಲಾಯಿತು. ನಂತರ ಬಿರುಸಿನ ಬ್ಯಾಟಿಂಗ್‌ಗೆ ಮುಂದಾದ ಅವರು, 123ನೇ ಓವರ್‌ನಲ್ಲಿ ದರ್ಶನ್ ಎಸೆತವನ್ನು ಬಲವಾಗಿ ಬಾರಿಸಿದರು. ಚೆಂಡು ಶಾರ್ಟ್ ಲೆಗ್‌ನಲ್ಲಿದ್ದ ದೀಪ್‌ರಾಜ್‌ಗೆ ಬಡಿದು ಮೇಲೆ ಚಿಮ್ಮಿತು. ಮೊದಲ ಸ್ಲಿಪ್‌ನಲ್ಲಿದ್ದ ಸ್ನೇಹಲ್ ಸುಲಭ ಕ್ಯಾಚ್ ಪಡೆದರು.

ಶುಭಾಂಗ್ ಹೆಗಡೆ (36, 58ಎ, 4X5) ಬಿರುಸಿನ ಆಟದ ಮೂಲಕ ಸ್ಕೋರ್ ಹೆಚ್ಚಿಸುವ ಪ್ರಯತ್ನ ಮಾಡಿದರು. ಉತ್ತಮ ಹೊಡೆತದ ಯತ್ನದಲ್ಲಿ ದರ್ಶನ್‌ಗೆ ಎಲ್‌ಬಿಡಬ್ಲ್ಯು ಆದರು. ನಂತರ ಬಂದ ವೆಂಕಟೇಶ್ (3) ಹಾಗೂ ವೈಶಾಖ (8) ಬೇಗನೆ ವಿಕೆಟ್ ಒಪ್ಪಿಸಿದರೆ, ವಿ. ಕೌಶಿಕ್ (9) ಸಿಕ್ಸರ್ ಸಿಡಿಸಿ ಅಜೇಯರಾಗಿ ಉಳಿದರು. ಗಾಯದ ಕಾರಣ ಮನೀಷ್ ಪಾಂಡೆ ಬ್ಯಾಟಿಂಗ್ ಮಾಡಲಿಲ್ಲ.

ಕರ್ನಾಟಕದ ಬ್ಯಾಟರ್‌ಗಳನ್ನು ಕಾಡಿದ ಗೋವಾ ನಾಯಕ ದರ್ಶನ್ ಮಿಸಾಳ್ 134ಕ್ಕೆ 6 ವಿಕೆಟ್ ಉರುಳಿಸಿ ಗಮನ ಸೆಳೆದರು. ಮೋಹಿತ್ ರೆಡಕರ್ 119ಕ್ಕೆ 3 ವಿಕೆಟ್ ಮೂಲಕ ಸಾಥ್ ನೀಡಿದರು.

ಗೋವಾ ತಿರುಗೇಟು: ಮೂರನೇ ದಿನದ ಕೊನೆಯ ಅವಧಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಗೋವಾ ತಂಡವು ತಿರುಗೇಟು ಕೊಡುವ ಪ್ರಯತ್ನ ನಡೆಸಿತು. 2ನೇ ಇನಿಂಗ್ಸ್‌ನ ಎರಡನೇ ಓವರ್‌ನಲ್ಲೇ ಕರ್ನಾಟಕ ವೇಗಿ ವೈಶಾಖ, ಇಶಾನ್ ಗಡೇಕರ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಆರಂಭಿಕ ಆಘಾತ ನೀಡಿದರು. ಆದರೆ ಕೆ.ವಿ. ಸಿದ್ದಾರ್ಥ್ (57) ಹಾಗೂ ಸುಯಶ್ ಪ್ರಭುದೇಸಾಯಿ (34) 92 ರನ್‌ಗಳ ಅಜೇಯ ಜೊತೆಯಾಟ ತಂಡಕ್ಕೆ ಆಸರೆಯಾಗಿದೆ. ಇಬ್ಬರೂ ಕ್ರೀಸ್‌ನಲ್ಲಿದ್ದಾರೆ.



ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಗೋವಾ ವಿರುದ್ಧದ ರಣಜಿ ಪಂದ್ಯದಲ್ಲಿ ಶತಕ ಸಿಡಿಸಿದ ಕರ್ನಾಟಕ ತಂಡದ ನಿಕಿನ್ ಜೋಸ್ ಬ್ಯಾಟಿಂಗ್ ವೈಖರಿ –ಪ್ರಜಾವಾಣಿ ಚಿತ್ರ/ಅನೂಪ್ ರಾಘ ಟಿ.

ಸ್ಕೋರ್ ಕಾರ್ಡ್

ಗೋವಾ: ಮೊದಲ ಇನಿಂಗ್ಸ್: 321 (110.1 ಓವರ್) ಕರ್ನಾಟಕ: 9 ವಿಕೆಟ್‌ಗೆ 498 ಡಿಕ್ಲೇರ್ (126.4 ಓವರ್) (ಶನಿವಾರ 4 ವಿಕೆಟ್‌ಗೆ 253)

ನಿಕಿನ್ ಸಿ ಸ್ನೇಹಲ್ ಬಿ ದರ್ಶನ್ 107 (215 ಎ, 4X6)
ಶರತ್ ಸಿ ಸ್ನೇಹಲ್ ಬಿ ದರ್ಶನ್ 49 (100 ಎ, 4X4)
ಶುಭಾಂಗ್ ಎಲ್‌ಬಿಡಬ್ಲ್ಯು ದರ್ಶನ್ 36 (58 ಎ, 4X5)
ವೆಂಕಟೇಶ್ ಎಲ್‌ಬಿಡಬ್ಲ್ಯು ಮೋಹಿತ್ 3 (8 ಎ)
ವೈಶಾಖ ಸಿ ಸಮರ್ ಬಿ ದರ್ಶನ್ 8 (16 ಎ)
ಕೌಶಿಕ್ ಔಟಾಗದೆ 9 (5ಎ, 6X1)
ಇತರೆ: 51 (ಬೈ 24, ಲೆಗ್ ಬೈ 9, ವೈಡ್ 12, ನೋಬಾಲ್ 6)
ವಿಕೆಟ್ ಪತನ: 5–401 (ಶ್ರೀನಿವಾಸ್ ಶರತ್; 100.4), 6–473 (ಶುಭಾಂಗ್ ಹೆಗ್ಡೆ; 120.5), 7–478 (ನಿಕಿನ್ ಜೋಸ್; 122.3), 8–482 (ಎಂ. ವೆಂಕಟೇಶ್; 123.5), 9–498 (ವೈಶಾಖ ವಿಜಯಕುಮಾರ್; 126.4)
ಬೌಲಿಂಗ್: ಅರ್ಜುನ್ ತೆಂಡೂಲ್ಕರ್ 15–1–70–0, ಹೇರಂಭ ಪರಬ್ 18–0–63–0, ದರ್ಶನ್ ಮಿಸಾಳ್ 47.4–4–134–6, ಮೋಹಿತ್ ರೆಡಕರ್ 32–4–119–3, ಫೆಲಿಕ್ಸ್ ಅಲೆಮಾವೊ 13–1–69–0, ದೀಪ್‌ರಾಜ್ ಗಾಂವ್ಕರ್ 1–0–10–0

ಗೋವಾ: ಎರಡನೇ ಇನಿಂಗ್ಸ್: 1 ವಿಕೆಟ್‌ಗೆ 93 (27 ಓವರ್)

ಇಶಾನ್ ಗಡೇಕರ್ ಬಿ ವೈಶಾಖ 1 (6 ಎ)
ಸುಯಶ್ ಪ್ರಭುದೇಸಾಯಿ ಔಟಾಗದೆ 34 (82 ಎ, 4X3)
ಕೆ.ವಿ. ಸಿದ್ಧಾರ್ಥ್ ಔಟಾಗದೆ 57 (74 ಎ, 4X8, 6X1)
ಇತರೆ: 1 (ವೈಡ್ 1)
ವಿಕೆಟ್ ಪತನ: 1–1 (ಇಶಾನ್ ಗಡೇಕರ್; 1.1)
ಬೌಲಿಂಗ್: ವಿ. ಕೌಶಿಕ್ 7–1–27–0, ವಿ.ವೈಶಾಖ 4–0–18–1, ರೋಹಿತ್‌ಕುಮಾರ್ 6–0–27–0, ಶುಭಾಂಗ್ ಹೆಗ್ಡೆ 7–0–17–0, ವೆಂಕಟೇಶ್ 3–2–4–0

ಕ್ವಾರ್ಟರ್‌ಗೆ ಜೊಕೊವಿಚ್, ಸಬಲೆಂಕಾ

ಟೆನಿಸ್: ರೋಜರ್ ಫೆಡರರ್ ದಾಖಲೆ ಸರಿಗಟ್ಟಿದ ನೊವಾಕ್

ಮೆಲ್ಬರ್ನ್ (ಎಎಫ್‌ಪಿ): ಸರ್ಬಿಯಾದ ನೊವಾಕ್ ಜೊಕೊವಿಚ್ ಭಾನುವಾರ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಎಂಟರ ಘಟ್ಟಕ್ಕೆ ಪ್ರವೇಶಿಸಿದರು. ಇದರೊಂದಿಗೆ ದಿಗ್ಗಜ ರೋಜರ್ ಫೆಡರರ್ ಅವರ ದಾಖಲೆಯನ್ನು ಸರಿಗಟ್ಟಿದರು.

ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಅರಿನಾ ಸಬಲೆಂಕಾ ಹಾಗೂ ಕೊಕೊ ಗಾಫ್ ಅವರೂ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು.

ರಾಡ್ ಲೇವರ್ ಅರೇನಾದಲ್ಲಿ ಹತ್ತು ಬಾರಿಯ ಚಾಂಪಿಯನ್ ಜೊಕೊವಿಚ್ 6–0, 6–0, 6–3 ರಿಂದ ಫ್ರಾನ್ಸ್‌ನ ಆಡ್ರಿಯನ್ ಮನ್ನಾರಿನೊ ಅವರನ್ನು ಸೋಲಿಸಿದರು. 1 ಗಂಟೆ 44 ನಿಮಿಷಗಳ ಸೆಣಸಾಟದಲ್ಲಿ ಜಯಿಸಿದರು. ಇದರೊಂದಿಗೆ ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ ಒಟ್ಟಾರೆ 58ನೇ ಬಾರಿ ಎಂಟರ ಹಂತಕ್ಕೆ ಪ್ರವೇಶಿಸಿದರು. ಇದರೊಂದಿಗೆ ಫೆಡರರ್ ದಾಖಲೆ ಸಮ ಮಾಡಿದರು.

ಆಸ್ಟ್ರೇಲಿಯಾ ಓಪನ್‌ನಲ್ಲಿ ಅವರು 14ನೇ ಬಾರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ರಫೆಲ್ ನಡಾಲ್ ಮತ್ತು ಜಾನ್ ನ್ಯೂಕೊಂಬೆ ಅವರೊಂದಿಗೆ ಸಾರ್ವಕಾಲಿಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಕಳೆದ ವರ್ಷ ರನ್ನರ್ ಅಪ್ ಆಗಿದ್ದ ಸ್ಟೆಫಾನೊಸ್ ಸಿಟ್ಸಿಪಾಸ್ ವಿರುದ್ಧ 7-6 (3), 5-7, 6-3, 6-3 ಸೆಟ್‌ಗಳಿಂದ ಜಯಗಳಿಸಿ ಮೊದಲ ಬಾರಿಗೆ ಎಂಟರ ಘಟ್ಟಕ್ಕೆ ಪ್ರವೇಶಿಸಿರುವ 12ನೇ ಶ್ರೇಯಾಂಕದ ಅಮೆರಿಕದ ಟೇಲರ್ ಫ್ರಿಟ್ಜ್ ಅವರನ್ನು ಜೊಕೊವಿಚ್ ಎದುರಿಸಲಿದ್ದಾರೆ.

ದಾಖಲೆಯ 25ನೇ ಗ್ರ್ಯಾನ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಜೊಕೊವಿಚ್, ‘ಮೊದಲ ಎರಡು ಸೆಟ್‌ಗಳಲ್ಲಿ ಉತ್ತಮವಾಗಿ ಆಡಿದೆ. ಮೊದಲ ಹಂತದಿಂದ ಕೊನೆಯವರೆಗೆ ಮೇಲುಗೈ ಸಾಧಿಸಿದೆ’ ಎಂದರು.

ಇತ್ತೀಚಿನ ದಿನಗಳಲ್ಲಿ ತಾವು ಅನಾರೋಗ್ಯದಿಂದ ಬಳಲಿದ್ದನ್ನು ಜೊಕೊವಿಚ್ ಒಪ್ಪಿಕೊಂಡಿದ್ದಾರೆ. ಆದರೆ ಈಗ ಆರೋಗ್ಯ ಸುಧಾರಿಸುತ್ತಿದೆ ಎಂದೂ ಹೇಳಿದರು.

ಮಹಿಳಾ ವಿಭಾಗದಲ್ಲಿ ಹಾಲಿ ಚಾಂಪಿಯನ್ ಅರಿನಾ ಸೆಬಲೆಂಕಾ ಮತ್ತು ಅಮೆರಿಕ ಓಪನ್ ವಿಜೇತರಾದ ಕೊಕೊ ಗಾಫ್ ಅವರು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಕಳೆದ ವರ್ಷ ಇಲ್ಲಿ ಮೊದಲ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದ 2ನೇ ಶ್ರೇಯಾಂಕಿತ ಆಟಗಾರ್ತಿ ಸಬಲೆಂಕಾ, ಅಮೆರಿಕದ ಅಮಂಡಾ ಅನಿಸಿಮೊವಾ ಅವರನ್ನು 6-3, 6-2 ಸೆಟ್ ಗಳಿಂದ ಸೋಲಿಸಿದರು. ಕೊಕೊ ಅವರು ಮ್ಯಾಗ್ಡಲೀನಾ ಫ್ರೆಚ್ ಅವರನ್ನು 6-1, 6-2 ಸೆಟ್‌ಗಳಿಂದ ಮಣಿಸಿದರು.

ಅನಿಸಿಮೊವಾ ತಮ್ಮ ಹಿಂದಿನ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದಿದ್ದರು. ಆದರೆ, ಈ ಬಾರಿ ಬೆಲಾರಸ್ ಆಟಗಾರ್ತಿಯ ಶಕ್ತಿಶಾಲಿ ಹೊಡೆತಗಳಿಗೆ ಪ್ರತ್ಯುತ್ತರ ಕೊಡುವಲ್ಲಿ ವಿಫಲರಾದರು



ಬೆಲಾರಸ್‌ನ ಅರಿನಾ ಸಬಲೆಂಕಾ –ಎಎಫ್‌ಪಿ ಚಿತ್ರ

ಇಫ್ತಿಕಾರ್ ದಾಳಿಗೆ ಕುಸಿದ ಕಿವೀಸ್

ಕ್ರೈಸ್ಟ್‌ಚರ್ಚ್, ನ್ಯೂಜಿಲೆಂಡ್ (ಎಪಿ): ಭಾನುವಾರ ನ್ಯೂಜಿಲೆಂಡ್ ಎದುರಿನ ಕೊನೆಯ ಟಿ20 ಪಂದ್ಯದಲ್ಲಿ ಇಫ್ತಿಕಾರ್ ಅಹಮದ್ ಪಾಕಿಸ್ತಾನ ತಂಡಕ್ಕೆ ಅಚ್ಚರಿಯ ಗೆಲುವಿನ ಕಾಣಿಕೆ ನೀಡಿದರು.

ಆಫ್‌ಬ್ರೇಕ್ ಬೌಲರ್ ಇಫ್ತಿಕಾರ್ ಕಳೆದ ಎಂಟು ಟಿ20 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರಲಿಲ್ಲ. ಆದರೆ ಇಲ್ಲಿ ಅವರು ಮೂರು ವಿಕೆಟ್ ಉರುಳಿಸಿ ಪಾಕ್ ತಂಡಕ್ಕೆ 42 ರನ್‌ಗಳ ಜಯ ತಂದುಕೊಟ್ಟರು. ಇದರಿಂದಾಗಿ ಐದು ಪಂದ್ಯಗಳ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿಕೊಳ್ಳುವ ಆತಿಥೇಯರ ಆಸೆ ಕಮರಿತು. ಕಿವೀಸ್ 4–1ರಿಂದ ಸರಣಿ ತನ್ನದಾಗಿಸಿಕೊಂಡಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡವು 8 ವಿಕೆಟ್‌ಗಳಿಗೆ 134 ರನ್ ಗಳಿಸಿತು. ಈ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಕಿವೀಸ್ ಬಳಗವು 17.2 ಓವರ್‌ಗಳಲ್ಲಿ 92 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು.

ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 134 (ಮೊಹಮ್ಮದ್ ರಿಜ್ವಾನ್ 38, ಫಕಾರ್ ಜಮಾನ್ 33, ಟಿಮ್ ಸೌಥಿ 19ಕ್ಕೆ2, ಮ್ಯಾಟ್ ಹೆನ್ರಿ 30ಕ್ಕೆ2, ಲಾಕಿ ಫರ್ಗ್ಯುಸನ್ 24ಕ್ಕೆ2, ಈಶ್ ಸೋಧಿ 22ಕ್ಕೆ2) ನ್ಯೂಜಿಲೆಂಡ್: 17.2 ಓವರ್‌ಗಳಲ್ಲಿ 92 (ಫಿನ್ ಅಲೆನ್ 22, ಗ್ಲೆನ್ ಫಿಲಿಪ್ಸ್ 26, ಶಾಹೀನ್ ಆಫ್ರಿದಿ 20ಕ್ಕೆ2, ಮೊಹಮ್ಮದ್ ನವಾಜ್ 18ಕ್ಕೆ2, ಇಫ್ತಿಕಾರ್ ಅಹಮದ್ 24ಕ್ಕೆ3) ಫಲಿತಾಂಶ: ಪಾಕಿಸ್ತಾನಕ್ಕೆ 42 ರನ್‌ಗಳ ಜಯ. ಪಂದ್ಯಶ್ರೇಷ್ಠ: ಇಫ್ತಿಕಾರ್ ಅಹಮದ್. ಸರಣಿಶ್ರೇಷ್ಠ: ಫಿನ್ ಅಲೆನ್. ನ್ಯೂಜಿಲೆಂಡ್‌ಗೆ 4–1 ಸರಣಿ ಜಯ.

ಚಿರಾಗ್–ಸಾತ್ವಿಕ್ ರನ್ನರ್ಸ್ ಅಪ್

ಇಂಡಿಯಾ ಓಪನ್: ತೈ ಜುಗೆ ಮಹಿಳಾ ಸಿಂಗಲ್ಸ್ ಕಿರೀಟ

ನವದೆಹಲಿ (ಪಿಟಿಐ): ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿಗೆ ತವರಿನ ಅಂಕಣದಲ್ಲಿ ಪ್ರಶಸ್ತಿ ಜಯಿಸುವ ಆಸೆ ಕೈಗೂಡಲಿಲ್ಲ.

ಭಾನುವಾರ ನಡೆದ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‌ನಲ್ಲಿ ಭಾರತದ ಜೋಡಿಯು 21-15, 11-21, 18-21ರಿಂದ ದಕ್ಷಿಣ ಕೊರಿಯಾದ ವಿಶ್ವ ಚಾಂಪಿಯನ್ ಜೋಡಿ ಕಾಂಗ್ ಮಿನ್ ಯುಕ್ ಮತ್ತು ಸಿಯೊ ಸಾಂಗ್ ಜೇ ವಿರುದ್ಧ ಪರಾಭವಗೊಂಡರು.

ಏಷ್ಯನ್ ಕ್ರೀಡಾಕೂಟದ ಚಾಂಪಿಯನ್ ಜೋಡಿ ಸಾತ್ವಿಕ್ ಮತ್ತು ಚಿರಾಗ್ ಅವರು ಕೆ.ಡಿ. ಜಾಧವ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸೆಣಸಾಟದಲ್ಲಿ ಮೊದಲ ಗೇಮ್‌ನಲ್ಲಿ ಗೆದ್ದರು. ಚಿರಾಗ್ ನೆಟ್ ಬಳಿಯ ಆಟದಲ್ಲಿ ಪಾರಮ್ಯ ಮೆರೆದರು. ಸಾತ್ವಿಕ್ ಅಮೋಘವಾದ ರ್‍ಯಾಲಿಗಳನ್ನು ಆಡಿದರು. ಇದರಿಂದಾಗಿ ಒಂದು ಹಂತದಲ್ಲಿ 19-13ರ ಮುನ್ನಡೆ ಸಾಧಿಸಿತು.

ಆದರೆ ನಂತರದ ಎರಡು ಗೇಮ್‌ಗಳಲ್ಲಿ ಕೊರಿಯಾದ ಜೋಡಿ ತಿರುಗೇಟು ನೀಡಿತು. ಎರಡನೇ ಗೇಮ್ ನಲ್ಲಿ ಚಿರಾಗ್-ಸಾತ್ವಿಕ್ ಉತ್ತಮ ಆರಂಭ ಪಡೆಯಲಿಲ್ಲ. 1-5ರಿಂದ ಹಿನ್ನಡೆ ಅನುಭವಿಸಿತು. ನಂತರ ಚೇತರಿಸಿಕೊಂಡು 5-7ಕ್ಕೆ ಅಂತರ ತಗ್ಗಿಸಿಕೊಂಡಿತು. ನೆಟ್ ಬಳಿಯ ಆಟದಲ್ಲಿ ಸಾತ್ವಿಕ್ ಕೆಲವು ಉತ್ತಮ ಹೊಡೆತಗಳನ್ನು ಪ್ರದರ್ಶಿಸಿದರು. ಇದೇ ಗೇಮ್‌ನಲ್ಲಿ ಚಿರಾಗ್ ಫ್ಲ್ಯಾಟ್ ಎಕ್ಸ್‌ಚೆಂಜ್‌ನಲ್ಲಿ ಮಾಡಿದ ಲೋಪಗಳಿಂದಾಗಿ ಕೊರಿಯಾದ ಅಂಕಗಳ ಖಾತೆ ಹಿಗ್ಗಿತು. ರಕ್ಷಣಾತ್ಮಕ ತಂತ್ರಗಳಲ್ಲಿಯೂ ಮೇಲುಗೈ ಸಾಧಿಸಿದ ಕಾಂಗ್-ಸಿಯೊ ಒಂದು ಹಂತದಲ್ಲಿ 10 ಅಂಕಗಳ ಮುನ್ನಡೆ ಗಳಿಸಿತು. ಇದು ಅವರ ಜಯಕ್ಕೆ ನೆರವಾಯಿತು.

ನಿರ್ಣಾಯಕವಾಗಿದ್ದ ಮೂರನೇ ಗೇಮ್‌ನಲ್ಲಿ ಆರಂಭದಲ್ಲಿಯೇ ಕೊರಿಯಾ ಜೋಡಿಯು 9–5 ಮುನ್ನಡೆ ಗಳಿಸಿತು. ಸಾತ್ವಿಕ್-ಚಿರಾಗ್ ಅವರು ತಮ್ಮ ನೈಜ ಆಕ್ರಮಣಶೈಲಿ ಆಟವನ್ನು ಆಡದಂತೆ ಕಾಂಗ್-ಸಿಯೊ ತಡೆಯೊಡ್ಡಿದರು. ಚಿರಾಗ್, ಸಾತ್ವಿಕ್ ಅವರು ಈ ಹಂತದಲ್ಲಿ ಒಂದಿಷ್ಟು ಮರುಹೋರಾಟ ತೋರಿದರೂ ಫಲ ನೀಡಲಿಲ್ಲ.

2022ರಲ್ಲಿ ಇದೇ ಕ್ರೀಡಾಂಗಣದಲ್ಲಿ ಭಾರತದ ಜೋಡಿಯು ಜಯಿಸಿತ್ತು. ಹೋದ ವಾರ ಮಲೇಷ್ಯಾ ಓಪನ್‌ನಲ್ಲಿಯೂ ದ್ವಿತೀಯ ಸ್ಥಾನ ಪಡೆದಿತ್ತು. ಇದುವರೆಗೆ ಕೊರಿಯಾದ ಜೋಡಿಯೊಂದಿಗೆ ಸಾತ್ವಿಕ್ -ಚಿರಾಗ್ ಐದು ಬಾರಿ ಮುಖಾಮುಖಿಯಾಗಿದ್ದಾರೆ. ಕಾಂಗ್ ಮತ್ತು ಸಿಯೊ ಜೋಡಿಯು 4–1ರಿಂದ ಮೇಲುಗೈ ಸಾಧಿಸಿದೆ.

ಶಿ ಯು ಕೀಗೆ ಪ್ರಶಸ್ತಿ: ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ವಿಶ್ವದ ಎರಡನೇ ರ್‍ಯಾಂಕಿಂಗ್ ಆಟಗಾರ ಶಿ ಯು ಕೀ 23–21, 21–17ರಿಂದ ಹಾಂಗ್‌ಕಾಂಗ್‌ನ ಲೀ ಚೆಕ್ ಯೂ ವಿರುದ್ಧ ಜಯಿಸಿದರು.

ಮಹಿಳೆಯರ ಸಿಂಗಲ್ಸ್‌ನಲ್ಲಿ ತೈಪೆಯ ತೈ ಜು ಯೀಂಗ್ ಪ್ರಶಸ್ತಿ ಗೆದ್ದರು. ಅವರು 21–16, 21–12ರಿಂದ ಚೀನಾದ ಚೆನ್ ಯು ಫಿ ವಿರುದ್ಧ ಗೆದ್ದರು.



ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ರನ್ನರ್ಸ್ ಅಪ್ ಆದ (ಎಡದಿಂದ) ಭಾರತದ ಚಿರಾಗ್ ಶೆಟ್ಟಿ, ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ, ಚಾಂಪಿಯನ್ ದಕ್ಷಿಣ ಕೊರಿಯಾದ ಸಿಯೊ ಸಾಂಗ್ ಜೇ ಮತ್ತು ಕಾಂಗ್ ಮಿನ್ ಯುಂಕ್

ಚೆಸ್: ಸೆಲ್ವಮುರುಗನ್‌ಗೆ ಪ್ರಶಸ್ತಿ

ಬೆಂಗಳೂರು: ಬೆಂಗಳೂರು ಇಂಟರ್‌ನ್ಯಾಷನಲ್ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಟೂರ್ನಿಯ ‘ಬಿ’ ಕೆಟಗರಿಯಲ್ಲಿ ತಮಿಳುನಾಡಿನ ಸೆಲ್ವಮುರುಗನ್ ಬಿ. ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ 23 ವರ್ಷದ ಸೆಲ್ವಮುರುಗನ್ 10ನೇ ಹಾಗೂ ಅಂತಿಮ ಸುತ್ತಿನಲ್ಲಿ ಕರ್ನಾಟಕದ ಯಶ್ ಅಭಿಜಿತ್ ಪಾಟೀಲ ಅವರೊಂದಿಗೆ ಡ್ರಾ ಮಾಡಿಕೊಂಡರು.

ಪುದುಚೇರಿಯ 12 ವರ್ಷದ ಮಾದೇಶ್ ಕುಮಾರ್ ಎಸ್ ಮತ್ತು ಸೆಲ್ವಮುರುಗನ್ ತಲಾ ಒಂಬತ್ತು ಅಂಕಗಳನ್ನು ಗಳಿಸಿದರು. ಆದರೆ, ಟೈ ಬ್ರೇಕ್ ಸ್ಕೋರ್‌ನಲ್ಲಿ ಸೆಲ್ವಮುರುಗನ್ ಅನ್ನು ವಿಜೇತರನ್ನಾಗಿ ಘೋಷಿಸಲಾಯಿತು. ಸೆಲ್ವಮುರುಗನ್‌ಗೆ ₹1.25 ಲಕ್ಷ ಮತ್ತು ಟ್ರೋಫಿ, ರನ್ನರ್ ಅಪ್ ಸ್ಥಾನ ಪಡೆದ ಮಾದೇಶ್‌ಗೆ ₹1 ಲಕ್ಷ ನೀಡಲಾಯಿತು. ತಮಿಳುನಾಡಿನ ಜೈದಂಬರೀಶ್ ಎನ್.ಆರ್. 8.5 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದು ₹ 80 ಸಾವಿರ ಬಹುಮಾನ ಪಡೆದರು.



ಬಿ.ಸೆಲ್ವಮುರುಗನ್

ಬಿ ಕೆಟಗರಿ: 1600ಕ್ಕಿಂತ ಕಡಿಮೆ ರೇಟಿಂಗ್ಸ್: ಅದ್ವೈತ ರತ್ನಾಕರ ವಿಭೂತೆ (ಕರ್ನಾಟಕ) -1, ಸಾಹಿಲ್ ಬೆರೋನ್ (ಹರಿಯಾಣ)–2, ರವೀಶ್ ಕೋಟೆ (ಕರ್ನಾಟಕ)–3. 1500ಕ್ಕಿಂತ ಕಡಿಮೆ ರೇಟಿಂಗ್ಸ್: ಕ್ರಿಸ್ಟಿ ಜಾರ್ಜ್ (ಕೇರಳ)–1, ಆರ್ಯಗೋಪಾಲ್ (ಕರ್ನಾಟಕ)–2, ಸಾರ್ಥಕ ಶರ್ಮಾ (ಕರ್ನಾಟಕ)–3, 1400ಕ್ಕಿಂತ ಕಡಿಮೆ ರೇಟಿಂಗ್ಸ್: ವೃಶಾಂಕ್ ರಾಯಡು (ಕರ್ನಾಟಕ)–1, ಗುಹನ್ ನೆಲಮಂಗಲ ಹರ್ಷ (ಕರ್ನಾಟಕ)–2, ಸಾಯೋಜ್ (ಕೇರಳ)–3

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ಪರಾಭವ

ಹೈದರಾಬಾದ್: ಬೆಂಗಳೂರು ಬುಲ್ಸ್ ತಂಡವು ಪ್ರೊ ಕಬಡ್ಡಿ ಲೀಗ್‌ನ ಹತ್ತನೇ ಆವೃತ್ತಿಯಲ್ಲಿ ತಮಿಳ್ ತಲೈವಾಸ್ ಎದುರು ಪರಾಭವಗೊಂಡಿತು.

ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ತಲೈವಾಸ್ 45–28 ರಿಂದ ಬುಲ್ಸ್ ತಂಡವನ್ನು ಸೋಲಿಸಿತು. ತಲೈವಾಸ್ ಪರ ರೈಡರ್‌ಗಳಾದ ನರೇಂದ್ರ ಹೋಶಿಯಾರ್ 14, ಅಜಿಂಕ್ಯ ಪವಾರ್ 11 ಪಾಯಿಂಟ್ಸ್ ಗಳಿಸಿ ಮಿಂಚಿದರು. ಬುಲ್ಸ್ ಆಡಿರುವ 15 ಪಂದ್ಯಗಳಿಂದ ಆರು ಗೆದ್ದು, 9 ಸೋತು 9ನೇ ಸ್ಥಾನದಲ್ಲಿದೆ.

ಬುಲ್ಸ್ ಕಡೆ ಅಕ್ಷಿತ್ ಧುಲ್ 12, ಸುಶೀಲ್ 6 ಅಂಕ ಸಂಪಾದಿಸಿದರು. ತಲೈವಾಸ್ 14 ಪಂದ್ಯಗಳನ್ನು ಆಡಿ ಐದರಲ್ಲಿ ಗೆದ್ದು, ಹತ್ತನೇ ಸ್ಥಾನದಲ್ಲಿದೆ.

ಮತ್ತೊಂದು ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡವು ಗುಜರಾತ್ ಜೈಂಟ್ಸ್ ತಂಡವನ್ನು 34–24 ರಿಂದ ಸೋಲಿಸಿತು. ಪಲ್ಟನ್ ಪರ ಮೊಹಮ್ಮದ್‌ರೇಝಾ 9, ಮೋಹಿತ್ ಗೋಯತ್ 7 ಅಂಕ ಕಲೆ ಹಾಕಿದರು. ಗುಜರಾತ್ ಪರ ಎಸ್ಮಾಯಿಲ್ ನಬಿಬಕ್ಷ್ 7, ಪಾರ್ಟಿಕ್ ದಹಿಯಾ 5 ಅಂಕ ಗಳಿಸಿದರು. ಪಲ್ಟನ್ 57 ಪಾಯಿಂಟ್ಸ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, 44 ಪಾಯಿಂಟ್ಸ್‌ಗಳೊಂದಿಗೆ ಗುಜರಾತ್ ನಾಲ್ಕನೇ ಸ್ಥಾನದಲ್ಲಿದೆ.

ಇಂದಿನ ಪಂದ್ಯಗಳು
ಜೈಪುರ ಪಿಂಕ್ ಪ್ಯಾಂಥರ್ಸ್– ಬೆಂಗಾಲ್ ವಾರಿಯರ್ಸ್ (ರಾತ್ರಿ 8)
ತೆಲುಗು ಟೈಟನ್ಸ್– ಹರಿಯಾಣ ಸ್ಟೀಲರ್ಸ್ (ರಾತ್ರಿ 9)

ಚೆಸ್: ಜಂಟಿ ಅಗ್ರಸ್ಥಾನದಲ್ಲಿ ಗುಕೇಶ್



ವಿಜ್ಕ್ ಆನ್ ಝೀ (ನೆದರ್ಲೆಂಡ್ಸ್): ಭಾರತದ ಗ್ರ್ಯಾಂಡ್ ಮಾಸ್ಟರ್ ಡಿ.ಗುಕೇಶ್ ಭಾನುವಾರ ಟಾಟಾ ಸ್ಟೀಲ್ ಮಾಸ್ಟರ್ಸ್ ಚೆಸ್ ಟೂರ್ನಿಯಲ್ಲಿ ಡಚ್ ಆಟಗಾರ ಮ್ಯಾಕ್ಸ್ ವಾರ್ಮರ್‌ಡ್ಯಾಮ್ ಅವರನ್ನು ಮಣಿಸಿ, ಸತತ ಮೂರನೇ ಜಯ ದಾಖಲಿಸಿದರು.

ಏಳನೇ ಸುತ್ತಿನ ಬಳಿಕ ಗುಕೇಶ್ 4.5 ಅಂಕಗಳೊಂದಿಗೆ ಜಂಟಿಯಾಗಿ ಅಗ್ರಸ್ಥಾನಕ್ಕೆ ಏರಿದರು. ಉಜ್ಬೇಕಿಸ್ತಾನದ ನಾಡಿರ್ಬೆಕ್ ಅಬ್ದುಸತ್ತರೋವ್ ಮತ್ತು ಆತಿಥೇಯ ದೇಶದ ಅನೀಶ್ ಗಿರಿ ಅವರೊಂದಿಗೆ ಭಾರತದ ಆಟಗಾರ ಮುನ್ನಡೆ ಹಂಚಿಕೊಂಡಿದ್ದಾರೆ. ಭಾರತದ ವಿದಿತ್ ಗುಜರಾತಿ, ಫ್ರಾನ್ಸ್‌ನ ಫಿರೋಜಾ ಅಲಿರೆಜಾ ವಿರುದ್ಧ ಗೆಲುವು ಸಾಧಿಸಿ 4 ಅಂಕಗಳೊಂದಿಗೆ ಸ್ವದೇಶದ ಆರ್. ಪ್ರಜ್ಞಾನಂದ ಮತ್ತು ಅಲಿರೆಜಾ ಅವರೊಂದಿಗೆ ಜಂಟಿ ನಾಲ್ಕನೇ ಸ್ಥಾನ ಪಡೆದರು.

28ರಂದು ಅಥ್ಲೆಟಿಕ್ಸ್ ಕೂಟ

ಬೆಂಗಳೂರು: ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಕಂಠೀರವ ಕ್ರೀಡಾಂಗಣದಲ್ಲಿ ಜ.28ರಂದು ಬೆಂಗಳೂರು ನಗರ ಜಿಲ್ಲಾ ಅಥ್ಲೆಟಿಕ್ಸ್ ಕೂಟವನ್ನು ಆಯೋಜಿಸಲಾಗಿದೆ. ಈ ಕೂಟದಲ್ಲಿ 10, 12, 14, 16 ವಯೋಮಿತಿ ಒಳಗಿನವರು ಭಾಗವಹಿಸಬೇಕು.

ಈ ಕೂಟವು ಫೆಬ್ರವರಿ 16 ರಿಂದ 18ರವರೆಗೆ ಗುಜರಾತ್‌ನಲ್ಲಿ ನಡೆಯಲಿರುವ 19 ನೇ ರಾಷ್ಟ್ರೀಯ ಅಂತರ ಜಿಲ್ಲಾ ಅಥ್ಲೆಟಿಕ್ಸ್ ಕೂಟಕ್ಕೆ 14 ಮತ್ತು 16 ವಯೋಮಿತಿ ತಂಡಗಳ ಆಯ್ಕೆ ಟ್ರಯಲ್ಸ್ ಇಲ್ಲಿ ನಡೆಯಲಿದೆ. ಮಾಹಿತಿಗೆ ಮೊ. 9448438276 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಟೆಸ್ಟ್: ಇಂಗ್ಲೆಂಡ್ ತಂಡಕ್ಕೆ ಬ್ರೂಕ್ ಅಲಭ್ಯ



ಲಂಡನ್ (ಪಿಟಿಐ): ಇಂಗ್ಲೆಂಡ್ ತಂಡದ ಬ್ಯಾಟರ್ ಹ್ಯಾರಿ ಬ್ರೂಕ್ ಭಾರತದ ವಿರುದ್ಧದ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದ್ದಾರೆ. ವೈಯಕ್ತಿಕ ಕಾರಣದಿಂದ ಅವರು ತವರಿಗೆ ಮರಳಲಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಭಾನುವಾರ ತಿಳಿಸಿದೆ.

ಸರಣಿಯ ಪೂರ್ವಸಿದ್ಧತಾ ಶಿಬಿರಕ್ಕಾಗಿ ಬ್ರೂಕ್ ಅವರು ತಂಡದೊಂದಿಗೆ ಅಬುಧಾಬಿಗೆ ಪ್ರಯಾಣ ಬೆಳೆಸಿದ್ದರು. ಅಲ್ಲಿಂದಲೇ ಅವರು ಇಂಗ್ಲೆಂಡ್‌ಗೆ ವಾಪಸಾಗುವರು. ಕಾರಣವನ್ನು ಗೌಪ್ಯವಾಗಿಡುವಂತೆ ಬ್ರೂಕ್ ಕುಟುಂಬ ಮನವಿ ಮಾಡಿದೆ.

ಹೈದರಾಬಾದ್‌ನಲ್ಲಿ ಗುರುವಾರದಿಂದ ಆರಂಭವಾಗುವ ಐದು ಪಂದ್ಯಗಳ ಟೆಸ್ಟ್ ಸರಣಿಗೆ 24 ವರ್ಷದ ಹ್ಯಾರಿ ಬ್ರೂಕ್ ಅವರ ಸ್ಥಾನಕ್ಕೆ ಬದಲಿಗೆ ಆಟಗಾರನನ್ನು ಪ್ರಕಟಿಸುವುದಾಗಿ ಇಸಿಬಿ ಹೇಳಿದೆ.

ಟೆನಿಸ್: ದಾರ್ಜಾಗೆ ಕಿರೀಟ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಅಗ್ರಶ್ರೇಯಾಂಕದ ಆಟಗಾರ್ತಿ, ಲಾಟ್ವಿಯಾದ ದಾರ್ಜಾ ಸೆಮಿನಿಸ್ಟಾಜಾ ಅವರು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ ಕೋರ್ಟ್‌ನಲ್ಲಿ ನಡೆದ ಕೆಪಿಬಿ ಟ್ರಸ್ಟ್ ಮಹಿಳೆಯರ ಐಟಿಎಫ್ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡರು.

ಭಾನುವಾರ ನಡೆದ ಫೈನಲ್ ಪಂದ್ಯದ ಎರಡನೇ ಸೆಟ್‌ನಲ್ಲಿ ದಾರ್ಜಾ ಅವರ ವಿರುದ್ಧ ಕಣದಲ್ಲಿದ್ದ ಆರನೇ ಶ್ರೇಯಾಂಕದ ಕ್ಯಾರೊಲ್ ಮಾನೆಟ್ ಗಾಯಗೊಂಡು ಹಿಂದೆ ಸರಿದರು. ಇದರಿಂದಾಗಿ 6–1, 3–0ಯಿಂದ ಮುನ್ನಡೆಯಲ್ಲಿದ್ದ ದಾರ್ಜಾಗೆ ಕಿರೀಟ ಒಲಿಯಿತು. ಫ್ರಾನ್ಸ್‌ನ ಕ್ಯಾರೊಲ್ ಅವರು ಬೆನ್ನುನೋವಿನಿಂದ ಬಳಲಿದರು.

21 ವರ್ಷದ ದಾರ್ಜಾ ಅವರಿಗೆ ವೃತ್ತಿಜೀವನದಲ್ಲಿ ಇದು 15ನೇ ಪ್ರಶಸ್ತಿಯಾಗಿದೆ. ಶನಿವಾರ ಅವರು ಡಬಲ್ಸ್‌ನಲ್ಲಿಯೂ ವಿಜೇತರಾಗಿದ್ದರು.

‘ಬೆಂಗಳೂರು ನನಗೆ ಅದೃಷ್ಟದ ತಾಣ. ಇಲ್ಲಿಂದ ಎರಡು ಪ್ರಶಸ್ತಿಗಳನ್ನು ಗೆದ್ದುಕೊಂಡು ಹೋಗುತ್ತಿರುವುದು ಅಪಾರ ಸಂತಸ ತಂದಿದೆ’ ಎಂದು ದಾರ್ಜಾ ಸುದ್ದಿಗಾರರ ಮುಂದೆ ಸಂತಸ ವ್ಯಕ್ತಪಡಿಸಿದರು. ಅವರಿಗೆ ₹ 5 ಲಕ್ಷದ ಚೆಕ್ ಮತ್ತು ರನ್ನರ್ ಅಪ್ ಕ್ಯಾರೊಲ್‌ಗೆ ₹ 3 ಲಕ್ಷದ ಚೆಕ್ ಕೂಡ ನೀಡಲಾಯಿತು.



ಬೆಂಗಳೂರಿನಲ್ಲಿ ಭಾನುವಾರ ಐಟಿಎಫ್ ಪ್ರಶಸ್ತಿ ಗೆದ್ದ ದಾರ್ಜಾ ಸೆಮಿನಿಸ್ಟಾಜಾ –ಪ್ರಜಾವಾಣಿ ಚಿತ್ರ/ಎಸ್.ಕೆ. ದಿನೇಶ್

ದಾರ್ಜಾ 50 ಹಾಗೂ ಕ್ಯಾರೊಲ್ 33 ಡಬ್ಲ್ಯುಟಿಎ ಅಂಕಗಳನ್ನು ಗಳಿಸಿದರು. ರಜೆ ದಿನವಾದ ಭಾನುವಾರ ಫೈನಲ್ ಪಂದ್ಯ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಇಬ್ಬರೂ ತಮ್ಮ ಕಳೆದ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ್ದರಿಂದ ಫೈನಲ್ ಹಣಾಹಣಿಯು ರೋಚಕವಾಗುವ ನಿರೀಕ್ಷೆ ಇತ್ತು.

ಶೋಯೆಬ್ ಜೊತೆ ವಿಚ್ಛೇದನ ಖಚಿತಪಡಿಸಿದ ಸಾನಿಯಾ



ನವದೆಹಲಿ (ಪಿಟಿಐ): ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್‌ಗೆ ವಿಚ್ಛೇದನ ನೀಡಿರುವುದನ್ನು ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಕುಟುಂಬ ಖಚಿತಪಡಿಸಿದೆ.

41 ವರ್ಷದ ಮಲಿಕ್ ಅವರು ಪಾಕ್ ದೇಶದ ನಟಿ ಸನಾ ಜಾವೆದ್ ಅವರನ್ನು ವಿವಾಹ ಆಗಿರುವ ಚಿತ್ರವನ್ನು ಶನಿವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮಿರ್ಜಾ ಕುಟುಂಬವು ಪ್ರತಿಕ್ರಿಯಿಸಿದೆ.

‘ಸಾನಿಯಾ ಯಾವಾಗಲೂ ತಮ್ಮ ವೈಯಕ್ತಿಕ ಜೀವನವನ್ನು ಸಾರ್ವಜನಿಕರ ದೃಷ್ಟಿಯಿಂದ ದೂರವಿಟ್ಟಿದ್ದಾರೆ. ಆದರೂ ಶೋಯೆಬ್ ಮತ್ತು ಸಾನಿಯಾ ಕೆಲ ತಿಂಗಳ ಹಿಂದೆ ವಿಚ್ಛೇದನ ಪಡೆದಿರುವುದನ್ನು ಹಂಚಿಕೊಳ್ಳುವ ಅವಶ್ಯಕತೆ ಇಂದು ಉದ್ಭವಿಸಿದೆ. ಶೋಯೆಬ್ ಅವರ ಹೊಸ ಜೀವನಕ್ಕೆ ಸಾನಿಯಾ ಶುಭ ಹಾರೈಸುತ್ತಾರೆ’ ಎಂದು ಮಿರ್ಜಾ ಕುಟುಂಬವು ಹೇಳಿಕೆ ಬಿಡುಗಡೆ ಮಾಡಿದೆ.

‘ಅವರ ಜೀವನದ ಈ ಸೂಕ್ಷ್ಮ ಅವಧಿ ಯಲ್ಲಿ, ಯಾವುದೇ ಊಹಾಪೋಹಗಳಲ್ಲಿ ತೊಡಗದಂತೆ ಮತ್ತು ಗೌಪ್ಯತೆಯನ್ನು ಗೌರವಿಸುವಂತೆ ಅಭಿಮಾನಿಗಳು ಮತ್ತು ಹಿತೈಷಿಗಳನ್ನು ವಿನಂತಿಸುತ್ತೇವೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

‘ಮದುವೆ, ವಿಚ್ಛೇದನ ಕಠಿಣ. ಬೊಜ್ಜು ಕಷ್ಟ. ಫಿಟ್ ಆಗಿರುವುದು ಕಠಿಣ. ನಿಮ್ಮ ಕಠಿಣ ಆಯ್ಕೆಯನ್ನು ಆರಿಸಿಕೊಳ್ಳಿ. ಸಾಲದಲ್ಲಿ ಸಿಲುಕುವುದು ಕಷ್ಟ. ಆರ್ಥಿಕವಾಗಿ ಶಿಸ್ತುಬದ್ಧರಾಗಿರುವುದು ಕಷ್ಟ. ನಿಮ್ಮ ಕಠಿಣ ಪರಿಶ್ರಮವನ್ನು ಆರಿಸಿ’ ಎಂದು ಸಾನಿಯಾ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.



ಶ್ರೀರಾಮ ಪ್ರಾಣ ಪ್ರತಿಷ್ಠಾ ಪರ್ವ



ಅಯೋಧ್ಯೆಯ ರೂಪಾಂತರ



ಕಲೆ: ಚಂದ್ರನಾಥ ಆಚಾರ್ಯ

• ಮಂಜುನಾಥ ಹೆಬ್ಬಾರ್

ರಾಮಮಂದಿರ ನಿರ್ಮಾಣದ ಬೆನ್ನಹಿಂದೆಯೇ ಅಯೋಧ್ಯೆಯ ಚಹರೆಯೂ ಬದಲಾಗುತ್ತಿದೆ. ಒಂದು ಲಕ್ಷಕ್ಕೂ ಕಡಿಮೆ ಜನಸಂಖ್ಯೆ ಇರುವ ನಗರದಲ್ಲಿ ₹1.54 ಲಕ್ಷ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಚಟುವಟಿಕೆಗಳಿಗೆ 'ಮಾಸ್ಟರ್ ಪ್ಲಾನ್' ರೂಪಿಸಿ ಜನ್ಮಭೂಮಿಯ ರೂಪಾಂತರ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಚಾಲನೆ ಕೊಟ್ಟಿದೆ. ಗಂಗಾನದಿಯ ಉಪನದಿಯಾದ ಸರಯೂ ನದಿಯ ತಟದಲ್ಲಿರುವ ಈ ನಗರವನ್ನು ವಿಶ್ವದರ್ಜೆಯ ನಗರವನ್ನಾಗಿ ಪರಿವರ್ತಿಸುವ ಕೆಲಸ 'ಶರವೇಗ'ದಿಂದ ನಡೆದಿದೆ.

ಸಾಂಪ್ರದಾಯಿಕವಾಗಿ ದೇವಾಲಯ ಗಳು ಹಾಗೂ ಅಭಿವೃದ್ಧಿ ಚಟುವಟಿಕೆಯನ್ನು ಪ್ರತ್ಯೇಕವಾಗಿ ನೋಡಲಾಗುತ್ತದೆ. ಆದರೆ, ಅಯೋಧ್ಯೆಯಲ್ಲಿ ಇವೆರಡೂ ಒಂದರೊಳಗೊಂದು ಕೂಡಿಕೊಂಡಿವೆ. ಇಲ್ಲಿ ಈಗ ಅಭಿವೃದ್ಧಿಯ ಹೊಸ ಶಕೆ ಆರಂಭವಾಗಿದೆ. ಇದರಿಂದ ವ್ಯಾಪಾರ ವಹಿವಾಟು ಹಾಗೂ ಆರ್ಥಿಕತೆಗೆ ವೇಗ ಸಿಗಲಿದೆ ಎಂದು ಅಂದಾಜಿಸಲಾಗಿದೆ. ಕಾನೂನು ವ್ಯಾಜ್ಯ ಹಾಗೂ ರಾಜಕಾರಣದ ಕಾರಣಕ್ಕೆ ಸೊರಗಿದ್ದ ಈ ನಗರವು ಇದೀಗ ಮದುವಣಗಿತ್ತಿಯಂತೆ ಕಂಗೊಳಿಸಲು ಆರಂಭಿಸಿದೆ.

ಅಯೋಧ್ಯೆಯ ಹಲವಾರು ಅಭಿವೃದ್ಧಿ ಹಾಗೂ ಮೂಲಸೌಕರ್ಯ ಯೋಜನೆಗಳಿಗೆ ಭರಪೂರ ಅನುದಾನ ಹರಿದು ಬಂದಿದೆ. ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಸೋದ್ಯಮಕ್ಕೆ ಇನ್ನಷ್ಟು ಉತ್ತೇಜನ ನೀಡಲಿದೆ. ಅಭಿವೃದ್ಧಿ ಮತ್ತು ಆರ್ಥಿಕ ವಿಚಾರಗಳಲ್ಲಿ ಹಿಂದೆ ಉಳಿದಿರುವ ಈ ನಗರವು ಭವಿಷ್ಯದಲ್ಲಿ ಪ್ರಮುಖ ಯಾತ್ರಾ ಕೇಂದ್ರ ಹಾಗೂ ಆರ್ಥಿಕ ಚಟುವಟಿಕೆಗಳ ಕೇಂದ್ರವಾಗಲಿದೆ ಎಂಬುದು ಸರ್ಕಾರದ ನಿರೀಕ್ಷೆ.

ಅಯೋಧ್ಯೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಇತ್ತೀಚೆಗೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, 'ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಅಭಿಯಾನಕ್ಕೆ ಅಯೋಧ್ಯೆಯಿಂದ ಹೊಸ ವೇಗ ಸಿಗುತ್ತಿದೆ' ಎಂದು ಹೇಳಿದ್ದರು. 'ಇಲ್ಲಿ ₹15 ಸಾವಿರ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಮೂಲಸೌಕರ್ಯ ಸಂಬಂಧಿತ ಕಾಮಗಾರಿಗಳು ಮತ್ತೊಮ್ಮೆ ಆಧುನಿಕ ಅಯೋಧ್ಯೆಯನ್ನು ದೇಶದ ಭೂಪಟದಲ್ಲಿ ಪ್ರತಿಷ್ಠಾಪಿಸಲಿವೆ' ಎಂದು ಪ್ರತಿಪಾದಿಸಿದ್ದರು.

ಜಾಗತಿಕ ನಕಾಶೆಯಲ್ಲಿ ಅಯೋಧ್ಯೆಯನ್ನು ಪ್ರಮುಖ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡುವ ಪ್ರಯತ್ನದ ಭಾಗವಾಗಿ ಅಯೋಧ್ಯೆಯಲ್ಲಿ ₹31 ಸಾವಿರ ಕೋಟಿಯ 178 ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ. ನಗರದಲ್ಲಿ ಈ ಹಿಂದೆ ಸಮರ್ಪಕ ಬಸ್ ನಿಲ್ದಾಣವೇ ಇರಲಿಲ್ಲ. ಈಗ ಸುಸಜ್ಜಿತ ಬಸ್ ನಿಲ್ದಾಣ ತಲೆ ಎತ್ತಿ ನಿಂತಿದೆ. ದೇಶದ ನಾಲ್ಕು ದಿಕ್ಕುಗಳಿಂದ ವಿಮಾನಯಾನ ಆರಂಭವಾಗಿದೆ. ಪ್ರಮುಖ ನಗರಗಳಿಂದ ರಾಮಜನ್ಮಭೂಮಿಗೆ ರೈಲುಗಳ ಸೇವೆ ಆರಂಭವಾಗಿದೆ. ಆಸುಪಾಸಿನ ರಾಜ್ಯ ಹೆದ್ದಾರಿಗಳು ರಾಷ್ಟ್ರೀಯ ಹೆದ್ದಾರಿಗಳಾಗಿವೆ. ದ್ವಿಪಥದ ಹೆದ್ದಾರಿಗಳು ಚತುಷ್ಪಥದ ಹೆದ್ದಾರಿಗಳಾಗಿ ಮಾರ್ಪಟ್ಟಿವೆ. ನೂತನ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ನಂತರ ಭಕ್ತರ ಹಾಗೂ ಪ್ರವಾಸಿಗಳ ಸಂಖ್ಯೆ ಹತ್ತು ಪಟ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಪ್ರತಿದಿನ ಸುಮಾರು 3 ಲಕ್ಷ ಜನರು ರಾಮನ ದರ್ಶನಕ್ಕೆ ಬರಬಹುದು ಎಂದು ಅಂದಾಜಿಸಲಾಗಿದೆ. ಅದಕ್ಕೆ ತಕ್ಕಂತೆ ಮೂಲಸೌಕರ್ಯ ಒದಗಿಸುವ ಕೆಲಸಗಳು ಪ್ರಗತಿಯಲ್ಲಿವೆ.

'ಮಾಸ್ಟರ್ ಪ್ಲಾನ್–2031'ರ ಪ್ರಕಾರ, ಅಯೋಧ್ಯೆಯ ರೂಪಾಂತರಕ್ಕೆ ₹85 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತದೆ. ಎಂಟು ಮುಖ್ಯ ಪರಿಕಲ್ಪನೆಗಳನ್ನು ಆಧರಿಸಿ ಅಭಿವೃದ್ಧಿ ಚಟುವಟಿಕೆಗಳು ಅನುಷ್ಠಾನಗೊಳ್ಳುತ್ತಿವೆ. ಅಯೋಧ್ಯೆ ಮತ್ತು ಫೈಜಾಬಾದ್‌ನ ನಡುವೆ ಅತ್ಯಾಧುನಿಕ ಟೌನ್‌ಶಿಪ್ 'ನವ್ಯ ಅಯೋಧ್ಯಾ'ವನ್ನು ನಿರ್ಮಿಸಲು ಉತ್ತರ ಪ್ರದೇಶ ಸರ್ಕಾರ ಯೋಜನೆ ಹಾಕಿಕೊಂಡಿದೆ. ಸರಯೂ ನದಿಯ ದಂಡೆಯಲ್ಲಿ ಮತ್ತು ಲಖನೌ–ಗೋರಖಪುರ ಎಕ್ಸ್‌ಪ್ರೆಸ್ ವೇಗೆ ಹೊಂದಿಕೊಂಡಂತೆ ಈ ನಗರವನ್ನು ನಿರ್ಮಾಣ ಮಾಡಲಾಗುತ್ತದೆ. ನವ್ಯ ಹಾಗೂ ಭವ್ಯ ಅಯೋಧ್ಯೆ ನಿರ್ಮಾಣದ ಯೋಜನೆಗಳು 10 ವರ್ಷಗಳಲ್ಲಿ ಪೂರ್ಣಗೊಳ್ಳಲಿವೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ. ಈ ನಗರವನ್ನು ಭಾರತದ ಸಾಂಸ್ಕೃತಿಕ ರಾಜಧಾನಿಯನ್ನಾಗಿ ಪರಿವರ್ತಿಸಲಾಗುತ್ತದೆ. ಇದು 'ಹಿಂದೂಗಳ ವ್ಯಾಟಿಕನ್' ನಗರವಾಗಿ ಬದಲಾಗಲಿದೆ ಎಂದು ಸರ್ಕಾರ ಹೇಳಿಕೊಂಡಿದೆ.

ಇಲ್ಲಿ ರ್‍ಯಾಡಿಸನ್, ಐಟಿಸಿ ಹಾಗೂ ತಾಜ್‌ನಂತಹ ಪಂಚತಾರಾ ಹೋಟೆಲ್‌ಗಳು ಬರಲಿವೆ. ಸುಮಾರು 50 ಹೊಸ ಹೋಟೆಲ್‌ಗಳು ಹಾಗೂ ಹೋಮ್‌ಸ್ಟೇಗಳು ಶೀಘ್ರದಲ್ಲೇ ಆರಂಭವಾಗಲಿವೆ. ಕೈಗೆಟಕುವ ದರದಲ್ಲಿ ರೂಮ್‌ಗಳನ್ನು ಒದಗಿಸುವ ಅನೇಕ ಸಮೂಹಗಳು ಹೋಟೆಲ್‌ಗಳನ್ನು ಆರಂಭಿಸಲು ಸಾಲುಗಟ್ಟಿ ನಿಂತಿವೆ. ಅಯೋಧ್ಯೆಯಲ್ಲಿ ವಿಶ್ವದ ಮೊದಲ 'ಸೆವೆನ್ ಸ್ಟಾರ್ ಸಸ್ಯಾಹಾರಿ ಹೋಟೆಲ್' ಆರಂಭಕ್ಕೆ ಪ್ರಸ್ತಾವಗಳು ಬಂದಿವೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪ್ರಕಟಿಸಿದ್ದಾರೆ. ಇವೆಲ್ಲದರ ಪರಿಣಾಮವಾಗಿ ನಗರದಲ್ಲಿ ಭೂಮಿಯ ಬೆಲೆ ಮೂರು ಪಟ್ಟು ಹೆಚ್ಚಾಗಿದೆ.



ಉದ್ಘಾಟನಾ ಕ್ಷಣಕ್ಕಾಗಿ ತಯಾರಾಗಿ ನಿಂತಿರುವ ರಾಮಮಂದಿರ

ಕನ್ನಡಿಗನ ಕುಂಚದಲ್ಲಿ ಅರಳಿದ ಆಕಾರ

ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲು ಟ್ರಸ್ಟ್ ನಿರ್ಣಯ ಕೈಗೊಂಡಾಗ ಎದುರಾದ ಮೊದಲ ಪ್ರಶ್ನೆ 'ಬಾಲರಾಮ ಹೇಗಿದ್ದ?' ಎನ್ನುವುದು. ಏಕೆಂದರೆ, ಬಿಲ್ಲು–ಬಾಣ ಹಿಡಿದ, ಶಿಖಾಧಾರಿಯಾದ ವಯಸ್ಕ ರಾಮನ ಚಿತ್ರಣವೇ ಎಲ್ಲರ ಕಣ್ಮುಂದೆ ಬರುತ್ತಿತ್ತು. ಆಗ ಟ್ರಸ್ಟ್ ಸದಸ್ಯರ ಕಣ್ಣು ಹೊರಳಿದ್ದು ಕನ್ನಡದ ಹೆಸರಾಂತ ಕಲಾವಿದ ಚಂದ್ರನಾಥ ಆಚಾರ್ಯ ಅವರತ್ತ. ಬಾಲರಾಮನನ್ನು ಹೇಗೆ ಚಿತ್ರಿಸುವುದು ಎಂಬ ವಿಷಯವಾಗಿ ಆಚಾರ್ಯರೂ ರಾಮಾಯಣದ ಆಳ ಅಗಲ ಬಲ್ಲವರೊಂದಿಗೆ ಚರ್ಚಿಸಿದರು. ನಂದಗೋಪಾಲನ ಕೈಯಲ್ಲಿ ಕೊಳಲು ಇರುತ್ತದೆ, ಕೊಳಲಿನ ಬದಲು ಬಿಲ್ಲು–ಬಾಣ ಅವನ ಕೈಗಿತ್ತರೆ ಬಾಲರಾಮನ ರೂಪ ಮೈದಾಳುವುದು ಎಂಬ ಸಲಹೆಯನ್ನು ಪಡೆದ ಆಚಾರ್ಯರು ಚಿತ್ರಿಸಿದ್ದು ಈ ಬಾಲರಾಮನನ್ನು. ಆ ಚಿತ್ರವನ್ನು ಇಟ್ಟುಕೊಂಡು ಮೈಸೂರಿನ ಅರುಣ್ ಯೋಗಿರಾಜ್ ಕಟೆದದ್ದು ಬಾಲರಾಮನ ವಿಗ್ರಹವನ್ನು. ವಿಗ್ರಹ ರೂಪುಗೊಳ್ಳುವ ಹಿಂದೆ ಹೀಗೆ ಕನ್ನಡಿಗರ ಕೈಚಳಕವಿದೆ.

ಬಾಲ್ಯವಿಲ್ಲದ ಬಾಲರಾಮ ಶ್ರೀರಾಮ

• ಎಸ್. ಸೂರ್ಯಪ್ರಕಾಶ ಪಂಡಿತ್

ಶ್ರೀಮದ್ ವಾಲ್ಮೀಕಿ ರಾಮಾಯಣದ ಆರಂಭ ಆಗುವುದೇ ಪ್ರಶ್ನೆಯಿಂದ. ಈ ಪ್ರಶ್ನೆ ಎಲ್ಲ ಕಾಲದ ಪ್ರಶ್ನೆಯಾಗಬೇಕು – ಎಂಬುದೇ ರಾಮಾಯಣದ ಆಶಯವೂ ಇದ್ದಂತೆ ತೋರುತ್ತದೆ. ಈ ಪ್ರಶ್ನೆಗೆ ಉತ್ತರವೇ ರಾಮ; ಅವನ ಚರಿತೆಯಾದ ರಾಮಾಯಣ.

'ಧರ್ಮಮಾರ್ಗದಲ್ಲಿರುವ ವ್ಯಕ್ತಿ ಇಂದು ಯಾರಿದ್ದಾರೆ?' ಈ ಪ್ರಶ್ನೆಯೇ ರಾಮಾಯಣದ ಮೊದಲ ಮಾತು. ರಾಮನಂಥ ಧರ್ಮಾತ್ಮ ಇನ್ನೊಬ್ಬ ಇಲ್ಲ – ಎನ್ನುವುದೇ ರಾಮಾಯಣದ ಮೊದಲಲ್ಲೂ ಕೊನೆಯಲ್ಲೂ ಕಾಣುವ ಉತ್ತರ.

ರಾಮಾಯಣ ಆರಂಭವಾಗುವುದು ಬಾಲಕಾಂಡದಿಂದ. ಇಲ್ಲಿ ರಾಮನ ಜನನದ ವಿವರಗಳಿವೆ. ಇಲ್ಲಿರುವ ಸ್ವಾರಸ್ಯವೆಂದರೆ, ರಾಮನ ಅವತಾರದ ವಿವರಗಳಿವೆ; ಆದರೆ ರಾಮನ ಬಾಲ್ಯದ ವಿವರಗಳಿಲ್ಲ! ರಾಮಾಯಣದ 'ಬಾಲಕಾಂಡ'ದಲ್ಲಿ ರಾಮನ ಬಾಲ್ಯದ ವಿವರಗಳೇ ಇಲ್ಲ! ರಾಮನ ಧಾರ್ಮಿಕತೆ ನಮಗೆ ಅರ್ಥವಾದರೆ, ಆಗ ರಾಮಾಯಣದ ಈ ಸ್ವಾರಸ್ಯದ ಮಹತ್ವವೂ ತಿಳಿಯುತ್ತದೆ.



ರಾಮಾಯಣ ಆರಂಭ ಆಗುವುದೇ ಲೋಕದಲ್ಲಿ ಸಜ್ಜನನೊಬ್ಬನ ಇರುವಿಕೆಯ ಹುಡುಕಾಟದಿಂದ. ಈ ಸಜ್ಜನನ ಲಕ್ಷಣ ಎಂಥದು? ವಾಲ್ಮೀಕಿಮಹರ್ಷಿಗಳು ನಾರದಮಹರ್ಷಿಗಳಿಗೆ ಸಜ್ಜನನ ಗುಣಗಳ ಪಟ್ಟಿಯನ್ನೇ ಕೊಡುತ್ತಾರೆ. 'ಅವನು ಗುಣವಂತನೂ ವೀರನೂ ಧರ್ಮವನ್ನು ಬಲ್ಲವನೂ ಆಗಿರಬೇಕು; ಕೃತಜ್ಞನೂ ಸತ್ಯವಾದಿಯೂ ಆಗಿರಬೇಕು; ದೃಢವಾದ ಸಂಕಲ್ಪ ಶಕ್ತಿಯನ್ನು ಹೊಂದಿರಬೇಕು; ಸದಾ ಸದಾಚಾರದಲ್ಲಿಯೇ ಇರಬೇಕು; ಎಲ್ಲರ ಹಿತವನ್ನು ಬಯಸುವವನಾಗಿರಬೇಕು; ವಿದ್ವಾಂಸನಾಗಿರಬೇಕು; ಜೊತೆಗೆ ಹಿಡಿದ ಕೆಲಸವನ್ನು ದಕ್ಷತೆಯಿಂದ ಮಾಡುವ ಸಾಮರ್ಥ್ಯವನ್ನು ಉಳ್ಳವನಾಗಿರಬೇಕು; ಎಲ್ಲರೂ ಅವನನ್ನು ನೋಡಿ ಆನಂದವನ್ನು ಪಡುವಂತಿರಬೇಕು; ಧೈರ್ಯಶಾಲಿಯೂ, ಕೋಪವನ್ನು ಗೆದ್ದವನೂ ಆಗಿರಬೇಕು; ಕಾಂತಿಯುಕ್ತನೂ ಅಸೂಯೆಯಿಲ್ಲದವನೂ ಆಗಿರಬೇಕು; ಇಂಥವನಿಗೆ ಕೋಪ ಬಂದರೆ ಅದರಿಂದ ದೇವತೆಗಳೂ ಭಯ ಪಡಬೇಕು.' ಇಷ್ಟೆಲ್ಲ ಗುಣಗಳು ಇರುವವನೇ ಸಜ್ಜನ; ಧರ್ಮವಂತ. ಇಂಥವನು ಯಾರಿದ್ದಾನೆ ಎನ್ನುವುದೇ ಪ್ರಶ್ನೆ. ಇದಕ್ಕೆ ನಾರದರು ಕೊಟ್ಟ ಉತ್ತರ: 'ಶ್ರೀರಾಮ'. ಇಷ್ಟೇ ಗುಣಗಳು ಅಲ್ಲ, ಇನ್ನೂ ಹಲವು ಗುಣಗಳ ಸಾಗರ ಶ್ರೀರಾಮ – ಎನ್ನುವಂತೆ ನಾರದರು ಮತ್ತಷ್ಟು ಗುಣಗಳು ರಾಮನಲ್ಲಿ ಹೇಗೆ ಆಶ್ರಯವನ್ನು ಪಡೆದಿವೆ ಎಂಬುದನ್ನು ಅಲ್ಲಿಯೇ ಹೇಳುತ್ತಾರೆ.

ರಾಮನ ಜನನ, ಅದು ಕೇವಲ ಜನನವಲ್ಲ; ಅದು ಅವತಾರ; ಭಗವಂತನ ಅವತಾರ; ದೇವರು ಭೂಮಿಗೆ ಇಳಿದು ಬರುವುದು. ಅವತಾರಕ್ಕೊಂದು ಸ್ಪಷ್ಟ ಉದ್ದೇಶ ಇರುತ್ತದೆ. ಈ ವಿವರಗಳೆಲ್ಲ 'ಬಾಲಕಾಂಡ'ದಲ್ಲಿ ಬಂದಿವೆ. ರಾಮನು ಅವತರಿಸಿದ ದಿನ ಅಯೋಧ್ಯೆಯಲ್ಲಿ ದೊಡ್ಡ ಉತ್ಸವವೇ ನಡೆದುದರ ಉಲ್ಲೇಖವೂ ಅಲ್ಲಿದೆ. ಆದರೆ ರಾಮ ಬಾಲ್ಯದಲ್ಲಿ ಹೇಗಿದ್ದ ಎಂಬ ವಿವರಗಳೇ ನಮಗೆ ರಾಮಯಣದಲ್ಲಿ ಸಿಗುವುದಿಲ್ಲ. ರಾಮ, ಲಕ್ಷ್ಮಣ, ಭರತ ಮತ್ತು ಶತ್ರುಘ್ನರು ಅನ್ಯೋನ್ಯವಾಗಿದ್ದರು; ಎಲ್ಲ ವಿದ್ಯೆಗಳನ್ನೂ ಕಲಿತರು; ಎಲ್ಲರಿಗೂ ಪ್ರೀತಿಪಾತ್ರರಾಗಿದ್ದರು. ಅದರಲ್ಲಿಯೂ ರಾಮ ಎಲ್ಲರಿಗೂ ಅಚ್ಚುಮೆಚ್ಚು – ಇಂಥ ವಿವರಗಳು ಇವೆಯೆ ಹೊರತು, ಅವರ ಬಾಲ್ಯದ ಸಹಜಸ್ವಭಾವಗಳು ಹೇಗಿದ್ದವು ಎಂಬುದರ ಸುಳಿವೇ ನಮಗೆ ಸಿಗದು. ರಾಮನು ಅರಮನೆಯಿಂದ ಮೊದಲು ಹೊರಗೆ ನಡೆದ ಸಂದರ್ಭವೇ ಸ್ವಾರಸ್ಯವಾಗಿದೆ. ರಾಮಾದಿಗಳಿಗೆ ಮದುವೆ ಮಾಡಬೇಕೆಂದು ದಶರಥ ಚಿಂತಿಸುತ್ತಿರುತ್ತಾನೆ. ಅದೇ ಸಮಯಕ್ಕೆ ಅರಮನೆಗೆ ವಿಶ್ವಾಮಿತ್ರರು ಬರುತ್ತಾರೆ. ರಾಮನನ್ನು ತಮ್ಮ ಸಂಗಡ ಕಳುಹಿಸಿಕೊಡುವಂತೆ ಕೇಳುತ್ತಾರೆ. ಜೀವನಚಕ್ರವಾದ ಯಜ್ಞಗಳಿಗೆ ರಾಕ್ಷಸರು ಅಡ್ಡಿಪಡಿಸುತ್ತಿರುತ್ತಾರೆ. ಈ ರಾಕ್ಷಸರನ್ನು ನಿಗ್ರಹಿಸಿ, ಯಜ್ಞಗಳನ್ನು ರಕ್ಷಿಸುವುದಕ್ಕಾಗಿ ರಾಮನ ಸಹಾಯವನ್ನು ಬಯಸಿ ವಿಶ್ವಾಮಿತ್ರರು ಬಂದಿರುತ್ತಾರೆ. ದಶರಥನು ರಾಮನನ್ನು ರಾಕ್ಷಸಸಂಹಾರದಂಥ ಕಷ್ಟದ ಕೆಲಸಕ್ಕೆ ಕಳುಹಿಸಲು ಮೊದಲಿಗೆ ಒಪ್ಪುವುದಿಲ್ಲ. ವಿಶ್ವಾಮಿತ್ರಾದಿಗಳು ರಾಮನ ಪರಾಕ್ರಮವನ್ನೂ, ಅವತಾರದ ಹಿನ್ನೆಲೆಯನ್ನೂ ತಿಳಿಸಿಕೊಟ್ಟಮೇಲೆ ಒಪ್ಪುತ್ತಾನೆ; ರಾಮನ ಜೊತೆಗೆ ಲಕ್ಷ್ಮಣನೂ ಹೊರಡುತ್ತಾನೆ. ಹೀಗೆ ನಮಗೆ ರಾಮಾಯಣದಲ್ಲಿ ರಾಮನ ಮೊದಲ ಹೆಜ್ಜೆಗಳು ಕಾಣುವುದೇ ಪ್ರೌಢರಾಮನ ಹೆಜ್ಜೆಗಳಾಗಿ; ಅದೂ ದುಷ್ಟಶಿಕ್ಷಣಕ್ಕಾಗಿ ಇಟ್ಟ ಹೆಜ್ಜೆಗಳು. ರಾಮಲಕ್ಷ್ಮಣಾದಿಗಳ ಮದುವೆಯೊಂದಿಗೆ ಬಾಲಕಾಂಡ ಮುಗಿಯುತ್ತದೆ.

2ನೇ ಪುಟ ನೋಡಿ

ನಾಗರಿಕತೆಯ ಮರುಸ್ಥಾಪನೆ

• ಸದ್ಗುರು ಜಗ್ಗಿ ವಾಸುದೇವ್

ಅಯೋಧ್ಯೆಯ ರಾಮ ಮಂದಿರದ ಬಗ್ಗೆ ಇದೀಗ ರಾಷ್ಟ್ರದಲ್ಲಿ ಸಾಕಷ್ಟು ಉತ್ಸಾಹ ಮನೆ ಮಾಡಿದೆ. ಏಕೆಂದರೆ ಇದು 500 ವರ್ಷಗಳ ಮಹತ್ವಾಕಾಂಕ್ಷೆ. ಇದಕ್ಕೆ ಕೇವಲ ಸುದ್ದಿ ವಾಹಿನಿಗಳನ್ನು ನೋಡುವ ಬಹುತೇಕ ಜನರಿಗೆ ಅರ್ಥವಾಗದ ಸಾಕಷ್ಟು ಸಂಕೀರ್ಣವಾದ ಇತಿಹಾಸವಿದೆ. ರಾಮ ಮಂದಿರ ಅತ್ಯಂತ ಮಹತ್ವದ್ದಾಗಿದೆ, ಏಕೆಂದರೆ ಅನೇಕ ವಿಧಗಳಲ್ಲಿ, ಕನಿಷ್ಠಪಕ್ಷ ಉತ್ತರ ಭಾರತದಲ್ಲಿ ರಾಮ ಅವರ ಜೀವಾಳವಾಗಿದ್ದಾನೆ. ಹಾಗಾಗಿ ಇದು ಕೇವಲ ಮತ್ತೊಂದು ದೇವಸ್ಥಾನವಲ್ಲ. ರಾಮ ಮತ್ತು ರಾಮಾಯಣವು ಭಾರತೀಯ ನೈತಿಕತೆಯ ಒಂದು ಭಾಗವಾಗಿದೆ, ಇದು ಹೇಗೆಂದರೆ ಹಾನಿಗೊಳಗಾದ ರಾಷ್ಟ್ರದ ಸ್ಫೂರ್ತಿಯ ಪುನರುತ್ಥಾನದಂತೆ. ಆದರೆ ರಾಮ, ಈಗ ಏಕೆ?

ಇತಿಹಾಸದಲ್ಲಿ, ನಮ್ಮ ನೆನಪಿನಲ್ಲಿ ಉಳಿಯುವ ವ್ಯಕ್ತಿಗಳು ಎಂದರೆ, ದೊಡ್ಡ ರೀತಿಯಲ್ಲಿ ಒಳಸಂಚಿಗೆ ಒಳಗಾದವರು ಮತ್ತು ದೊಡ್ಡ ದುರಂತಗಳನ್ನು ಮೆಟ್ಟಿ ನಿಂತವರು, ಅಥವಾ ಜನರು ತಮ್ಮ ಮಿತಿಗಳನ್ನು ಮೀರಿ ಬೆಳೆಯಲು ಪ್ರೇರೇಪಿಸಿದವರು. ಸರಿಸುಮಾರು 7000 ವರ್ಷಗಳ ನಂತರವೂ, ರಾಮನು ಸಾವಿರಾರು ತಲೆಮಾರುಗಳವರೆಗೆ ಜನರನ್ನು ಧರ್ಮ, ಸತ್ಯ ಮತ್ತು ಪರಸ್ಪರ ಸಹಾನುಭೂತಿಯ ಕಡೆಗೆ ಪ್ರೇರೇಪಿಸಿದ ಕಾರಣ ಸ್ಮರಿಸಲ್ಪಡುತ್ತಾನೆ.

ಹಾಗಾಗಿ, ಒಬ್ಬ ವ್ಯಕ್ತಿಯು ಹೇಗೆ ಸ್ಫೂರ್ತಿಯಾಗುತ್ತಾನೆ? ನೀವು ರಾಮನ ಜೀವನಗಾಥೆಯನ್ನು ನೋಡಿದರೆ - ಎಲ್ಲರಿಗೂ ರಾಮಾಯಣ ಗೊತ್ತಿದೆ, ಪೂರ್ತಿ ಕಥೆ ಗೊತ್ತಿಲ್ಲದಿದ್ದರೂ ಕನಿಷ್ಠಪಕ್ಷ ಮುಖ್ಯ ಘಟನೆಗಳ ಬಗ್ಗೆ ಅರಿವಿದೆ. ನೀವು ಮುಖ್ಯ ಘಟನೆಗಳನ್ನು ನೋಡಿದರೆ, ರಾಮನ ಜೀವನವು ಒಂದು ಸರಣಿ ದುರಂತವಾಗಿದೆ. ತನ್ನ ರಾಜ್ಯವನ್ನು ಕಳೆದುಕೊಳ್ಳುವುದರಿಂದ ಹಿಡಿದು ಹೆಂಡತಿಯನ್ನು ಕಳೆದುಕೊಳ್ಳುವವರೆಗೆ, ತನ್ನ ಹೆಂಡತಿಯನ್ನು ಮತ್ತೆ ಕಾಡಿಗೆ ಕಳುಹಿಸುವವರೆಗೆ, ಅವನ ಮಕ್ಕಳನ್ನು ನೋಡದೇ, ನಂತರ ಅವರು ಯಾರೆಂದು ತಿಳಿಯದೇ ಅವರನ್ನು ಯುದ್ಧಭೂಮಿಯಲ್ಲಿ ಕೊಲ್ಲಲು ಪ್ರಯತ್ನಿಸುವವರೆಗೆ, ಅದೊಂದು ಭಯಾನಕ ಜೀವನ. ಹೀಗಿದ್ದರೂ ಅವನ ಬಗ್ಗೆ ಏಕೆ ಇಷ್ಟೊಂದು ಉತ್ಸಾಹ?

ಏಕೆಂದರೆ ಅವನ ಜೀವನದಲ್ಲಿ ಇಷ್ಟೆಲ್ಲಾ ಸರಣಿ ದುರಂತಗಳು ಸಂಭವಿಸಿದರೂ ಅವನು ವಿಚಲಿತನಾಗಲಿಲ್ಲ. ಯಾವುದೇ ಪರಿಸ್ಥಿತಿಯಲ್ಲೂ ತನ್ನೊಳಗೆ ತಳಮಳ, ಕೋಪ ಅಥವಾ ದ್ವೇಷಗಳು ಮನೆಮಾಡಲು ದಾರಿಮಾಡಿಕೊಡಲಿಲ್ಲ ಮತ್ತು ಅಗತ್ಯವಿರುವುದನ್ನು ಮಾಡಿದ. ಅವನು ಶ್ರೀಲಂಕಾದಲ್ಲಿ ಯುದ್ಧವನ್ನು ಮುಗಿಸಿದ ನಂತರ, ಯುದ್ಧದ ಪಾಪಕ್ಕಾಗಿ ಮತ್ತು ಅದರಲ್ಲಾದ ಜೀವಹಾನಿಗಾಗಿ, ಪ್ರಾಯಶ್ಚಿತ್ತ ಮಾಡಲು ಬಯಸಿದ. ಯುದ್ಧವು ಯೋಗ್ಯವಾದದ್ದು ಎಂದು ಅವನು ಭಾವಿಸಿದ್ದರೂ, ರಕ್ತವನ್ನು ಸುರಿಸಿದ್ದಕ್ಕಾಗಿ ವಿಷಾದ ವ್ಯಕ್ತಪಡಿಸಿದ - ವಿಶೇಷವಾಗಿ ರಾವಣನ ವಧೆಯಿಂದಾಗಿ, ಏಕೆಂದರೆ ಅವನು ಶಿವನ ಮಹಾನ್ ಭಕ್ತನಾಗಿದ್ದ.

ನಮ್ಮದು ಮುಕ್ತಿಯನ್ನು ಅತ್ಯುನ್ನತ ಮೌಲ್ಯವೆಂದು ಪರಿಗಣಿಸುವ ನಾಗರಿಕತೆ ಆಗಿದೆ. ಅಂದರೆ ನೀವು ಬದುಕಿರುವಾಗಲೇ ಎಲ್ಲದರಿಂದ ಮುಕ್ತರಾಗಿದ್ದೀರಿ. ನೀವು ಯಾವುದರಿಂದಲೂ ಹಿಂದೆ ಸರಿದಿಲ್ಲ; ಎಲ್ಲದರಲ್ಲೂ ಸಕ್ರಿಯವಾಗಿ ತೊಡಗಿಕೊಂಡಿದ್ದೀರಿ ಆದರೂ ಮುಕ್ತರಾಗಿದ್ದೀರಿ. ನೀವು ರಕ್ಷಣೆಯ ಕೂಪದಲ್ಲಿಲ್ಲ. ಅವನು ಜಗತ್ತಿನಲ್ಲಿ ಸಕ್ರಿಯನಾಗಿದ್ದ, ಶತ್ರುವಿನ ಬಗ್ಗೆ ತಳಮಳ, ಕೋಪ, ದ್ವೇಷಗಳಿಲ್ಲದೇ, ಯುದ್ಧವನ್ನು ಸಹ ಮಾಡಿದ - ಅವನು ಪ್ರದರ್ಶಿಸಿದ್ದು ಇದನ್ನೇ. ಅವನ ಈ ಗುಣಕ್ಕಾಗಿಯೇ ನಾವು ತಲೆಬಾಗುತ್ತಿರುವುದು. ಅದಕ್ಕಾಗಿಯೇ ನಾವು ಅವನನ್ನು 'ಮರ್ಯಾದಾ ಪುರುಷೋತ್ತಮ' ಎಂದು ಕರೆಯುತ್ತೇವೆ. ನಾವು ಅವನನ್ನು ದೇವರು ಎಂದು ಕರೆಯುತ್ತಿಲ್ಲ, ಪುರುಷೋತ್ತಮ ಎಂದು ಕರೆಯುತ್ತಿದ್ದೇವೆ. ಎಂದರೆ, ಅತ್ಯಂತ ಶ್ರೇಷ್ಠ ಮನುಷ್ಯ ಎಂದರ್ಥ. ಮರ್ಯಾದಾ ಪುರುಷೋತ್ತಮ ಎಂದರೆ ಎಲ್ಲರ ಗೌರವಕ್ಕೆ ಪಾತ್ರನಾದವನು. ನೀವು ಅವನನ್ನು ಇಷ್ಟಪಡಬಹುದು, ಇಷ್ಟಪಡದೇ ಇರಬಹುದು, ಆದರೆ ಅವನ ಗುಣಗಳು ಹೇಗಿವೆ ಎಂದರೆ, ನೀವು ಅವನನ್ನು ಗೌರವಿಸದೇ ಇರಲಾರಿರಿ. ನಿಮ್ಮ ಜೀವನದಲ್ಲಿ ನೀವು ಸಹ ಹೀಗಿರಲು ಸಾಧ್ಯವಾದರೆ, ನೀವು ಸಹ ಮರ್ಯಾದಾ ಪುರುಷೋತ್ತಮರಾಗುತ್ತೀರಿ.

ಈ ನಾಗರಿಕತೆಯಲ್ಲಿ ಯಾರೂ ಸ್ವರ್ಗದಿಂದ ಇಳಿದು ಬಂದಿಲ್ಲ. ಇದು ಮನುಷ್ಯರು ತಮ್ಮ ದೈವಿಕತೆಗೆ ವಿಕಸನಗೊಳ್ಳುವ ನಾಗರಿಕತೆಯಾಗಿದೆ. ನಾವು ನಮ್ಮ ನಡುವೆ, ನಮ್ಮೊಳಗೆ ದೈವತ್ವವನ್ನು ಪೋಷಿಸುತ್ತೇವೆ. ಇದೇ ಯೋಗ ಮತ್ತು ಆಧ್ಯಾತ್ಮಿಕ ಪ್ರಕ್ರಿಯೆಯ ಸಾಧ್ಯತೆಯಾಗಿದೆ. ಮತ್ತು ಇದು ಭಾರತಕ್ಕೆ ಮಾತ್ರವಲ್ಲದೇ, ಇಡೀ ಜಗತ್ತಿಗೇ ಮುಖ್ಯವಾಗಿದೆ.

ಆದ್ದರಿಂದ, ರಾಮ ಮಂದಿರವು ಮೂಲಭೂತವಾಗಿ ನಾಗರಿಕತೆಯ ಮರುಸ್ಥಾಪನೆಯಾಗಿದೆ. 'ನಮಗಾಗಿ ಎಲ್ಲವನ್ನೂ ನೋಡಿಕೊಳ್ಳುವ ದೇವರು ಎಲ್ಲೋ ಇದ್ದಾನೆ' ಅಥವಾ ' ಅವನು ನಮ್ಮನ್ನು ಸ್ವರ್ಗಕ್ಕೆ ಕೊಂಡೊಯ್ಯುತ್ತಾನೆ' ಎಂಬ ಮತಧರ್ಮಗಳ ನಂಬಿಕೆ ವ್ಯವಸ್ಥೆಗಳಿಂದ, ಮನುಷ್ಯರು ತಮ್ಮ ಮುಕ್ತಿಗಾಗಿ ತಮ್ಮ ಜೀವನದ ಜವಾಬ್ದಾರಿಯನ್ನು ತಾವೇ ತೆಗೆದುಕೊಳ್ಳುವುದರೆಡೆಗೆ ಸಾಗುವ ಒಂದು ನಾಗರಿಕತೆಯ ಅಂಶವಾಗಿದೆ. ಇದು ನಮ್ಮ ಶಾರೀರಿಕ ಮತ್ತು ಮಾನಸಿಕ ಪ್ರಕ್ರಿಯೆಗಳ ಮಿತಿಗಳನ್ನು ಮೀರಿ ಹೋಗುವ ಒಂದು ಪ್ರಯತ್ನವಾಗಿದೆ, ಆ ಮೂಲಕ ನಾವು ಇಲ್ಲಿ ದೇಹದಲ್ಲಿದ್ದುಕೊಂಡೇ, ಅದನ್ನು ಮೀರಿ ಹೇಗೆ ಜೀವಿಸಬೇಕು ಎಂಬುದು ನಮಗೆ ತಿಳಿದಿದೆ. ನಿಮ್ಮ ಜೀವನವನ್ನೂ ನೀವು ಹೀಗೆ ಜೀವಿಸಿದರೆ ನೀವೂ ಮರ್ಯಾದಾ ಪುರುಷೋತ್ತಮರಾಗುತ್ತೀರಿ. ಈ ಗುಣವನ್ನು ಪ್ರತಿನಿಧಿಸುವ ರಾಮ ಮಂದಿರ ಮತ್ತು ಅಂತಹುದೇ ರಚನೆಗಳು ಮುಖ್ಯವಾಗಿವೆ, ಏಕೆಂದರೆ ಜನರು ಅದನ್ನು ಬಯಸಲು ಈ ರೀತಿಯ ಸಾಂಪ್ರದಾಯಿಕ ಪ್ರಾತಿನಿಧ್ಯಗಳು ಬೇಕಾಗುತ್ತವೆ.

ಲೇಖಕ: ಮುಖ್ಯಸ್ಥ, ಇಶಾ ಫೌಂಡೇಶನ್


ಕಲೆ: ಗಿರಿಜಾ ಮಂಜುನಾಥ



ಬಾಲ್ಯವಿಲ್ಲದ ಬಾಲರಾಮ ಶ್ರೀರಾಮ

ಒಂದನೇ ಪುಟದಿಂದ

ಅನಂತರ ಅಯೋಧ್ಯಾಕಾಂಡ ಆರಂಭವಾಗುತ್ತದೆ. ಈ ಕಾಂಡ ಆರಂಭವಾಗುವುದೇ ರಾಮನಿಗೆ ಪಟ್ಟಾಭಿಷೇಕ ಮಾಡಬೇಕೆಂಬ ದಶರಥನ ಬಯಕೆಯಿಂದ. ಇಲ್ಲಿಯೂ ರಾಮನ ಲೋಕೋತ್ತರ ಗುಣಗಳ ದೊಡ್ಡ ಪಟ್ಟಿಯೇ ಬರುತ್ತದೆ. ಬಾಲಕಾಂಡದಲ್ಲಿ ವರ್ಣಿಸಿದ ಗುಣಗಳು ಮಾತ್ರವಲ್ಲದೆ, ಇನ್ನೂ ಹತ್ತಾರು ಗುಣಗಳ ವಿವರಗಳು ಇಲ್ಲಿವೆ. ಮುಂದೆ ಇಡಿಯ ರಾಮಾಯಣದುದ್ದಕ್ಕೂ ಈ ಗುಣಗಳ ಭಾಷ್ಯವನ್ನೇ ನಾವು ಕಾಣುವುದು. ಎಂದರೆ ಒಟ್ಟು ರಾಮಾಯಣದಲ್ಲಿ ಎಲ್ಲಿಯೂ ರಾಮನ ಬಾಲ್ಯದ ಲೀಲೆಗಳ ಅಥವಾ ಆಟಪಾಠಗಳ ವಿವರಣೆಯೇ ಇಲ್ಲ. ಇದೊಂದು ಗಮನಾರ್ಹ ಸಂಗತಿ. ಆದರೆ ಶ್ರೀಕೃಷ್ಣನ ಜೀವನದಲ್ಲಿ ಹೀಗೆ ಇಲ್ಲ; ಅವನ ಪ್ರೌಢಾವಸ್ಥೆಗೆ ಇರುವ ಮನ್ನಣೆಯೇ ಅವನ ಬಾಲ್ಯದ ಲೀಲೆಗಳಿಗೂ ಸಂದಿದೆ; ಇನ್ನೂ ಸ್ವಲ್ಪ ಹೆಚ್ಚೇ ಸಂದಿದೆ ಎಂದರೂ ತಪ್ಪಾಗದು. ಶ್ರೀರಾಮನ ಬಾಲ್ಯಕ್ಕೂ ಶ್ರೀಕೃಷ್ಣನ ಬಾಲ್ಯಕ್ಕೂ ಇರುವ ಈ ವ್ಯತ್ಯಾಸವನ್ನು ಮನನ ಮಾಡಿದಾಗ, ಈ ಎರಡು ಅವತಾರತತ್ತ್ವಗಳಿಗಿರುವ ವಿಶಿಷ್ಟತೆ ಎದ್ದುಕಾಣುತ್ತದೆ. ಕೃಷ್ಣನ ವ್ಯಕ್ತಿತ್ವ ತುಂಬ ಸಂಕೀರ್ಣವಾದುದು; ಅವನು ಯಾವಾಗ ಹೇಗೆ ನಡೆದುಕೊಳ್ಳುತ್ತಾನೆ ಎಂದು ಊಹಿಸಲು ಸಾಧ್ಯವಿಲ್ಲ; ಅವನು 'ಹೇಗೂ' ನಡೆದುಕೊಳ್ಳಬಹುದು. ಆದರೆ ರಾಮನ ವ್ಯಕ್ತಿತ್ವ ಹಾಗಲ್ಲ; ಅವನದ್ದು ಋಜುಮಾರ್ಗ, ಸರಳರೇಖೆಯಂತೆ; ಅವನು ಯಾವ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬಹುದು ಎಂಬುದನ್ನು ನಾವು ಆರಂಭದಲ್ಲಿಯೇ ಊಹಿಸಬಹುದು; ಅವನದ್ದು 'ಹೀಗೇ' ಎಂದು ಹೇಳಬಹುದಾದ ನಿಲುವು. ಇದನ್ನು ನಾವು 'ಅಯೋಧ್ಯಾಕಾಂಡ'ದಲ್ಲಿಯೇ ಸ್ಪಷ್ಟವಾಗಿ ಕಾಣುತ್ತೇವೆ. ರಾಮನನ್ನು ವಾಲ್ಮೀಕಿಗಳು ಧರ್ಮದ ಮೂರ್ತರೂಪ ಎಂದಿದ್ದಾರೆ. ಅದರ ಅರ್ಥ ಏನು ಎಂಬುದು ನಮಗೆ ಅಯೋಧ್ಯಾಕಾಂಡದ ರಾಮನಲ್ಲಿ ತಿಳಿಯುತ್ತದೆ. ರಾಮನು ವನವಾಸಕ್ಕೆ ಹೊರಟು ನಿಂತಿದ್ದಾನೆ. ಆಗ ಅವನು ಹೇಗೆ ಕಾಣುತ್ತಿದ್ದ ಎಂಬುದನ್ನು ವಾಲ್ಮೀಕಿಗಳು ಹೇಳುತ್ತಾರೆ: 'ನಿನಗೆ ಪಟ್ಟಾಭಿಷೇಕ ಎಂದಾಗ ರಾಮನ ಮುಖ ಹೇಗಿತ್ತೋ, ಈಗ ಅವನು ವನವಾಸಕ್ಕೆ ಹೋಗುವ ಸಂದರ್ಭದಲ್ಲೂ ಅದು ಹಾಗೆಯೇ ಇದೆ; ಸ್ವಲ್ಪವೂ ವ್ಯತ್ಯಾಸವಾಗಿಲ್ಲ.' ಇದನ್ನು ಅಯೋಧ್ಯೆಯ ಜನರೇ ಗಮನಿಸುತ್ತಾರೆ ಎನ್ನುವುದೂ ಸ್ವಾರಸ್ಯಕರ. ಆಗ ರಾಮ ಹೇಗಿದ್ದ, ಈಗ ರಾಮ ಹೇಗಿದ್ದ – ಇದು ನಮ್ಮ ಊಹೆಗೆ ಬಿಟ್ಟದ್ದು. ಆದರೆ ಅವನು ಎರಡೂ ಸಂದರ್ಭದಲ್ಲಿ ಒಂದೇ ರೀತಿಯಲ್ಲಿದ್ದ. ಮುಂದೆ ಇನ್ನೊಂದು ಮಾತು ಬರುತ್ತದೆ: ರಾಮನಿಗೆ ಅಡವಿಯೂ ಅಯೋಧ್ಯೆಯೂ ಎರಡೂ ಒಂದೇ; ಅವನು ಎಲ್ಲಿದ್ದರೂ ಸಂತೋಷವಾಗಿರುತ್ತಾನೆ. ರಾಮನದ್ದು ಇಂಥ ದೃಢತೆ; ಯಾವ ಸಂದರ್ಭದಲ್ಲೂ ಬದಲಾಗದ ವ್ಯಕ್ತಿತ್ವ.

ರಾಮನ ಈ ಲೋಕೋತ್ತರಗುಣಕ್ಕೆ ಕಾರಣವಾದರೂ ಏನು? ಅವನು ಧರ್ಮಜ್ಞ; ಧರ್ಮವನ್ನು ತಿಳಿದವನು. ಧರ್ಮಕ್ಕೆ ಬಾಲ್ಯದ ಚೇಷ್ಟೆಗಳಾಗಲೀ, ವೃದ್ಧಾಪ್ಯದ ಬಲಹೀನತೆಯಾಗಲೀ ಇರುವುದಿಲ್ಲ; ಅದು ಯಾವಾಗಲೂ ಪ್ರಬುದ್ಧವಾಗಿಯೇ ಇರುತ್ತದೆ. ರಾಮ ಅಂಥ ಧರ್ಮದ ಮೂರ್ತರೂಪ. ಎಂಥವರಾದರೂ ಆಟದ ವಿನೋದಕ್ಕಾಗಿಯೋ ಗೆಲುವಿಗಾಗಿಯೋ ಜಾಣ್ಮೆಯಿಂದ ನಡೆದುಕೊಳ್ಳಬಹುದು, ವಂಚಿಸಬಹುದು, ಸುಳ್ಳು ಹೇಳಬಹುದು. ಬಾಲ್ಯದ ಪ್ರಧಾನ ಗುಣವೇ ಆಟ; ಎಂದರೆ ತಪ್ಪು ಹೆಜ್ಜೆಗಳು. ಆದರೆ ರಾಮನ ವ್ಯಕ್ತಿತ್ವಕ್ಕೆ ಇಂಥ ತಪ್ಪು ಹೆಜ್ಜೆಗಳು ಸಲ್ಲವು; ಅವನು ಆಟಕ್ಕಾದರೂ ಯಾರ ದಿಕ್ಕನ್ನೂ ತಪ್ಪಿಸುವುದಿಲ್ಲ, ಯಾರಿಗೂ ವಂಚಿಸುವುದಿಲ್ಲ; ಅಂಥ ಪರಿಪೂರ್ಣ ವ್ಯಕ್ತಿತ್ವ ಅವನದ್ದು. ಹೀಗಾಗಿಯೇ ವಾಲ್ಮೀಕಿ ಮಹರ್ಷಿಗಳು ರಾಮನ ಬಾಲ್ಯವನ್ನೇ ಚಿತ್ರಿಸಲಿಲ್ಲ ಎಂದೆನಿಸುತ್ತದೆ.

ಬಾಲ್ಯವೇ ಇಲ್ಲದ ವ್ಯಕ್ತಿತ್ವ ಶ್ರೀರಾಮನದ್ದು. ಈಗ ಅಂಥ ರಾಮನು ಬಾಲರಾಮನ ಆಕಾರದಲ್ಲಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿದ್ದಾನೆ. ಬಾಲ್ಯದ ಲೋಪದೋಷಗಳೂ ಇಲ್ಲದ ಅವನ ಧರ್ಮದ ಪ್ರಬುದ್ಧ ಹೆಜ್ಜೆಗಳು ನಮ್ಮ ಜೀವನದ ಬೆಳಕಾಗಲಿ. ❖



ಹನುಮನ ನಾಡಿನಲ್ಲಿ ರಾಮನ ಹೆಜ್ಜೆ

ರಾಮನ ಬಂಟ ಹನುಮನ ನಾಡೆಂದೇ ಪ್ರತೀತಿ ಹೊಂದಿರುವ ಕರ್ನಾಟಕಕ್ಕೂ ಪತಿತಪಾವನ ಸೀತಾರಾಮನಿಗೂ ಇರುವ ನಂಟಿನ ಬಗ್ಗೆ ಹಲವು ಕತೆಗಳು, ಐತಿಹ್ಯಗಳು ರಾಜ್ಯದುದ್ದಕ್ಕೂ ಹಾಸುಹೊಕ್ಕಾಗಿವೆ. ಕನ್ನಡ ನಾಡಿನ ದಶದಿಕ್ಕುಗಳಲ್ಲಿ ರಾಮ–ಸೀತೆಯರು ನಡೆದಾಡಿದ ಕುರುಹುಗಳು, ಅವರು ಒಡನಾಡಿದ ಸ್ಥಳಗಳು ಇವೆ ಎಂಬ ನಂಬಿಕೆ ಇದೆ. ರಾಮಮಂದಿರ ಲೋಕಾರ್ಪಣೆಗೊಳ್ಳುವ ಹೊತ್ತಿನಲ್ಲಿ ಈ ಸ್ಥಳ ಮಹಿಮೆಯ ಚಿತ್ರನೋಟ ಇಲ್ಲಿದೆ



ಅಂಜನಾದ್ರಿ ಮತ್ತು ಕಿಷ್ಕಿಂಧೆ

ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿರುವ ಅಂಜನಾದ್ರಿ ಹಾಗೂ ಸುತ್ತಮುತ್ತಲಿನ ಕಿಷ್ಕಿಂಧೆ ಪ್ರದೇಶಕ್ಕೆ ಶ್ರೀರಾಮ ಭೇಟಿ ನೀಡಿದ್ದ ಎನ್ನುವ ಮಾಹಿತಿ ವಾಲ್ಮೀಕಿ ರಾಮಾಯಣದ ಕಿಷ್ಕಿಂಧೆ ಖಾಂಡದಲ್ಲಿ ಉಲ್ಲೇಖವಿದೆ.

ಅಪಹರಣಕ್ಕೆ ಒಳಗಾಗಿದ್ದ ಸೀತೆಯನ್ನು ಹುಡುಕುತ್ತ ಹೊರಟಿದ್ದ ರಾಮ ಮತ್ತು ಲಕ್ಷ್ಮಣ ಅವರು ಗಂಗಾವತಿ ತಾಲ್ಲೂಕಿನ ಪಂಪಾಸರೋವರಕ್ಕೆ ಭೇಟಿ ನೀಡಿ ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತಿದ್ದರು. ಅಲ್ಲಿರುವ ಶಬರಿ ಗುಹೆಯನ್ನೂ ವೀಕ್ಷಿಸಿದ್ದರು. ಪಂಪಾಸರೋವರದಿಂದ ಎರಡು ಕಿ.ಮೀ. ದೂರದಲ್ಲಿರುವ ಋಷಿಮುಖ ಪರ್ವತದಲ್ಲಿ ಸುಗ್ರೀವ ಆಡಳಿತ ಮಾಡುತ್ತಿದ್ದ. ಅಲ್ಲಿಯೇ ರಾಮ ಹಾಗೂ ಲಕ್ಷಣ ಅವರಿಗೆ ಹನುಮಂತ ಮತ್ತು ಸುಗ್ರೀವರ ಮೊದಲ ಭೇಟಿಯಾಗುತ್ತದೆ ಎಂಬ ಪ್ರತೀತಿ ಇದೆ.

ಇದಕ್ಕಾಗಿ ಋಷಿಮುಖದಲ್ಲಿ ಈಗಲೂ ರಾಮ, ಲಕ್ಷ್ಮಣ, ಹನುಮಂತ ಮತ್ತು ಸೀತೆಗೆ ಪೂಜೆ ಸಲ್ಲಿಸಲಾಗುತ್ತದೆ. ರಾಮನ ಪಾದಗಳ ಅಚ್ಚು ಇದೆ ಎನ್ನುವ ನಂಬಿಕೆ ಭಕ್ತರದ್ದು. ಪರ್ವತದ ಸಮೀಪವೇ ಈ ಕುರಿತು ಮಾಹಿತಿ ಫಲಕ ಅಳವಡಿಸಲಾಗಿದೆ. ಹೀಗಾಗಿ ರಾಮನ ಬಂಟ ಹನುಮಂತನ ಸನ್ನಿಧಿ ಅಂಜನಾದ್ರಿಯಲ್ಲಿಯೂ ಅಯೋಧ್ಯೆಯಲ್ಲಿ ರಾಮಪ್ರತಿಷ್ಠಾಪನೆಯ ಸಂಭ್ರಮ ಮನೆ ಮಾಡಿದೆ.

• ಚಾಲುಕ್ಯರ ಕಾಲದ ರಾಮಲಿಂಗ ಗುಡಿ



ವಿಜಯಪುರ ಜಿಲ್ಲೆಯ ಆಲಮೇಲದಲ್ಲಿ ಚಾಲುಕ್ಯರ ಕಾಲದಲ್ಲಿ ನಿರ್ಮಿತ ರಾಮಲಿಂಗ ಗುಡಿ ಇದೆ. ರಾಮನ ಪಾದದ ಶಿಲೆಗೆ ಇಲ್ಲಿ ಪೂಜಿಸಲಾಗುತ್ತಿದೆ. ವನವಾಸದ ಸಂದರ್ಭದಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣ ಇಲ್ಲಿ ಭೇಟಿ ನೀಡಿದ್ದರು ಎಂದು ಗ್ರಾಮಸ್ಥರು ಹೇಳುತ್ತಾರೆ.

• ಶ್ರೀರಾಮ ಸ್ಥಾಪಿಸಿದ ಶಿವಲಿಂಗ



ವಿಜಯಪುರ ಜಿಲ್ಲೆ ದೇವರಹಿಪ್ಪರಗಿಯಲ್ಲಿ ರಾಮತೀರ್ಥ ಮತ್ತು ಕೋರವಾರ ಗ್ರಾಮದ ದೇವಿತೀರ್ಥ (ದೇವತರಣಿ) ಎಂಬ ಸ್ಥಳಗಳಿಗೆ ರಾಮ ವನವಾಸದ ಸಂದರ್ಭದಲ್ಲಿ ಭೇಟಿ ನೀಡಿ ಶಿವಲಿಂಗ ಸ್ಥಾಪಿಸಿ, ಪೂಜಿಸಿದ ಕುರಿತು ಐತಿಹ್ಯಗಳಿವೆ.

• ಶೂರ್ಪನಖಿ ಮೂಗು ತುಂಡರಿಸಿದ ಸ್ಥಳ 'ಸೂಪಾ'



ರಾಮ ವನವಾಸದಲ್ಲಿದ್ದಾಗ ಲಕ್ಷ್ಮಣ ಶೂರ್ಪನಖಿಯ ಮೂಗು ಕೊಯ್ದಿದ್ದು ಉತ್ತರ ಕನ್ನಡ ಜಿಲ್ಲೆಯ ದಟ್ಟ ಕಾಡಿನಲ್ಲಿ. ಸಂಸ್ಕೃತದಲ್ಲಿ 'ಸೂರ್ಪಾ' ಎಂದರೆ ಮೂಗು. ಅದು ಕಾಲದ ಜೊತೆ ಬೆರೆತು 'ಸೂಪಾ' ಆಯಿತು ಎಂಬ ಪ್ರತೀತಿಯೂ ಇದೆ. ಕಾಳಿ ನದಿಯ ಪ್ರವಾಹದಲ್ಲಿ ಮುಳುಗುವ ಮುನ್ನ ಸೂಪಾದಲ್ಲಿ ರಾಮನ ದೇವಾಲಯ ಇತ್ತಂತೆ. ಸೂಪಾದಲ್ಲಿದ್ದ ರಾಮನ ಮೂರ್ತಿಯನ್ನು ರಾಮನಗರಕ್ಕೆ ಒಯ್ದು, ಅಲ್ಲಿ ರಾಮಲಿಂಗೇಶ್ವರ ದೇವಸ್ಥಾನ ಸ್ಥಾಪಿಸಲಾಯಿತು.

• ರಾಮನ ಬಾಣದಿಂದ ರೂಪುಗೊಂಡ 'ರಾಮತೀರ್ಥ'



ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ರಾಮತೀರ್ಥ ಕ್ಷೇತ್ರದಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನ ಮತ್ತು ರಾಮತೀರ್ಥವನ್ನು ನಿರ್ಮಿಸಿದ್ದು ರಾಮ ಎಂಬುದು ಇಲ್ಲಿನವರ ನಂಬಿಕೆ. 'ರಾವಣನ ವಧೆ ಮಾಡಿ, ರಾಮ ಲಂಕೆಯಿಂದ ಸೀತೆಯನ್ನು ಕರೆತರುವಾಗ ಆಕೆಗೆ ಬಾಯಾರಿತು. ದಟ್ಟ ಅರಣ್ಯದಲ್ಲಿ ನೀರು ಸಿಗದಾದಾಗ ಬಂಡೆಕಲ್ಲಿಗೆ ಬಾಣ ಬಿಟ್ಟು ರಾಮನು ನೀರು ಬರುವಂತೆ ಮಾಡಿದ. ಅದೇ ಈಗ ರಾಮತೀರ್ಥ. ಶಿವಭಕ್ತ ರಾವಣನ ಹತ್ಯೆ ಮಾಡಿದ ಪರಿಹಾರಕ್ಕೆ ಶಿವನ ದೇವಾಲಯ ಸ್ಥಾಪಿಸಲು ದೇವತೆಗಳು ರಾಮನಿಗೆ ಆದೇಶಿಸಿದರು. ರಾಮತೀರ್ಥದ ಪಕ್ಕದಲ್ಲೇ ಶಿವಲಿಂಗ ಸ್ಥಾಪಿಸಿ ದೇವಾಲಯ ನಿರ್ಮಿಸಿದ ಕಾರಣಕ್ಕೆ ರಾಮಲಿಂಗೇಶ್ವರ ಕ್ಷೇತ್ರವಾಗಿ ಹೆಸರು ಪಡೆದಿದೆ' ಎಂದು ಸ್ಥಳೀಯರು ಪೌರಾಣಿಕ ಇತಿಹಾಸ ಹೇಳುತ್ತಾರೆ.

• ಹಂಪಿಯ ಕೋದಂಡರಾಮ



ಹಂಪಿಯ ತುಂಗಭದ್ರಾ ನದಿ ದಂಡೆಯಲ್ಲಿ ಚಕ್ರತೀರ್ಥ ಎಂಬ ಕಡೆ ಕೋದಂಡರಾಮ ದೇವಸ್ಥಾನ ಇದೆ. ಇಲ್ಲಿ ರಾಮನ ಮೂರ್ತಿಯನ್ನು ಕೆತ್ತಲಾಗಿದೆ ಎಂಬ ಪ್ರತೀತಿ ಇದೆ. ಸೀತೆಯನ್ನು ರಾವಣ ಪುಷ್ಪಕ ವಿಮಾನದಲ್ಲಿ ಕರೆದೊಯ್ಯುವಾಗ, ಸೀತೆ ಗುರುತಿಗಾಗಿ ತನ್ನ ಆಭರಣವನ್ನು ಕೆಳಗೆ ಬೀಳಿಸುತ್ತಾಳೆ. ಅದು ಸುಗ್ರೀವನಿಗೆ ಸಿಗುತ್ತದೆ. ಆ ಸ್ಥಳವೇ ಇದು ಎಂಬ ಪ್ರತೀತಿ ಇದೆ. ಆಭರಣವನ್ನು ರಾಮ ಸ್ವೀಕರಿಸಿದ ಮೂರ್ತಿಯನ್ನು ಬೃಹತ್ ಬಂಡೆಯಲ್ಲಿ ಕೆತ್ತಲಾಗಿದೆ.

• ಹಂಪಿಯ ಮಾಲ್ಯವಂತ ರಘುನಾಥ




ಹಂಪಿ ಸಮೀಪದ ಕಮಲಾಪುರದ ಬಳಿ ಇರುವ ಮಾಲ್ಯವಂತ ರಘುನಾಥ ದೇವಸ್ಥಾನದಲ್ಲಿ ರಾಮನು ಶಿವನನ್ನು ಪೂಜಿಸುತ್ತ ಶಾಂತಿ, ನೆಮ್ಮದಿ ಪಡೆಯುವ ಸನ್ನಿವೇಶವಿದೆ. ಸೀತೆಯನ್ನು ಕಳೆದುಕೊಂಡು ದುಃಖಿತನಾಗಿ ಅಲೆಯುತ್ತ ಬರುವ ರಾಮನಿಗೆ ಮನದ ತುಂಬ ಅಶಾಂತಿ ಆವರಿಸಿರುತ್ತದೆ. ಈ ಸ್ಥಳಕ್ಕೆ ಬಂದಾಗ ಬಿರುಸಿನ ಮಳೆಯಾಗುತ್ತದೆ. ಹಾಗೆಯೇ ಶಿವನ ಧ್ಯಾನ ಮಾಡಿದಾಗ ಅವನಿಗೆ ಮನಶಾಂತಿ ಸಿಗುತ್ತದೆ. ಶಿವನನ್ನು ರಾಮ ಆರಾಧಿಸುವ ಕೆತ್ತನೆ ದೇಶದ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ.

• ಸೀತಿಮನಿಯಲ್ಲಿ ಲವ–ಕುಶರ ಜನ್ಮ




ರಾವಣನು ಸೀತೆಯನ್ನು ಜಟಾಯು ಮೇಲೆ ಕರೆದೊಯ್ಯುವಾಗ ಸೀತೆಯ ಮಣಿಯೊಂದು ಕೆಳಗೆ ಬಿದ್ದು, ಸೀತೆಮಣಿಯು ಕಾಲಕ್ರಮೇಣದಲ್ಲಿ 'ಸೀತಿಮನಿ' ಗ್ರಾಮವಾಗಿದೆ. ಲಂಕೆಯಿಂದ ಸೀತೆಯನ್ನು ಕರೆದೊಯ್ಯುವಾಗ ಆಕೆಯನ್ನು ಕೃಷ್ಣಾ ನದಿ ತೀರದ ಬಾಗಲಕೋಟೆ ಜಿಲ್ಲೆಯ ಇದೇ ಗ್ರಾಮದಲ್ಲಿ ಬಿಟ್ಟು ಹೋಗಿದ್ದರು. ಅಲ್ಲಿಯೇ ಮಹರ್ಷಿ ವಾಲ್ಮೀಕಿ ಅವರ ಆಶ್ರಮವಿತ್ತು. ಲವ–ಕುಶರು ಇಲ್ಲಿಯೇ ಜನ್ಮ ತಾಳಿದರು ಎಂಬುದಕ್ಕೆ ಹಲವಾರು ಐತಿಹ್ಯಗಳಿವೆ. ಸೀತೆಯ ಮಂದಿರ ಅಲ್ಲದೇ, ಸೀತೆಯ ಪ್ರಸೂತಿ ಗೃಹ ಇಂದಿಗೂ ಇದೆ. ಹಾಗೆಯೇ ಮಹರ್ಷಿ ವಾಲ್ಮೀಕಿ ಆಶ್ರಮದ ಕಲ್ಲಿನ ಕಟ್ಟಡವಿದೆ. ಲವ–ಕುಶರು ಸ್ನಾನ ಮಾಡುತ್ತಿದ್ದ ಹೊಂಡಗಳೂ ಅಲ್ಲಿವೆ. ಇಂದಿಗೂ ಹೊಂಡಗಳು ಬತ್ತಿಲ್ಲ.

• ರಾಮನಿಗಾಗಿ ಶಬರಿ ಕಾದು ಕೂತ ಜಾಗ




ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಸುರೇಬಾನ ಗ್ರಾಮಕ್ಕೆ ಹೊಂದಿಕೊಂಡು ಶಬರಿಕೊಳ್ಳ ಎಂಬ ಕ್ಷೇತ್ರವಿದೆ. ರಾಮನಿಗಾಗಿ ಶಬರಿ ಕಾದು ಕುಳಿತಿದ್ದು ಇದೇ ಸ್ಥಳ ಎಂಬುದು ಐತಿಹ್ಯ. ಬೆಟ್ಟಗುಡ್ಡಗಳ ಮಧ್ಯೆ ಕೊಳ್ಳವಿದೆ. ಪುರಾತನ ಕಾಲದ ದೇವಸ್ಥಾನವೂ ಇಲ್ಲಿದೆ. ಶಬರಿಯು ಇದೇ ಸ್ಥಳದಲ್ಲಿ ಬೋರೆ ಹಣ್ಣುಗಳನ್ನು ಕಚ್ಚಿ ರಾಮನಿಗೆ ತಿನ್ನಲು ನೀಡಿದ್ದಳು. ಇದರ ಕುರುಹು ಎಂಬಂತೆ ಈ ಸ್ಥಳದಲ್ಲಿ ಈಗಲೂ ಬೋರೆ ಹಣ್ಣಿನ ಮರಗಳು ಹೆಚ್ಚಿವೆ. ಗುಡ್ಡಗಾಡಿನ ಮಧ್ಯೆ ಪ್ರಶಾಂತ ವಾತಾವರಣ ಇಲ್ಲಿದೆ. ಸೀತೆಯನ್ನು ಹುಡುಕಲು ರಾಮ ಓಡಾಡಿದ ನಕಾಶೆಯಲ್ಲಿ ಶಬರಿಕೊಳ್ಳ ಗುರುತಿಸಲಾಗಿದೆ. ಈ ಸ್ಥಳದ ಬಗ್ಗೆ ಶೋಧನೆ ಮಾಡಿದ ಅಯೋಧ್ಯಾ ಟ್ರಸ್ಟ್‌ನವರು 10 ವರ್ಷಗಳ ಹಿಂದೆ ಅಯೋಧ್ಯಾ ಟ್ರಸ್ಟ್ ರಾಮನ ಪಾದುಗೆ ತಂದು ಇಟ್ಟಿದೆ. ರಾಮಾಯಣ ಧಾರಾವಾಹಿಯ ನಿರ್ದೇಶಕ ರಮಾನಂದ ಸಾಗರ ಇದೇ ಶಬರಿ ನೆಲೆಸಿದ ಸ್ಥಳ ಎಂದು ಗುರುತಿಸಿದ್ದರು. ಧಾರಾವಾಹಿಯಲ್ಲಿ ರಾಮನ ಪಾತ್ರ ಮಾಡಿದ ಅರುಣ್ ಗೋವಿಲ್ ಅವರೂ ಇದೇ ನಿಜವಾದ ಶಬರಿ ನೆಲೆ ಎಂದು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

• ರಾಮ–ಲಕ್ಷ್ಮಣ ಜಲಧಾರೆ



ಮಂಗಳೂರಿನ ಕದ್ರಿ ಜೋಗಿಮಠದ ಸಮೀಪ ಇರುವ ಪಾಂಡವರ ಗುಹೆ ಪಕ್ಕದಲ್ಲಿ ಸೀತಾದೇವಿ ಬಾವಿಯಿದೆ. ಸೀತೆಯು ಈ ಬಾವಿ ನೀರನ್ನು ಬಳಸಿ ಶಿವನ ಆರಾಧನೆ ಮಾಡುತ್ತಿದ್ದಳು ಎಂಬ ಪ್ರತೀತಿ ಇದೆ. ರಾವಣನು ಕಾಡಿನಿಂದ ಸೀತೆಯನ್ನು ಪುಷ್ಪಕ ವಿಮಾನದಲ್ಲಿ ಅಪಹರಿಸಿದಾಗ ಸೀತೆ ಹಾಕಿದ ಕಣ್ಣೀರು ಬಾವಿಯಾಗಿದೆ ಎನ್ನುವ ಕತೆಯೂ ಚಾಲ್ತಿಯಲ್ಲಿದೆ. ಈ ಬಾವಿಯ ಪಕ್ಕದಲ್ಲಿ ಸಣ್ಣ ಝರಿ ಇದ್ದು, ಇದಕ್ಕೆ ರಾಮ–ಲಕ್ಷ್ಮಣ ಧಾರೆಯ ತೀರ್ಥ ಎನ್ನುತ್ತಾರೆ. ಇಲ್ಲಿ ವರ್ಷಪೂರ್ತಿ ನೀರು ಧಾರೆಯಾಗಿ ಹರಿಯುತ್ತದೆ.



• ಆವಣಿ ಬೆಟ್ಟ

ಐತಿಹಾಸಿಕ ಮತ್ತು ಪೌರಾಣಿಕ ಮಹತ್ವ ಪಡೆದಿರುವ ಆವಂತಿಕಾ ಕ್ಷೇತ್ರ ಖ್ಯಾತಿಯ ಆವಣಿ ಬೆಟ್ಟ ತ್ರೇತಾಯುಗದಲ್ಲಿ ವಾಲ್ಮೀಕಿ ಮಹರ್ಷಿ ಆಶ್ರಯವಾಗಿತ್ತು. ಉತ್ತರ ರಾಮಾಯಣ ಕಾಲದಲ್ಲಿ ಕರ್ಮ ಭೂಮಿಯಾಗಿತ್ತು. ಪರರ ನಿಂದನೆಯಿಂದ ವನವಾಸಕ್ಕೆ ಹೋದ ಸೀತಾದೇವಿ ಈ ಕ್ಷೇತ್ರದಲ್ಲಿ ಆಶ್ರಯ ಪಡೆದಿದ್ದರು. ಜತೆಗೆ ಲವ–ಕುಶರು ಇಲ್ಲಿಯೇ ಬಾಲ್ಯ ಕಳೆದಿದ್ದರು ಎಂಬ ನಂಬಿಕೆ ಹಾಗೂ ಪ್ರತೀತಿ ಇದೆ.

ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನಲ್ಲಿರುವ ಈ ಸ್ಥಳವನ್ನು ವಾಲ್ಮೀಕಿ ಪರ್ವತವೆಂದೂ, ಸೀತಮ್ಮನ ಬೆಟ್ಟ ಎಂದೂ ಕರೆಯುತ್ತಾರೆ. ಬೆಟ್ಟದ ಮಧ್ಯ ಭಾಗದಲ್ಲಿ ಸೀತಾ, ಪಾರ್ವತಿ ದೇವಾಲಯವಿದೆ. ವಾಲ್ಮೀಕಿ ಆಶ್ರಮ, ಲವ-ಕುಶರ ಗುಡಿ,



ಪಂಚ ಪಾಂಡವರ ಗುಡಿ, ಏಕಾಂತ ರಾಮಸ್ವಾಮಿ ಧನುಷ್ಕೋಟಿ ದೇವಸ್ಥಾನವಿದೆ. ತಪ್ಪಲಲ್ಲಿ ರಾಮಲಿಂಗೇಶ್ವರ, ಪಾರ್ವತಿ, ರಾಮ, ಸೀತೆಯರ ದೇವಾಲಯಗಳಿವೆ. ಪೌರಾಣಿಕ ಕೇಂದ್ರವಾಗಿ, ಪ್ರವಾಸಿ ತಾಣವಾಗಿ ಪ್ರಸಿದ್ಧಿ ಪಡೆದಿದೆ. ಸೀತೆಯು ವನವಾಸ ಮಾಡಿದ ಸಂದರ್ಭದಲ್ಲಿ ಇಲ್ಲಿನ ವಾಲ್ಮೀಕಿ ಆಶ್ರಮದಲ್ಲಿ ತಂಗಿದ್ದರು. ರಾಮ ಅಶ್ವಮೇಧ ಯಾಗ ಮಾಡಿಕೊಂಡು ಆವಣಿ ಕ್ಷೇತ್ರಕ್ಕೆ ಬಂದಾಗ ಲವ–ಕುಶರು ಕುದುರೆಯನ್ನು ಕಟ್ಟಿಹಾಕಿ ರಾಮನನ್ನು ಸೋಲಿಸಿದರು ಎಂಬ ಪ್ರತೀತಿ ಇದೆ. 2023ರ ಜನವರಿಯಲ್ಲಿ ಅಯೋಧ್ಯೆ ರಾಮಜನ್ಮಭೂಮಿ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಮಹಾರಾಜ್ ಆವಣಿಯಲ್ಲಿ ಲವ–ಕುಶ ಮಂದಿರಕ್ಕೆ ಶಂಕುಸ್ಥಾಪನೆ ಮತ್ತು ಭೂಮಿ ಪೂಜೆ ನೆರವೇರಿಸಿದ್ದರು.

• ರಾಮದೇವರ ಬೆಟ್ಟ

ಜಿಲ್ಲಾ ಕೇಂದ್ರ ರಾಮನಗರದಿಂದ ಮೂರು ಕಿ.ಮೀ.ದೂರವಿರುವ ರಾಮದೇವರ ಬೆಟ್ಟದಲ್ಲಿ ರಾಮ, ಸೀತೆ, ಲಕ್ಷ್ಮಣ ಹಾಗೂ ಹನುಮಂತ ತಂಗಿದ್ದರು ಎನ್ನುತ್ತದೆ ಇಲ್ಲಿನ ಸ್ಥಳ ಪುರಾಣ. ಇದೇ ಕಾರಣಕ್ಕೆ ಈ ಜಾಗಕ್ಕೆ ರಾಮನಗರ ಎಂಬ ಹೆಸರು ಬಂದಿದೆ ಎಂಬ ನಂಬಿಕೆ ಇಲ್ಲಿನವರದ್ದು. ಬೆಟ್ಟದಲ್ಲಿ ಪಟ್ಟಾಭಿರಾಮ ಹಾಗೂ ಹನುಮಂತನ ದೇವಾಲಯವಿದೆ. ಇದಕ್ಕೆ ಹೊಂದಿಕೊಂಡಂತೆ ಕೊಳವಿದೆ. ಕೆಲ ಪುರಾಣಗಳಲ್ಲಿ ಉಲ್ಲೇಖವಾಗಿರುವ ಬೆಟ್ಟವು ಈ ಭಾಗದ ಜನರಿಗೆ ಪುಣ್ಯಸ್ಥಳ ಕೂಡ. ಹಬ್ಬ-ಹರಿದಿನಗಳಂದು ಬೆಟ್ಟ ಏರುವ ಭಕ್ತರು, ಪಟ್ಟಾಭಿರಾಮನ ದರ್ಶನ ಪಡೆದು ಪುನೀತರಾಗುತ್ತಾರೆ. ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಕೊಟ್ಟಿಕೊಳ್ಳುತ್ತಾರೆ. ಶ್ರಾವಣ ಮಾಸದಲ್ಲಿ ಬೆಟ್ಟದಲ್ಲಿ ವಿಶೇಷ ಪೂಜೆ ಜರುಗುತ್ತದೆ.

• ಅಶ್ವತ್ಥಪುರ ಸೀತಾರಾಮಚಂದ್ರ ದೇವಸ್ಥಾನ

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪದ ಅಶ್ವತ್ಥಪುರದಲ್ಲಿರುವ ಸೀತಾರಾಮಚಂದ್ರ ದೇವಸ್ಥಾನದಲ್ಲಿರುವ ಸೀತಾ ಲಕ್ಷ್ಮಣ ಸಹಿತ ಶ್ರೀರಾಮಚಂದ್ರ ಮೂರ್ತಿ ನಯನ ಮನೋಹರ. ಅತಿಶಯ ಕ್ಷೇತ್ರವಾಗಿರುವ ಈ ಸ್ಥಳದಲ್ಲಿ ರಾಮಾಯಣ ಕಾಲದಲ್ಲಿ ಸೀತಾನ್ವೇಷಣೆ ವೇಳೆ ಇದೇ ಸ್ಥಳದಲ್ಲಿ ಶ್ರೀರಾಮ ಅನುಜ ಲಕ್ಷ್ಮಣನ ಜೊತೆಯಾಗಿ ಕೆಲಕಾಲ ಇಲ್ಲಿ ತಂಗಿದ್ದ ಎಂಬ ಪ್ರತೀತಿ ಇದೆ. ಪ್ರತಿ ಏಕಾದಶಿಯಂದು ದೇವರಿಗೆ ಮಹಾಭಿಷೇಕ ನಡೆಯುತ್ತದೆ. ಈ ದಿನಗಳಲ್ಲಿ ಶ್ರೀರಾಮ- ಲಕ್ಷ್ಮಣರಿಗೆ ಕಿರೀಟದ ಬದಲಾಗಿ ರುಮಾಲು ತೊಡಿಸಲಾಗುತ್ತದೆ.



ಚಿತ್ರದುರ್ಗದ ಮೊಳಕಾಲ್ಮುರಿನ ಜಟ್ಟಂಗಿ ರಾಮೇಶ್ವರ ದೊಡ್ಡ ಬೆಟ್ಟದಲ್ಲಿರುವ ಜಟಾಯು ಪಕ್ಷಿಯ ಸಮಾಧಿ

ಜಟ್ಟಂಗಿ ರಾಮೇಶ್ವರ ಬೆಟ್ಟ

ರಾವಣ ಸೀತೆಯನ್ನು ಅಪಹರಿಸಿಕೊಂಡು ಪುಷ್ಪಕ ವಿಮಾನದಲ್ಲಿ ಹೋಗುವಾಗ ಆತನನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ಜಟಾಯು ಪಕ್ಷಿ ಆತನ ಜತೆ ಕಾದಾಡುತ್ತದೆ. ಆಗ ಅದರ ರೆಕ್ಕೆಗಳು ತುಂಡಾಗಿ ಪಕ್ಷಿಯು ಚಿತ್ರದುರ್ಗದ ಮೊಳಕಾಲ್ಮುರಿನ ಜಟ್ಟಂಗಿ ರಾಮೇಶ್ವರ ಬೆಟ್ಟದಲ್ಲಿ ಬಿದ್ದಿತ್ತು ಎಂಬ ನಂಬಿಕೆ ಇದೆ. ಅಲ್ಲಿ ಅದರ ಸಮಾಧಿಯೂ ಇದೆ. ಜಟಾಯುವಿನ ಅಪೇಕ್ಷೆಯಂತೆ ಇದೇ ಬೆಟ್ಟದಲ್ಲಿ ಶ್ರೀರಾಮಚಂದ್ರ ತನ್ನ ಕೈಯಾರ ಶಿವಲಿಂಗ ಪ್ರತಿಷ್ಠಾಪಿಸಿದ್ದಾನೆ ಎಂಬ ಪ್ರತೀತಿಯೂ ಇದೆ.

***

ಸೀತೆಯನ್ನು ಹುಡುಕಿಕೊಂಡು ಲಂಕೆಗೆ ಹೊರಟಿದ್ದ ಶ್ರೀರಾಮ ಚಿತ್ರದುರ್ಗದ ಹೊಳಲ್ಕೆರೆಯ ರಾಮಗಿರಿ ಬೆಟ್ಟದ ಮೇಲೆ ಒಂದು ದಿನ ತಂಗಿದ್ದ ಎಂಬ ಐತಿಹ್ಯವಿದೆ. ಬೆಳಿಗ್ಗೆ ಎದ್ದಾಗ ಸಂಧ್ಯಾವಂದನೆ, ಶಿವಪೂಜೆ ಮಾಡಲು ಸ್ನಾನಕ್ಕೆ ನೀರು ಸಿಗದಿದ್ದಾಗ ಬೆಟ್ಟದ ಮೇಲೆ ಬಾಣ ಹೊಡೆಯುತ್ತಾನೆ. ಆಗ ಬಾವಿಯೊಂದು ಸೃಷ್ಟಿಯಾಗಿ ನೀರು ಚಿಮ್ಮುತ್ತದೆ. ಅದರಲ್ಲಿ ಸ್ನಾನ ಮಾಡಿ, ಪೂಜೆ ಮಾಡುತ್ತಾನೆ. ಶ್ರೀರಾಮಚಂದ್ರನೇ ಕಾಲಿಟ್ಟ ಈ ಕ್ಷೇತ್ರಕ್ಕೆ ರಾಮಗಿರಿ ಎಂಬ ಹೆಸರು ಬಂದಿದೆ.

***

ಲಂಕೆಯಲ್ಲಿ ರಾವಣನನ್ನು ಸಂಹಾರ ಮಾಡಿದ ರಾಮನು, ಬ್ರಹ್ಮ ಹತ್ಯಾ ದೋಷ ನಿವಾರಿಸಿಕೊಳ್ಳಲು ವಸಿಷ್ಠ ಮುನಿಗಳ ಸಲಹೆಯಂತೆ ರಾಮೇಶ್ವರದಿಂದ ಅಯೋಧ್ಯೆವರೆಗೆ 1008 ಶಿವಲಿಂಗಗಳನ್ನು ಸ್ಥಾಪಿಸಿದನೆಂದೂ, ಈ ಪೈಕಿ ದಾವಣಗೆರೆಯ ಬಸವಾಪಟ್ಟಣದಲ್ಲೂ ಲಿಂಗ ಪ್ರತಿಷ್ಠಾಪಿಸಿದನೆಂಬ ಐತಿಹ್ಯವಿದೆ. ಇದು ರಾಮೇಶ್ವರ ಲಿಂಗವೆಂದೇ ಪ್ರಸಿದ್ಧಿ ಪಡೆದಿದೆ.

• ನಾಮದ ಚಿಲುಮೆ



ತುಮಕೂರು: ತಾಲ್ಲೂಕಿನ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ರಾಮ ಕಲ್ಲು ಬಂಡೆ ಸೀಳಿ ನೀರು ತೆಗೆದ ಎಂಬ ಪ್ರತೀತಿ ಇದೆ. ಆ ಸ್ಥಳ 'ನಾಮದ ಚಿಲುಮೆ' ಎಂದೇ ಹೆಸರಾಗಿದೆ. ಈ ಬಂಡೆಯ ರಂಧ್ರದಿಂದ ನೀರು ಸದಾ ಹರಿಯುತ್ತಲೇ ಇದೆ.

ರಾಮ, ಸೀತೆ, ಲಕ್ಷ್ಮಣ ಕೆಲ ಕಾಲ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ವನವಾಸ ಅನುಭವಿಸಿದರು ಎಂಬ ಪ್ರತೀತಿ ಇದೆ. ಒಂದು ದಿನ ಬೆಳಗ್ಗೆ ರಾಮ ಬಂಡೆ ಮೇಲೆ ಕುಳಿತಿದ್ದಾಗ ಹಣೆಗೆ ತಿಲಕವಿಡಲು ನೀರಿಗಾಗಿ ತಡಕಾಡುತ್ತಾರೆ. ಎಲ್ಲೂ ನೀರು ಸಿಗುವುದಿಲ್ಲ. ಸ್ಥಳದಲ್ಲೇ ಬಾಣಹೂಡಿ ಬಂಡೆಯ ಮೇಲೆ ಬಿಟ್ಟಾಗ ಬಾಣ ಬಂಡೆಯ ಒಳಹೊಕ್ಕು ರಂಧ್ರವಾಗಿ ನೀರಿನ ಬುಗ್ಗೆ ಚಿಮ್ಮಿತು. ಆ ನೀರಿನ ಸಹಾಯದಿಂದ ರಾಮ ಹಣೆಗೆ ನಾಮ ಇಟ್ಟುಕೊಂಡ ಎಂದು ಹೇಳಲಾಗುತ್ತಿದೆ. ನಂತರ ಈ ಪ್ರದೇಶ ನಾಮದ ಚಿಲುಮೆ ಎಂದೇ ಹೆಸರಾಗಿದೆ. ಬಂಡೆಯ ಮಧ್ಯದಿಂದ ಸದಾ ನೀರು ಹರಿಯುತ್ತಿದೆ. ಇಲ್ಲಿಗೆ ಬರುವ ಜನರು ಪೂಜೆ ಮಾಡಿ, ನೀರು ಕುಡಿದು, ತುಂಬಿಸಿಕೊಂಡು ಹೋಗುತ್ತಾರೆ.



• ಕೊಪ್ಪದಲ್ಲೊಂದು 'ಸೀತಾವನ'

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಜಯಪುರದಿಂದ ಅಲಗೇಶ್ವರ ರಸ್ತೆಯ ಖಾಸಗಿ ಎಸ್ಟೇಟ್‌ನಲ್ಲಿರುವ 'ಸೀತಾವನ'ವು ಪುರಾಣದೊಂದಿಗೆ ತಳುಕು ಹಾಕಿಕೊಂಡಿದೆ.

ಶ್ರೀರಾಮ ವನವಾಸದಲ್ಲಿದ್ದಾಗ ಚಿಂತಿತಳಾದ ಸೀತಾ ದೇವಿಯು ಮನನೊಂದು ಹಾಕಿದ್ದ ಕಣ್ಣೀರ ಹನಿಯಿಂದ 'ಸೀತಾವನ' ಸೃಷ್ಟಿಯಾಯಿತು ಎಂಬ ದಂತಕಥೆ ಇದೆ. ಈ ಸ್ಥಳದಲ್ಲಿ ವರ್ಷದ 365 ದಿನವೂ ನೆಲದಾಳದಿಂದ ನೀರು ಬುಗ್ಗೆಯಾಗಿ ಹೊರಬರುತ್ತಿದೆ.

ಹೀಗೆ ಹೊರಬಂದ ನೀರು ಕೆಲವು ಅಡಿಗಳ ದೂರದಲ್ಲಿ ಸಣ್ಣ ಜಲಪಾತವಾಗಿ ಧುಮ್ಮಿಕ್ಕುತ್ತದೆ. ಅದರ ಬುಡದಲ್ಲಿ ಗುಹೆಯಂತಿರುವ ಭಾಗದಲ್ಲಿ ನಾಣ್ಯ, ಕಬ್ಬಿಣ, ತಾಮ್ರ ಸೇರಿದಂತೆ ಯಾವುದೇ ವಸ್ತುವನ್ನು ಹಾಕಿದರೂ ಅದು ಕೆಲವೇ ದಿನಗಳಲ್ಲಿ ಸುಣ್ಣವಾಗಿ ಮಾರ್ಪಡುವುದು ಇಲ್ಲಿನ ವಿಶೇಷ. ಈ ನೀರಿನ ಸೆಲೆ ಬಿಟ್ಟು ಸ್ವಲ್ಪ ದೂರದಲ್ಲಿ ಹರಿಯುವ ತೊರೆಯಲ್ಲಿ ಯಾವುದೇ ವಸ್ತು ಹಾಕಿದರೂ ಏನೂ ಆಗುವುದಿಲ್ಲ. ಇಡೀ ಪರಿಸರ ಪಾಚಿಯಿಂದ ತುಂಬಿದ್ದು ನೋಡಲು ಚಿತ್ರಪಟದಂತಿದೆ.

ಈ ನೀರಿನಲ್ಲಿ ಔಷಧೀಯ ಗುಣಗಳಿದ್ದು, ಈ ಹಲವರು ಪಾತ್ರೆಗಳಲ್ಲಿ ತುಂಬಿಸಿಕೊಂಡು ಹೋಗಿ ಬಳಸುತ್ತಿದ್ದರು ಎನ್ನುತ್ತಾರೆ ಸ್ಥಳೀಯರು. ಇದೇ ನೀರು ಮುಂದೆ ಜಯಪುರ ಪಟ್ಟಣದಲ್ಲಿ ಸೀತಾನದಿಯಾಗಿ ಹರಿಯುತ್ತಿದೆ. ಎರಡು ವರ್ಷಗಳಿಂದ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.



• ಕೋದಂಡ ದೇಗುಲ

ಚಿಕ್ಕಮಗಳೂರು ಸಮೀಪ ಇರುವ ಹಿರೇಮಗಳೂರಿನ ಕೋದಂಡ ರಾಮಚಂದ್ರಸ್ವಾಮಿ ದೇಗುಲ ಪುರಾತನವಾದದ್ದು. ಸೀತೆಯನ್ನು ವಿವಾಹವಾಗಿ ಮಿಥಿಲೆಯಿಂದ ಅಯೋಧ್ಯೆಗೆ ಹೊರಟಿದ್ದ ಮಾರ್ಗದಲ್ಲಿ ಶ್ರೀರಾಮ ಮತ್ತು ಪರಶುರಾಮನ ನಡುವೆ ಯುದ್ಧ ನಡೆದು, ಪರಶುರಾಮನು ಶ್ರೀರಾಮನನ್ನು ಸಂಹಾರ ಮಾಡಲು ಮುಂದಾಗುತ್ತಾನೆ. ಯುದ್ಧದಲ್ಲಿ ಶ್ರೀರಾಮ ಗೆಲ್ಲುತ್ತಾನೆ. ಈ ಪ್ರಸಂಗ ನಡೆದಿದ್ದು, ಅಂದಿನ ಭಾರ್ಗವಪುರಿ ಇಂದಿನ ಹಿರೇಮಗಳೂರಿನಲ್ಲಿ ಎನ್ನುತ್ತಾರೆ ದೇಗುಲದ ಅರ್ಚಕರು.



• ಚುಂಚನಕಟ್ಟೆಯ 'ಧನುಷ್ಕೋಟಿ'

ವನವಾಸದ ಸಂದರ್ಭ ಸೀತೆಯು ರಾಮನಿಗೆ ನೀರು ಬೇಕು ಎಂದು ಕೇಳಿದಾಗ, ರಾಮ ಬಾಣ ಬಿಟ್ಟು ನೀರು ಬರುವಂತೆ ಮಾಡಿದ ಸ್ಥಳವೇ ಚುಂಚನಕಟ್ಟೆಯ ಧನುಷ್ಕೋಟಿ ಜಲಪಾತ.

ಜಲಪಾತ ಇರುವ ಸ್ಥಳದಲ್ಲೇ ರಾಮನ ಪಾದಗಳಿವೆ. ಸ್ನಾನ ಮಾಡುವ ವೇಳೆ ಲಕ್ಷ್ಮಣ ಆಕಸ್ಮಿಕವಾಗಿ ಬರುವುದನ್ನು ಕಂಡ ಸೀತೆ ಬಂಡೆಯನ್ನು ಸೀಳಿಕೊಂಡು ಹೋಗಿರುವ 'ಸೀತಾ ಬಚ್ಚಲು' ಸ್ಥಳವೂ ಇದೆ. ಶ್ರೀರಾಮನಿಂದ ನಿರ್ಮಾಣಗೊಂಡಿರುವ ರಾಮಲಿಂಗೇಶ್ವರ ದೇವಾಲಯವೂ ಇದೆ.

ಮೈಸೂರಿನ ರಾಜವಂಶಸ್ಥರು ಕಾವೇರಿ ನದಿ ದಂಡೆ ಮೇಲೆ ಕೋದಂಡರಾಮನ ದೇವಾಲಯ ನಿರ್ಮಿಸಿದ್ದು, ರಾಮ, ಸೀತೆ ಹಾಗೂ ಲಕ್ಷ್ಮಣರ ವಿಗ್ರಹಗಳಿವೆ.

• ಗಡಿಭಾಗದಲ್ಲಿದೆ ರಾಮರ ಪಾದ

ಚಾಮರಾಜನಗರ ತಾಲ್ಲೂಕಿನ ಗಡಿಭಾಗ ತಮಿಳುನಾಡಿನ ತಾಳವಾಡಿ ಬಳಿಯ ದೊಡ್ಡಪುರ ಗ್ರಾಮದಲ್ಲಿ ರಾಮರ ಪಾದ ಎಂಬ ಸ್ಥಳವಿದ್ದು, ಶ್ರೀರಾಮ ಲಂಕೆಗೆ ಹೋಗುವ ದಾರಿ ಮಧ್ಯೆ ಎದುರಾದ ತಲೆಮಲೆ ಎಂಬ ಬೆಟ್ಟಕ್ಕೆ ಈ ಜಾಗದಲ್ಲಿ ನಿಂತು ಬಾಣ ಬಿಟ್ಟಿದ್ದ ಎಂಬ ಪ್ರತೀತಿ ಇದೆ.

ಅಲ್ಲಿ ಶ್ರೀರಾಮನ ದೇವಸ್ಥಾನವಿದೆ. ಶ್ರೀರಾಮ ಲಂಕೆಗೆ ಹೋಗುವ ದಾರಿ ಮಧ್ಯೆ ತಲೆ ಮಲೆ ಬೆಟ್ಟ ಇದ್ದುದರಿಂದ ಸಂಚಾರಕ್ಕೆತೊಡಕಾಯಿತು. ದಾರಿ ನಿರ್ಮಿಸುವ ಉದ್ದೇಶದಿಂದ ಬಂಡೆಯಲ್ಲಿ ಮೊಣಕಾಲನ್ನು ಊರಿ ಬೆಟ್ಟಕ್ಕೆ ಬಾಣ ಬಿಟ್ಟಾಗ ಬೆಟ್ಟ ಎರಡು ಹೋಳಾಗಿ ಸಂಚಾರ ಸುಗಮವಾಯಿತು ಎಂಬುದು ಭಕ್ತರ ನಂಬಿಕೆ.

ರಾಮರ ಪಾದ ದೇವಾಲಯ ಸ್ಥಳದಲ್ಲಿರುವ ಬಂಡೆಯಲ್ಲಿ ಕುಳಿ ಹಾಗೂ ಪಾದದ ಗುರುತು ಇದ್ದು, ರಾಮ ಮೊಣಕಾಲು ಊರಿದಾಗ ಮೂಡಿದ ಗುರುತು ಅದು ಎಂಬುದು ಸ್ಥಳೀಯರ ನಂಬಿಕೆ. ಈ ಪಾದಕ್ಕೆ ಪ್ರತಿ ದಿನ ಪೂಜೆ ನಡೆಯುತ್ತದೆ. ಶನಿವಾರ, ಶ್ರಾವಣ ಮಾಸದಲ್ಲಿ ಹೆಚ್ಚು ಭಕ್ತರು ಬರುತ್ತಾರೆ.

• ಇರ್ಪು ರಾಮೇಶ್ವರ

ದಕ್ಷಿಣ ಕೊಡಗಿನ ಪ್ರಸಿದ್ಧ ಇರ್ಪು ರಾಮೇಶ್ವರ ದೇವಸ್ಥಾನ ಹಸಿರು ಸಮೃದ್ಧಿಯ ಬ್ರಹ್ಮಗಿರಿ ಪರ್ವತ ತಪ್ಪಲಿನಲ್ಲಿದೆ.

ವನವಾಸದ ಸಂದರ್ಭ ರಾಮ, ಸೀತೆ, ಲಕ್ಷ್ಮಣ ಹಾಗೂ ಹನುಮಂತ ದಕ್ಷಿಣೇಶ್ವರದಿಂದ ಅಯೋಧ್ಯೆಗೆ ಮರಳುವಾಗ ಶಿವರಾತ್ರಿ ಹಬ್ಬ ಸಮೀಪಿಸಿತ್ತು. ಶಿವನನ್ನು ಪೂಜಿಸಲು ಲಿಂಗವಿಲ್ಲದ್ದರಿಂದ ರಾಮ, ಹನುಮಂತನನ್ನು ಕೈಲಾಸ ಪರ್ವತಕ್ಕೆ ಕಳುಹಿಸಿದ್ದ. ಅವನು ಬರುವುದು ತಡವಾದಾಗ ಮರಳಿನಲ್ಲಿ ಲಿಂಗ ನಿರ್ಮಿಸಿ ಪೂಜಿಸಿದನಂತೆ. ಬೇಸರಿಸಿಕೊಂಡಿದ್ದ ಹನುಮಂತನನ್ನು ಸಮಾಧಾನಿಸಲು ಕೈಲಾಸದ ಲಿಂಗವನ್ನು ಇರ್ಪುವಿನಿಂದ 3 ಕಿ.ಮೀ ದೂರವಿರುವ ಹೇರ್ಮಾಡುವಿನಲ್ಲಿರಿಸಿ, ಪ್ರತಿ ವರ್ಷ ಅದಕ್ಕೆ ಮೊದಲು ಪೂಜೆ ಸಲ್ಲಲಿ ಎಂದು ಹೇಳಿದನೆಂಬ ಐತಿಹ್ಯವಿದೆ.



ರಾಮನಿಗೆ ಬಾಯಾರಿಕೆಯಾದಾಗ ಲಕ್ಷ್ಮಣನು ಬ್ರಹ್ಮಗಿರಿ ಪರ್ವತಕ್ಕೆ ಬಾಣ ಬಿಟ್ಟು ನೀರು ಬರಿಸಿದನಂತೆ. ಆ ಜಲಪಾತವು ಮುಂದೆ ಲಕ್ಷ್ಮಣತೀರ್ಥ ನದಿಯಾಗಿದೆ. ಇದು ಕುಟ್ಟ, ಶ್ರೀಮಂಗಲ, ಹರಿಹರ, ಬಾಳೆಲೆ, ನಿಟ್ಟೂರು, ನಾಗರಹೊಳೆ ಅರಣ್ಯದಲ್ಲಿ ಹರಿದು ಕೆಆರ್‌ಎಸ್ ಬಳಿ ಕಾವೇರಿ ಸೇರುತ್ತದೆ.

• ಧನುಷ್ಕೋಟಿ; ರಾಮಬಾಣದ ಗುರುತು



ದಕ್ಷಿಣದ ಬದರೀಕಾಶ್ರಮ ಎಂದೇ ಪ್ರಸಿದ್ಧಿ ಪಡೆದಿರುವ ಮೇಲುಕೋಟೆಯ ನೆಲದಲ್ಲಿ, ವನವಾಸದಲ್ಲಿದ್ದ ಸೀತಾ–ಶ್ರೀರಾಮಚಂದ್ರರು ಓಡಾಡಿದ್ದಾರೆ ಎನ್ನುವ ಅಂಶ ಪುರಾಣ ಪ್ರಸಿದ್ಧಿ ಪಡೆದಿದೆ. ಅದಕ್ಕೆ ಸಂಬಂಧಿಸಿದ ಕುರುಹನ್ನು ಮೇಲುಕೋಟೆಯ ಧನುಷ್ಕೋಟಿಯಲ್ಲಿ ಕಾಣಬಹುದು.

ಅರಣ್ಯದ ನಡುವೆ ವನವಾಸದಲ್ಲಿದ್ದಾಗ ಸೀತಾಮಾತೆಗೆ ನೀರಡಿಕೆಯಾಗುತ್ತದೆ. ಎಲ್ಲಿಯೂ ನೀರು ಸಿಗದೆ, ಶ್ರೀರಾಮ ಬಾಣ ಪ್ರಯೋಗ ಮಾಡಿದಾಗ ಹೆಬ್ಬಂಡೆಯನ್ನು ಸೀಳಿ ನೀರಿನ ಬುಗ್ಗೆ ಉಕ್ಕಿತು. ಅಲ್ಲಿ ಪವಿತ್ರ ತೀರ್ಥ ಸ್ಥಳ ನಿರ್ಮಾಣವಾಯಿತು ಎಂಬುದು ಐತಿಹ್ಯ.


ಧನುಷ್ಕೋಟಿಯ ಆ ಜಾಗ ಚೂಪಾದ ವಸ್ತುವಿನಿಂದ ಕೊರೆದಿರುವಂತೆ ಕಾಣುತ್ತದೆ. ಬೇಸಿಗೆಯಲ್ಲೂ ನೀರಿರುತ್ತದೆ. ಬಂಡೆಯ ಮೇಲಿರುವ ಈ ಪ್ರದೇಶವನ್ನು ಕಣ್ತುಂಬಿಕೊಳ್ಳಲು ನಿತ್ಯ ನೂರಾರು ಭಕ್ತರು ಬರುತ್ತಾರೆ.

• ರಾಮನಾಥಪುರದ ರಾಮ

ರಾವಣನ ಸಂಹಾರದ ನಂತರ ಕಾವೇರಿ ನದಿ ದಡದಲ್ಲಿರುವ ಹಾಸನ ಜಿಲ್ಲೆಯ ರಾಮನಾಥಪುರಕ್ಕೆ ಬಂದ ಶ್ರೀರಾಮನು ಸೀತೆ, ಲಕ್ಷ್ಮಣ ಹಾಗೂ ಹನುಮಂತನೊಂದಿಗೆ ದೋಷ ನಿವಾರಣೆಗೆ ಪೂಜೆ ಸಲ್ಲಿಸಿದ್ದನೆಂಬ ಪ್ರತೀತಿ ಇದೆ. ದೇವಾಲಯದಲ್ಲಿ ಲಿಂಗದ ರೂಪದಲ್ಲಿ ಮೂರ್ತಿ ಇದ್ದರೂ, ಶ್ರೀರಾಮನಿಗೇ ಪ್ರಾಮುಖ್ಯತೆ. ಅದನ್ನು ಚತುರ್‌ಯುಗ ಮೂರ್ತಿ ಎಂದೂ ಕರೆಯುತ್ತಾರೆ.

ಗರ್ಭಗುಡಿಯಲ್ಲಿ ಶ್ರೀರಾಮ, ಬಲಭಾಗದ ಗುಡಿಯಲ್ಲಿ ಹನುಮಂತನಿದ್ದಾನೆ. ದೇವಾಲಯದ ಮುಂಭಾಗ ಸೀತೇಶ್ವರ ದೇವಾಲಯವಿದೆ. ಕಾವೇರಿ ನದಿಯ ಮತ್ತೊಂದು ಬದಿಗೆ ಲಕ್ಷ್ಮಣೇಶ್ವರ ದೇವಾಲಯವಿದೆ.





ಬೆಳಕಿನ ಚಿತ್ತಾರ... ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಹಿನ್ನೆಲೆಯಲ್ಲಿ ಅಯೋಧ್ಯೆಯ ಸರಯೂ ಘಾಟ್ ಪ್ರದೇಶವು ಲೇಸರ್ ಬೆಳಕಿನಲ್ಲಿ ಕಂಗೊಳಿಸಿತು ಪಿಟಿಐ ಚಿತ್ರ

ಮಂದಿರವಲ್ಲೇ ಕಟ್ಟುವೆವು... ಹೋರಾಟದ ಹಾದಿ

ಅಡ್ವಾಣಿ ರಥಯಾತ್ರೆ

- ‘ಮಂದಿರವಲ್ಲೇ ಕಟ್ಟುವೆವು’ ಎಂಬ ಘೋಷಣೆಗೆ ಭೀಮಬಲ ತಂದುಕೊಟ್ಟಿದ್ದು ಎಲ್‌. ಕೆ. ಅಡ್ವಾಣಿ ನೇತೃತ್ವದಲ್ಲಿ ನಡೆದ ರಥಯಾತ್ರೆ.
- 80ರ ದಶಕದಲ್ಲಿ ಮಡುಗಟ್ಟತೊಡಗಿದ್ದ ರಾಮಮಂದಿರ ಹೋರಾಟವು, 90ರ ದಶಕದಲ್ಲಿ ಉತ್ತುಂಗದ ಹಾದಿ ಹಿಡಿಯಿತು. ರಾಮಶಿಲಾ ಯಾತ್ರೆಯಿಂದ ಶುರುವಾದ ಮಂದಿರ ನಿರ್ಮಾಣದ ಸಂಕಲ್ಪ ರಥಯಾತ್ರೆಯ ಮೂಲಕ ಸಂಪನ್ನಗೊಂಡಿತು.
- ವಿಶ್ವಹಿಂದೂ ಪರಿಷತ್‌, ನಿರ್ಮೋಹಿ ಅಖಾಡ, ಸಂತರುಗಳು ನಡೆಸುತ್ತಿದ್ದ ಹೋರಾಟಕ್ಕೆ ರಾಜಕೀಯ ಬಲ ಕೊಟ್ಟದ್ದು, ಅದೇ ಸಿದ್ಧಾಂತ ಪ್ರತಿಪಾದಿಸುವ ಬಿಜೆಪಿ. ಲೋಕಸಭೆ ಹಾಗೂ ಉತ್ತರ ಪ್ರದೇಶದ ಚುನಾವಣೆ ಪ್ರಣಾಳಿಕೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದಾಗಿ ಬಿಜೆಪಿ ಘೋಷಿಸಿತು.
- 1990ರ ಸೆಪ್ಟೆಂಬರ್‌ 25ರಂದು ಗುಜರಾತಿನ ಸೋಮನಾಥದಿಂದ ಯಾತ್ರೆ ಶುರುವಾಯಿತು. ಇದರ ಪೂರ್ಣ ರೂಪುರೇಷೆ ಸಿದ್ಧಪಡಿಸಿದವರು ಬಿಜೆಪಿಯ ಮುಖಂಡರಾದ ಪ್ರಮೋದ್‌ ಮಹಾಜನ್‌. ರಾಜಮಾತೆ ವಿಜಯರಾಜೇ ಸಿಂದಿಯಾ, ಮುರಳಿ ಮನೋಹರ ಜೋಷಿ, ಸಿಕಂದರ್‌ ಭಖ್ತ್‌, ಉಮಾಭಾರತಿ, ವಿನಯ ಕಟಿಯಾರ್‌, ಸಾಧ್ವಿ ರಿತಾಂಬರ. ಈಗ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರು ಅಡ್ವಾಣಿಯವರ ರಥದ ಸಾರಥಿಯಂತೆ ಕಾರ್ಯನಿರ್ವಹಿಸಿದ್ದರು.
- ಯಾತ್ರೆ ಹೊರಟಾಗ ಬಿಲ್ಲು, ಬಾಣ, ಕತ್ತಿಗಳನ್ನು ಅಡ್ವಾಣಿಯವರಿಗೆ ನೀಡಿದ ಕಾರ್ಯಕರ್ತರು, ಕೇಸರು ಧ್ವಜ ಹಾರಿಸಿ ಸಂಭ್ರಮಿಸಿದರು. ಎಲ್ಲೆಲ್ಲೂ ವೀರಘೋಷಗಳು, ಹಿಂದೂ ರಾಷ್ಟ್ರದ ಅಗತ್ಯವನ್ನು ಪ್ರತಿಪಾದಿಸುವ ಘೋಷಣೆಗಳು ಮೊಳಗಿದವು. ಬಿಹಾರದ ಗಡಿ ದಾಟುವಷ್ಟರಲ್ಲೇ ಅಡ್ವಾಣಿ ಮತ್ತಿತರರನ್ನು ಬಿಹಾರ ಮುಖ್ಯಮಂತ್ರಿ ಲಾಲುಪ್ರಸಾದ್‌ ಸೂಚನೆ ಮೇರೆಗೆ ಅಲ್ಲಿನ ಪೊಲೀಸರು ಬಂಧಿಸಿದರು. ಇದನ್ನು ಖಂಡಿಸಿ ರಾಷ್ಟ್ರವ್ಯಾಪಿ ಹೋರಾಟ, ಕೆಲವೆಡೆ ಹಿಂಸಾಚಾರಗಳು ನಡೆದವು. ಅಡ್ವಾಣಿಯವರು ಬಂಧನದಿಂದ ಹೊರಬಂದ ಕೂಡಲೇ ಮತ್ತೆ ಯಾತ್ರೆ ಮುಂದುವರಿಸಿದರು. 1990ರ ಅಕ್ಟೋಬರ್‌ ಯಾತ್ರೆ ಸಮಾಪನಗೊಂಡಿತು.

‘ರಾಮ ನಮ್ಮ ಮನದಲ್ಲಿದ್ದಾನೆ. ನಾವು ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ ರಾಮನಿಂದ ಸ್ಫೂರ್ತಿ ಪಡೆಯುತ್ತೇವೆ. ರಾಮನ ಅದ್ಭುತ ಶಕ್ತಿಯನ್ನು ನೋಡಿ, ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿದ್ದ ಕಟ್ಟಡವನ್ನು ಕೆಡವಿದರು. ಶ್ರೀರಾಮಚಂದ್ರನ ಅಸ್ತಿತ್ವ ಅಳಿಸಿ ಹಾಕುವ ಎಲ್ಲ ಪ್ರಯತ್ನಗಳನ್ನೂ ಮಾಡಿದರು. ಆದರೂ ರಾಮ ನಮ್ಮ ಹೃದಯಗಳಲ್ಲಿ ಅಚ್ಚಳಿಯದೇ ಉಳಿದಿದ್ದಾನೆ. ರಾಮ ನಮ್ಮ ಸಂಸ್ಕೃತಿಯ ಬುನಾದಿಯಾಗಿದ್ದು, ಆತ ಮರ್ಯಾದಾ ಪುರುಷೋತ್ತಮ ಆಗಿದ್ದಾನೆ’

ಅಯೋಧ್ಯೆಯ ರಾಮಮಂದಿರದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉದ್ಗರಿಸಿದ ಮಾತುಗಳಿವು.

ಭಾರತೀಯರು ಆದರ್ಶ ಪುರುಷ, ಪೂಜನೀಯ ವ್ಯಕ್ತಿ ಎಂದೇ ನಂಬುವ ಶ್ರೀರಾಮಚಂದ್ರನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ರಾಮಮಂದಿರ ಇತ್ತು. ಮುಸ್ಲಿಂ ರಾಜರುಗಳ, ಅವರ ಸೇನಾಧಿಪತಿಗಳ ದಾಳಿಗೆ ಒಳಗಾಗಿ ನೆಲಸಮವಾಗಿತ್ತು. ದೇವಸ್ಥಾನವನ್ನು ಒಡೆದು ಮಸೀದಿ ಕಟ್ಟಲಾಗಿತ್ತು ಎಂಬ ವಾದಗಳೂ ಇವೆ.

ನಂಬಿಕೆ, ಪುರಾಣ, ಚರಿತ್ರೆ, ಸಂಗ್ರಾಹ್ಯ ದಾಖಲೆಗಳು, ವರ್ತಮಾನ ಹೀಗೆ ಎಲ್ಲವೂ ಮಿಳಿತವಾದ ಶ್ರೀರಾಮನ ಆಕೃತಿ ಈಗ ಅಯೋಧ್ಯೆಯ ದಿವ್ಯಭೂಮಿಯಲ್ಲಿ ನೆಲೆಗೊಳ್ಳುತ್ತಿದೆ. ದಶಕಗಳ ಕಾಲ ನಡೆದ ಹೋರಾಟ, ರಾಜಕೀಯ ಸಮರಗಳು ಕೊನೆಗೊಂಡು ರಾಮಮಂದಿರವು ರಾಷ್ಟ್ರಮಂದಿರವಾಗಿ ಪರಿವರ್ತಿತವಾಗುವ ಭವ್ಯಕ್ಷಣವನ್ನು ದೇಶವೇ ಎದುರು ನೋಡುತ್ತಿದೆ.

ಹೋರಾಟದ ಹಾದಿ: ಶ್ರೀರಾಮನ ಜನ್ಮಭೂಮಿ ಹೋರಾಟ ನಿನ್ನೆ ಮೊನ್ನೆಯದಲ್ಲ. 16ನೇ ಶತಮಾನದಲ್ಲಿ ಇಲ್ಲಿದ್ದ ದೇಗುಲವನ್ನು ಕೆಡವಿ ಬಾಬರಿ ಮಸೀದಿ ಕಟ್ಟಲಾಯಿತು ಎಂಬ ವಾದವೂ ಇದೆ. ಆದರೆ, ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿ ಮಂದಿರದ ವಿಷಯ ಅಷ್ಟು ಪ್ರಾಮುಖ್ಯ ಪಡೆದಿರಲಿಲ್ಲ. ಸ್ಥಳೀಯ ಸಾಧು–ಸಂತರು ಆ ಮಟ್ಟದಲ್ಲಿಯೇ ಹೋರಾಟ ಮಾಡುತ್ತಿದ್ದರು.

ಬಾಬರಿ ಮಸೀದಿ ಇದ್ದ ಜಾಗ ಮೊದಲ ಬಾರಿಗೆ ವಿವಾದದ ಸ್ವರೂಪ ಪಡೆದಿದ್ದು 1949ರಲ್ಲಿ. ಡಿಸೆಂಬರ್‌ 22–23 ಮಧ್ಯರಾತ್ರಿ ಮಸೀದಿಯೊಳಗೆ ಬಾಲರಾಮನ ವಿಗ್ರಹವನ್ನು ಇಡಲಾಯಿತು. ಇದನ್ನು ಪವಾಡವೆಂದೂ ಹೇಳಲಾಯಿತು. ಇದು ಮುಸ್ಲಿಮರನ್ನು ಸಿಟ್ಟಿಗೇಳಿಸಿತು. ಈ ಸಂಬಂಧ ಗೋರಕ್ಷ ಪೀಠದ ಅಭಿರಾಮ ದಾಸ್‌ ಮತ್ತು ಇಬ್ಬರ ವಿರುದ್ಧ ಪ್ರಕರಣವನ್ನು ದಾಖಲಿಸಲಾಯಿತು. ಇದು ಎರಡೂ ಧರ್ಮೀಯರ ಮಧ್ಯೆ ವಿರಸವನ್ನು ಉಂಟು ಮಾಡಿದ್ದರಿಂದಾಗಿ 1950ರ ಸುಮಾರಿಗೆ ಮಸೀದಿಯನ್ನು ಆಗಿನ ಸರ್ಕಾರ ವಶಪಡಿಸಿಕೊಂಡಿತು. ಜಿಲ್ಲಾ ಮ್ಯಾಜಿಸ್ಟ್ರೇಟರು ಮಸೀದಿಗೆ ಬೀಗ ಹಾಕಿಸಿದರು. ಇದಾದ ಬಳಿಕ 1950ರಲ್ಲಿ ಗೋಪಾಲಸಿಂಗ್‌ ವಿಶಾರದ ಮತ್ತು ರಾಮಚಂದ್ರ ಪರಮಹಂಸ ಅವರು ಸಿವಿಲ್‌ ಪ್ರಕರಣವನ್ನು ದಾಖಲಿಸಿದರು. ಅಲ್ಲಿಂದ ಕಾನೂನು ವ್ಯಾಜ್ಯ ಮೊದಲಾಯಿತು.

80ರ ದಶಕದ ಆರಂಭದವರೆಗೆ ರಾಮಮಂದಿರ ಹೋರಾಟದ ಕಾವು ತೀವ್ರಗೊಂಡಿರಲಿಲ್ಲ. ಬಳಿಕವಷ್ಟೇ ರಾಮಮಂದಿರದ ವಿಷಯ ಮುನ್ನೆಲೆಗೆ ಬಂದಿತು.

1984ರಲ್ಲಿ ವಿಶ್ವಹಿಂದೂ ಪರಿಷತ್‌ ರಾಮಮಂದಿರ ಹೋರಾಟಕ್ಕೆ ಭೂಮಿಕೆ



ಸಿದ್ಧಪಡಿಸಲು ನಡೆಸಿದ ‘ಶ್ರೀರಾಮ ಜಾನಕೀ ಯಾತ್ರೆ’ಯು ಮೊದಲ ಹೆಜ್ಜೆ. ಸೀತಾಮಾತೆ ಜನಿಸಿದ ಬಿಹಾರದ ಸೀತಾರ್ಮಹಿಯಿಂದ ಹೊರಟ ಯಾತ್ರೆ ರಾಮನ ಜನ್ಮಸ್ಥಳ ಅಯೋಧ್ಯೆಯವರೆಗೆ ನಡೆಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಧಾರ್ಮಿಕ ಸಂಘಟನೆಯಾದ ವಿಶ್ವಹಿಂದೂ ಪರಿಷತ್‌ ನಡೆಸುತ್ತಿದ್ದ ಧರ್ಮಾಧಾರಿತ ಹೋರಾಟಗಳಿಗೆ ಪೂರಕವಾಗಿ 1984ರಲ್ಲಿ ಬಜರಂಗದಳವನ್ನೂ ಸ್ಥಾಪಿಸಲಾಯಿತು. ಆರ್‌ಎಸ್‌ಎಸ್‌ನ ರಾಜಕೀಯ ಮುಖವಾದ ಬಿಜೆಪಿಯೂ ರಾಮಮಂದಿರ ಹೋರಾಟಕ್ಕೆ ಹೆಗಲು ಕೊಟ್ಟಿತು. ಅಲ್ಲಿಂದ ಹೋರಾಟದ ಚಿತ್ರಣವೇ ಬದಲಾಯಿತು.

1986ರಲ್ಲಿ ಮಸೀದಿಯ ಬೀಗ ತೆಗೆಸಿ, ರಾಮನ ಪೂಜೆಗೆ ಅವಕಾಶ ಕೊಡಬೇಕೆಂಬ ಹೋರಾಟ ಮೊದಲ್ಗೊಂಡಿತು. ಆದರೆ, ಲಖನೌ ಹೈಕೋರ್ಟ್‌ ಇದಕ್ಕೆ ಅನುಮತಿ ನೀಡಲಿಲ್ಲ. ವಿಶ್ವಹಿಂದೂ ಪರಿಷತ್‌ನ ಅಧ್ಯಕ್ಷರಾಗಿದ್ದ ಅಶೋಕ ಸಿಂಘಾಲ್‌ ಹೋರಾಟದ ಮುಂದಾಳತ್ವ ವಹಿಸಿದ್ದರು. ಆಗ ಪ್ರಧಾನಿ ಆಗಿದ್ದ ರಾಜೀವ್‌ ಗಾಂಧಿ ಬಾಬರಿ ಮಸೀದಿಯ ಬೀಗ ತೆಗೆಸಿ, ದೇವಸ್ಥಾನದ ಪೂಜೆಗೆ ಅವಕಾಶ ಕಲ್ಪಿಸುವಂತೆ ಸೂಚಿಸಿದರು. ಅಂದಿನ ಗೃಹ ಸಚಿವ ಬೂಟಾ ಸಿಂಗ್‌ ಅವರು, ಸಿಂಘಾಲ್‌ ಅವರಿಗೆ ಈ ಸಂದೇಶವನ್ನು ರವಾನಿಸಿದ್ದರು. ಅಲ್ಲಿಂದ ಸಂಘಪರಿವಾರ ಮತ್ತು ಬಿಜೆಪಿಯ ಹೋರಾಟ ಮತ್ತಷ್ಟು ಕಾವು ಪಡೆದುಕೊಂಡಿತು.

ದೇಶಾದ್ಯಂತ ರಾಮಮಂದಿರ ಹೋರಾಟವನ್ನು ಪಸರಿಸಲು ಮುಂದಾದ ವಿಶ್ವಹಿಂದೂ ಪರಿಷತ್‌, ‘ಶ್ರೀರಾಮ ಶಿಲಾ ಯಾತ್ರೆ’ಯನ್ನು ನಡೆಸಿತು. ವಿಹಿಂಪ, ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಕಾರ್ಯಕರ್ತರು ಈ ಬೃಹತ್‌ ಆಂದೋಲನದಲ್ಲಿ ಪಾಲ್ಗೊಂಡರು. ‘ಜೈಶ್ರೀರಾಮ್‌’ ಎಂದು ಹೆಸರು ಕೆತ್ತಿದ್ದ ರಾಮಶಿಲೆಯನ್ನು ದೇಶಾದ್ಯಂತ ಸಂಗ್ರಹಿಸಿ, ಅಯೋಧ್ಯೆಗೆ ಕೊಂಡೊಯ್ಯಲಾಯಿತು. ‘ಜೈಶ್ರೀರಾಮ್‌’ ಘೋಷಣೆ ಈ ಆಂದೋಲನದ ಉದ್ದಕ್ಕೂ ಅತ್ಯಂತ ಜನಪ್ರಿಯವಾದ ಉದ್ಘೋಷವಾಗಿತ್ತು.

ಅದರ ಮುಂದಿನ ಹೆಜ್ಜೆಯೇ ‘ಮಂದಿರ್‌ ವಹಿ ಬನಾಯೇಂಗೆ’– ಮಂದಿರವಲ್ಲೇ ಕಟ್ಟುವೆವು’ ಎಂಬ ಕರೆ. ‘ರಾಮ್‌ ನಾಮ್‌ ಸತ್ಯ ಹೈ’ ಎಂಬ ಘೋಷಣೆಯೂ ಜತೆಗೂಡಿತು. ರಾಮಮಂದಿರ ನಿರ್ಮಾಣಕ್ಕೆ ಅವಕಾಶ ಕೊಡಬೇಕೆಂಬ ಕೂಗನ್ನು ವಿಹಿಂಪ, ಬಿಜೆಪಿ ನಾಯಕರು ಮೊಳಗಿಸಿದರು. ಭಾರತ ಮತ್ತು ಉತ್ತರ ಪ್ರದೇಶ ಸರ್ಕಾರ ವಿವಾದಿತ ಸ್ಥಳದ ಹೊರಗೆ ಅಡಿಪಾಯ ಹಾಕಲು ಒಪ್ಪಿಗೆಯನ್ನೂ ನೀಡಿತು. ಆಗ ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದರೆ, ಕಾಂಗ್ರೆಸ್‌ನವರೇ ಆದ ವೀರಬಹದ್ದೂರ್‌ಸಿಂಗ್‌ (ವಿ.ಬಿ. ಸಿಂಗ್‌) ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿದ್ದರು.

ವಿಶ್ವಹಿಂದೂ ಪರಿಷತ್‌ ನೇತೃತ್ವದಲ್ಲಿ ಸೇರಿದ್ದ ಸಾಧು–ಸಂತರು ವಿವಾದಿತ ಭೂಮಿಗೆ ಅಂಟಿಕೊಂಡ ಜಾಗದಲ್ಲೇ ಏಳು ಅಡಿಗಳಷ್ಟು ಅಗೆದು ರಾಮಮಂದಿರದ ಮೊದಲ ಅಡಿಪಾಯ ಹಾಕಿದರು. ಇದು ರಾಮಮಂದಿರದ ಹಕ್ಕು ಪ್ರತಿಪಾದಿಸಿ ಹೋರಾಟ ಮಾಡುತ್ತಿದ್ದ ಬಲಪಂಥೀಯ ಸಂಘಟನೆಗಳಿಗೆ ಮೊದಲ ಜಯ.

ರಾಮಮಂದಿರ ಹೋರಾಟವನ್ನು ಮತ್ತಷ್ಟು ಪ್ರಖರಗೊಳಿಸುವ ತಂತ್ರವನ್ನೂ ಬಿಜೆಪಿ ಹೆಣೆಯಿತು. ಇದರ ಭಾಗವಾಗಿಯೇ ಎಲ್‌.ಕೆ. ಅಡ್ವಾಣಿಯವರ ನೇತೃತ್ವದಲ್ಲಿ ರಥಯಾತ್ರೆ ಶುರುವಾಯಿತು. ವಿರೋಧ ಪಕ್ಷಗಳು ಇದಕ್ಕೆ ತಡೆಯೊಡ್ಡುವ ಎಲ್ಲ ಯತ್ನಗಳನ್ನೂ ನಡೆಸಿದವು. ಕೇಂದ್ರದಲ್ಲಿದ್ದ ಜನತಾದಳ ನೇತೃತ್ವದ ಮೈತ್ರಿ ಸರ್ಕಾರದ ಭಾಗವಾಗಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಮುಲಾಯಂ ಸಿಂಗ್‌ ಯಾದವ್‌, ಬಿಹಾರದ ಮುಖ್ಯಮಂತ್ರಿ ಲಾಲು ಪ್ರಸಾದ್‌ ಅವರು ಇದಕ್ಕೆ ಸಾಥ್‌ ನೀಡಿದರು. ಅಡ್ವಾಣಿಯವರನ್ನು ಬಂಧಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ ಲಾಲುಪ್ರಸಾದ್‌, ಬಂಧನಕ್ಕೆ ಕಾರಣರಾದರು. ಬಿಡುಗಡೆಯಾದ ಅಡ್ವಾಣಿಯವರು ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿದರು. ❖

ನಾಡು ನುಡಿಗೆ ಸಂದ ರಾಮಚರಿತ

• ಶ್ರೀರಾಮ ಭಟ್ಟ

‘ಸಜ್ಜನರ ಮನದಂತೆ ಬಗ್ಗಡವಿಲ್ಲದ ತಿಳಿನೀರಿನ ಈ ಮನೋಹರ ಮಡುವನ್ನು ನೋಡು ಮಗು; ಅದೆಷ್ಟು ರಮಣೀಯ!’ ಮೀಯಲೆಂದು ತಮಸೆಯಲ್ಲಿ ನಿಂತ ಕವಿ ವಾಲ್ಮೀಕಿ ತನ್ನ ರಾಮಾಯಣಕ್ಕೆ ಮುನ್ನುಡಿ ಬರೆವಂತೆ, ತನ್ನ ಶಿಷ್ಯನೊಂದಿಗೆ ಆಡಿದ ನುಡಿ ಇದು. ಮನೋನೈರ್ಮಲ್ಯವನ್ನು ಕೇಳುಗನ, ಓದುಗನ ಮನಕ್ಕೆ ದಾಟಿಸುವುದೇ ಸಾಹಿತ್ಯದ ಅತ್ಯವಶ್ಯ ಉದ್ದೇಶ-ಅಂದಿನಿಂದ ಇಂದಿನವರೆಗೂ. ಅಂದು ತುಸು ಹೊತ್ತಿಗೆ ಮುಂಚೆ ನಾರದ ಮುನಿಯು ವಾಲ್ಮೀಕಿಯ ಕುಟೀರಕ್ಕೆ ಬಂದಿದ್ದ. ವಾಲ್ಮೀಕಿ ಪ್ರಶ್ನಿಸಿದ ಉತ್ತಮೋತ್ತಮ ಮಾನವ ಗುಣಗಳನ್ನು ವಿವರಿಸುತ್ತ, ಅದಕ್ಕೆ ರಾಮನೆ ದೃಷ್ಟಾಂತ ಎಂದು ಹೇಳಿ ರಾಮಚರಿತವನ್ನು ಸಂಗ್ರಹವಾಗಿ ನಿರೂಪಿಸಿದ್ದ. ಅಂದೇ ವಾಲ್ಮೀಕಿಯ ನಿರಾಳ ನಿರ್ಮಲ ಚಿತ್ತದಲ್ಲಿ ರಾಮಾಯಣ ಅವತರಿಸಿತ್ತು.

ರಾಮನ ಪರಿಪಕ್ವ ಮನೋನಿರ್ಮಲತೆ ರಾಮಾಯಣದ ಉದ್ದಕ್ಕೂ ಕಾಣುತ್ತದೆ. ರಾಮನ ರಾಜ್ಯಾಭಿಷೇಕದ ಸಂದರ್ಭವನ್ನೇ ಗಮನಿಸಬಹುದು. ರಾಮನು ಹಿರಿಯನಾದ್ದರಿಂದ ರಾಜನಾಗಬೇಕಾದವನು. ಆದರೆ, ಅದು ಅಷ್ಟು ಸರಳವಾಗಿರಲಿಲ್ಲ. ಕೌಸಲ್ಯೆ, ಸುಮಿತ್ರೆಯರಿಗೆ ಮಕ್ಕಳಾಗಲಿಲ್ಲವೆಂದು ದಶರಥನು ಕೈಕೇಯಿಯನ್ನು ಮದುವೆಯಾಗಿದ್ದ. ಆಗ ಅವಳಲ್ಲಿ ಹುಟ್ಟುವ ಮಗನನ್ನು ರಾಜನನ್ನಾಗಿ ಮಾಡುವೆನೆಂದು ಕೇಕಯರಾಜನಿಗೆ ಮಾತು ಕೊಟ್ಟಿರುವ ಸೂಚನೆ ರಾಮಾಯಣದಲ್ಲಿದೆ. ಹಾಗಾಗಿ ಭರತನು ರಾಜ್ಯಾಧಿಕಾರವನ್ನು ಕೇಳಬಹುದೆಂಬ ಸಂದೇಹ ದಶರಥನ ಈ ಮಾತುಗಳಿಂದ ವ್ಯಕ್ತವಾಗುವಂತಿದೆ: ‘ರಾಮ, ಇಂಥ ಕಾರ್ಯಗಳಿಗೆ ಅಡ್ಡಿ–ಆತಂಕಗಳು ಬಹಳ. ಭರತನು ಈಗ ಬೇರೆ ಊರಿಗೆ ಹೋಗಿದ್ದಾನೆ. ಭರತನು ಸಜ್ಜನ ನಿಜ. ಆದರೂ ಮನುಷ್ಯನ ಮನಸ್ಸು ಇಂದಿದ್ದಂತೆ ನಾಳೆಯೂ ಇರುತ್ತದೆ ಎಂಬ ಭರವಸೆ ಇಲ್ಲ’.

ಅಲ್ಲದೆ, ಆ ಹೊತ್ತಿಗೆ ಭರತನನ್ನು ಸೋದರಮಾವನ ಮನೆಯಲ್ಲಿ ಇಟ್ಟಿದ್ದು ದಶರಥನ ರಾಜಕೀಯ ದೂರದೃಷ್ಟಿ ಇದ್ದೀತು. ಆದರೆ, ಮಂಥರೆಯಿಂದಾಗಿ ಕೈಕೇಯಿ ಹಟ ಹಿಡಿದಾಗ ದಶರಥ ಮೌನಕ್ಕೆ ಜಾರಿದ. ಕೈಕೇಯಿಯೇ ರಾಮನನ್ನು ಕರೆದು, ವನವಾಸಕ್ಕೆ ಹೋಗೆಂದು ಆದೇಶಿಸಿದಳು. ರಾಮನ ಪ್ರತಿಕ್ರಿಯೆ ಏನಿತ್ತು? ‘ಅಮ್ಮಾ, ನಾನು ಸಂಪತ್ತು, ಅಧಿಕಾರಗಳ ಬೆನ್ನು ಬಿದ್ದವನಲ್ಲ. ನನಗೆ ಋಷಿಗಳ ಜ್ಞಾನ–ಅನುಭವಗಳು ಅಪೇಕ್ಷಿತ. ಸಂತಸದಿಂದ ಒಪ್ಪಿಕೊಂಡು ಕಾಡಿಗೆ ಹೋಗುವೆನು.’ ರಾಮನ ಮುಖ ಕಿಂಚಿತ್ತೂ ಕುಂದಲಿಲ್ಲ. ಮೋಡದ ಮರೆಯಿಂದ ಹೊರಬಂದ ಪೂರ್ಣಚಂದ್ರನಂತೆ ಶೋಭಿಸಿದನಂತೆ. ರಾಮನಿಗೆ ತನ್ನೆಲ್ಲ ಬಲದ ಅರಿವಿತ್ತು. ಅದಕ್ಕಿಂತ ಹೆಚ್ಚಾಗಿ ರಾಜಕಾರಣದ ವಿವೇಕವಿತ್ತು. ಒಮ್ಮೆ ರಾಮನೂ ಪ್ರತಿಭಟಿಸಿದ್ದರೆ? ಅರಮನೆಯಲ್ಲಿ ಬಡಿದಾಟ, ರಾಜ್ಯದಲ್ಲೂ ಅಂತಃಕ್ಷೋಭೆ, ಪ್ರಜಾಕ್ಷೋಭೆ. ವಿವೇಕದಿಂದ ಅಧಿಕಾರವನ್ನು ತ್ಯಾಗ ಮಾಡಿ ದೇಶದ ನೆಮ್ಮದಿಗೆ ಕಿಂಚಿತ್ತೂ ಭಂಗ ಬರದಂತೆ ನಡೆದುಕೊಂಡ.

ಸೋದರವಾತ್ಸಲ್ಯ, ಕುಟುಂಬಪ್ರೀತಿ ರಾಮಾಯಣದ ಆದರ್ಶ. ರಾಮನನ್ನು ಹುಡುಕುತ್ತ ಭರತನು ಚಿತ್ರಕೂಟದ ಬಳಿ ಬರುತ್ತಿದ್ದ. ತಮ್ಮನ್ನು ಕೊಲ್ಲಲೆಂದೇ ಭರತನು ಸೈನ್ಯಸಹಿತವಾಗಿ ಬರುತ್ತಿದ್ದಾನೆ ಎಂದು ಲಕ್ಷ್ಮಣನಿಗೆ ಸಂದೇಹ; ಭರತನನ್ನು ಸೈನ್ಯಸಹಿತವಾಗಿ ಕೊಲ್ಲುವೆನೆಂದು ಕೂಗಾಡುವ ಕೋಪದ ಆವೇಗ. ಭರತನ ಸಾಮರ್ಥ್ಯದಲ್ಲಿ ರಾಮನಿಗೆ ಪೂರ್ಣ ಅರಿವೂ ಭರವಸೆಯೂ ಇತ್ತು. ‘ನಮ್ಮನ್ನು ಅಯೋಧ್ಯೆಗೆ ಮರಳಿ ಕರೆದೊಯ್ಯಲೆಂದೇ ಭರತ ಬರುತ್ತಿರಬಹುದಲ್ಲ. ಮೇಲಾಗಿ ಈ ಭೂಮಿ ನನ್ನೊಬ್ಬನದಲ್ಲ; ನಮಗಿರುವುದು ರಾಜ್ಯದ ರಕ್ಷಣೆ ಮತ್ತು ಪಾಲನೆಯ ಕರ್ತವ್ಯ ಅಷ್ಟೆ. ಸತ್ಯದ ರಕ್ಷಣೆಗಾಗಿ ಮಾತ್ರ ನಾವು ಆಯುಧ ಎತ್ತಬೇಕು. ಭರತನು ನನಗೆ ಪ್ರಾಣಕ್ಕಿಂತ ಮಿಗಿಲು’ ಎಂದು ರಾಮ ಪ್ರತಿವಾದ ಮಾಡಿದ. ರಾಮನ ಈ ನಡೆ ದೇಶದ ಒಟ್ಟಂದವನ್ನು ಅನನ್ಯವಾಗಿ ಕಾಪಾಡಿತು.

ದಂಡಕಾರಣ್ಯದ ಋಷ್ಯಾಶ್ರಮಗಳಿಗೆ ಸಂಚರಿಸುತ್ತ ಕೆಲವು ವರ್ಷಗಳನ್ನೆ ಕಳೆದ. ಅಲ್ಲಿ ನಡೆಯುತ್ತಿದ್ದ ರಾಕ್ಷಸರ ಉಪಟಳವನ್ನು ಕಣ್ಣಾರೆ ಕಂಡ. ಜನಕ್ಕೆ ರಕ್ಷಣೆಯ ಭರವಸೆ ನೀಡಿದ. ಜನಸ್ಥಾನ ಪಂಚವಟಿ ರಾಕ್ಷಸರ ಆಡುಂಬೊಲ ಎನ್ನುವುದನ್ನು ಅರಿತ. ಅಲ್ಲಿಗೆ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದಾಗ ಸೀತೆ ಹಿಂಸೆಯ ಮಾತೆತ್ತಿದಳು: ‘ರಾಕ್ಷಸರು ನಮಗೇನೂ ತೊಂದರೆ ಕೊಟ್ಟಿಲ್ಲ. ವಿನಾಕಾರಣ ಹಿಂಸೆ ಅಪಾಯಕರ, ಅಗ್ನಿಯ ಸನಿಹದಲ್ಲೇ ಉರುವಲು ಇಟ್ಟಂತೆ. ಮನದ ಮೂಲೆಯಲ್ಲಿ ಕೂಡ ಹಿಂಸೆಗೆ ತಾಣ ಇರಬಾರದು. ಮೇಲಾಗಿ ಈಗ ಕ್ಷತ್ರಿಯಧರ್ಮ ನಮ್ಮದಲ್ಲ; ನಾವು ಬರೀ ವನವಾಸಿಗಳು.’ ತನ್ನ ಮಾತಿಗೆ ಪೂರಕವಾಗಿ ಸೀತೆ, ಇಂದ್ರನು ಕೊಟ್ಟ ಕತ್ತಿ ಮಹಾತಪಾ ಮುನಿಯಲ್ಲಿ ಹಿಂಸಾರಭಸ ಮತಿಯನ್ನು ಹೊತ್ತಿಸಿ ನರಕಕ್ಕೆ ನೂಕಿದ ಸಣ್ಣ ಕತೆಯನ್ನೂ ಹೇಳಿದಳು. ರಾಮ ಗಟ್ಟಿದನಿಯಲ್ಲಿ ನುಡಿದ: ‘ನಿಜವೇ. ಆದರೂ ಸ್ವರಕ್ಷಣೆಗೆ ಹಿಂಸೆಯ ಪಾಪ ತಟ್ಟದು. ನಾನು ವನವಾಸದಲ್ಲಿದ್ದರೂ ಭರತನ ಪ್ರತಿನಿಧಿಯೇ. ರಾಷ್ಟ್ರದ ಯಾವುದೇ ಅಂಗಕ್ಕೆ ಆಪತ್ತು ಒದಗಿದರೂ ರಕ್ಷಣೆಗೆ ಮುಂದಾಗುವುದು ರಾಜಧರ್ಮ ಅಷ್ಟೇ ಅಲ್ಲ; ಪ್ರಜಾಧರ್ಮ ಕೂಡ. ವನವಾಸಿಯೂ ವಿರಕ್ತರೂ ಅದಕ್ಕೆ ಹೊರತಲ್ಲ.’

ವಿಭೀಷಣನಿಗೆ ಆಶ್ರಯ ರಕ್ಷಣೆ ನೀಡಬೇಕೆ, ಬೇಡವೆ ಎಂಬ ವಾದ ಪ್ರತಿವಾದ. ಕೊಡಲೇಬಾರದೆಂದು ಲಕ್ಷ್ಮಣ–ಸುಗ್ರೀವಾದಿಗಳ ವಾದ. ರಾಮನು ಹನುಮಂತನಿಂದ ವಿಭೀಷಣನ ವ್ಯಕ್ತಿತ್ವವನ್ನು ಅರಿತಿದ್ದ. ನಾನು ನಿನ್ನವನು ಎಂದು ರಕ್ಷಣೆ ಬೇಡಿ ಬಂದರೆ, ವೈರಿಗೂ ರಕ್ಷಣೆ ನೀಡಬಹುದು ಎಂದ. ಸಜ್ಜನಿಕೆಯ ಎಲ್ಲ ಜೀವಿಗಳಿಗೂ ಅಭಯ ನೀಡುವುದು ನನ್ನ ವ್ರತನಿಷ್ಠೆ ಎಂದು ಮಾತು ಮುಗಿಸಿದ. ‘ಗಗನಕ್ಕೆ ಗಗನ, ಸಾಗರಕ್ಕೆ ಸಾಗರ, ರಾಮರಾವಣ ಯುದ್ಧಕ್ಕೆ ರಾಮರಾವಣ ಯುದ್ಧವೇ ಹೋಲಿಕೆ.’ ಇಂಥ ಯುದ್ಧದಲ್ಲಿ ರಾವಣ ಮಡಿದಾಗ ಆತನ ಅಂತ್ಯಸಂಸ್ಕಾರವನ್ನು ವಿಭೀಷಣ ಅಲ್ಲಗಳೆದ. ರಾಮ ತಿಳಿ ಹೇಳಿದ: ‘ಸಾವು ವೈರಕ್ಕೆ ಕೊನೆ. ನಿನ್ನ ಅಣ್ಣ ನನಗೂ ಅಣ್ಣ. ನೀನು ಒಲ್ಲೆ ಎಂದರೆ ನಾನೇ ಅಂತ್ಯಸಂಸ್ಕಾರ ಮಾಡಬಲ್ಲೆ.’ ರಾಮನ ರಾಗದ್ವೇಷರಹಿತ ಸಮಚಿತ್ತಕ್ಕೆ ಎಲ್ಲೂ ಊನವಾದಂತಿಲ್ಲ. ಜನಾಪವಾದದಿಂದಾಗಿ ಸೀತೆಯನ್ನು ತೊರೆದ ರಾಮ ಸಂತಸಪಡಲಿಲ್ಲ; ಸಂತಾಪಪಟ್ಟ: ‘ಜನರ ಮಾತು ಸೀತೆಯನ್ನೂ ನನ್ನನ್ನೂ ಹಿಂಸಿಸಬಾರದೆಂದೇ ಅಗ್ನಿಪ್ರವೇಶದ ಸತ್ವಪರಿಕ್ಷೆಗೆ ಪ್ರಚೋದಿಸಿದೆ’. ಆದರೂ ಜನಾಪವಾದ ತಪ್ಪಲಿಲ್ಲ. ‘ಏನೇ ಕಾರಣ ಕೊಟ್ಟರೂ ಸೀತೆಗೆ ಆದ ಅನ್ಯಾಯ ತಪ್ಪಿತೆ’ ಎಂದು ರಘುವಂಶದಲ್ಲಿ ಕಾಳಿದಾಸ ಕೊರಗಿದ. ಭವಭೂತಿ ಏಳು ಅಂಕಗಳ ಪೂರ್ಣ ನಾಟಕ ರಚಿಸಿ ಸೀತಾಪರಿತ್ಯಾಗದಲ್ಲಿ ರಾಮನ ಮಾನವತ್ವ–ದೇವತ್ವಗಳನ್ನು ಚಿತ್ರಿಸಿದ, ಚರ್ಚಿಸಿದ.

ಸಂಸ್ಕೃತ ಪ್ರಾಕೃತ ಭಾಷೆಗಳಲ್ಲೇ ಸಾಕಷ್ಟು ರಾಮಾಯಣಗಳು ರಚಿತವಾಗಿವೆ. ಕನ್ನಡದಲ್ಲೂ ಇತರ ಪ್ರಾಂತೀಯ ಭಾಷೆಗಳಲ್ಲೂ ಮತ್ತೆ ಮತ್ತೆ ರಚಿತವಾದ ರಾಮಾಯಣಗಳ ಲೆಕ್ಕ ಇದೆಯೇ! ತುಲಸೀದಾಸರ ಔಧಿ(ಅಯೋಧ್ಯೆ) ಹಿಂದಿಯ ರಾಮಚರಿತಮಾನಸ, ತಮಿಳಿನ ಕಂಬರಾಮಾಯಣ, ಕನ್ನಡದ ರಾಮಚಂದ್ರಚರಿತಪುರಾಣ, ನರಹರಿಯ ತೊರವೆ ರಾಮಾಯಣ, ಕುಮಾರವ್ಯಾಸನ ಕಾಲಕ್ಕಾಗಲೇ ‘ರಘುವರಚರಿತೆಯಲಿ ಕಾಲಿಡಲುತೆರಪಿಲ್ಲ’ದಂತಾಗಿತ್ತು. ಆದರೂ ಮುದ್ದಣನ ರಾಮಕಥಾಕಾವ್ಯಗಳು, ಕುವೆಂಪು ಅವರ ಮಹೋನ್ನತ ಕೃತಿ ‘ಶ್ರೀರಾಮಾಯಣ ದರ್ಶನಂ’ ಈ ಕಾಲದಲ್ಲೂ ಅವತರಿಸಿದವು. ನವೋದಯ ಕವಿಗಳ ಹಲವು ಉತ್ತಮ ಗೀತಗಳು ರಾಮಾಯಣದ ವಸ್ತುಗಳನ್ನು ಆಧರಿಸಿವೆ. ಪುತಿನ ಅವರ ‘ಅಹಲ್ಯೆ’ ಕನ್ನಡದ ಶ್ರೇಷ್ಠ ಗೇಯಕಾವ್ಯ ನಾಟಕಗಳಲ್ಲಿ ಒಂದಾಗಿದೆ. ಹೀಗೆ ಆದಿಕಾವ್ಯ ರಾಮಾಯಣ ಆದ್ಯಕಾವ್ಯವೂ ಆಯಿತು. ಕಾವ್ಯದಲ್ಲೂ ರಾಮ ಯುಗಯುಗದಲ್ಲೂ ಸಂಭವಿಸುತ್ತಿದ್ದಾನೆ. ಪ್ರಾಚ್ಯ ಮುಗಿದು ನವ್ಯ ಮೊದಲಾದಮೇಲೂ ನವ್ಯದ ನೇತಾರ ಅಡಿಗರ ‘ಶ್ರೀರಾಮನವಮಿಯ ದಿವಸ’ ಕವಿತೆ ತುಂಬ ಪ್ರಸಿದ್ಧಿ ಪಡೆಯಿತು. ಭಾರತದ ರಂಗಭೂಮಿ, ಜಾನಪದ ನಾಟಕ, ಗೊಂಬೆಯಾಟ, ಯಕ್ಷಗಾನ ಮುಂತಾದ ಕಲಾಪ್ರಕಾರಗಳಲ್ಲಿ ದಿನದಿನವೂ ರಾಮ ನವೋನವ್ಯವಾಗಿ ವರ್ತಿಸುತ್ತಿದ್ದಾನೆ.

ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ ರಾಮ ಸಂಚರಿಸಿದ ನಾಡಿನ ವಿವರಗಳು, ಸೀತಾನ್ವೇಷಣೆಗಾಗಿ ಸುಗ್ರೀವನು ವಾನರರಿಗೆ ಒದಗಿಸಿದ ಭೂವಿಸ್ತಾರದ ಮಾಹಿತಿಗಳು ಮೊದಲ ರಾಮಾಯಣದಲ್ಲೇ ದಂಡಿಯಾಗಿ ಇಡಿಯಾಗಿ ದಾಖಲಾಗಿವೆ. ಇಂದಿಗೂ ಜೀವಂತವಾಗಿವೆ. ಸುಮ್ಮನೆ ನಮ್ಮ ಜನ ಊರು ಊರುಗಳಲ್ಲೂ ರಾಮನ ಪಾದ ಸೀತೆಯ ಸೆರಗು ಬರೆದು ಸಂಭ್ರಮಿಸಿಲ್ಲ. ಅದು ಈ ನಾಡಿನ ಸಜೀವ ರಾಮಪ್ರಜ್ಞೆ. ❖



ಹೋರಾಟದ ಹೆಜ್ಜೆ–ಹಾದಿ

- 1983ರಲ್ಲಿ ಏಕಮಾತಾ ಯಜ್ಞವನ್ನು ವಿಶ್ವಹಿಂದೂ ಪರಿಷತ್‌ ನಡೆಸಿತು
- 1984ರಲ್ಲಿ ಬಿಹಾರದ ಸೀತಾರ್ಮಹಿ ಜಿಲ್ಲೆಯಿಂದ ಶ್ರೀರಾಮ ಜಾನಕೀ ಯಾತ್ರೆಯನ್ನು ವಿಶ್ವ ಹಿಂದೂ ಪರಿಷತ್‌ ಆರಂಭಿಸಿತು. ಜನಕರಾಜನ ಮಗಳಾದ ಸೀತಾಮಾತೆಯು ಜನಿಸಿದ ಸ್ಥಳವೆಂದೇ ಈ ಊರಿಗೆ ಪ್ರತೀತಿ ಇದೆ
- 1989ರಲ್ಲಿ ಶ್ರೀರಾಮ ಶಿಲಾ ಪೂಜನ ಯಾತ್ರೆ ದೇಶದಾದ್ಯಂತ ನಡೆಯಿತು. ಪ್ರತಿಹಳ್ಳಿ, ಪಟ್ಟಣದಿಂದ ಜೈಶ್ರೀರಾಮ್‌ ಎಂದು ಬರೆದಿದ್ದ ಶಿಲೆಯನ್ನು ಸಂಗ್ರಹಿಸಲಾಯಿತು. ಅದನ್ನು ಕರಸೇವಕರ ಪುರ ಎಂದು ಅಯೋಧ್ಯೆಯಲ್ಲಿ ಕರೆಯಲಾಗುವ ಜಾಗೆಯಲ್ಲಿ ಇರಿಸಲಾಯಿತು. 1.24 ಲಕ್ಷ ಘನ ಅಡಿಗಳಷ್ಟು ಶಿಲೆಗಳು ಸಂಗ್ರಹವಾಗಿದ್ದವು
- 1989ರ ನವೆಂಬರ್‌ನಲ್ಲಿ ಮಸೀದಿಯ ವಿವಾದಿತ ಜಾಗದಲ್ಲಿ ಸಾಧು–ಸಂತರು ಏಳು ಅಡಿಗಳಷ್ಟು ಅಗೆದು, ರಾಮಮಂದಿರದ ಅಡಿಪಾಯ ಹಾಕಿದರು.
- ಶಿಲಾ ಪೂಜನ ಯಾತ್ರೆ ಬೆನ್ನಲ್ಲೇ, ದೇಶದ ಉದ್ದಗಲ ರಾಮ ಪಾದುಕಾ ಯಾತ್ರೆ, ರಾಮ ಜ್ಯೋತಿ ಯಾತ್ರೆಗಳೂ ನಡೆದವು.
- 1990 ಎಲ್‌.ಕೆ. ಅಡ್ವಾಣಿಯವರ ನೇತೃತ್ವದಲ್ಲಿ ರಥಯಾತ್ರೆ ನಡೆಯಿತು
- 1992ರ ಡಿಸೆಂಬರ್‌ 6ರಂದು ಲಕ್ಷಾಂತರ ಕಾರ್ಯಕರ್ತರು ಅಯೋಧ್ಯೆಗೆ ತೆರಳಿ ಬಾಬರಿ ಮಸೀದಿಯನ್ನು ಕೆಡವಿದರು

ಸರ್ವಸಮ್ಮತಿಯ ತೀರ್ಪು

ಆಧುನಿಕ ಭಾರತವು ಎದುರಿಸಿದ ಅತ್ಯಂತ ಸಂಕೀರ್ಣವಾದ ಸವಾಲುಗಳಲ್ಲಿ ರಾಮಜನ್ಮಭೂಮಿ–ಬಾಬರಿ ಮಸೀದಿ ವ್ಯಾಜ್ಯವೂ ಒಂದು. ಗಾಢವಾದ ನಂಬಿಕೆಯ ಪ್ರಶ್ನೆಯನ್ನು, ಆಸ್ತಿಯ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಹಕ್ಕು ಪ್ರತಿಪಾದನೆಯನ್ನು ಒಳಗೊಂಡಿದ್ದ ಸವಾಲು ಇದಾಗಿತ್ತು. ಮಧ್ಯಸ್ಥಿಕೆಯ ಮೂಲಕ ಇತ್ಯರ್ಥವಾಗಲು ಅವಕಾಶ ಇದ್ದ ಈ ಸಮಸ್ಯೆಯು ಕೊನೆಗೆ ಸುಪ್ರೀಂಕೋರ್ಟ್‌ನಲ್ಲೇ ಇತ್ಯರ್ಥವಾಯಿತು.

2019ರಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಿದ್ದ ರಂಜನ್‌ ಗೊಗೊಯಿ ನೇತೃತ್ವದ ಪೀಠವು ವಿವಾದಕ್ಕೆ ಸಂಬಂಧಿಸಿದಂತೆ ನೀಡಿದ್ದ ತೀರ್ಪಿನ ಪ್ರಮುಖ ಅಂಶ, ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದ್ದು. ಹಾಗೆಯೇ, ಹಿಂದೆ ಅಲ್ಲಿ ಇದ್ದ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ಕ್ರಮವು ತಪ್ಪು ಎಂಬುದನ್ನು ಸ್ಪಷ್ಟವಾಗಿ ತೀರ್ಪಿನಲ್ಲಿ ಹೇಳಲಾಯಿತು. ಅಂದರೆ, ಆ ಅಪರಾಧಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳು ಮುಂದುವರಿಯುತ್ತವೆ ಎಂಬುದು ಕೂಡ ಸ್ಪಷ್ಟ. ಸುನ್ನಿ ವಕ್ಫ್‌ ಮಂಡಳಿಗೆ ಅಯೋಧ್ಯೆಯ ಪ್ರಮುಖವಾದ ಸ್ಥಳದಲ್ಲಿ ಮಸೀದಿ ನಿರ್ಮಿಸಿಕೊಳ್ಳಲು ಐದು ಎಕರೆ ಜಮೀನು ಕೊಡಬೇಕು ಎಂದು ಕೋರ್ಟ್‌ ತಾಕೀತು ಮಾಡಿತು.

ಬಾಬರಿ ಮಸೀದಿಯ ನಿರ್ಮಾಣ ಆಗಿದ್ದು ಖಾಲಿ ಸ್ಥಳದಲ್ಲಿ ಅಲ್ಲ. ಮಸೀದಿ ಇದ್ದ ಸ್ಥಳದಲ್ಲಿ ದೇಶಿ ವಾಸ್ತುಶಿಲ್ಪದ, ಹಿಂದೂ ದೇವಸ್ಥಾನದ ವಾಸ್ತುಶಿಲ್ಪವನ್ನು ಹೋಲುವ ಕಟ್ಟಡವೊಂದರ ಮೇಲೆ ಆಗಿತ್ತು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ವರದಿ ಹೇಳಿದ್ದನ್ನು ಕೋರ್ಟ್‌ ದಾಖಲಿಸಿತು. ಆದರೆ, ಆ ಕಟ್ಟಡವು ಧ್ವಂಸಗೊಂಡಿದ್ದಕ್ಕೆ ಕಾರಣವೇನು ಎಂಬುದನ್ನು ಎಎಸ್‌ಐ ಹೇಳಿಲ್ಲ, ಮಸೀದಿ ನಿರ್ಮಿಸುವ ಉದ್ದೇಶದಿಂದಲೇ ಆ ಕಟ್ಟಡವನ್ನು ಧ್ವಂಸಗೊಳಿಸಲಾಗಿತ್ತೇ ಎಂಬ ಪ್ರಶ್ನೆಗೆ ಖಚಿತ ಉತ್ತರವಿಲ್ಲ ಎಂಬುದನ್ನು ಕೋರ್ಟ್‌ ತೀರ್ಪು ಉಲ್ಲೇಖಿಸಿದೆ.

ವಿವಾದಿತ ಸ್ಥಳದಲ್ಲಿ ಶ್ರೀರಾಮನ ಜನನವಾಗಿತ್ತು ಎಂದು ಹಿಂದೂಗಳು ನಂಬಿರುವುದರಲ್ಲಿ ವಿವಾದಕ್ಕೆ ಅವಕಾಶವಿಲ್ಲ ಎಂಬ ಮಾತು ತೀರ್ಪಿನಲ್ಲಿ ಇದೆ. ‘ಮಸೀದಿಯ ನಿರ್ಮಾಣ ಆಗಿದ್ದಕ್ಕೂ ಮೊದಲಿನಿಂದ ಹಾಗೂ ನಿರ್ಮಾಣವಾದ ನಂತರದಲ್ಲಿ, ಬಾಬರಿ ಮಸೀದಿ ನಿರ್ಮಾಣವಾದ ಸ್ಥಳವೇ ಶ್ರೀರಾಮನ ಜನ್ಮಸ್ಥಳ ಎಂಬ ನಂಬಿಕೆಯು ಹಿಂದೂಗಳಲ್ಲಿ ಸ್ಥಿರವಾಗಿ ಉಳಿದಿದೆ. ಈ ನಂಬಿಕೆಯನ್ನು ದಾಖಲೆಗಳು ಹಾಗೂ ಮೌಖಿಕ ಆಧಾರಗಳು ಸಾಬೀತು ಮಾಡಿವೆ’ ಎಂದು ತೀರ್ಪು ಹೇಳಿದೆ.

ನ್ಯಾಯಮೂರ್ತಿಗಳಾದ ರಂಜನ್‌ ಗೊಗೊಯಿ, ಎಸ್‌.ಎ. ಬೊಬಡೆ, ಡಿ.ವೈ. ಚಂದ್ರಚೂಡ್‌, ಅಶೋಕ್‌ ಭೂಷಣ್‌ ಮತ್ತು ಎಸ್‌. ಅಬ್ದುಲ್‌ ನಜೀರ್‌ ಅವರು ಇದ್ದ ಪೀಠವು ಐತಿಹಾಸಿಕ ಅಯೋಧ್ಯೆ ತೀರ್ಪು ನೀಡಿತು. ಈ ಪೈಕಿ ನ್ಯಾಯಮೂರ್ತಿ ನಜೀರ್‌ ಅವರು ಕನ್ನಡ ನಾಡಿನವರು, ಈ ಹಿಂದೆ ಕರ್ನಾಟಕ ಹೈಕೋರ್ಟ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದವರು.

ಸುಪ್ರೀಂ ಕೋರ್ಟ್‌ನ ತೀರ್ಪುಗಳ ಕೊನೆಯಲ್ಲಿ ಅದನ್ನು ಯಾರು ಬರೆದಿದ್ದಾರೆ ಎಂಬುದನ್ನು ಉಲ್ಲೇಖಿಸಲಾಗುತ್ತದೆ. ಆದರೆ ಅಯೋಧ್ಯೆ ಪ್ರಕರಣದ ತೀರ್ಪನ್ನು ಬರೆದವರು ಯಾರು ಎಂಬುದು ಮಾತ್ರ ಇಂದಿನವರೆಗೂ ಗೋಪ್ಯವಾಗಿಯೇ ಉಳಿದಿದೆ. ಸುಪ್ರೀಂ ಕೋರ್ಟ್‌ನ ಇತಿಹಾಸದಲ್ಲಿ ತೀರ್ಪೊಂದರಲ್ಲಿ ಅದನ್ನು ಬರೆದವರು ಯಾರು ಎಂಬ ಉಲ್ಲೇಖ ಇಲ್ಲದಿರುವುದು ಅದೇ ಮೊದಲು ಎಂದು ವರದಿಗಳು ಹೇಳುತ್ತವೆ. ತೀರ್ಪನ್ನು ಯಾರು ಬರೆದಿದ್ದಾರೆ ಎಂಬುದನ್ನು ನಮೂದಿಸಬಾರದು ಎನ್ನುವ ತೀರ್ಮಾನಕ್ಕೆ ಐವರು ನ್ಯಾಯಮೂರ್ತಿಗಳು ಒಕ್ಕೊರಲಿನಿಂದ ಬಂದಿದ್ದರಂತೆ. ‘ತೀರ್ಪು ಪ್ರಕಟಿಸುವ ಮೊದಲು, ಪೀಠದಲ್ಲಿದ್ದ ಎಲ್ಲ ನ್ಯಾಯಮೂರ್ತಿಗಳು ಮಾತುಕತೆ ನಡೆಸುವುದು ವಾಡಿಕೆ. ಈ ಪ್ರಕ್ರಿಯೆ ನಡೆಸುವಾಗ, ಇದು ಈ ಕೋರ್ಟ್‌ನ ತೀರ್ಪಾಗಿ ಕಾಣಬೇಕು, ತೀರ್ಪು ಬರೆದವರ ಹೆಸರನ್ನು ಉಲ್ಲೇಖಿಸಬಾರದು ಎಂಬುದನ್ನು ಸರ್ವಸಮ್ಮತಿಯೊಂದಿಗೆ ನಿರ್ಣಯಿಸಲಾಗಿತ್ತು. ಕೈಗೊಂಡ ತೀರ್ಮಾನ ಹಾಗೂ ಆ ತೀರ್ಮಾನಕ್ಕೆ ಆಧಾರವಾಗಿಸಿಕೊಂಡ ಕಾರಣಗಳನ್ನು ವಿವರಿಸುವಾಗ ನಾವೆಲ್ಲ (ನ್ಯಾಯಮೂರ್ತಿಗಳು) ಒಟ್ಟಾಗಿದ್ದೆವು ಎಂಬ ಸಂದೇಶ ರವಾನಿಸುವ ಉದ್ದೇಶವಿತ್ತು’ ಎಂದು ಚಂದ್ರಚೂಡ್‌ ಅವರು ಹೇಳಿದ್ದಾರೆ.

ಹಿಂದೆ ಅಲಹಾಬಾದ್‌ ಹೈಕೋರ್ಟ್‌ ಅಯೋಧ್ಯೆಯ ವಿವಾದಿತ ಪ್ರದೇಶವನ್ನು ಮೂರು ಭಾಗಗಳನ್ನಾಗಿ ವಿಭಾಗಿಸಿತ್ತು. ಒಂದೊಂದು ಭಾಗವನ್ನೂ ಕ್ರಮವಾಗಿ ನಿರ್ಮೋಹಿ ಅಖಾಡ, ರಾಮಲಲ್ಲಾ ವಿರಾಜಮಾನ್‌ (ಅಂದರೆ ಬಾಲರಾಮ) ಹಾಗೂ ಉತ್ತರ ಪ್ರದೇಶ ಕೇಂದ್ರೀಯ ಸುನ್ನಿ ವಕ್ಫ್‌ ಮಂಡಳಿಗೆ ಹಂಚಿಕೆ ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಅರ್ಜಿ ಸಲ್ಲಿಸಲಾಗಿತ್ತು.


INDIAN RAILWAYS TOURIST TRAIN - ULA RAIL
ಶ್ರೀ ರಾಮ ಮಂದಿರ ಉದ್ಘಾಟನಾ ಸಮಾರಂಭ ವಿಶೇಷ ಯಾತ್ರಾ ರೈಲು
ಅಯೋಧ್ಯಾ ಶ್ರೀ ರಾಮ ದೇವಾಲಯ
ವಾರಣಾಸಿ
ಅಯೋಧ್ಯೆ
ಪ್ರಯಾಗ್ ರಾಜ್
08 FEB | 3AC₹25,800 | 07 DAYS
ವಿಶೇಷ ರೈಲು | ಊಟ ವಸತಿ | ಪ್ರೇಕ್ಷಣೀಯ ಸ್ಥಳಗಳು | ಪ್ರವಾಸ ನಿರ್ವಾಹಕ | ಭದ್ರತಾ ಸಿಬ್ಬಂದಿ
9015500200 | RAILTOURISM.COM
ಪೂರ್ತಿ ರೈಲು ಬುಕ್ ಮಾಡುವವರಿಗೆ /ವಿಶೇಷ ರಿಯಾಯಿತಿ ಕೊಡಲಾಗುವುದು


HARSHA INSTITUTIONS
ESTABLISHED 2003
SRI SRINIVASA CHARITABLE TRUST
ಅಯೋಧ್ಯೆ ಶ್ರೀ ರಾಮ ಮಂದಿರ
ಉದ್ಘಾಟನಾ ಸಮಾರಂಭ
ದಿನಾಂಕ : 22-01-2024ನೇ ಸೋಮವಾರ
ಶುಭಕೋರುವವರು
ಹರ್ಷ ಶಿಕ್ಷಣ ಸಂಸ್ಥೆಗಳು
ಎಸ್. ಶಿವಕುಮಾರ್ ಸಂಸ್ಥಾಪಕ ಅಧ್ಯಕ್ಷರು
HARSHA INSTITUTIONS
PROVIDING QUALITY EDUCATION
Nelamangala | Bengaluru


ಶ್ರೀ ಮಲ್ಲಿಕಾರ್ಜುನ ಟ್ರಾವೆಲ್ಸ್
shree mallikarjuna travels
explore the world with comfort
19ನೇ ವರ್ಷದ ಸಂಭ್ರಮ
ವಿಮಾನ ಪ್ರವಾಸಗಳು
ಶ್ರೀ ರಾಮಮಂದಿರ ಉದ್ಘಾಟನಾ ಸಮಾರಂಭ, 22-01-2024 ಸೋಮವಾರ
6 ದಿನಗಳ ಕಾಶಿ, ಅಯೋಧ್ಯ ವಿಮಾನ ಪ್ರವಾಸ 2024 20% ರಿಯಾಯ್ತಿ
ಪ್ರಯಾಣದ ಅವಧಿ: ಮಾರ್ಚ್ ಏಪ್ರಿಲ್, ಮೇ 2024 ರವರೆಗೆ
• ವಿಮಾನ ಪ್ರಯಾಣ ವೆಚ್ಚ • ಗುಣಮಟ್ಟದ ಹೋಟೆಲ್‌ಗಳಲ್ಲಿ ವಾಸ್ತವ್ಯ • ಅಟೋ/ಬೋಟ್ ಶುಲ್ಕ
• 2+2 ಎಸಿ ಬಸ್ ಪ್ರಯಾಣ • ದಕ್ಷಿಣ ಭಾರತ ಶೈಲಿ ಸಸ್ಯಾಹಾರಿ ಆಹಾರ • ಸಂಜೆ ಸ್ನಾಕ್ಸ್ • 1ಲೀಟರ್ ವಾಟರ್
ಕಾಶ್ಮೀರ್ 6/9ದಿನಗಳು
ಪ್ರತಿ ತಿಂಗಳು
ಚಾರ್‌ಧಾಮ್ ಯಾತ್ರ 13ದಿನಗಳು
ಏಪ್ರಿಲ್, ಮೇ, ಜೂನ್, ಜುಲೈ,
ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್
ಕೋಲ್ಕತಾ ಪುರಿಜಗನ್ನಾಥ 11ದಿನಗಳು
ಏಪ್ರಿಲ್, ಮೇ, ಜೂನ್, ಜುಲೈ,
ಸೆಪ್ಟೆಂಬರ್, ಅಕ್ಟೋಬರ್,ನವೆಂಬರ್
ಶಿಮ್ಲಾ ಮನಾಲಿ 7ದಿನಗಳು
ಪ್ರತಿ ತಿಂಗಳು
ಮುಕ್ತಿನಾಥ ನೇಪಾಳ 14ದಿನಗಳು
ಮಾರ್ಚ್, ಏಪ್ರಿಲ್, ಮೇ, ಜೂನ್,
ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್
ಅಸ್ಸಾಂ ಗುವಾಹಟಿ 12ದಿನಗಳು
ಮಾರ್ಚ್, ಏಪ್ರಿಲ್, ಮೇ, ಜೂನ್,
ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್
ಗುಜರಾತ್ 9ದಿನಗಳು
ಜನವರಿ, ಫೆಬ್ರವರಿ, ಮಾರ್ಚ್,
ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್
ಮಧ್ಯಪ್ರದೇಶ 11ದಿನಗಳು
ಜನವರಿ, ಫೆಬ್ರವರಿ, ಮಾರ್ಚ್,
ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್
ರಾಜಸ್ತಾನ್ 12ದಿನಗಳು
ಜನವರಿ, ಫೆಬ್ರವರಿ, ಮಾರ್ಚ್,
ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್
ಕೇರಳ 8ದಿನಗಳು
ಪ್ರತಿ ತಿಂಗಳು
ತಮಿಳ್‌ನಾಡು 8ದಿನಗಳು
ಪ್ರತಿ ತಿಂಗಳು
ಶ್ರೀಶೈಲ ಮಂತ್ರಾಲಯ 5ದಿನಗಳು
ಪ್ರತಿ ತಿಂಗಳು
ಬೆಂಗಳೂರು 9902008056 9880847001
ದಾವಣಗೆರೆ 6362547001
ಹುಬ್ಬಳ್ಳಿ 8660880048
www.smttourpackages.com


ಅಯೋಧ್ಯೆ ಶ್ರೀರಾಮ ಮಂದಿರ
ಪ್ರಾಣ ಪ್ರತಿಷ್ಠಾಪನಾ ಸಮಾರಂಭ
ದಿನಾಂಕ: 22-01-2024 ಸೋಮವಾರ
BJP
ಶುಭಕೋರುವವರು: ಕೆ. ಸೋಮಶೇಖರ್, ನಿಕಟಪೂರ್ವ ಕಾರ್ಪೋರೇಟರ್
ಹಾಗೂ ಅಂಜನಾಪುರ ಸಮಸ್ತ ನಾಗರೀಕ ಬಂಧುಗಳು, ಬೆಂಗಳೂರು.